

ಮೊದಲನೇಯ ಮುದ್ರಣ : ಜನೆವರಿ ೧೯೫೨

[ಎಳ್ಳ ಹಕ್ಕುಗಳ ಶೇಖರವು]

ಮುದ್ರಣು ಮತ್ತು ಭೂತಾತ್ಮಕರು:
ಭಾಲಚಂದ್ರ ವೇಂಕಟೀಶ ಫಂಡೇಶನ್,
ಪ್ರತಿಭಾ ಮುದ್ರಣ, ಧಾರವಾಡ.

प್ರತಿಭಾ ಗ್ರಂಥನೂಲೆ, ಧಾರವಾಡ.

(ಪರುಷಕ್ಕೆ ೧೦ ರೂಪೀ ಸರ್ವಸ ಸಾಹಿತ್ಯ !)

ವಾಸ್ತಿಕ ಚಂದ್ರ : (ಅಂಚೆವಿಚ್ಚು ಸೇರಿ) ಅರು ರೂಪಾಯಿ ವಾತ್ತ !

೧೯೫೨ ರ ಕಿರಣಗಳು.

ಬೆದಿಯಲ್ಲಿ ಬಿದ್ದವರು	ಕಾದಂಬರಿ	ಕಟ್ಟಿನುನ್ನಿ
ಭಗತಸಿಂಗ	ಕರ್ತಾಂತಿಯ ಕತೆ	ಭಾ. ವೆಂ. ವೇಶವಾಂಡೆ

— ಅಶ್ವಾಷಿಷ್ಯ —

ಹಬ್ಬಿದ ಬಳ್ಳಿ	ಕಾದಂಬರಿ	ಕೃಷ್ಣ ಮೂರ್ತಿ ಶ್ರೀ
ಬದರೀನ ಸುಳಿಯಲ್ಲಿ	„	ಸೇವ ನಮಿರಾಜಮಣಿ
ಶೀಂಥುಪೂರಿ	„	ಹಣಮಂತ ಗಡೆ
ಘೂಕಿ ಮತ್ತು ಸೇರೆ	„	ಜನಾದರ್ಶನ ಗುರುರ್ಬಾ

ಸಂಪಾದಕರೆ ಮಾತ್ರ.

ತನ್ನ ಅನೇಕ ಕಥಾಸಂಕಲನಗಳಿಂದಲೂ ಕಾದಂಬರಿಗಳಿಂಫಲ್ಲಿ
ಹಾಗಲೇ ಕನಾಟಕದಲ್ಲಿಲ್ಲ ಜನಪ್ರಿಯತೆ ಗಳಿಸಿಕೊಂಡಿರುವ ನವ್ಯ ಮಿತ್ರ
ರಾದ ಶ್ರೀ. ಬಸವರಾಜ ಕಟ್ಟಮನ್ಯವರ ಸ್ಥಾದಂಬರಿಯನ್ನು ಹತ್ತಿನ್ನ
ವರುಷದ ಏರಡನೇ ಕಿರಣವನ್ನಾಗಿ ವಾಚಕರಿಗಿಂಬಲು ಸಂತೋಷವಾಗುತ್ತಿದ್ದೆ.

“ ಈ ಕಾದಂಬರಿಗೆ ಮುನ್ನಡಿ ಬರೆಯುವಿರೇ ಹೇಗೆ? ” ಎಂದು ನಾವು
ಶ್ರೀಯುತರನ್ನು ವಿಚಾರಿಸಿದಾಗ ಅವರಿಂದರು: “ ಇಂಥ ಕೃತಿಗೆ ಮುನ್ನಡಿಯ
ಅವಕ್ಷೇತ್ರೀಯೇನೂ ಇಲ್ಲ. ಇದರಲ್ಲಿನ ಗುಣದೋಷಗಳನ್ನು ಕಂಡುಹಿಡಿಯಬು
ವದು ಸಹ್ಯದಯರಾದ ವಾಚಕ-ವಿನ್ಯಾಸರಿಗೆ ಸೇರಿದ್ದು. ”

“ ಇಲ್ಲಿ ನೀವು ಬಳಸಿರುವ ತಂತ್ರವೂ ಕನ್ನಡ ಕಾದಂಬರಿ ಪ್ರಪಂಚಕ್ಕೆ
ಹೊಸದೆಂದು ತೋರುತ್ತದೆ. ” ಎಂದು ನಾವು ಹೇಳಿದಾಗ ಅವರಿಂದರು:
“ ಹೊಸದು ಎನ್ನುವಿರಾ? ಹಾಗೆ ಹೇಳಬೇಕಾದರೆ ಹೊಸದು ಎಂಬ ಶಬ್ದಕ್ಕೆ
ಆಂಥ ವಿಶಿಷ್ಟ ಅರ್ಥವೇನೂ ಇಲ್ಲ. ಇಂಗ್ಲಿಷ್, ಫ್ರಿಂಚ್, ರೆಟಿಯನ್,
ಫ್ರಾನ್ಸೆಜಿಯನ್, ಅಮೆರಿಕನ್ ಸಾಹಿತ್ಯಗಳಿಗೆ ಎಂದೇ ಹೇಳಿಯದಾಗಿದ್ದ
ತಂತ್ರ ಇಂದು ನಮಗೆ ಹೊಸದಾಗಿ ಕಾಣಿಸುವ. ಸಂಭವವೂ ಇದೆ. ಇಂದಿನ
ಉಧುನಿಕ ಘಾಕ್ಯಾತ್ಯ-ಕಾದಂಬರಿತಂತ್ರ, ಕರೀ, ಯೋಗ್ಯತೆ ಎಲ್ಲ ಶ್ವಾಸಿಯಾಗಿ
ದಲೂ ಬಹಳ ಮುಂದುವರಿದಿದೆ. ಕಾದಂಬರಿಯ ಕಥನ ತಂತ್ರಗಳನ್ನು ನಾವು
ಭಾರತೀಯರು ಕಲಿತುಕೊಂಡೆದ್ದೇ ವಿದೇಶೀಯರಿಂದ. ನಿಜವಾಗಿ ಕಳಾ
ಕೃತಿಯಲ್ಲಿ ತಂತ್ರಕ್ಕೆ ಅಂಥ ಮಹತ್ವದ ಸ್ಥಾನವೇನೂ ಇಲ್ಲ. ಕರೀ ಅತ್ಯಾನ್ಯ
ಗೊಳ್ಳಲು ಮಾತ್ರವೇ ತಂತ್ರದ ಉಪಯೋಗ.”

“ ಇದರಲ್ಲಿ ಕೆಲವು ಪಾತ್ರಗಳ ಬಾಯಲ್ಲಿ ಬರುವ ಬ್ರಿಗಳನ್ನು ತೆಗೆದು
ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ ” ಎಂದು ನಾವು ಹೇಳಿದಾಗ ಅವರಿಂದರು:
“ ಇಲ್ಲಿ ನಾನು ಚಿತ್ರಿಸಿರುವದು ತೀರ ಕೆಳಕರಗತಿಯ ಜನರ ಜೀವನವನ್ನು.

ಅವರು ನಿತ್ಯವೂ ಬಳಸುವ ಶಬ್ದ ಕೋಶದಲ್ಲಿ ಈ ಬೈಗಳಿಗೂ ಒಂದು ಮುಖ್ಯ ಸ್ಥಾನವಿರುತ್ತದೆ. ಅವರ ಜೀವನ ವಾಸ್ತವವಾಗಿ ಚಿಕ್ಕಿತ್ವಾಗಬೇಕಾದರೆ ಅವರೇ ಭಾಷಾಜೀಲಿ ಸಾಧ್ಯವಾದಮಟ್ಟಿಗೆ ಇದ್ದುದಿದ್ದಂತೆ ಬರಬೇಕಾಗುತ್ತದೆ. ಸಾಹಿತ್ಯ ಕೃತಿಯಲ್ಲಿ ಬೈಗಳುಗಳನ್ನು ಉಪಯೋಗಿಸುವ ಸಂದರ್ಭ ಬಂದಾಗಲ್ಲಿ..... ಹೀಗೆ ಜುಕ್ಕೆಗಳನ್ನು ತೋರಿಸಿ, ಮೂರು ಮುರಿದ ಹಾಗೆ ಮಾಡಿ ಮುಂದೆ ಸಾಗುವ ಸಾಹಿತ್ಯಕರೂ ಕೆಲವರಿರಬಹುದು. ಸದಿ. ಅವರ ದಾರಿ ಅವರಿಗರಲ್ಲಿ, ನನ್ನದು ವೊದಲಿನಿಂದಲೂ ಸ್ವತಂತ್ರ ದಾರಿ. ಜೇಮ್ಸ್ ಜಾಯ್ಸ್ “ಯಾಲಿ ಸಸ್” ಬರೆದಾಗ ಈ ಬಗೆಯ ಮುಡವಣತರು. ಬಹಳ ಗದ್ದುಲವೆಬ್ಬಿಸಿ ಸರಕಾರ ಆ ಕಾದಂಬರಿಯನ್ನು ಮುಟ್ಟಿಗೊಳು ಹಾಕುವಂತೆ ಮಾಡಿದರು. ಆ ಬಗೆ ವಿಚಾರಕೆ ನಡೆಸಿದ ನಾಜ್ಯಯಾಂಧೀಕರು— ಕೆಳತರಗತಿಯ ಜನರ ಜೀವನ ಚಿತ್ರಣದಲ್ಲಿ ಆ ಜನರ ಭಾಷೆಯೂ ಇದ್ದುದಿದ್ದ ಹಾಗೆ ಬರಬೇಕಾದುದು ಕಲಾ ದೃಷ್ಟಿಯಿಂದ ಅವಶ್ಯ; ಇದರಲ್ಲಿ ಆಶ್ಲೀಲತೆ, ಅಸಭ್ಯತೆ ಯಾವುದೂ ಇಲ್ಲ— ಎಂದಪ್ಪಕೆ ಕೊಡಿಸಿ ಪುಸ್ತಕವನ್ನು ನಿರ್ಬಂಧಿಸಿದಂದ ಮುಕ್ತಗೊಳಿಸಿದರು; ಇದ ರೀದ ನಾವು ತಿಳಿಯಬೇಕಾದುದಿಷ್ಟೇ. ಕಥಾವಸ್ತುವಿನ ಬೆಳವಣಿಗೆ ಅಗತ್ಯ ಹಾದಂಡಲ್ಲಿ ಬರಬಹುದು. ಅನಾವಶ್ಯಕವಾಗಿ ಮಾತ್ರ ಯಾವುದೂ ಬಧಿಸಾರದು.”

ತೀ. ಕಟ್ಟೆಮುನಿಯವರು ಇತ್ಯಾಮುಂದೆಯೂ ನಹ ಆಗಾಗ ಪ್ರತಿಭಾ ಸ್ವಂಥಮಾಲಿಗೆ ಕಾದಂಬರಿಗಳನ್ನು ಬರೆದುಕೊಡಲು ಒಫ್ಫಿರುವರೆಂದು ತಿಳಿಸಲು ಹಷಣಿಸುತ್ತೇವೆ. ಗೆ. ಕಟ್ಟೆಮುನಿಯವರಿಗೆ ಮಾಲೆಯು ಜಿರಭಣಿಯವಾಗಿ ಶುಳಿಯುವದರಲ್ಲಿ ಸಂದೇಹವಿಲ್ಲ.

ಒಂದನೆಯ ಅಂಕ.

ತೇರಿ: ಒಂದು.

ದ್ಯೇಲು ಹೆಚ್‌ಗಳ ಮೇಲೆ ದೇಹವನ್ನೊರ್ಗಿಸಿ ಕಿವಿಗಳಲ್ಲಿ ಬೆರೆಳುಗಳನ್ನಿಷ್ಟು
ಕೊಂಡಳು ಯಮುನಾ.

ದ್ಯೇಲು ಬರಬಹುದು ಇನ್ನು ಒಂದೆರಡು ನಿಮಿಷಗಳಲ್ಲಿ.

ಇನ್ನು ಎರಡು ನಿಮಿಷಗಳವರೆಗೆ ವಾತ್ರ ಈ ದುಃಖ.

ಮೃತ್ಯುವಿನ ಸಕಲ ಶಕ್ತಿಯನ್ನು ಪ್ರದರ್ಶಿಸುತ್ತ ಧಾವಿಸಿ ಬರುವುದು
ದ್ಯೇಲು. ಭೂತದ ಕಾಲುಗಳಂಥ ಅದರ ಚಕ್ರಗಳು ತನ್ನ ದೇಹದ ಮೇಲುರು
ಜಿವಿ. ಮುಂಡಿಂದ ರುಂಡ ಬೀರೆಯಾಗುವುದು. ದೇಹದಿಂದ ಜೀವ
ಬೀರೆಯಾಗುವುದು.

ಅನೆಂತರ.... ದುಃಖವಿಲ್ಲ.... ಸಂಕಟವಿಲ್ಲ.... ಏನೂ ಇಲ್ಲ. ಶೂನ್ಯ....
ಎಲ್ಲವೂ ಶೂನ್ಯ. ಯಾವುದೂ ಇಲ್ಲದ ಬಟ್ಟಿಬಯಲಿನಲ್ಲಿ ಪ್ರವೇಶಿಸುವುದು
ತನ್ನ ಪ್ರಾಣವಕ್ಷಿ.

ಅವಳ ಒಳಗಣ್ಣಿಗಳಿದರು ತನ್ನ ತಾಯಿಯ ಮೂರ್ತಿ ಬಂದು ನಿಂತಂ
ತಾಯಿತು. ತಂದೆಯ ರೂಪವೂ ಮುಳಿದಂತಾಯಿತು. ತನ್ನ ಗಂಡ, ಪವತಿ,
ಗೊಡರು, ರಾಮ.... ತನ್ನ ಸ್ತ್ರೀಯ ರಾಮ.... ಆ ಗಳಿಗೆಯಲ್ಲಿಯೂ ಅವಳ
ಕಣ್ಣ ತೇವಗೊಂಡಿತು. ಇನ್ನು ಎರಡು ನಿಮಿಷಗಳ ಬಾಳು ತನ್ನ ದು....

ಈಗಲೂ ಕಟ್ಟಿನೆಲ್ಲಿ ನಿರೀ..... ಎಂದು ಯೋಚಿಸಿದಾಗೆ ಆಕೆಗೆ ಕೊಂಡೆ ನಗೆಯೂ ಬಂದಿತು.

ದೂರದಿಂದ ಒಡಿಪರುತ್ತಿರೆಬೇಕು ರೈಲು. ಇನ್ನೊಂದು ನಿನಿನದೊಳೆಗಾಗಿ ಬಂದು ಬಿಡುಹುದು. ಯಾಕೆ, ಸದ್ದೀ ಕೇಳಿಸಲೊಳ್ಳದಲ್ಲ? ರೈಲು ಇನ್ನೂ ಬಲು ದೂರವಿದೆಯೋ ಏನೋ.

ಕುತ್ತಿಗೆಯನ್ನು ಕೊಂಡೆ ಬಲಕ್ಕೆ ತಿರುಗಿಸಿ ಯಮುನಾ ರೈಲು ಬರುವ ದಿಕ್ಕಿಗೆ ಧ್ವನಿ ಹೊರಳಿಸಿದಳು. ರಾತ್ರಿಯ ಕತ್ತಲೆಯನ್ನು ಥಿದು ಇನ್ನೇನೂ ಕಾಣಿಸುವಂತಿರಲಿಲ್ಲ.

ರೈಲು ಇನ್ನೂ ದೂರವಿದ್ದಿತು ಎಂದುಕೊಳ್ಳತ್ತು ಆಕೆ ಮತ್ತೆ ಕುತ್ತಿಗೆ ಯನ್ನು ಹೆಳಿಯ ಮೇಲಿರಿಸುತ್ತಿದ್ದ ಹಾಗೆ ಬ್ರಾಪ್ಪಿ ದೀಪದ ಪ್ರವರ್ತ ಚೆಳಕು ಆಕೆಯ ಮುಖದ ಮೇಲೆ ಹರಿಯಿತು. ಇಂಥ ರಾತ್ರಿಯಲ್ಲಿ, ಇಂಥ ಸ್ಥಳಕ್ಕೆ ಯಾರೂ ಬರಲಿಕ್ಕಿಲ್ಲವೆಂಬ ವಿಚಾರದಿಂದ ಅಲ್ಲಿಗೆ ಬಂದು ಆತ್ಮಹತ್ಯೆಗೆ ಸಿದ್ಧಾಗಿದ್ದ ಯಮುನಳಿಗೆ ಅಜ್ಞರಿಯಾಗದಿರಲಿಲ್ಲ. ತಾನು ಬದುಕುವುದಕ್ಕೂ ಅಡ್ಡಬಂದ ಈ ಪ್ರಪಂಚ ತಾನು ಜೀವ ಕಳಿದುಕೊಳ್ಳುವುದಕ್ಕೂ ಅಡ್ಡಬರಿಕೇ!

“ ಯಾರವರು ? ”

ಗಂಡುಸಿನ ಒರಟು ಧ್ವನಿ? ಅದರೊಂದಿಗೆ ಬ್ರಾಪ್ಪಿಯ ಚೆಳಕು ಅವಳ ದೇಹದ ಮೇಲೆಲ್ಲ ಓಡಾಡಿತು.

ಉಸಿರು ಬಿಗಿಂಡಿದು ಯಮುನಾ ಕೆದಲದೆ ಬಿದ್ದುಕೊಂಡಿದ್ದಳು. ಮಾತನಾಡಿದವನು ಹತ್ತಿರ ಬಂದು ಅವಳ ತಲೆಗೂಡಲನ್ನು ಹಿಡಿದು ಮೇಲ ಕ್ಷೇಖಿಸಿ ಹಳಗಳ ಪಕ್ಕದ ಕಾಲುಡಾರಿಗೆ ಎಳಿದು ತಂದು ಕೇಳಿದ:

“ ಯಾರು ನೀನು? ಇಲ್ಲಾಗ್ಯಕ ಬಂದಿದ್ದಿ ಸಾಯಾಕ? ”

ಅವನ ಧ್ವನಿ ಇನ್ನೂ ಬಿಂಬಿಸಾಗಿದ್ದಿತು.

ಯಮುನಾ ಉತ್ತರವೀಯಲಿಲ್ಲ. ಅವಳ ಚಿತ್ತ ಬಧಿರವಾಗಿದ್ದಿತು.

“ ಯಾರವ್ವು ನೀನು? ಏನಾತು ನಿನಗ? ”

ಆಗಲೂ ಆಕೆ ಬಾಯಿ ಬಿಂಬಿಲಿಲ್ಲ.

“ ವಾವ....ವಾವ....ಏನು ತ್ರಾಸಾಗಿತ್ತೊ...ಅಲ್ಲಾನೇ ನನ್ನ ಈ

ವೇಳೆಯೋಳಗ ಇಲ್ಲಿಗೆ ಕಳಿಸಿರಬೇಕು. ನಿನ್ನ ಜೀವ ಉಳಿತು. ಮನಸಿಗೆ ಹಣ್ಣಿಕೊಳ್ಳಬೇಡವ್ವೆ. ಮನಿಗೆ ಹೋಗೋಣ ಬಾ ತಂಗಿ....” ಎಂದು ಆತ ಕನಿಕರದಿಂದ ಹೇಳಿದ.

“ತಂಗಿ” ಎಂಬ ಶಬ್ದ ಕಿವಿಗೆ ಬಿದ್ದೀಡನೆ ಯಾಮುನಳ ಹೈದರಯ ಕರಿಗಿ ನೀರಾಯಿತು. ಇಪ್ಪತ್ತು ವರ್ಷಗಳ ತನ್ನ ಜೀವಮಾನದಲ್ಲಿ ಅದು ವರಿಗೆ ‘ತಂಗಿ’ ಎಂದು ಸಹಾನುಭೂತಿಯಿಂದ ಯಾರೂ ತನ್ನನ್ನು ಕರೆದಿರಲಿಲ್ಲ. ತಾನೂ ಒಬ್ಬಳು ಮನುಷ್ಯವಾಗಿ, ತನಗೂ ಎಲ್ಲರಂತೆ ಹೈದರಯವಿದೆ, ಮನಸ್ಸಿದೆ, ತನಗೂ ದುಃಖವಾಗುತ್ತದೆ, ಕಳೆವಳವಾಗುತ್ತದೆ ಎಂಬ ವಿಚಾರ ಒಟ್ಟಿಗೂ ಬಂದಿರಲಿಲ್ಲ. ತಾನು ಸಾಯಲಿರುವ ವೇಳೆಯಲ್ಲಿ ಆಕಸ್ಯಾತ್ಮಾಗಿ ಬಂದು ತನ್ನನ್ನು ಇಸಿ ಇಷ್ಟ್ವಾಂದು ಕನಿಕರದಿಂದ ಮಾತನಾಡಿಸುವ ಈ ಪುಣ್ಯ ವಂತನಾರು?

ಅವಳ ಕೈಹಿಡಿದು ಕಾಲುದಾರಿಗುಂಟ ನಡೆಯುತ್ತ ಆತ ಕೇಳಿದ:

“ಯಾವೂರಾಕೆ ನೀನು ತಂಗಿ?”

ಉರು? ತನ್ನ ಉರು? ಅದರ ಹೆಸರು ಹೇಳುವುದರಿಂದ ಆಗುವ ಉಪಯೋಗವಾದರೂ ಏನು? ಎಲ್ಲ ಹಳ್ಳಿಗಳ ಹಾಗೆ ತನ್ನದೂ ಒಂದು ಹಳ್ಳಿ. ತನ್ನಂಥ ಅಭಾಗಿನಿಯರೂ ಕಡು ಬಡವರೂ ಹುಟ್ಟಿ ಸಾಯುವ ಹಳ್ಳಿ.

“ಯಾಕವ್ವಾ, ಮಾತಾಡುವದಿಲ್ಲ? ಯಾವೂರು ನಿನ್ನದು?”

“ಇಲ್ಲೆ ಒಂದು ಹಳ್ಳಿ ಅಣ್ಣಿ.”

“ಜೀವ ಯಾಕೆ ಬೇಸರಾಯ್ತು ತಂಗಿ? ಯಾರಾದರೂ ಬಡಿದರೇ? ಹೊಡಿದರೇ?”

“ಹೊಡಿಯಾದು ಬಡಿಯಾದು ಎಲ್ಲಾ ಎಂದೋ ಮುಗಿದಿತ್ತು ಅಣ್ಣಿ.”

“ತಂದೆ ತಾಯಿ ಯಾರೂ ಇಲ್ಲೇನವ್ವೆ ನಿನಗೆ?”

“ಆಪ್ಪ ಮೊನ್ನೆ ಮೊನ್ನೆ ಸತ್ತುಹೋದ. ಆಪ್ಪನ್ನು ಪೂರೀಸರು ಹಿಡಿದು ಕೊಂಡು ಹೋಗಿದ್ದಾರ....”

“ಹಂಗಾದರ ಈಗ ಮನೆಯೋಳಗ ಯಾರೂ ಇಲ್ಲೇನು?”

“ಯಾರೂ ಇಲ್ಲ.”

“ మదువి ఆగిల్ల ? ”

“ ఆగిత్తు. అదు మురితు.”

“ హంగాదర నినగేగ యారెదూ ఆధార ఇల్ల అందంతాయ్య. అదక్కే జీవ బిడొదక్కే హోగిద్దేయో ఏనో. హంగెల్లు ఆశా బిడబారదు తంగి. ప్రాణా కథకొళ్ళబారదు. హం, ఈగ నమ్మి సేగి హోగాఱు. నావు ముసల్చునరు సోఁడవ్వ. నీను యావ జాతియవళో ఏనో. నమ్మిల్లి ఇరలిక్కాగుత్తే హో ఇల్లో ? ”

తాను యావ జాతియవళు ? ముసల్చునర మనెయల్లిరువుద రింద తన్న జాతి కెట్టు హోగువుదే ? యుమునాగి కోంజ నగి బందితు. హళ్ళయల్లి యారిగూ చేఁడవాగి, జీవ త్యజిసలు బందిద్ద త్నే జాతి యావుదు ? జాతి.....

“ నావు ముసల్చునరు అన్నాదన్న నోదలే హేళద్దే నే సోఁడవ్వ..... ”

దూరదింద నగరద దీపగళు కాణిసుక్కిద్దువు. హత్తిపుత్తు నిమిష నడిదు బందాగ మనెగళూ కాణిసత్తొడగిదువు. హళగళు పక్కద కాలుదారియన్న త్యజిసి ఆవరు నగరద రస్తేగి బందరు. ఎరడు మారు కడిగళల్లి హోరళి, చిక్క చిక్క చిదిగళల్లి కాయ్య, మారుకట్టె యన్న హిందే కాచ సణ్ణ ఓణియిందరల్లి ఆడియిరిసిదరు.

ఆ ఓణియల్లి విధ్యుద్దిఁపవిరలిల్లవాదుదరింద యావుదూ స్ఫ్యు వాగి కాణివంతిరలీల్ల హేళ్ళు ఉద్దము అల్లద హేళ్ళు ఆగలవూ అల్లద సణ్ణ సంకుచిత ఓణి. మనెగళూ సణ్ణవే. చిక్క చిక్క బాగిలు గళు. తెరిదిద్ద బాగిలుగళొళగినింద అల్ప స్ఫ్యు బెళకు హరిదుబందు ఓణియన్న బిళగిసుక్కిద్దుదేస్సేప్పె ఆప్పె బాగిలుగళ ముందిన మేట్టెలు గళ మేలే హెంగశియరు కుళికుండు ఎలే-అడికే తంబాకు మేల్లుత్త, ఆగాగ ఓణిచు సేలద మేలే పిజక్కేందు ఉగఁళుత్త తమ్మ తమ్మల్లే మాతనాడికొళ్ళత్తిద్దరు. ఎడగడిద్ద మనెయిందరింద యారో కాడికొళ్ళవు మ కేళబరుత్తిత్త. ఆదెంథ కాము, ఆదావ

ಬೀದಿಯಲ್ಲಿ ಬಿದ್ದವಳು.

ನಾಂದಿ.

ರಾತ್ರಿ ಹತ್ತು ಗಂಟೆಯಾಗುತ್ತು ಬಂದಿತ್ತು.

ಅಥ ಗಂಟೆಯ ವರೆಗೆ ಒಂದೆನ್ನುನೇ ಸುರಿಯುತ್ತಿದ್ದ ಮಳೆಯ ರಭಸ ಕೊಂಡ ತಗ್ಗತ್ತಲೂ ನಾವಿಬ್ಬರೂ ಬೀದಿಗಳಿಂದ ಮುನ್ನಡಿದೆವು.

ಶಂಕರ ನನ್ನ ಹಳೆಯ ಗಳೆಯ. ಹೈಸ್ಕ್ರಿಲಿನಲ್ಲಿ ನನ್ನ ಸಹಪಾತಿ. ನಲವತ್ತಿರಡರ ಚಳವಳಿಯ ಕಾಲಕ್ಕೆ ಕಾಲೇಜಿಗೆ ಶರಣ ಹೊಡಿದು ಅಜ್ಞಾತ ವಾಸಿಯಾದ. ಮತ್ತೆ ಕಾಲೇಜಿನ ಕಡೆ ಸುಳಿಯಲಿಲ್ಲ. ಬಡೆಜನರ ಸೇವೆ ಗಾಗಿ ತನ್ನ ಜೀವನವನ್ನು ವಿನಿಷ್ಠಾಗಿರಿಸಿ ದುಡಿಯತೋಡಿಗಿದ. ಇಂದು ಆತ ಆ ಜಿಲ್ಲೆಯ ಹೇಸರಾಂತ ಕಾರ್ಯಕರ್ತ.

ಬೆಂಗಳೂರಿಗೆ ಹೊರಟಿದ್ದ ನಾನು ಒಂದೆರಡು ದಿನಗಳ ಮಧ್ಯಗೆ ಆ ಸರ್ಗರದಲ್ಲಿ, ಶಂಕರನಲ್ಲಿ ಬಿಡಾರ ಹೂಡಿದ್ದೆ. ಭೋಜನಾಲಯದಲ್ಲಿ ರಾತ್ರಿ ಯೂಳಿ ಮುಗಿಸಿಕೊಂಡು ನಾವಿಬ್ಬರೂ ಆತನ ಕೊಟ್ಟಿಯತ್ತು ಸಾಗಿದ್ದೆವು.

ಕೆನೆರು ಕೊಟ್ಟೆಯಂದ ತುಂಬಿದ ತಗ್ಗಿಗಳಲ್ಲಿ ಮುಗ್ಗಿರಿಸುತ್ತೇ ನಾವು ಕೊಟ್ಟಿದಿಯ ಬಳಿ ಬಂದಾಗ ನನ್ನ ಎಡಗಾಲಿಗೆ ಏನೋಇ ತಾಕಿದಂತಾಯಿತು. ಕೊಂಚೆ ಬಾಗಿ ನೋಡಿದರೆ ಮಾನವಜಿರಿಯೋಂದು ನಿಧಾನವಾಗಿ ಉಸಿರಾಡಿ ಸುವುದು ಕೇಳಬಂದಿತು.

ಕಣ್ಣಿಗಳನ್ನು ಒಕ್ಕಿಸುವ ಆ ಕತ್ತಲಲ್ಲಿ ಯಾವುದೂ ಕಾಣಿಸುವಂತಿರಲ್ಲಿ. ಕುರುಡನ ಹಾಗೆ ಆ ದೇಹದ ಹೇಳಿ ಕೈಯಾಡಿಸಿದೆ. ಮಳೆಯಲ್ಲಿ ಮಿಂದು, ಶೀತಲವಾದ ದೇಹ, ಒದ್ದೆಯಾದ ಬಟ್ಟಿ, ತೈಯ್ದೆ ಕೂಡಲು.

ನನ್ನ ಕರಸ್ತರ್ವವಾಗುತ್ತಲೂ ಆ ವ್ಯಕ್ತಿ ಅತ್ಯಂತ ಹೈಂಸ್ಯರದಲ್ಲಿ ಪುಟ್ಟಪುಟಿಸಿತು: “ರಾಮ ರಾಮಾ ರಾಮಾ....”

ಮೆಟ್ಟಲುಗಳನ್ನೇರಿ ಮೇಲೆ ಹೋಗಿ ಕೊಟ್ಟಿರು ಬಾಗಿಲಿನ ಬೀಗ ತೆಗೆಯುತ್ತಿದ್ದ ಶಂಕರ ಆ ಧ್ವನಿಯನ್ನು ಕೇಳುತ್ತಲೂ ಮತ್ತೆ ಕೆಳಗಳಿಂದು ಬಂದೆ.

“ ಯಾರೋ ನರಳಿದಂತಾಯಿತ್ತಲ್ಲ ? ”

“ ಹೌದು. ಇಲ್ಲಿ ಯಾರೋ ಬಿದ್ದುಕೊಂಡಿದಾರೆ.”

ಮನೆಯೋಳಗಡೆ ಸಂಸಾರವೊಂದು ವಾಸವಾಗಿದ್ದಿತು. ಅದರ ಯಾಜ ಮಾನನ ಹೆಸರೆತ್ತಿ ಕೂಗಿದ ಶಂಕರ. ಕೈದೀಪದೊಂದಿಗೆ ದಂಪತಿಗಳಿಬ್ಬರೂ ಧಾವಿಸಿ ಬಂದರು. ದೀಪದ ಬೆಳಕಿನಲ್ಲಿ ಬೀದಿಯ ಕೆಸರಿನಲ್ಲಿ ಬಿದ್ದವಳ ಸ್ಥಿತಿಯನ್ನು ಕಂಡು ಎಲ್ಲರಿಗೂ ಕಣ್ಣೀರು ಬರುವಂತಾಯಿತು. ಆಗಾಗ ಬಲವಾಗಿ ಕಂಪಿಸುತ್ತಿದ್ದ ದೇಹ, ತೊಯ್ದೆ ತಪ್ಪಡಿಯಾಗಿದ್ದ ಸೀರೆ-ಕಪ್ಪುಸ, ರಾಡಿ ನೀರಲ್ಲಿ ಮುಳುಗಿದ್ದ ತಲೆಗೂಡಲು....ರಾಮ ರಾಮಾ ಎಂಬ ಆತ್ಮಧ್ವನಿ...”

“ ಯಮುನಾ, ” ಎಂದು ಕೆಳವೆಳದಿಂದ ಕೂಗಿದ ಶಂಕರ.

“ ನಿಮಗಿವಳಿ ಗುರುತು ಇದೆಯೇನ್ನಿ? ” ಎಂದು ಕೇಳಿದಳು ಮನೆಯಾಕೆ.

“ ಹೌದು, ಗುರುತಿದೆ. ಒಂದೆರಡು ಸಲ ನೋಡಿದ್ದೇನೆ. ಇಂಥ ಮಳೆಯಲ್ಲಿ ಹೀಗೆಬಿದ್ದಿರುವಳಲ್ಲ.... ನನ್ನ ಸ್ವೇಹಿತರು ನೋಡಿದರೆಂದು ನೆಟ್ಟಿ

ಗಾಯಿತು. ಇಲ್ಲವಾದರೆ ರಾಶ್ರಿಯೆಲ್ಲ ಇಲ್ಲೇ ಬಿದ್ದ ಕೊಂಡಿರುತ್ತಿದ್ದ ಶೋರುನ್ನು ವನ್ನೋ. ಸದ್ಯ ಇವಳನ್ನು ಒಳಗೊಂಡು ಬಿಸಿ ನೀರಲ್ಲಿ ಸ್ವಾನ ಮಾಡಿಸಿ ಬೇರೆ ಒಟ್ಟಿಗೆ ತೊಡಿಸಿ ಮಲಗಿಸಬೇಕು. ಅಷ್ಟು ನಾಡುವಿರಾ ತಾಯಿ? ”

“ ಬೇಗ ಎಬ್ಬಿಕರಪ್ಪ ಆಕೆಯನ್ನು. ಪಾಪ....ಪಾಪ.... ”

ಶಂಕರ ಅವಳನ್ನೇತ್ತಿಕೊಂಡು ಮನ್ನೆಯೊಳಗಡೆ ಸಾಗಿಸಿದ.

ಆತ ಮತ್ತೆ ಕೊಟ್ಟಿಗೆ ಬರುತ್ತುಲೂ ನಾನು ಕೇಳಿದೆ:

“ ಈ ಯಮುನಳನ್ನು ನೀವು ಚೆನ್ನಾಗಿ ಬಲ್ಲಿರಾ? ”

“ ಕೆಲ ತಿಂಗಳುಗಳ ಹಿಂದೆ ಕಸಗುಡಿಸುವವರ ಸಂಪು ನಡೆದಿತ್ತು. ಆಗ ಸಂಪಿನ ನಿಧಿಗೆ ಹಣ ಕೂಡಿಸಲು ಇವರ ಓಣಿಗೆ ಹೋಗಿದ್ದಾಗ ಇವಳನ್ನು ನೋಡಿದ್ದೇ. ಬಾಟಲಿಗಳ ಬಾಬು ಅಂತ ಒಬ್ಬನಿದಾನೆ ಆ ಓಣಿಯಲ್ಲಿ ಅವನ ಮೂಲಕ ಇವಳ ಕತೆಯಲ್ಲಾ ತಿಳಿದುಬಂದಿತ್ತು. ”

“ ಕತೆ? ”

“ ಹೂಂ. ಕತೆಯೇ ಸರಿ. ಭಯಂಕರ ಕತೆ. ಇದರ ಮೇಲೊಂದು ಕಾದಂಬರಿ ಬರೆಯಬಹುದು ನಿಷ್ಟು. ಕೇಳುತ್ತಿರಾ? ”

ಶಂಕರ ಹೇಳತೊಡಗಿದ. ಆತ ಹೇಳುತ್ತು ಹೂಡಿದ ಹಾಗೆ ಯಮುನಳೆ ಜೀವನದ ಒಂದೊಂದೇ ಘಟನೆ ಚಿತ್ರಪಟದ ದೃಶ್ಯದಂತೆ ನನ್ನ ಒಳಗಣ್ಣಿ ನೇದುರು ಮೂಡತೊಡಗಿತು.

ಭಾಸೆ ಯಾವುದೂ ತಿಳಿಯಲ್ಲಿ ಯಮುನಳಿಗೆ. ಓಟಿಯ ಕೊನೆಯಲ್ಲಿದ್ದ ಪುಟ್ಟು ಶಿರಾಟಿ ಅಂಗಡಿಯ ಒಡೆಯು ಎದುರು ಮನೆಯ ಮುಂದೆ ಕುಳಿತಿದ್ದ ಹಂಗಸಿನೊಂದಿಗೆ ಸರಸಸೆಲ್ಲಾವದಲ್ಲಿ ಹೊಡಗಿದ್ದ. ಆಕೆ ಎಡಗೈಯಲ್ಲಿ ಒಂದು ಸಿಗರೇಟ್‌ಟು ಹಿಡಿದುಕೊಂಡು ಆಗಾಗ ಅದರ ಹೊಗಿಯನ್ನೆ ತೋರುತ್ತ, ನಡು ನಡುವೆ ಮುಗುಳ್ಳಿಗೆ ಬೀರುತ್ತ ಆತನೊಂದಿಗೆ ಹರಟುತ್ತದ್ದಳು. ಅವೇಳ ಕಾಲುಗಳ ಬಳಿಯಲ್ಲಿ ನಾಯಿಯೊಂದು ಬಿಡ್ಡಕೊಂಡು ವ್ಯೇ ಕೆರೆದುಕೊಳ್ಳುವ ಕಂರ್ಯದಲ್ಲಿ ಮಗ್ನವಾಗಿದ್ದಿತು.

ಯಮುನಳನ್ನು ಕರೆದುತ್ತಂದವನು ಓಟಿಯಲ್ಲಿ ಕಂಟಿಸಿಕೊಳ್ಳುತ್ತಲೂ ಒಂದು ಮನೆಯೆಡುರಿಗೆ ಕುಳಿತಿದ್ದ ಬಾಲಿಕೆಯೊಬ್ಬಳು “ಬಾಬಾ ಆಯಾ.... ಬಾಬಾ ಆಯಾ” ಎನ್ನುತ್ತ ಥಟ್ಟಿನೆಹಾರಿ ಅವನ ಬಳಿ ಬಂದಳು. ಆಕೆ ಕೂಗಿದೊಡನೆ ಓಟಿಯ ಹೆಣ್ಣುಮಕ್ಕಳೆಲ್ಲ ಅತ್ತ ತಿರುಗದರು.

“ಬಾಬ್ಯಾನ ಸಂಗಡ ಯಾರೋ ಒಬ್ಬ ಹುಡುಗಿ ಬಂದಾರ್ ನೋಡಿದೇ” ಎಂದು ಒಬ್ಬಕೆ ಕುಗಿ ಹೇಳಿದಳು.

“ಹುಡುಗಿ ಅಂದರೇನೇ ! ಪ್ರಾಯದಾಕೇ ಅದಾಳೇ.”

“ಯಾರೋ ಅವಳು ಬಾಬ್ಯಾ ? ”

“ಎಲ್ಲಿ ಗಂಟು ಬಿಡ್ಡ ಹೊ ? ”

“ಇನ್ನು ಮಾತ್ರಾಲ ಘಾತಿನೂ ಗತಿ ? ”

ಒಬ್ಬೊಬ್ಬಳಿಂದ ಒಂದೊಂದು ಪ್ರಶ್ನೆ ಹೊರಟಿತು.

ಅಂಗಡಿಕಾರ ಚೆನ್ನಪ್ಪ ನಗುತ್ತಾ ಎದುರಿಗಿದ್ದವಳನ್ನು ಕುರಿತು “ನಿನೆಗೊಬ್ಬಳು ಎದುರಾಳಿ ಬಂದಂಗ ಕಾಣುತ್ತೇತಿ ನೋಡೇ ಮಲ್ಲೀ,” ಎಂದು ನುಡಿದ.

ಮಲ್ಲಿ ಸಿಗರೇಟ್‌ನ್ನು ಚರೆಂಡಿಗೆ ಬಿಸುಟ್ಟಿ ಎದ್ದು ಬಾಬುವಿನ ಹತ್ತಿರ ಬಂದು, ಹೊಸಬಳನ್ನು ಉತ್ತುಕೆತೆಯಿಂದ ದಿಪ್ಪಿಸುತ್ತು— “ಎಲ್ಲಿ ಸಿಕ್ಕುಹೊ ಬಾಬ್ಯಾ ? ” ಎಂದು ಕೇಳಿದಳು. ಇನ್ನೂ ನಾಲ್ಕಾರು ಜನ ಹೆಂಗಳಿಯರು ಅವರ ಸುತ್ತು ಗುಂಪುಗೂಡಿದರು

ಅವರನ್ನೆಲ್ಲ ದೂರ ಸರಿಸಿ ಬಾಬು ಕರ್ಕಿಶೆ ಸ್ವರದಲ್ಲಿ— “ಈಗ ಯಾರೂ ಗಂದ್ದಲಾ ಮಾಡಬೇಡಿಂ, ನಡಿರಿ. ಪಾವ, ಇಕೇದೇ ಇಕೆಗೆ ಸಾಕಾಗ್ನಿತಿ”

ಎಂದು ಗಡರಿಸಿ ಯಮುನಳನ್ನು ತನ್ನ ಮನೆಗೆ ಕರೆದು ತಂಡ. ಅಮುಳ ಹೊತ್ತಿಗೆ ಬಾಗಿಲಲ್ಲಿ ಬಂದು ನಿಂತಿದ್ದ ಫಾತಿಮಾ ಅವಳನ್ನು ಮಂತೆಯಿಂದ ಬರವಾಡಿಕೊಂಡಳು.

“ ಪೇಟಿಗೆ ಇನ್ನೊಂದು ಮಾಲು ಬಂತು. ” ಎಂದು ನುಡಿದು ಅಂಗಡಿ ಕಾರ ನಕ್ಕೆ. ಮಲ್ಲಿಯಾ ನಕ್ಕೆಳು.

“ ಯಾಕೆ ಮಲ್ಲಿ? ಬಹಾಳ ನಾಾಕ ಹತ್ತಿ ದಿ ಇವತ್ತು? ” ಒಳಗೆ ನಿಂದ ಧ್ವನಿ ಕೇಳಿಸಿತು.

“ ನಾ ನಕ್ಕರ ಲಿನಗೇನ ಹೊಟ್ಟೆಕಿಚ್ಚು? ಸುಮ್ಮನ ಬೀಳೆ ಮಾಲಾ! ” ಎಂದು ನುಡಿದು ಮತ್ತೆ ನಕ್ಕೆಳು ಮಲ್ಲಿ.

“ ಏನಂತಾನ ಹಣಮ್ಮಾ? ಅವಲು ನೆತ್ತಿಗೇರ್ಪಿತೇನು? ” ಅಂಗಡಿ ಕಾರನೆಂದ.

“ ಅಮಲು ಏರ್ಪಿತೆ ಕೇಳಾಕ ಸೀಯೇನೂ ರೊಕ್ಕಾ ಕೊಟ್ಟು ಕುಡಿಸಿಲ್ಲ. ಬಾಯಾಗಿನ ಹಲ್ಲು ಉದುರ್ಜಾವು. ತಣ್ಣಿಗ ಕುಂಡ. ” ಎಂದು ಒಳಗಿಸಿಂದಲೇ ಕೂಗಿದ ಹಣವು. ಆತನ ಶಕ್ತಿಯೇನೆಂಬುದನ್ನರಿತ ಅಂಗಡಿ ಕಾರ ಮರುಮಾತನಾಡುವ ಗೊಡವೆಗೆ ಹೋಗದೆ, ಮಲ್ಲಿಯನ್ನು ನೋಡಿ ಕಣ್ಣ ವಿಟ್ಟುಕೊಸಿ, ಬೀಡಿಯೊಂದನ್ನು ಹೊತ್ತಿಸಿ ನೇಡುತ್ತ ಕುಳತ್ತ

ಫಾತಿಮಾ ಮನೆಯಲ್ಲಿ ಯಮುನಾ ಸಂಕೋಚದಿಂದ ಮುದುಡಿಕೊಂಡು ಕುಳಿತಿದ್ದಳು. ಅಂಗಿ ತೆಗೆದು ಗೂಟಕ್ಕೂರಿಸುತ್ತ ಬಾಬು ಯಮುನಳನ್ನು ತಾನು ಕಂಡ ಬಗೆಯನ್ನು ಫಾತಿಮಾಗಿ ವಿವರಿಸುತ್ತಲಿದ್ದ.

“ ಇವತ್ತು ಬಂದು ಹಳ್ಳಿಯಿಂದ ಅಕ್ಕಿ ತರಬೇಕಾಗಿತ್ತು. ಅದಕ್ಕೆಂತ ಹೋಗಿದ್ದವನು ಹೊರಳಿ ಬರುವಾಗ ಏಕಾವಕಿ ಇವಳ ಭೇಟಿ ಆಯ್ದು. ಗಾಡಿ ಬರೂದು ಬಹಳ ತಡ ಇತ್ತು ಅಂತ ಜೀವ ಉಳಿತು. ಇಲ್ಲದಿದ್ದರ.... ”

“ ಪಾವ....ಪಾವ....ಏನಾಗಿತ್ತೋ ಏನೋ, ” ಎಂದು ಮರುಕ ಸಂಚಿಸಿ ಫಾತಿಮಾ ಹೇಳಿದಳು: “ ಹಸಿವಾಗಿದ್ದೀತು ಏಳವ್ವೆ. ಉಂದು ಮಲಗೇಇಗು ಇಲ್ಲೇ ಉಣ್ಣಿತೀಯೋ, ಇಲ್ಲಾ ನಿಮ್ಮ ಜಾತಿಯವರ ಮನ್ನಾಗ ಹೇಳಲೋ? ”

“ ನನಗೇನೂ ಹಸಿವಿಲ್ಲವ್ವೆ. ”

“ ಭೀ, ಭೀ. ಹಾಂಗೆಲ್ಲ ಮಾಡಬಾರೆಯ ತಂಗಿ. ಅದ್ದನ್ನೇಲ್ಲ ಮರೆತು ಬಿಡು. ಯಾವದನ್ನೂ ಮನಸಿಗೆ ಹಚ್ಚಿಕೊಂಡಿದ್ದು ಬಾಧೆಯಾಗಿ ಹೊಟ್ಟಿತುಂಬಿ ಉಂಡು ಮಲಗಿಕೊಂಡಿದ್ದು. ಇದೂ ನಿನ್ನದೇ ಮನೆ ಅಂತ ತಿಳಿದುಕೊಂಡಿದ್ದು. ಏಳು,” ಎನ್ನತ್ತೆ ಫಾತಿಮಾ ಯಶುನಳನ್ನು ಬಲವಂತದಿಂದಲೇ ಉಟಕ್ಕೆಬ್ಬಿಸಿದಳು.

“ ನಿನ್ನ ಹೆಸರೇನೇ ಚಿಗವ್ವಾ? ” ಎಂದು ಶ್ರವಿಸಿದಳು ಫಾತಿಮಳ ಮಗಳು ಮನ್ನಾಣಿ.

“ ಯಶುನಾ. ”

“ ನಿನ್ನ ಗಂಡನ ಹೆಸರು? ”

“ ಈಗಲೇ ಸುರು ಮಾಡಬಾಧೆಯಾಗಿ ನಿನ್ನ ಮುಲುಖವ್ಯಾದಾನ್ : ಈಕೆ ಉಟ ಮಾಡುತನೆ ಆದ್ದರಿಂದ ಸುಮ್ಮುಖಿಯಾಗಿ ನಿರು, ” ಎಂದು ಮಗಳನ್ನು ಗದರಿಸಿ ಫಾತಿಮಾ ಒಳಗಿನ ಕೊಟಡಿಗೆ ಯಶುನಳನ್ನು ಕರೆದೊಯ್ದಳು.

ಎಂಟು ಅಡಿ ಉದ್ದುವೂ ಆರು ಅಡಿ ಆಗಲವೂ ಆದ ಚಿಕ್ಕೆ ಕೊಟಡಿ. ಒಂದು ಮೂಲೆಯಲ್ಲಿ ಒಲೆ, ಆದರ ಹತ್ತಿರವೇ ಸಣ್ಣ ಬಜ್ಜೆಲು. ಅಲ್ಲಿಯು ಗಡಿಗೆ ಮಾಡಿಕೊಳು. ಒಂದು ಕೊಡೆ, ಒಂದು ಹರವಿ. ಹಿತ್ತಾಳಿಯ ಪಾತ್ರಿ ಇಳು ಕೆಲವು. ಆಡ್ಡವಾಗಿ ನೇತಾಡುತ್ತಿದ್ದ ಚಿದರು ಗಳಿದ ಮೇಲೆ ಸೀರೆ ರವಕೆ ಗೆಳು. ಕೊಂಚೆ ದೂರದಲ್ಲಿ ಒಂದು ಚಾಪೆ, ಆದರ ಮೇಲೆಹಂಡು ಕಂಬಳಿ. ಹತ್ತಿರದಲ್ಲಿಯೇ ಒಂದು ಮುದುಕು ಪೆಟ್ಟಿಗೆ. ಗೋಡೆಗಿಡ್ಡ ವೇಳಿಯೆಹಂಡಕೆ ಚಿಮಣಿ ದೀಪವೇಂದು ನೇತಾಡುತ್ತು ಮುಂದ ಬೆಳುಕು ಸುರಿಯಾತ್ಮಿದ್ದಿತ್ತು.

ತಟ್ಟಿಯಲ್ಲಿ ಅನ್ನವನ್ನೂ ಎಸರು ಬೇಕಿಯನ್ನೂ ಬಡಿಸಿ ಯಶುನಳನ್ನು ಉಟಕ್ಕೆ ತೊಡಗಿಸಿದಳು ಫಾತಿಮಾ. ನಾಲ್ಕುದು ತುತ್ತು ನುಂಗುವುದೇ ಮಹಾ ಪ್ರಯಾಸದ ಕೆಲಸವಾಯಿತು. ಕಂತ ಉಬ್ಬಿ ಬಂದಿದ್ದಿತು. ಗಂಟಲಲ್ಲಿ ಅನ್ನವಿಳಯದಂತಾಗಿದ್ದಿತು. ದೈಲಿನ ಕೆಳಗೆ ಬಿದ್ದ ಸತ್ತುಹೊಗುವದರಲ್ಲಿದ್ದ ತನ್ನನ್ನು ಕರೆದು ತಂದು ಸ್ತ್ರೀಯಿಂದಲೂ ಆತ್ಮೀಯತೆಯಿಂದಲೂ ಉಪಚರಿಸುತ್ತಿದ್ದ ಆ ಮುಸಲ್ಲಾನ ಕುಟುಂಬದ ಬಗೆಗೆ ಕೃತಜ್ಞತೆಯನ್ನು ಬಂದು ಆವಳಿಕೊಂಡಿಲ್ಲ ನಿರಾಗಿ ಹರಿಯುತ್ತಿದ್ದಿತು. ಅವರು ತನಗೆ ಯಾರೋ, ತಾನು ಅವರಿಗೆ ಯಾರೋ! ಗಂರುತ್ತಿಲ್ಲ, ಪರಿಚಯವಿಲ್ಲ, ಸಂಬಂಧವಿಲ್ಲ. ಸ್ನೇಹವಿಲ್ಲ. ಆದರೂ ಇಷ್ಟ್ವಾಂದು ಸ್ತ್ರೀತಿ....ಕ್ವಿಕರ....ಆತ್ಮೀಯತೆ !

“ ಉಣಿವ್ವಾಪ್ಪ, ಉಣಿ. ” ಫಾತಮಾ ಮತ್ತೆ ಮತ್ತೆ ಬಲವಂತ ಮಾಡುತ್ತಿದ್ದಳು. ಯಮುನಳಿಗೆ ಆ ಕ್ವಾಳಕ್ರೇಂಟೊ ತನ್ನ ದುಃಖವೆಲ್ಲ ಮರೆತುಹೋಯಿತು. ಅನ್ನವನ್ನು ಮುಗಿಸಿ ಮೇಲಕ್ಕೆದ್ದಳು.

ಬಾಬುವು ಉಟ್ಟ ಮಾಡಿ ಬೀಡಿಯೊಂದನ್ನು ಹೊತ್ತಿಸಿ ಸೇದುತ್ತ—
“ ಇಲ್ಲೇ ಆರಾಮಾಗಿ ಮಲಗಿರು ಯಮುನಾ. ಯಾವುದೂ ಚಿಂತೀ ಮಾಡಬ್ಯಾಡ ” ಎಂದು ಹೇಳಿ ಹೊರಗಡೆ ಹೊರಟುಹೋದ.

ಮನೂಜಳ ಕಣ್ಣಿ ಭಾರವಾಗತ್ತಿಂದಿಗೆವ್ವಾಪ್ಪ ಮಗಳನ್ನು ಶಾಪೆಯ ಮೇಲೆ ಮಲಗಿಸಿ ಫಾತಮಾ ತಾನೂ ಉಟ್ಟ ಮುಗಿಸಿದ್ದಳು.

“ ಮಲಗುತ್ತಿಯಾ ಯಮುನಾ? ನಿದ್ದೆ ಬಂದಿಲ್ಲ ? ”

“ ಇಲ್ಲವ್ವ. ”

ಹೇಗೆ ತಾನೆ ಬಂದಿತು ನಿದ್ದೆ ಅವಳಿಗೆ? ಒಂದು ತಾಸಿಗೆಮೊದಲು ತಾನು ರೈಲು ಹಳಗಳಮೇಲೆ ಮಲಗಿ ಪ್ರಾಣ ತ್ಯಜಿಸಲು ಕಾಯುತ್ತಿದ್ದ ದೃಷ್ಯವೇ ಮತ್ತೆ ಮತ್ತೆ ಅವಳ ಬಿಗೆಣ್ಣಿನೆಂದುರಿಗೆ ಮಾಡುತ್ತಿದ್ದಿತು. ಆ ಹೊತ್ತಿಗೆ ಸರಿಯಾಗಿ ಬಾಬು ಅಲ್ಲಿಗೆ ಬರದಿದ್ದಲ್ಲಿ ಈಗ ತಾನೀ ಲೋಕದಲ್ಲಿಯೇ ಇರುತ್ತಿರಲಿಲ್ಲ. ಆಗಲೇ ಹಾರಿ ಹೊಗುತ್ತಿತ್ತು, ತನ್ನ ಪ್ರಾಣವ್ಯಕ್ತಿ ಎಲ್ಲಿಗೆ? ಎಲ್ಲಿಗೆ?

ಮನೂಜಳ ಪಕ್ಕದಲ್ಲಿ ಒಂದು ತಲೆಗಿಂಬು ಇರಿಸಿ ಫಾತಮಾ ಹೇಳಿದ್ದಳು: “ ಮಲಗೆಕೊಂಡು ಬಿಡವ್ವ. ನಾ ಹೊರಗಿನ ಶೋಲಿಯೋಳಗ ಇರುತ್ತಿನಿ ”

ಗೋಡೆಗಿದ್ದ ಚಿಮುಳಿಯನ್ನು ತಿಗಿದುಕೊಂಡು, ನಡುವಿನ ಬಾಗಿಲನ್ನು ಮುಚ್ಚಿಕೊಂಡು ಫಾತಮಾ ಹೊರಗಿನ ಕೊಟ್ಟಿಗೆ ಹೋದಳು. ಮನೂಜಳ ಪಕ್ಕದಲ್ಲಿ ದೇಹವನ್ನೊರಿಸಿ ಯಮುನಾ ದೃಷ್ಟಿಯನ್ನು ಶಾಸ್ಯದಲ್ಲಿ ಹರಿಬಿಟ್ಟಿರುತ್ತಿದ್ದಳು.

ಕೊಂಚ ಹೊತ್ತು ಹಾಗೆ ಕಳೆಯಿತು. ನಿದ್ದೆ ಬರುವಂತಿರಲಿಲ್ಲ ಯಮುನಳಿಗೆ. ಶಾಪೆಯಲ್ಲಿ ಮನೆ ಮಾಡಿದ್ದ ತಿಗಣಿಗಳು ಎದ್ದು ಬಂದು ಅವಳ ನೆತ್ತೆರನ್ನು ಕುಡಿಯಲ್ಲಿದ್ದಿದ್ದಾವು. ಸೋಳಿಗಳೂ ದಾಳಗಾರಂಭಿಸಿದ್ದಾವು. ಬಜ್ಜಲಿನಿಂದ ದುವಾಸನೆಯೆದ್ದು ಕೊಟ್ಟಿದೆಯನ್ನೆಲ್ಲ ತಬ್ಬಿಕೊಂಡಿತು. ಇಲಿಗಳ ಓಡಾಟಕ್ಕೂ ಆರಂಭವಾಯಿತು. ಅದಾವುದೂ

ಯಮುನಾ ಗಮನಕ್ಕೆ ಬರಲಿಲ್ಲ.

ಹೊರಗಡೆ ಒಟ್ಟಿಯಲ್ಲಿ ಕುಡುಕನೋಬ್ಬ ಧ್ವನಿ ಏರಿಸಿ ಅಶ್ಲೀಲವಾಗಿ ಮಾತನಾಡುವುದೂ ಅದಕ್ಕೆ ಉತ್ತರವಾಗಿ ಹೆಂಗಸೊಬ್ಬಳು ಇನ್ನೂ ಅಶ್ಲೀಲವಾಗಿ ಬಯಸುವುದೂ ಕೇಳಿಸುತ್ತಿದ್ದಿತು. ನಾಯಿಯೊಂದು ಬಗಳುತ್ತಿದ್ದಿತು. ಯಾರೋ ವಿಚಿತ್ರವಾಗಿ ಹಾಡುತ್ತಿದ್ದರು. ಯಾರೋ ಸಗುತ್ತಿದ್ದರು. ಯಾರೋ ಚಪ್ಪಾಳೆ ತಟ್ಟುತ್ತಿದ್ದರು.

ಒಂದು ಗಂಟೆ ಕಳೆದಿರಬಹುದು. ಹೊರಗಿನ ಕೊಟ್ಟಿಯಲ್ಲಿ ಫಾತಿಮನ ಜತಿಗೆ ಯಾರೋ ಮಾತನಾಡುವುದು ಕೇಳಿಬರತೊಡಗಿತು. ಅದು ಬಾಬು ವಿನ ಧ್ವನಿಯಂತಿರಲಿಲ್ಲ.

“ ಯಾಕ ಬಾಗಿಲಾ ಹಾಕೆದ್ದೀ ಒಳಗಿಂದು ? ”

“ ನಮ್ಮ ಪೈಕಿ ಒಬ್ಬಕೆ ಮಲಗಿದಾಳ .”

“ ನಿಮ್ಮ ಪೈಕಿ ? ನನಗ ಗೊತ್ತಿಲ್ಲದಾಕಿ ಯಾವಾಕಿ ಬಂದಳಪ್ಪ ? ನಮಗ ತೋರಿಸುವದಿಲ್ಲೇನು ? ”

“ ಇವತ್ತು ಬ್ಯಾಡ. ಪಾಪ. ಆಕಿಗೆ ಬಹಳ ತ್ರಾಸ ಆಗ್ನೇತಿ. ಗಾಡಿಯ ಮುಂದ ಬಿದ್ದು ಜೀವಾ ಕೊಡಾಕ ಹೊಗಿದ್ದ ಲಂತೆ. ಬಾಬ್ಜೆ ಉಳಿಸಿ ಕೊಡು ಬಂದಾನ.”

“ ವಯಸ್ಸಿಪ್ಪು ಫಾತಿಮಾ ಆಕೆದು ? ”

“ ಇವತ್ತು ಇವ್ವತ್ತೊಂದು ಇದ್ದೀತು.”

“ ಅರೆ ! ಈ ವಯಸ್ಸಿನಾಗ ಯಾರಾಡರೂ ತಾವಾಗೇ ಪ್ರಾಣಾ ಕಳ ಕೊಳ್ಳಬೇಕ ನೋಗುತ್ತಾರೇನು ! ನೋಡುದಕ್ಕ ಹೆಂಗಿದಾಳಿ ? ”

“ ಗಟ್ಟಿಮುಟ್ಟಾಗಿದಾಳ. ಹಳ್ಳಿಯ ಹೆಣ್ಣಿ. ಒಳ್ಳಿ ತುಂಬಿದ ಪಾಯ.”

“ ತಲಿ ಗಿಲಿ ಕೆಟ್ಟತ್ತೊಂದು ಏನು ಮಣಿಗ್ಗೋ. ಇಂಥಾಕಿ ಸಾಯಾಕ ಹೊಗೊಡಂದರೇನು ! ”

“ ಅಂಥಾ ಕಾರಣ ಏನಾರೆ ಇರಾಕಬೇಕು. ಸುಮ್ಮಸುಮ್ಮನೆ ಯಾರು ಕಳಕೊಂತಾರ ಪ್ರಾಣಾ ? ”

“ ಏನದು ಅಂಥಾ ಕಾರಣ ? ”

“ ಏನೋ ನನಗೂ ಗೊತ್ತಿಲ್ಲ. ಹೊತ್ತಾಯ್ತು. ಮಲಗಿಕೊಳ್ಳಿ. ದೀಪ ಆರಿಸಲೇ ? ” ಎಂದು ಫಾತಿಮಾ ದೀಪ ಆರಿಸಿಬಿಟ್ಟಿಳು. ಸಂಭಾ ಸಹಿಯಂತಹಿಗೆ ನಿಂತುಹೊಯಿತು.

ಚಾಪೆಯ ಮೇಲೆ ಬಿದ್ದುಕೊಂಡಿದ್ದ ಹಾಗೆ ಆ ವಾತಂಗಳನ್ನಾಲಿಸುತ್ತಿದ್ದ ಯಮುನಾಗೆ ಕೊಂಚ ಅಕ್ಷಯವಾಗಿರಲಿಲ್ಲ. ಫಾತಿಮಾನೆಂಬಿಗೆ ವಾತನಾಡುವ ಆ ಗಂಡುನು ಯಾರೆಂಬುದು ಆಕೆಗೆ ಅಥವಾಗಲಿಲ್ಲ. ಬಾಬುವಂತೂ ಅಲ್ಲ ಆತೆ. ಬಾಬುವೇ ಆ ಮನೆಯೊಡೆಯು, ಫಾತಿಮಾ ಆತನಹೆಂಡತಿ, ಮನ್ಮಾಜ ಆವರ್ತ ಮಗಳು ಎಂದು ಆಕೆ ತಿಳಿದಿದ್ದಳು. ಹಾಗಿದ್ದಲ್ಲಿ ಬಾಬು ಇಲ್ಲದಾಗ ಇಲ್ಲಿಗೆ ಬಂದು ಫಾತಿಮಳೊಂದಿಗೆ ಮಲಗಿಕೊಳ್ಳುವವನಾರ್ಥ ? ಇದೆಂಧ ವಿಚಿತ್ರ ?

ಬಾಬುವಿನ ಸಂಗಡ ತಾನು ಆ ಓಟಿಯಲ್ಲಿ ಅಡಿಯಿರಿಸಿದಾಗ ಪ್ರತಿ ಹೊಂದು ಮನೆಯೆಡುಗೊ ಕುಳಿತು ಹರಟಿ ಕೊಳ್ಳುತ್ತಿದ್ದ ಹೆಂಗಡೆಯರು ! ಕೂರು ನಾಲ್ಕು ಜನರು ಎದ್ದು ತನ್ನನ್ನು ನೋಡಲು ಬಂದಿದ್ದರು. ಅವರ ಒಂಪು, ಉಡಿಗೆ ತೊಡಿಗೆಗಳು ಸಂಸಾರಸ್ಥರ ಹಾಗಿರಲಿಲ್ಲ. ಎಡಗಡಿಗೋ ಬುಗಡಿಗೋ ತೆಗೆದ ಬೈತಲೆ, ಹಣೆಯ ಮೇಲೂ ಕಿವಿಯ ಮೇಲೂ ಸುತ್ತಿರುತ್ತಿ. ಬಾಚಿದ ತಲೆಗೊಡಲು, ಆಟದ ಪಾತ್ರಧಾರಿಗಳಂತಿದ್ದ ಮುಖ, ಹಂಕೋಚವಿಲ್ಲದ ಸ್ವಚ್ಛಂದ ವರ್ತನೆ. ಅಶ್ಲೀಲ ಮಾತು....ಗದ್ದಲ ಮಾಡುತ್ತಿದ್ದ ಕುಡುಕ....ಆತನನ್ನು ಬಯ್ದು ಗದರಿಸುತ್ತಿದ್ದ ಹೆಣ್ಣು..... ಫಾತಿಮಳ ತೆಗೆ ಮಲಗಿಕೊಂಡ ಈ ಮನುಷ್ಯ....”

ಯಾರಾಗಿರಬಹುದು ಈ ಫಾತಿಮಾ ? ಈ ಹೆಂಗಸರೆಲ್ಲ ಸಂಸಾರಿಕಂತೆ ಕಾಣಿಸುವುದಿಲ್ಲ. ಹಾಗಾದರೆ.... ? ಯಾರು ಇವರು ? ಯಾರದು ಓಟಿ ?

ಸೂಕ್ತೀಯರೇ ? ಸೂಕ್ತೀಯರ ಓಟಿಯೇ ಇದು ?

ಈಮೊದಲೆಂದೂ ಯಮುನಾ ಸೂಕ್ತೀಯರು ಓಟಿಯಲ್ಲಿ ಪ್ರವೇಶಿಸಿರಲಿಲ್ಲ. ಕೆನಗರಕ್ಕೆ ಬಂಡುದೂ ಒಂದಿರಡು ಸಲ, ಅಷ್ಟೇ. ಆದೂ ತೀರ್ಥಾ ಚಿಕ್ಕವಳಿಗ್ಗೆ. ದೊಡ್ಡವಾದ ಬಳಿಕ, ತಿಳಿವೆ ಬಂದ ಬಳಿಕ ನಗರಕ್ಕೆ ಬರುವ ದಂಬರ್ ಬಂದಿರಲಿಲ. ಸೂಕ್ತೀಯರ ಓಟಿಗೆ ಬರುವ ಮಾತಂತ್ರಂ ದೂರನೇ

ಉಳಿಯಿತು.

ಸೂಕ್ಷೇಯರ ಓಟೆಯೂಂದಿಗೆ ಸಂಬಂಧ ಬಂದಿರಲಿಲ್ಲವಾದರೂ ಸೂಕ್ಷೇಯ ರೆಂದರೆ ಯಾರೆಂಬುದು ಆಕೆಗೆ ಗೊತ್ತಿರದಿರಲಿಲ್ಲ. ಸೂಕ್ಷೇಯ ಬಾಳನಿಂದ ಪಾರಾಗುವುದಕ್ಕಾಗಿಯೇ ದೈತ್ಯ ಕೆಳಗೆ ಬೀಳಲು ಕೂಗಿಡ್ಡ ತಾನು ಮತ್ತೆ ಸೂಕ್ಷೇಯರ ಪ್ರಪಂಚಕ್ಕೇ ಬಂದು ಬೀಳನಂತಾಯಿತಲ್ಲ! “ನನ್ನ ಕಾಡುವ ದೈವ ಹಿಂಗಿಲ್ಲ ಆಟ ಆಡುತ್ತಿರಬೇಕು.” ಎಂದುಕೊಂಡು ಮಹಾಜಳನ್ನು ತಬ್ಬಿಕೊಂಡು ಮಲಗಿದಳು.

ತೇರಿ: ಎರಡು.

ಬೀಳಗಾಯಿತು. ಮುದುಕಿ ದುರ್ಗವ್ವನ ದೊಡ್ಡ ಹುಂಜ ರೆಕ್ಕೆಗಳನ್ನು ನಿಮಿರಿಸಿ ಧ್ವನಿಯಿತ್ತಿ ಕೂಗಿತು. ಹಿಂಗಾಲುಗಳಲ್ಲಿ ಮುಖ ಮುಚ್ಚಿಕೊಂಡು ಬಿದ್ದಕೊಂಡಿದ್ದ ನಾಯಿಯು ವಚ್ಚೆರಗೊಂಡು ವ್ಯೇಜಾಡಿಸುತ್ತೇ ಮೇಲಕ್ಕೆ ದೀತು. ಸಾವಿತ್ರಿಯ ಬೆಕ್ಕು ಮನೆಯ ಮೇಲ್ಪುಟ್ಟನೇಳಿನಿಂದ ಇಳಿದು ಬಂದು ದುರ್ಗವ್ವನ ಹುಂಜವನ್ನಿಟ್ಟಿಕೊಂಡು ಹೋರಿಯಿತು.

ಓಟೆಯಲ್ಲಿ ಯಾರ ಮನೆಯ ಬಾಗಿಲೂ ತೆರಿದಿರಲಿಲ್ಲ. ಚಿನ್ನಪ್ಪನ ಅಂಗಡಿಯೂ ಮುಚ್ಚಿಕೊಂಡಿದ್ದಿತು. ರಾತ್ರಿಯಲ್ಲಿ ಹೆಂಗಳೆಯರು ಸಿಡಿಸಿದ ಉಗುಳು ಓಟೆಯ ಸೇಲಕ್ಕೆಲ್ಲ ಬಣ್ಣ ಬಳಿದಿದ್ದಿತು.

ಸೂಯೋರ್ದಯವಾದ ಒಂದು ಗಂಟೆಯ ತರುವಾಯ ದುರ್ಗವ್ವನ ಮನೆಯ ಬಾಗಿಲು ತೆರಿಯಿತು. ಕಣ್ಣಗಳಲ್ಲಿ ತುಂಬಿದ್ದ ಸಿಚ್ಚನ್ನು ಬೆರಳು ಗಳಿಂದ ಒರಿಸುತ್ತೇ ಆಕೆ ಮೆಟ್ಟಲುಗಳ ಮೇಲೆ ಬಂದು ನಿಂತಳು. ಎದುರಿಗಿನ ಮನೆಯ ಮುಂದೆ ಕುಳತುಕೊಂಡು ದೂರದಲ್ಲಿದ್ದ ನಾಯಿಯನ್ನು ದಿಟ್ಟಿಸುತ್ತೇ ಲಿದ್ದ ಬೆಕ್ಕು ಅವಳ ದೃಷ್ಟಿಯನ್ನು ಸೆಳಿಯಿತು. ಸಿಚ್ಚು ತೆಗೆಯುವುದನ್ನು ಮನೆತು ದುರ್ಗವ್ವ ಸಿಟ್ಟಿಸಿಂದ ಉರಿಯುತ್ತೇ— “ಬೀಳಗಾಗ ನಿನ್ನ ಮಾರಿನೇ ಕಾಳಿಸಬೇಕೇ ಹಡಚಬೇ! ನಿನ್ನೆಯೂ ಹಂಗೇ ಆಯ್ದು. ಇಡೀ ರಾತ್ರಿಯೆಲ್ಲಾ ನನ್ನ ಚಿನ್ನಿಗೆ ವ್ಯಾಪಾರನೇ ಆಗಲಿಲ್ಲ. ಇವತ್ತೂ ಬರಿಗೈಯೋ ಏನೇರೀ. ನಿನ್ನುಂಟಯ್ದು ಮಣ್ಣಗ ಹಾಕಲಿಗೇ....” ಎಂದು ಶಸಿಸುತ್ತಾ ಬೆಕ್ಕನ್ನು ಅಟ್ಟಿ

ಕೊಂಡು ಹೋದಳು. ಅದು ಒಂದೇಟಿಗೇ ಸಾವಿತ್ರಿಯ ಮನೆಯ ಮೇಲ್ಮೈಗೆ ಹಾರಿ ಒಳಗಡೆ ನುಸುಳಕೊಂಡಿತು. ದುರ್ಗವ್ವೆ ಗೊಣಿಕೊಳ್ಳುತ್ತ ಶಾಚ ಕೂಪದ್ದತ್ತ ತೆರಳದಳು.

ದುರ್ಗವ್ವನಿಗೆ ಅಂಥ ವಯಸ್ಸೇನೂ ಆಗಿಲ್ಲ. ಬಹಳವಾದರೆ ಐವತ್ತು ಇರಬಹುದು, ಅಪ್ಪೆ. ಆದರೂ ಆಕೆಯನ್ನು ಆ ಓಟಿಯವರೆಲ್ಲ ‘ಮುದುಕೇ’ ಎಂದು ಕರೆಯುತ್ತಾರೆ. ಆಕೆ ಮುದುಕೇಯಾಗಿ ಕಾಣಬುದೂ ನಿಜವೇ. ಸಿಡುಬಿನೆ ಕಲೆಗಳಿಂದ ವಿಕೃತವಾದ ಅನಂತ ಮುಖದ ತುಂಬಾ ವ್ಯಾಧಾಷ್ಯದ ರೀರಿಗಳು ಕಾಣಿಸಿಕೊಂಡಿವೆ. ಹುಣ್ಣಿಗಳ ಪರಿಣಾಮಾವಾಗಿ ದೇಹದ ಚನ್ಮುಕ ವೆಲ್ಲ ಬಣ್ಣಿಗೆಟ್ಟಿದೆ. ಕಣ್ಣಿಗಳ ಶಕ್ತಿಯೂ ಕಡೆಮೆಯಾಗಿದೆ. ನಡೆದಾಡುವಾಗ ಬೆನ್ನು ಬಾಗುತ್ತದೆ. ಯಾವುದೊಂದು ಶ್ರಮದ ಕೆಲಸ ಮಾಡಿದಾಗ ಉಸಿರು ವೇಗವಾಗಿ ಹೊರಡುತ್ತದೆ. ಆಗಾಗ ಕೆಮ್ಮು ಬರುತ್ತದೆ. ದುರ್ಗವ್ವೆ ಇನ್ನೂ ಜೀವಿಸಿರುವುದೇ ದೊಡ್ಡ ವಿಷಯ—ಎಂದು ಆಲ್ಲಿನ ಹೆಂಗಳೆಯರೆಲ್ಲ ಹೇಳುತ್ತಾರೆ. ವಯಸ್ಸಿನಲ್ಲಿ ದುರ್ಗವ್ವನೇ ಆಲ್ಲಿ ಎಲ್ಲಿರೂ ಹಿರಿಯಳ್ಳಿ ಮಾತ್ರ ಬಲು ಒರಟು. ಬೈಗಳಂತೂ ಆಕೆಯ ನಾಲಿಗೆಯ ಮೇಲೇ ಕಾಡು ಕೊಂಡಿರುತ್ತವೆ. ಯಾರನ್ನು ಮಾತನಾಡಿಸಬೇಕಾದರೂ “ಏ ಹೊಯ್ಯಾಲೀ, ಏ ಭಿನಾಲೀ” ಎಂದೇ ಸಂಚೋಧಿಸುವುದು ಆಕೆಯ ಚಟು. ಆದ್ದಿಂದು ಚಟುವೇ ಆಗಲಿ, ಆದರಲ್ಲೇನೂ ಅಧರವಿಲ್ಲವೇಬುದು ಓಟಿಯವರಿಗೆಲ್ಲ ಜೆನ್ನಾಗಿ ಗೊತ್ತು. ಅಂತೆಯೇ, ಆಕೆಯ ಬೈಗಳಿಗೆ ಕೊಂಚವೂ ಗಮನ ವಿನುದೆ ಎಲ್ಲರೂ ನಗುತ್ತಲೇ ಇರುತ್ತಾರೆ.

ಶಾಚಕರ್ಮಗಳನ್ನು ಮಂಗಿಸಿ ದುರ್ಗವ್ವ ನೇರವಾಗಿ ಫಾತಿಮೆಳ ಮನೆಗೆ ಬಂದಳು. ಆಷ್ಟು ಹೊತ್ತಿಗಾಗಲೆ ಫಾತಿಮೆಳೂ ಎದ್ದು ಒಲೆಯ ವೇಲೆ ಜಕಕ್ಕೆ ಎಸೆರಿಡುತ್ತಿದ್ದಳು. ಹೊರಿನ ಕೊಟಡಿಯಲ್ಲಿ ಬಾಬು ಮಲಗಿ ಕೊಂಡು ಗೊರಕೆ ಹೊಡಿಯುತ್ತಿದ್ದು. ಒಳಗೆ ಮನ್ನಾಜ್ಞ ಇನ್ನೂ ನಿಡ್ದೆಯಲ್ಲಿದ್ದಳು. ಯನುನಾ ಆಗ ತಾನೆ ಎದ್ದು ಮುಖ ತೊಳೆದುಕೊಳ್ಳುತ್ತಿದ್ದಳು.

ದುರ್ಗವ್ವ ಮನೆಯಲ್ಲಿ ಆಡಿಯಿರಿಸುತ್ತ— “ಇನ್ನೂ ಆರಾಮ ಮಲಗಿ ದಾಳಲ್ಲ ನಮ್ಮು ರಾಜಕುಮಾರಿ ! ” ಎಂದು ನುಡಿದು ಮನ್ನಾಜ್ಞ ಒಳ ಮುದ್ದು

ಮುಖವನ್ನು ಮುತ್ತಿಯಿಂದ ದಿಟ್ಟಿಸುತ್ತೆ ಎಡಗೈಯ ನ್ನು ನೇಲಕ್ಕೂರಿ ಕುಳಿತು ಕೊಂಡಳು. ಓಟಿಯವರನ್ನೇಲ್ಲ ಬೈಯುವ ದುರಗವ್ವ ಮಹಾಜಳಿಂಬ್ಬಳನ್ನು ಮಾತ್ರ ಬೈಯುವುದಿಲ್ಲ. ಆಕೆಯನ್ನು ಕರೆಯುವಾಗೆ “ಭಿನಾಲ್” “ಭೋಸಡಿ” ಮುಂತಾದ ಶಬ್ದಗಳನ್ನೂ ಉಪಯೋಗಿಸುವುದಿಲ್ಲ. “ರಾಜಕುಮಾರಿ” “ರಾಣಿ” ಎಂಬ ಸ್ತ್ರೀತಿಯ ಮಾತುಗಳಿಂದ ಕರೆಯುತ್ತಾಳೆ. ಹಾಗೆ ಕರೆಯುವುದರಲ್ಲಿ ದುರಗವ್ವನ ಹಿರಿನೆಯೇನೂ ಇರಲಾರದು. ಅದು ಮಹಾಜಳ ಮಹತೆ. ಎಂಥವರ ಹೈದರ್ಯದಲ್ಲಿ ಹೋಚ ಹುಟ್ಟಿಸುವಂಥ ಮುದ್ದು ಬಾಲಕೆ ಆಕೆ. ಆವಳ ರಳವು ಎಳೆಯ ಜಂಪ್ರನಂತೆ. ಮಾತು ಆರೋಗ್ಯ ಯಂತೆ. “ಅವ್ವೆ” “ಅಕ್ಕೆ” ಎಂದು ಸಂಭೋಧಿಸುತ್ತೆ ಎಲ್ಲರನ್ನೂ ಗೆದ್ದು ಕೊಂಡಿದ್ದಾಳೆ. ರೂಪಜೀವಿಗಳ ಆ ಓಟಿಯಲ್ಲಿ ಮಹ್ಯಳಾಗದಂತೆ ಎಚ್ಚರಿಕೆ ವಹಿಸುವ ಹೆಂಗಡೆಯೇ ಹೆಚ್ಚು ಜನ. ಅಂತಿಯೆ, ಓಟಿಗೆಲ್ಲ ಒಬ್ಬಳೇ ಒಬ್ಬಳಾದ ಬಾಲಕೆ ಮಹಾಜಳ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅಲ್ಲಿಗೆ ಬರುವ ಗಂಡುಸರಿಗೂ ಅಷ್ಟೇ. ಮಹಾಜಳ ಎಂದರೆ ತುಂಬ ಸ್ತ್ರೀತಿ. ಮಲ್ಲಿಯ ಸ್ತ್ರೀಯಕರ ಹೆಣುಮ ಮಹಾಜಳಗೂ ಪ್ರತಿದಿನ ಏನಾದ್ದೀಂದು ತಿಂಡಿಯ ವಸ್ತು ತರುತ್ತಾನೆ. ಸಾವಿತ್ರಿಯ ಮನೆಗೆ ಬರುವ ಶೋಲೀಸು ಹವಾಲ್ಪುರ ಮಹಾಜಳಿಗಾಗಿ ಆಗಾಗ ಆಟಿಗೆಯ ವಸ್ತುಗಳನ್ನು ತಂದು ಕೊಡುತ್ತಾನೆ. ಹೆಣ್ಣುಝಂಪಲು, ಬೆಂಡು ಬತ್ತಾಮು, ಕನ್ನಡಿ ಬಾಚಟಿಗೆ; ಮಹಾಜಳಗೆ ಯಾವುದಕ್ಕೂ ಕೊರತೆಯಿಲ್ಲ.

“ಎನ್ನೂ ಮಲಗಿದಾಳಲ್ಲ ನವ್ವು ರಾಜಕುಮಾರಿ !” ಎಂದು ದುರಗವ್ವ ಸುಡಿಯತ್ತಲೂ ಮಹಾಜಳ ಕಣ್ಣ ತೆರೆದಳು. “ಯಾರು ಆಚ್ಚಿ ಬಂದಾ ಈನು ! ಏನಜ್ಜಿ, ಇಪ್ಪು ಲಗು ಎದ್ದಿಯೇನು ?” ಎನ್ನತ್ತೆ ಮೇಲಕ್ಕೆದ್ದು ದುರಗವ್ವನ ಒಳ ಬಂದು ಆಕೆಂಬ ತೊಡೆಯ ಮೇಲೇರಿ ಕುಳಿತೆಳು.

ಮಹಾಜಳ ತಲೆಯನ್ನು ನೇವರಿಸುತ್ತೆ ದುರಗವ್ವ ಯಮುನಳ ಕಡೆಗೆ ಹೊರಳಿ— “ಏನವ್ವ, ನೆಟ್ಟಿಗ ನಿಡ್ದೆ ಮಾಡಿಯಾ ?” ಎಂದು ಕೇಳಿದಳು.

ನಿಡ್ದೆ ? ರಾತ್ರಿಯಲ್ಲಿ ಯಮುನಳಿಗೆ ಕೊಂಡವ್ವಾ ನಿಡ್ದೆ ಬಂದಿರಲಿಲ್ಲ. ಹೊರಗಿನ ಕೊಟ್ಟಿಯಲ್ಲಿ ನಡೆಯುತ್ತಿದ್ದ ಚಲನವಲನಗಳನ್ನು ಕೇಳುತ್ತೆ, ಹಾಸುಗೆಯ ಮೇಲೆ ಹೊರಳಾಡುತ್ತೆ ಇರುಳನ್ನು ಕಳೆದಿದ್ದಳು. ಫಾತಿಮು

ಕೊಂದಿಗೆ ಮಲಗಿದ್ದವನು ಎರಡುತ್ತಾಸುಗಳ ತರುವಾಯ ಹೊರಟ್ಟಿಹೋಗಿದ್ದು. ಅಮೇರೆ ಒಂದು ತಾಸು ಕಳೆದ ಬಳಿಕ ಬಾಬು ಮತ್ತು ಮನೆಗೆ ಒಂದು ಮಲಗಿ ದುದು ಗೊತ್ತಾಗಿದ್ದಿತು. “ಇವತ್ತು ಏನಾರೆ ಸಿಕ್ಕಿತೇನು ?” ಎಂದು ಪಿಸು ದನಿಯಲ್ಲಿ ಕೇಳಿದ್ದಳು ಫಾತಿಮಾ. - “ಅಲ್ಲಿ ನಮ್ಮ ಮ್ಯಾಲ ಸಿಟ್ಪ್ಪಿದಂತೆ ಕಾಣತ್ತೇತಿ. ನಾಲ್ಕು ದಿನಗಳಿಂದ ಒಂದು ಪ್ರೇರೂ ಸಿಕ್ಕಿಲ್ಲ,” ಎಂದಿಸ್ತೇ ಹೇಳಿ ಬಾಬು ಸುಮ್ಮನಾಗಿದ್ದು. ಅವರು ಯಾವ ವಿಷಯವನ್ನು ಕುರಿತು ಮಾತನಾಡುತ್ತಿದ್ದರೆಂಬುದೇನೂ ಗೊತ್ತಾಗಿರಲಿಲ್ಲ ಯಶುನಳಿಗೆ. ಅಂಥ ರಾತ್ರಿಯಲ್ಲಿ ಬಾಬು ಹೊರಗಡೆ ಆಲೆಯುವುದೇಕೋ ಎಂದು ಯೋಚಿಸುತ್ತ ಬಿದ್ದ ಕೊಂಡಿದ್ದಳು. ರಾತ್ರಿಯಲ್ಲಿ ಕಣ್ಣಿಗೆ ಕಣ್ಣ ಹತ್ತಿರಲಿಲ್ಲ.

“ ಯಾವೂರಾಕಿ ಈ ಹುಡುಗಿ ? ” ಅದು ದುರ್ಗವ್ವನ ಪ್ರಶ್ನೆ.

“ ನನಗೂ ಗೊತ್ತಿಲ್ಲ. ಯಾವೂರವ್ವ ನಿಷ್ಟುದು ? ” ಎಂದು ಕೇಳಿದ್ದಳು ಫಾತಿಮಾ.

“ ಇಲ್ಲೇ ಒಂದು ಹಳ್ಳಿ.”

“ ಬಾಬ್ಯಾ ಇನ್ನೂ ಬಿದ್ದೇ ಇದಾನಿಲ್ಲ ? ” ಎಂದ್ದಳು ದುರ್ಗವ್ವ.

“ ನಿದ್ದೆ ಮಾಡಲಿ ಬಿಡು ಸಾಪ. ರಾತ್ರಿ ಬಹೆ ಹೊತ್ತಾದ ಮ್ಯಾಲ ಬಂದಾನ , ” ಎಂದ್ದಳು ಫಾತಿಮಾ.

ಅವರು ಚಹ ಕುಡಿಯತ್ತ ಕುಳಿತ್ತಿದ್ದ ಹಾಗೆ ವಲ್ಲಿ, ಸಾವಿತ್ರಿ, ಭಾಗಿ ರಧಿ, ಯಶೋದಾ ಒಳಗೆ ಬಂದರು. ಮುನ್ನಾ ದಿನದ ರಾತ್ರಿ ಹೊಸದಾಗಿ ಬಂದ ಹುಡುಗಿಯನ್ನು ಕಂಡು ಮಾತನಾಡಿಸಿ ಆಕೆಯ ವಿಷಯ ತಿಳಿದು ಕೊಳ್ಳಲೆಂದೇ ಅವರೆಲ್ಲ ಬಂದುದು.

“ ನಮ್ಮನ್ನು ಬಿಟ್ಟೇ ಚಹ ಕುಡಿದಿರೇನು ? ” ಎಂದು ಹುಸಿಮುಸಿನಿ ನಿಂದ ನುಡಿದ್ದಳು ಮಲ್ಲಿ. ಆಕೆಗೆ ಮೂವತ್ತು ಮೂವತ್ತ್ಯಾದು ವರ್ಷವಾಗಿರ ಬಹುದು. ಕಣ್ಣ ಮೂಗಿನಿಂದ ಆಕರ್ಷಕವಾಗಿದ್ದಳು. ಮುಖ ಬಿಳಿಚಿಕೊಂಡಿತ್ತಾದರೂ ಒಂದು ಕಾಲದಲ್ಲಿ ಸುಂದರವಾಗಿದ್ದ ಶಿಂಬುದನ್ನೂ ಕಂಡುಕೊಳ್ಳಬಹುದಾಗಿದ್ದಿತು. ಕವ್ವಾ ಬಣ್ಣಕ್ಕೆ ತಿಂಗುತ್ತಿದ್ದ ಎಣ್ಣಿಯ ಬಣ್ಣದ ತೋಕ್ಕುಗಳು. ಮೂಕಿಗಳನ್ನು ತೋರಿಸುತ್ತಿದ್ದ ಕ್ಕೆಗಳು. ರಕ್ತದ ಅಭಾವದಿಂದ ಒಣಗಿದ್ದರೂ ತಾಂಬೂಲದಿಂದ ಕಳೆಗೊಂಡ ತುಟಿಗಳು. ಕೆನ್ನೆಗಳಿರದೂ ಒಳಸೇರಿದ್ದ ವಾದರೂ ಆಕೆ ನಕ್ಕಾಗ ಉಷ್ಣಗಳಲ್ಲಿ ಕುಳಿ ಬೀಳುತ್ತಿತ್ತು. ಓಣಿಯಃ ಹೆಂಗಳೆ

ಯರಲ್ಲಿಲ್ಲ ಚೆಲುವೆಯೆಂದು ಹೇಸರಾಗಿದ್ದು ಮಲ್ಲಿಗೆ. ಅಂತೆಯೇ, ಒಂದು ಕಾಂಕ್ಷೆ ಷೈಲವಾನನಾಗಿದ್ದ ಹಣವು ಅವಳನ್ನು ಪ್ರೇರಿಸಿಯಾನ್ನಾಗಿ ಮಾಡಿ ಕೊಂಡು ಅವಳ ಮನೆಯಲ್ಲಿಯೆ ಇರುತ್ತಿದ್ದುದು.

“ಹೊಟೆಲಿನಾಗ ಚೂ ಹೇಳಿ ಬಾ ಹೊಗೆ ಮುದುಕಿ,” ಎಂದು ದುರ್ಗಪ್ಪನನ್ನು ಕೆಳುಹಿಸಿ ಮಲ್ಲಿ ಯಮುನಳ ಕಡೆಗೆ ತಿರುಗಿ, “ನಿನ್ನ ಹೇಸರೇನೇ? ” ಎಂದು ಕೇಳಿದಳು. ಆಕೆ ಇನ್ನು ಹೇಸರು ಹೇಳುತ್ತೆಲ್ಲ—“ಹೇಸರೇನೋ ಚಂದ ಏತಿ. ನಿನಗೇನಾಗಿತ್ತು ಗಾಡಿಯ ಮುಂದೆ ಬೀಳಾಕ? ” ಎಂದು ಕೇಳಿದಳು. ಮುನ್ನಾದಿನ ರಾತ್ರಿ ತಮ್ಮ ಓಣಿಗೆ ಬಂದ ಹುಡುಗಿ ದೃಲಿನ ಬಾಡಕ್ಕೆ ಬಿಡ್ಡ ಪ್ರಾಣ ಕೆಳೆದುಕೊಳ್ಳಲು ಪ್ರಯತ್ನಿಸಿದ್ದ ಕೇಂಬ ಸುದ್ದಿ ಅಷ್ಟೇ ಹೊತ್ತಿಗಾಗಲೇ ಎಲ್ಲರಿಗೂ ಗೊತ್ತಾಗಿದ್ದುತ್ತು.

ಓಟಿಯ ಸನಿಯದಲ್ಲಿದ್ದ ಹೇಟೆಲಿನಿಂದ ಚಹ ಬಂದಿತು. ಆಷ್ಟರಲ್ಲಿ ಇನ್ನೂ ನಾಲ್ಕುದು ಜನ ಹೆಂಗಳಿಯರು ಬಂದು ಸೇರಿದರು. ಚಹ ಕುಡಿದು ಎಲೆ ಅಡಿಕೆ ಹಾಕಿಕೊಂಡು ಮೆಲ್ಲುತ್ತು ಕುಳಿತರು.

“ಹೂಳ, ಹೇಳಲ್ಲ? ಗಾಡಿಯ ಕೆಳಗ ಬೀಳುವಂಥ ಪ್ರಸಂಗ ಏನು ಬಂತು ನಿನಗ? ” ಎಂದು ಮತ್ತಿ ಕೇಳಿದಳು ಮಲ್ಲಿ.

“ಹೇಳವ್ವೆ. ಕೇಳಣಾಣು.” ಫಾತಿಮಳೂ ದನಿಗೂಡಿಸಿದೆಳು.

ಬಾಬುವಿಗೂ ಎಚ್ಚರವಾಗಿದ್ದುತ್ತು. ಆತ ಹಾಸುಗೆಯ ಮೇಲೆ ಒರಗಿ ಕೊಂಡಿದ್ದ ಹಾಗೆ ಒಂದು ಬೀಡಿ ಹೊತ್ತಿಸಿ ಹೊಗೆಯಾನ್ನೇ ಜೆಯತ್ತಲಿದ್ದು.

ಒಳಗಿನ ಕೊಟ್ಟಿಯಲ್ಲಿ ಯಮುನಾ ತನ್ನ ಕತೆ ಹೇಳಲು ವೊಚಲು ಮಾಡಿದ್ದಳು.

“ನನ್ನ ಸುದುವೆ ಆದಾಗ ನಾನಿನ್ನೂ ಸಣ್ಣವಳು. ಎಂಟೊ ಒಂಭತ್ತೊ ವಯಸ್ಸು. ಆಗ ನನಗೇನೂ ತಿಳಿತಿರಲಿಲ್ಲ....”

ತೆರೆ: ಮೂರೆ.

ಯಮುನಾಗೆ ಮದುವೆಯಾದಾಗ ಆಕೆಯಿನ್ನೂ ಸಣ್ಣವಳು. ಎಂಟೊ ಒಂಭತ್ತೊ ಇರಬಹುದು ವಯಸ್ಸು. ಆಗ ಆಕೆಗೇನೂ ತಿಳಿಯುತ್ತಿರಲಿಲ್ಲ.

ಕೊಂದಿಗೆ ಮಲಗಿದ್ದ ವನ್ನು ಎರಡುತ್ತಾಸುಗಳ ತರುವಾಯ ಹೊರಟ್ಟಿಹೋಗಿದ್ದು. ಅಮೇರ್ಲಿ ಒಂದು ತಾಸು ಕೆಳಿದ ಬಳಿಕ ಬಾಬು ಮತ್ತೆ ಮನೆಗೆ ಒಂದು ಮಲಗಿ ದುದು ಗೊತ್ತಾಗಿದ್ದಿತು. “ಇವತ್ತು ಏನಾರೆ ಸಿಕ್ಕಿತೇನು ?” ಎಂದು ಪಿಸು ದಸಿಯಲ್ಲಿ ಕೇಳಿದ್ದಳು ಫಾತಿಮಾ. - “ಅಲ್ಲಿ ನಮ್ಮ ಮಾರ್ಗಲ ಸಿಟ್ಟಾದಂತೆ ಕಾಣಬೇಕಿ. ನಾಲ್ಕು ದಿನಗಳಿಂದ ಒಂದು ಪ್ರೇಯೂ ಸಿಕ್ಕಿಲ್ಲ,” ಎಂದಿಷ್ಟೇ ಹೇಳಿ ಬಾಬು ಸುಮ್ಮನಾಗಿದ್ದು. ಅವರು ಯಾವ ವಿಷಯವನ್ನು ಕುರಿತು ಮಾತನಾಡುತ್ತಿದ್ದರೆಂಬುದೇನೂ ಗೊತ್ತಾಗಿರಲಿಲ್ಲ ಯಿನುನಳಿಗೆ. ಅಂಥ ರಾತ್ರಿಯಲ್ಲಿ ಬಾಬು ಹೊರಗಡೆ ಆಲೆಯವುದೇಕೋ ಎಂದು ಯೋಚಿಸುತ್ತ ಬಿದ್ದುಕೊಂಡಿದ್ದಳು. ರಾತ್ರಿಯಲ್ಲಿ ಕಟ್ಟಿಗೆ ಕಣ್ಣ ಹತ್ತಿರಲಿಲ್ಲ.

“ ಯಾವೂರಾಕಿ ಈ ಹುದುಗಿ ? ” ಅದು ದುರ್ಗವ್ವನ ಪ್ರಶ್ನೆ.

“ ನನಗೂ ಗೊತ್ತಿಲ್ಲ. ಯಾವೂರವ್ವೆ ನಿಸ್ಟುದು ? ” ಎಂದು ಕೇಳಿದಳು ಫಾತಿಮಾ.

“ ಇಲ್ಲೇ ಒಂದು ಹಳ್ಳಿ.”

“ ಬಾಬ್ಯಾ ಇನ್ನೂ ಬಿಡ್ಡೇ ಇದಾನ್ನಿ ? ” ಎಂದಳು ದುರ್ಗವ್ವೆ.

“ ನಿದ್ದೆ ಮಾಡಲಿ ಬಿಡು ಪಾಪ. ರಾತ್ರಿ ಬಹೆಳ ಹೊತ್ತಾದ ಮಾರ್ಗಲ ಬಂದಾನೆ , ” ಎಂದಳು ಫಾತಿಮಾ.

ಅವರು ಚಕೆ ಕುಡಿಯುತ್ತ ಕುಳಿತಿದ್ದ ಹಾಗೆ ವ.ಲ್ಲಿ, ಸಾವಿತ್ರಿ, ಭಾಗೀ ರಧಿ, ಯಶೋದಾ ಒಳಗೆ ಬಂದರು. ಮುನ್ನಾ ದಿನದ ರಾತ್ರಿ ಹೊಸದಾಗಿ ಬಂದ ಹುಡುಗಿಯನ್ನು ಕಂಡು ಮಾತನಾಡಿಸಿ ಆಕೆಯ ವಿಷಯ ತಿಳಿದು ಕೊಳ್ಳಲೆಂದೇ ಅವರೆಲ್ಲ ಬಂದುದು.

“ ನಮ್ಮನ್ನು ಬಿಟ್ಟೇ ಚಕೆ ಕುಡಿದಿರೇನು ? ” ಎಂದು ಹುಸಿನುನಿಸಿ ನಿಂದ ನುಡಿದಳು ಮಲ್ಲಿ. ಆಕೆಗೆ ಮೂವತ್ತು ಮೂವತ್ತೈದು ವರ್ಷವಾಗಿರ ಬಹುದು. ಕಣ್ಣ ಮೂರಿನಿಂದ ಆಕರ್ಷಕವಾಗಿದ್ದಳು. ನುಖಿ ಬಿಳಿಚಿಕೊಂಡಿತ್ತಾದರೂ ಒಂದು ಕಾಲದಲ್ಲಿ ಸುಂದರವಾಗಿದ್ದ ಶೆಂಬುದನ್ನೂ ಕಂಡುಕೊಳ್ಳಬಹುದಾಗಿದ್ದಿತು. ಕವ್ವು ಬಣ್ಣಕ್ಕೆ ತಿರುಗುತ್ತಿದ್ದ ಎಣ್ಣೆಯ ಬಣ್ಣದ ತೊಳುಗಳು. ಮೂಳೆಗಳನ್ನು ತೋರಿಸುತ್ತಿದ್ದ ಕೈಗಳು. ರಕ್ತದ ಅಭಾವದಿಂದ ಒಣಿಗಿದ್ದರೂ ತಾಂಬಾಲದಿಂದ ಕಳೆಗೊಂಡ ತುಟಿಗಳು. ಕೆನ್ನೆಗಳಿರದೂ ಒಳಗೆ ರಿದ್ದ ವಾದರೂ ಆಕೆ ನೆಕ್ಕಾಗ ಉಷ್ಣಗಳಲ್ಲಿ ಕುಳಿ ಬೀಳುತ್ತಿತ್ತು. ಓಣಿಯ ಹೆಂಗಳೆ

ಯರಲ್ಲಿಲ್ಲ ಜೀಲುವೆಯೆಂದು ಹೇಸರಾಗಿದ್ದರು ಮಲ್ಲಿಗೆ. ಅಂತೆಯೇ, ಒಂದು ಕಾಂಕ್ಷೆ ಷೈಲವಾನನಾಗಿದ್ದ ಹಣವು ಅವಳನ್ನು ಪ್ರೇರಿಸಿಯಾನ್ವಾಗಿ ವಾಡಿ ಕೊಂಡು ಅವಳ ಮನೆಯಲ್ಲಿಯೆ ಇರುತ್ತಿದ್ದುದು.

“ಹೋಟೀಲಿನಾಗ ಚಾ ಹೇಳಿ ಬಾ ಹೋಗು ಮುದುಕಿ,” ಎಂದು ದುರ್ಗಾಪ್ಪನನ್ನು ಕಳುಹಿಸಿ ಮಲ್ಲಿ ಯಮುನಳ ಕಡೆಗೆ ತಿರುಗಿ, “ನಿನ್ನ ಹೇಸರೇನೇ? ” ಎಂದು ಕೇಳಿದಳು. ಆಕೆ ಇನ್ನು ಹೇಸರು ಹೇಳುತ್ತುಲೂ—“ಹೇಸರೇನೇ? ಚಂದ ಏತಿ. ನಿನಗೇನಾಗಿತ್ತು ಗಾಡಿಯ ಮುಂದೆ ಬೀಳಾಕ? ” ಎಂದು ಕೇಳಿದಳು. ಮುನ್ನಾದಿನ ರಾತ್ರಿ ತಮ್ಮ ಓಳಿಗೆ ಬಂದ ಹುಡುಗಿ ರ್ಯಾಲಿನ ಬುಡಕ್ಕೆ ಬಿದ್ದ ಪ್ರಾಣ ಕೆಳಿದುಕೊಳ್ಳಲು ಪ್ರಯತ್ನಿಸಿದ್ದ ಶೇಂಬ ಸುದ್ದಿ ಅಷ್ಟೇ ಹೊತ್ತಿಗಾಗಲೆ ಎಲ್ಲರಿಗೂ ಗೊತ್ತಾಗಿದ್ದಿರು.

ಓಳಿಯ ಸ್ನಿಯದಲ್ಲಿದ್ದ ಹೋಟೀಲಿನಿಂದ ಚಹ ಬಂದಿತು. ಅಪ್ಪರಲ್ಲಿ ಇನ್ನೂ ನಾಲ್ಕೆಂದು ಜನ ಹೆಂಗಳಿಯರು ಬಂದು ಸೇರಿದರು. ಚಹ ಕುಡಿದು ಎಲೆ ಅಡಿಕೆ ಹಾರಿಕೊಂಡು ಮೆಲ್ಲುತ್ತ ಕುಳಿತರು.

“ನೂರು, ಹೇಳಲ್ಲಿ? ಗಾಡಿಯ ಕೆಳಗ ಬೀಳುವಂಥ ಪ್ರಸಂಗ ಏನು ಬಂತು ನಿನಗ? ” ಎಂದು ಮತ್ತೆ ಕೇಳಿದಳು ಮಲ್ಲಿ.

“ಹೇಳವ್ವೆ. ಕೇಳಾಣಾ. ” ಫಾತಿಮಳೂ ದನಿಗೂಡಿಸಿದಳು.

ಬಾಬುವಿಗೂ ಎಚ್ಚರವಾಗಿದ್ದಿರು. ಆತ ಹಾಸುಗೆಯ ಮೇಲೆ ಒರಗಿ ಕೊಂಡಿದ್ದ ಹಾಗೆ ಒಂದು ಬೀಡಿ ಹೊತ್ತಿಸಿ ಹೊಗೆಯನ್ನೇ ಲೀಯುತ್ತಲಿದ್ದು.

ಒಳಗಿನ ಕೊಟ್ಟಿಯಲ್ಲಿ ಯಮುನಾ ತನ್ನ ಕತೆ ಹೇಳಲು ವೊಚಲು ಮಾಡಿದ್ದಳು.

“ನನ್ನ ಸುದುವೆ ಆದಾಗ ನಾನಿನ್ನೂ ಸಣ್ಣವಳು. ಎಂಟೊ ಒಂಭತ್ತೊ ವಯಸ್ಸು. ಆಗ ನನಗೇನೂ ತಿಳಿತಿರಲಿಲ್ಲ....”

ತೆರಿ: ಮೂರು.

ಯಮುನಾಗೆ ಮದುವೆಯಾದಾಗ ಆಕೆಯಿನ್ನೂ ಸಣ್ಣವಳು. ಎಂಟೊ ಒಂಭತ್ತೊ ಇರಬಹುದು ವಯಸ್ಸು. ಆಗ ಆಕೆಗೇನೂ ತಿಳಿಯುತ್ತಿರಲಿಲ್ಲಂ

ಮುದುನೆಯ ಅರ್ಥವೂ ಗೊತ್ತಿರಲ್ಲ. ಮುದುನೆಯೆಂದರೆ ಆದೂ ಒಂದು ಅಟವೆಂದೇ ಆಕೆಯ ತಿಳವಳಿಕೆ. ಓರಿಗೆಯ ಬಾಲ-ಬಾಲಕೆಯಲ್ಲಿ ಕೂಡಿ ಆಗಾಗ ಮುದುನೆಯಾಟ ಆಡುತ್ತಿದ್ದರು. ಆದರಲ್ಲಿ ಯೆಮುನಳೇ ಮುದುವಣ ಗಿತ್ತಿ. ಗೌಡರ ಆಳುಮುಗ ರಾಮ ಮುದುವಣಿಗ. ದನ ಮೇಯಿಸಲು ಗುಡ್ಡಕ್ಕೆ ಹೋದಾಗಲೂ ಎವ್ಯೋ ಸಲ ಅವರು ಆ ಅಟವನ್ನಾಡಿದ್ದರು. ರಾಮು ಸುತ್ತಿಕೊಳ್ಳುತ್ತಿದ್ದ ವಾವುಡಕ್ಕೂ ಯೆಮುನಳ ದಟ್ಟಿಸಿರೆಯ ಸೆರಿಗಳ ಗಂಟು ಹಾಕಿ ಆವರು ಗಂಡೆಂದಿರೆಂದು ಸಾರಿ ಕೈತಟ್ಟಿ ಕೇಕೆ ಹಾಕಿದ್ದರು ದನಗಾಹಿಗಳು. ಗುಡ್ಡದಲ್ಲಿ ದೊರೆಯುವ ಕಾರೆಹಣ್ಣು, ಚೋರೆಹಣ್ಣುಗಳ ನಾಯ್ಯ ಮುದುನೆಯಾಟ ಏರ್ಪಡಿಸಿದ್ದರು. ಅಂದಿನಿಂದ ರಾಮನೇ ತನ್ನ ಗಂಡ. ತಾನು ಆತನ ಹೆಂಡತಿ ಎಂದು ಯಾವುನಾ ಭಾವಿಸಿದ್ದಳು. ರಾಮು ಹಾಗೆ ಭಾವಿಕಿದ್ದನೇ ಇಲ್ಲವೋ ಆತ ಆಕೆಗಿಂತ ಮೂರು ವರ್ಷಗಳಿಗೆ ದೊಡ್ಡವ. ಮುದುನೆಯಾಗದಲ್ಲಿ ಗಂಡಹೆಂದಿರಾದವರು ನಿಜಕ್ಕೂ ಗಂಡ ಹೆಂಡಿರಾಗಬೇಕಾಗಲ್ಲವೆಂಬ ತಿಳವು ಆತನಿಗಿದ್ದರೂ ಇದ್ದಿರಬಹುದು.

ಮುದುನೆಗೆ ಮೋದಲು ಹದಿಸ್ತೇದು ದಿನಗಳಿಗೆ ಹಿಂದೆ ನಿಶ್ಚಯ ಕಾರಣ ಕ್ಷಾಗಿ ಗಂಡಿನ ಕಡೆಯವರು ಬಂದಾಗಲೇ ಯಾಮುನಾ ಆತ್ಮ ಕ್ಷಿದು ರಂಬಾಟೆ ಮಾಡಿದ್ದಳು. “ಸಿನ್ನ ಮುದುನೆಯಾಗಳುಷ್ಠಿತಿ. ಆದಕ್ಕೇ ಚಿಕ್ಕಳ್ಳಿಯಿಂದ ಬೀಗರು ಬಂದಾಡ,” ಎಂದು ಪಕ್ಕದ ಮನೆಯ ಯಲ್ಲವು ಹೇಳಿದಾಗ ಯಮನಳಿಗೆ ವಿವರಿತ ಶಿಟ್ಟು ಬಂದಿದ್ದಿತು. “ಚಿಕ್ಕಳ್ಳಿಯವರಾಂತರ ಬರುತ್ತಾರ? ನಾ ಯಾರನ್ನೂ ಮಾಡಿಕೊಳ್ಳುವದಿಲ್ಲ,” ಎಂದು ಹೇಳಿದ್ದಳು. ಯಲ್ಲವು ಮೇಲುನಗೆ ಬೀರಿ—“ಹೆಣ್ಣಾಗಿ ಹುಟ್ಟಿದ ಮ್ಯಾಲ ಮುದುನೆಯಾಗಿಸಬದಿಲ್ಲಂದರ ನಡಿದಿತೇನೇ? ಆಗಾಕ ಬೇಕಾಗುತ್ತೇತಿ,” ಎಂದು ನುಡಿದಾಗ ಯಮನಾ—“ಸಿನ್ನ ಮುದುವಿ ಆಗ್ಕ ಆಗ್ರೆತ್ತಲ್ಲ ರಾಮನ ಕೂಡ,” ಎಂದು ದಿಟ್ಟಿತನದಿಂದ ಹೇಳಿದ್ದಳು. ಆ ಮಾತು ಕೇಳಿ ಯಲ್ಲವು ಗಟ್ಟಿಯಾಗಿನಕ್ಕೂ, ಯಮನಳ ತಾಯಿ ಗಂಗವನನ್ನು ಕೂಗಿ ಕರೆದು—“ನೋಡಿ ಗಂಗವ್ವ, ಸಿನ್ನ ಮಗಳು ಚಿಕ್ಕಳ್ಳಿಯವನ್ನು ಮಾಡಿಕೊಳ್ಳುವದಿಲ್ಲ ಅಂತಾಳ. ಯಾಕೇ ಅಂತ ಕೇಳಿದರ, ರಾಮನ ಸಂಗಡ ಆಗ್ಕ ಆಗ್ರೆತ್ತಲ್ಲ ಮುದುವಿ, ಅಂತಾಳ!” ಎಂದು ಹೇಳಿ ಬಿದ್ದಬಿದ್ದ ನಕ್ಕಿದ್ದಳು. ಗಂಗವನೂ ಫಂತ್ತ-

“ ಇದಕೇನು ತಿಳಿತ್ತೆ ಬಿಡೇ. ಜೊರ್ಪಿದ್ದ ಹುಡಿಗಿ. ಅಟಿದಾಗ ಆದ ಮರುವಿಯೇ ಮರುವಿ ಅಂತ ತಿಳಿದಾಳ,” ಎಂದು ನುಡಿದಿದ್ದ ಳು. ತಾಯಿಯ ನಾತಿನಿಂದಾಗಿ ಯಮುನಳಿಗೆ ಇನ್ನೂ ಸಿಟ್ಟು ಬಂದಿದ್ದಿತು. ಆಕೆ ನಗುವುದನ್ನು ಕಂಡು ಕಣ್ಣಗಳಲ್ಲಿ ನೀರೆಂಬಿದ್ದಿತು. “ನಾನು ರಾಮನ್ನು ಬಿಟ್ಟು ಇನ್ನಾಗಿ ರನ್ನೂ ಮಾಡಿಕೊಳ್ಳುವದಿಲ್ಲ,” ಎಂದು ಹೇಳಿತ್ತ ಧ್ವನಿ ತೆಗೆದು ಆತ್ಮಬಿಟ್ಟು ದ್ದಳು. ನಿಶ್ಚಯ ಕಾರಣಕ್ಕಾಗಿ ಚಿಕ್ಕಳ್ಳಿಯಂದ ಬಂದಿದ್ದ ಬೀಗರೂ ಆ ಹಟ ವನ್ನು ಕಂಡು ಹೊಟ್ಟಿ ಹಿಡಿದುಕೊಂಡು ನಕ್ಕಿದ್ದರು.

ಅದೇ ರಾತ್ರಿ ನಿಶ್ಚಯ ಕಾರಣ ನಡೆದುಹೋಗಿದ್ದಿತು. ಹೆಳ್ಳಿಯವರೇಲ್ಲ ಬೆಲ್ಲ ತಿಂದು, ಭಾಯಿ ಸಿಹಿ ನಾಡಿಕೊಂಡಿದ್ದರು. ಕಾರಣದ ನಿಮಿತ್ತವಾಗಿ ಮನೆಯಲ್ಲಿ ಸೇವಿಗೆ ಪಾಯಸ ಮಾಡಲಾಗಿದ್ದಿತು. ದುಃಖ-ಕೋಪಗಳಿಂದಾಗಿ ಯಮುನಳಿಗೆ ಪಾಯಸ ರುಚಿಸಿರಲಿಲ್ಲ. ಮಾರನೆಯ ದಿನ ಬೆಳಿಗ್ಗೆ ಬುತ್ತಿ ಕಟ್ಟಿಕೊಂಡು ದನ ಬಿಟ್ಟುಕೊಂಡು ಗುಡ್ಡಕ್ಕೆ ಹೋದ ಬಳಿಕ ನಡೆದ ವಿಷಯ ವನ್ನೆಲ್ಲ ರಾಮನಿಗೆ ವರದಿ ಮಾಡಿ ಮತ್ತೆ ಆತ್ಮಬಿಟ್ಟಿದ್ದ ಳು.

“ನನ್ನ ಚಿಕ್ಕಳ್ಳಿಯವಗ ಮರುವಿ ಮಾಡತಾರಂತೆ ನೋಡೋ ರಾಮೂ.”

ರಾಮನಿಗೂ ಆ ವಿಷಯ ಗೊತ್ತಾಗಿದ್ದಿತು. ನಿಶ್ಚಯ ಕಾರಣದ ಬೆಲ್ಲ ವನ್ನು ಆತನೂ ತಿಂದಿದ್ದನಲ್ಲ?

“ನನಗೂ ನಿನಗೂ ಆಗಲೆ ಮರುವಿ ಆಗಿಲ್ಲೇನು? ನಾವು ಗಂಡ ಹೆಂಡತಿ ಅಲ್ಲೇನು? ಮತ್ತೆ ಹ್ಯಾಂಗ ನನ್ನ ಬ್ಯಾರೆಯವಗ ಮಾಡಿಕೊಡು ತಾರ?” ಎಂದು ಅಳುತ್ತುಳ್ತು ಪ್ರಶ್ನಿಸಿದ್ದ ಳು ಯಮುನಾ.

ರಾಮ ಆಕೆಯನ್ನು ಸಂತೆವಿಸಿ— “ಆದು ಹ್ಯಾಂಗ ಮಾಡಿಕೊಡುತ್ತಾ ರೇಳು. ನನ್ನ ಹೆಂಡತಿನೆ ಬ್ಯಾರೆಯವರಿಗೆ ಕೊಡಾಕ ಬಿಡತೇಸೇನು ನಾ? ನೀ ಏನೂ ಚಿಂತಿ ಮಾಡಬ್ಯಾಡ. ಸುಮ್ಮಗಿರು,” ಎಂದು ಹೇಳಿದ್ದ. ಈ ಮನುವಿನ ದುಃಖವನ್ನು ದೂರಗೊಳಿಸಲೆಂದೇ ಇತ ಹಾಗೆ ಹೇಳಿದ್ದುದು. ಮರುವೆಯನ್ನು ತಡೆಯುವ ಶಕ್ತಿ ತನ್ನಲ್ಲಿಲ್ಲ, ಇನ್ನು ಹದಿನ್ಯೇದು ದಿನಗಳಲ್ಲಿ ಯಮುನಾ ಚಿಕ್ಕಳ್ಳಿಯ ಭಿಮನ ಹೆಂಡತಿಯಾಗುವಳು— ಎಂಬುದೆಲ್ಲ ಆತನಿಗೆ ಗೊತ್ತಿದ್ದಿತು. ತಾನು ಆಡುತ್ತಿದ್ದ ಆಟವನ್ನೇ ನಿಜವಾದ ಮರುವೆಯಿಂದು

ಭಾವಿಸಿದ್ದ ಆ ಚಾಲಕೆಯ ಅಜ್ಞಾನದ ಬಗೆಗೆ ಆತ್ಮಿಗೆ ಒಳಗೊಳಿಗೇ ಸರ್ಗೆಯೂ ಬರುತ್ತಿದ್ದಿತು.

“ನನ್ನ ಹೆಂಡತಿನ ಬ್ಯಾರೆಯವರಿಗೆ ಕೊಡಾಕ ಬಿಡತೇನೇನು ನಾ? ” ಎಂದು ರಾಮು ಎದೆತಟ್ಟಿಕೊಂಡುಹೇಳಿದ್ದರೂ ಮುದುವೆ ನಡೆದುಹೊಗಿದ್ದಿತು. ಮುದುವೆಯ ಮಂಟಪದಲ್ಲಿ ಯಮುನಾ ಆಗಾಗ ಇಳುತ್ತೆಲೇ ಇದ್ದಳು. ಮುದುವೆ ಮುಗಿದ ತರುವಾಯ ತಂದೆತಾಯಿಗಳೊಡನೆ ತಮ್ಮ ಹಳ್ಳಿಗೆ ಹಿಂದಿರುಗಿ ಬರುವಾಗಲೂ ಅವಳ ಅಳು ನಿಂತಿರಲಿಲ್ಲ. “ಸಿನಗೇನು ಧಾಡಿಯಾಯಿತೇ ಅಳೂದಕ್ಕೆ? ಯಾರು ಸತ್ತರು? ” ಎಂದು ಹೊಕ್ಕಿಪ್ಪ ಮಗಳಿಗೆ ಸಿಟ್ಟುಮಾಡಿ ಗದರಿಸಿದ್ದ. “ಮುದುವಿ ಮಾಡಿಕೊಂಡ ಜೆಣ್ಣ ಹೀಗೆಲಾ ಕೆಣ್ಣೀರು ಹಾಕಬಾರದವ್ವ. ಜಲೋದಲ್ಲ, ” ಎಂದು ತಾಯಿ ಬುದ್ದಿ ಹೇಳಿದ್ದಳು. ಯಾವುದರಿಂದಲೂ ಯಮುನಳ ಅಳು ನಿಂತಿರಲಿಲ್ಲ.

ಮಾರನೆಯ ದಿನ ಗುಡ್ಡದಲ್ಲಿ ರಾಮನ ಭಿಟ್ಟಿಯಾದಾಗ ಆತನನ್ನ ತಟ್ಟಿಕೊಂಡು ಬಿಕ್ಕಿಬಿಕ್ಕಿ ಆತ್ಮಿಬಿಟ್ಟಿದ್ದಳು, ಯಮುನಾ.

“ನೀ ಆಗೆಗೊಡುವದಿಲ್ಲಂತ ಹೇಳಿದರೂ ಆಗಿ ಹೋಯ್ಲ ರಾನೂ? ನೀ ಯಾಕ ಸುಮ್ಮನಿದ್ದಿ? ”

“ನಾಯೇನ ಮಾಡಲಿ ಯಮುನೀ? ”

“ನೀ ಗಂಡ ಆಗಿ ನಿನ್ನ ಹೆಂಡತಿನ ಬ್ಯಾರೆಯವರಿಗೆ ಮಾಡಿಕೊಡುವಾಗ ಸುಮ್ಮನಿರಬೇಕೇನು? ”

“ನಿನಗ ತಿಳಯುವದಿಲ್ಲ ಯಮುನೀ. ನಾವು ಗಂಡಹೆಂಡರಂದದ್ದು ಆಟದಾಗ. ನಮ್ಮ ಮುದುವಿ ಏನೂ ನಡೆದಿಲ್ಲ. ”

ಯಮುನಳಿಗೆ ಮತ್ತೆ ದುಃಖವುಕ್ಕೇರಿ ಬಂದಿದ್ದಿತು. ಆದರೊಡನೆ ರಾಮನ ಬಗೆಗೆ ಕೋಪವೂ ಬಂದಿದ್ದಿತು. ಆತನನ್ನ ದೂರ ತಳ್ಳುತ್ತೆ—“ಆಟ ಅಂತ ಆಟ. ಮುದುವಿ ಆಗೇ ಇಲ್ಲಂತಿ. ನೀ ಇಂಥಾವ ಅಂತ ಮೊದಲೇ ಗೊತ್ತಿದ್ದರ ನಿನ್ನ ಎಂದೆಂದೂ ಮಾಡಿಕೊಳ್ಳುತ್ತಿರಲಿಲ್ಲ ನಾ. ನಡಿ ಹೋಗು ನನ್ನ ಸಂಗಡ ಮಾತಾಡಬ್ಯಾಡ. ಇಂದಿನಿಂದ ನಿನ್ನ ಪಾಲಾ ಫೂ ಬಿಟ್ಟೇನಿ, ” ಎಂದು ಸುಡಿದು ಆತನಿಂದ ದೂರ ಹೋಗಿದ್ದಳು.

ಮುಂದೆ ಎಂಟು ಹತ್ತು ದಿನ ಆಕೆ ಅವನೊಂದಿಗೆ ಮಾತನಾಡಿಪಲಿಲ್ಲ.

రావుహే మాత్రాక్షిసలు బందరి ముఖ తిరువికొండు కోరటు హోగఃత్తిద్దఱు. దనగళన్న మేయలు బిట్టు గిడె నేరళల్లి ఒబ్బళే కుళతుకొండు హరళగళ ఆటినాడువళు. నడుహగలిన వేళియల్లి బుత్తి బిట్టి ఉటి మాడువాగలూ రామనన్న కరెయుత్తిరలిల్ల. దన కాయువ ఇకరహుడుగ హుడుగియరొందిగి నగుత్త మాత్రాక్షిదరూ రామనన్న దిట్టిసియూ నోఇచుత్తిరలిల్ల.

కేలవు దిన హీగి కశేద బళక, ఒందు దిన గుడ్డదల్లి జిక్కిదొందు కావు కాణిసికొండాగ యమునా హేదరి ఆశోళ మాడువదన్న కేళ రామ ధావిసిబందు దొడ్డె దొందు కల్లన్నెత్తి ఆ హావన్న కొందు కారిద. హేదరికేయింద. నడుగుత్తిద్ద యమునా ఆతన బళ బందు ఆతనన్న తబ్బికొండు నింతళు కేలవు దిన తడిదు నింత మాతు వాత్తి ప్రారంభవాయితు.

“ ఈ కట్టి హావు నన్న కడిదే బిడుత్తితంత అంజిచేయాగిత్తు. నీ ఎల్లిద్దియో రామ, ఎష్టు లగూ ఒంది? ”

“ నీ ఒదరువదన్న కేళ ఓడి బందిని. ఇకా, ఈ కణ్ణు తిన్ను, ” ఎందు నుడిదు రామ బోరేయ హణ్ణగళన్న ఆకిగి కోట్ట.

“ ఇన్నమ్మాల నన్న బిట్టు దూర హోగబ్బాడ రామ. నన్న కత్తరలే ఇరు. ” ఎందళు యమునా.

“ నోదలిందలూ ఇబ్బరూ కూడే ఇరుత్తిద్దేవల్ల. నీనే నన్న వాలా వ్యా బిట్టు. ”

“ ఇన్నమ్మాల హాంగ మాడువదిల్ల రామ. నన్న బిట్టు దూర హోగబ్బాడ. హావు చేళు అందరి ననగ బకాళ ఆంజిచి. ”

“ ఆవేను మాడుతావేళు. ఒందు కెల్లు ఒగేదర కిసిదు బీళతావ. ”

“ ఒగియువవర్యారు? నీనే. రామ, నీ హింగస నన్న సంగజేలే ఇరబేకప్ప. ”

ಗಿಡದ ಬೋಡ್ಡಿಗೆ ದೇಹಗಳನ್ನೊರಿಸಿ ಇಬ್ಬರೂ ಕುಳಿತುಕೊಂಡರು.

“ ಸಂಗಡಲೇ ಇರಬೇಕಂದರ ಹೆಂಗಾದಿತು ಯಮುನೀ ? ಇಂದಿಲ್ಲ ನಾಲ್ಕಿನೀ ಗಂಡನ ಮನಿಗೆ ಹೋಗುವಾಕ. ಆಗ ನಾನೂ ನಿನ್ನ ಸಂಗಡ ಬರೂದಕ್ಕಾಗುತ್ತೀತೆನೀ ? ”

“ ಗಂಡನ ಮನಿಗೆ ? ”

“ ಹೌದು ವಂತ್ತ ! ಬಹಳ ಅಂದರ ಇನ್ನೊಡು ಮೂರು ವರುಷ ಇಲ್ಲಿ ಇದ್ದಿ. ಆಮಾಲ ಹೋಗಾಕಟ ಬೇಕಲ್ಲ ? ”

“ ನಾಯೇನೂ ಹೋಗುವದಿಲ್ಲ,” ಎಂದು ಸುಡಿಯುತ್ತಾ ಕೆನ್ನೆಗಳನ್ನು ಬ್ರಿಸಿದಳಾಕ.

“ ಹೋಗುವದಿಲ್ಲಂದರೂ ಕೇಳುವವರಾದೇ ಹುಚ್ಚಿ. ಹೋಗಾಕಟ ಬೇಕಾಗುತ್ತೇತಿ. ಗಂಡ ಬಂದು ಕರೆಕೊಂಡೇ ಹೋಗುತ್ತಾನೆ.”

“ ಅಂದರ ? ಚಿಕ್ಕಳ್ಳಿಯವಗ ನನ್ನ ಮಾಡಿಕೊಟ್ಟಿದ್ದು ಖರೆ ಏನು ? ” ಎಂದು ತಬ್ಬಿಬ್ಬಿಗಿ ಕೇಳಿದಳು ಯಮುನಾ.

“ ಖರೆ. ಇನ್ನು ಮಾಲ ಆವನೇ ನಿನ್ನ ಗಂಡ. ನೀ ಆವನ ಹೆಂಡತ್ತಿ.”

“ ಮತ್ತೆ ನೀ ? ”

“ ನಾ ಏನೂ ಇಲ್ಲ. ನನಗೂ ನಿನಗೂ ಏನೂ ಸಂಬಂಧ ಇಲ್ಲ.”

“ ನಾ ನಿನ್ನ ಬಿಟ್ಟಹೋಗುವದಿಲ್ಲ ಎಲ್ಲಿಗೂ, ” ಎಂದು ಸುಡಿಯಾತ್ತ ಯಮುನಾ ಬಿಕ್ಕಿಡಿದಳು.

ತೇರಿಃ ನಾಲ್ಕು.

ಎರಡು ವರುಷ ಕಳೆದಿದ್ದವು.

ಯಮುನಾ ಹನ್ನೊಂದು ವರುಷದವಳಾಗಿದ್ದಳು.

ರಾಮ ಹದಿಸಾಲ್ಪ ವರುಷದವನಾಗಿದ್ದು.

ಎರಡು ವರುಷಗಳ ಆವಧಿ ಯಮುನಳಿಗೆ ಎಹ್ಲಿ ಬದಲಾವಣೆಗಳ ಸ್ವಂಟ್ರ ಮಾಡಿದ್ದಿತು. ಪ್ರವಂಚದ ಬಗೆಗೆ, ಪ್ರಾನಂಚಿಕ ವಿಷಯಗಳ ಬಗೆಗೆ

ಅವಳಲ್ಲಿ ನಿರ್ಧಾನವಾಗಿ ತಿಳಿವು ಮೂಡುತ್ತಿದ್ದಿತು. ಚಿಕ್ಕಳ್ಳಿಯ ಭೀಮಣ್ಣ ನೊಂದಿಗೆ ತನ್ನ ಮುದುವೆಯಾದುದು ಸತ್ಯಸಂಗತಿ, ಇನ್ನು ಕೆಲವೇ ವರುಷಗಳ ತರುವಾಯ ತಾನು ಅವನ ಹೆಂಡತಿಯಾಗಿ ಬಾಳುವೆ ನಡೆಸಬೇಕಾಗುವುದು ಎಂಬುದೆಲ್ಲ ಆಕೆಗೆ ಗೊತ್ತಾಗಿದ್ದಿತು. ಚಿಕ್ಕಳ್ಳಿಗೆ ಹೋಗುವ ಇನ್ನು ಆಕೆಗೆ ಕೊಂಚವೂ ಇರಲಿಲ್ಲ. “ಇದನ್ನು ಏನಾರೆ ಮಾಡಿ ತಪ್ಪಿಸು ದೇವರೇ! ಎಂದು ಆಕೆ ದಿನವೂ ಭರಮದೇವರನ್ನು ಬೇಡಿಕೊಳ್ಳುತ್ತಿದ್ದಳು.

ಈಚಿಗೆ ಕೆಲ ದಿನಗಳಿಂದ ರಾಮ ಶೋಟಿದ ಕೆಲಸಕ್ಕೆ ಶೋಡಗಿದ್ದ. ಆತ ದೊಡ್ಡವನಾದುದನ್ನು ಕಂಡು ಗೌಡರು ದನಕಾಯುವ ಕೆಲಸದಿಂದ ಆತನ್ನು ಶೋಟಿದ ಕೆಲಸಕ್ಕೆ ವರ್ಗಾಯಿಸಿ ದನಗಳಿಗಾಗಿ ಇನ್ನೊಬ್ಬ ಚಿಕ್ಕ ಹುಡುಗ ನನ್ನು ನಿಯನ್ನಿಸಿದ್ದರು.

ಎಷ್ಟೋ ವರುಷಗಳ ಪರಿಗೆ ದಿನವೂ ರಾಮನೊಂದಿಗೆ ಗುಡ್ಡದಲ್ಲಿ ಅಲೆ ದವಳು ಯಮುನಾ. ಆತ ಗುಡ್ಡಕ್ಕೆ ಬರದೆ ಶೋಟಿದಲ್ಲಿಂದ ದಿನ ಆತನಿಗೆ ಬದಲಾಗಿ ಬಂದ ಹುಡುಗನನ್ನು ಕಂಡು— “ಯಾಕೋ, ರಾಮನ್ನಾಕೆ ಬರಲಿಲ್ಲ ?” ಎಂದು ಕೇಳಿದಳು. “ಆವನ್ನು ಶೋಟಿದ ಕೆಲಸಕ್ಕೆ ಹಾಕಿದಾರ, ” ಎಂದು ಆ ಹುಡುಗ ಹೇಳಿದಾಗ— “ಹಂಗಾದರ ಇನ್ನುಮ್ಮಾಲ ಅವದನ ಕಾಯೂದಕ್ಕೆ ಬರುವದಿಲ್ಲಿನು ? ” ಎಂದು ಕೇಳಿದಳಾಕೆ. “ಇನ್ನುಮ್ಮಾಲ ನಾನೇ ಬರುತ್ತಿನೀ, ” ಎಂದು ನುಡಿದು ಆ ಹುಡುಗ ಸುಮ್ಮನಾದ. ಆ ದಿನ ವೆಲ್ಲ ಯಮುನಳಿಗೆ ಹೇಗೆ ಹೇಗೋ ಆಯಿತು. ಏನೋ ಕಳವಳ ಎದೆಯಲ್ಲಿ. ನಡುಹಗಲಿನ ಉಟಿವೂ ಇಂದು ಅವಳಿಗೆ ರುಚಿಸಲಿಲ್ಲ. ಆ ಮೇಲೆ ಎಂಟು ಹತ್ತು ದಿನಗಳ ಪರಿಗೂ ಹಾಗೆಯೇ ಆಗುತ್ತಿತ್ತು. ಸಂಜೀಗತ್ತುಲು ಪಸರಿಸುವ ವೇಳಿಗೆ ದಸಗಳನ್ನುಟ್ಟಿಕೊಂಡು ಗುಡ್ಡದಿಂದ ಹಿಂದಿರುಗಿ ಬರುವಾಗ ಹಳ್ಳದ ಹತ್ತಿರವಿದ್ದ ಗೌಡರ ಶೋಟಿದಲ್ಲಿ ದುಡಿಯುವ ರಾಮನನ್ನು ದೂರದಿಂದ ನೊಡಿ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸುವಳು. ಆತನ ಹೆಸರಿತ್ತಿ ಕೂಗಿ ವಾತನಾಡಿಸಲು ಧೈರ್ಯವಾಗುತ್ತಿರಲಿಲ್ಲ.

ದಿನ ಕಳೆದ ಹಾಗೆಲ್ಲ, ಆತನನ್ನು ಬಿಟ್ಟು ಒಂಟಿಯಾಗಿ ದನ ಕಾಯುವು ದೇನೋ ಆಭ್ಯಾಸವಾಯಿತು ಅವಳಿಗೆ. ಆದರೂ ಆಗಾಗ ಅವನ ಜ್ಞಾಪಕ ಬಂದರೆ ಕರುಳು ಕೆಲಮಲಗೊಂಡಂತಾಗುವುದು. ತನಗೆ ಹಣ್ಣ ಹರಿದು

ಕೊಡಲೇಂದು ಆತ ಏರಿದ ಗಿಡಗಳನ್ನು ದಿಟ್ಟಿಸುತ್ತೇ ಹಾಗೆಯೇ ನಿಂತುಬಿಡುವಳು. ಆತನೂ ತಾನೂ ವ್ಯುಗೆ ವ್ಯು ಹಚ್ಚಿ ಕುಳಿತಿದ್ದ ಗಿಡದ ಬೊಡ್ಡಿಗೆ ಆತು ಕುಳಿತಿದ್ದವಳು ಹಾಗೆಯೇ ಎಷ್ಟೋ ಹೊತ್ತು ಕುಳಿತುಬಿಡುವಳು. ದನ ಕಾಯುವ ಇಶರ ಮುದುಗರು ಬಂದು ಕೂಗಿದಾಗಲೇ ಎಚ್ಚರವಾಗುವುದು.

ಈ ಮಧ್ಯೇ ಆಕೆಯ ಗಂಡ ಒಂದೆರಡು ಸಲ ಬಂದು ಹೊಗಿದ್ದ. ಆತನಿಗಾಗ ಇಷ್ಟತ್ತೈಪ್ಪಿದು ವರ್ಷ ವಯಸ್ಸು. ಬಣ್ಣ ಕವ್ವು, ಸಿಡುಬಿನ ಕೆಲೆಗಳಿಂದ ಹುಳುಕಾದ ಮುಖ, ವೊಂಡ ಮೂಗು, ದಪ್ಪಿಗಿನ ತುಬಿ, ಕೆಂಪಡರಿದ ಕಣ್ಣಾ, ಮೊದಲನೇಯ ಸಲ ಆತನನ್ನು ಕಂಡಾಗಲೇ ಯಮುನಾಗೆ ಭೀತಿಯಾಗಿದ್ದಿತು. ಆತ ತನ್ನ ಗೀಡನೆಂದು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಿರಲಿಲ್ಲ.

ಆತ ಬಂದಾಗಲೇಲ್ಲ ತನ್ನ ತಾಯಿಗೂ ಆವನಿಗೂ ವಿಪರೀತ ವಾಗ್ವಾದ ವಾಗುತ್ತಿದ್ದ ದನನ್ನು ಕೆ ಕಂಡಿದ್ದಳು. ವಾದಕ್ಕೆ ಕಾರಣವೇನೇಂಬುದೂ ಅಲ್ಲ ಸ್ವಲ್ಪ ತಿಳಿದಿದ್ದಿತು. ಮದುವೆಯ ಕಾಲಕ್ಕೆ ಕೊಡಬೇಕಾಗಿದ್ದ ‘ತೀರ’ದ ಹಣ ದಲ್ಲಿ ಅಥ ಭಾಗವನ್ನು ಆತನಿನ್ನು ತಂದುಕೊಟ್ಟಿರಲಿಲ್ಲ. ಅದೇ ಜಗತ್ತಕ್ಕೆ ಮೂಲ ಕಾರಣವಾಗಿದ್ದಿತು.

“ ತೀರದ ರೂಪಾಯಿ ಕೊಡಲಿಲ್ಲ. ಮದುವೀ ಕಾಲಕ್ಕೆ ನನಗೊಂದು ನಿರೀನೂ ಕೊಡಲಿಲ್ಲ. ಇಂಥಾ ಭಿಕಾರಿಗಳಿಗೆ ಮಗಳನ್ನು ಕೊಡಬಾರ ದಾಗಿತ್ತು, ” ಎಂದು ಗಂಡನೊಂದಿಗೆ ಆಗಾಗ ನುಡಿಯುವಳು ಗಂಗವ್ವ.

ಹೊಳಿಪ್ಪ ಶಾಂತ ಸ್ವಭಾವದವ. ಆತ ಆನಾವಶ್ಯಕವಾಗಿ ಎಂದೂ ಯಾರ ಮೇಲೂ ಕೊಸಿಸಿಕೊಳ್ಳುತ್ತಿರಲಿಲ್ಲ. ಯಾರ ಬಗೆಗೂ ಕೆಟ್ಟ ನಾತು ಆಡುತ್ತಿರಲಿಲ್ಲ. ಹೆಂಡತಿಯನ್ನು ಸಮಾಧಾನಗೊಳಿಸಲು ಪರಿಪರಿಯಾಗಿ ಪ್ರಯತ್ನಿಸುತ್ತಿದ್ದ. “ ಭಿಕಾರಿ ಪಕಾರಿ ಅಂತ ಅನ್ನಬಾರದು ಗಂಗಿ. ನಾವೇನು ಸಾವುಕಾರರೀನು? ಪಾಪ, ಅವರಿಗೂ ನೂರಾಯಿಂಟಿ ಅಡಚಣಿ ಇದ್ದಾವು. ರೂಪಾಯಿ ಈಟ್ಟುತ್ತಿರಲಿಕ್ಕೆಲ್ಲ. ಎಲ್ಲೆಲ್ಲೊಂದು ಸಾಲ ಮಾಡಿ ಮದುವಿ ಒಂದು ಸಾಗಿದರು. ಅವರಿಗೇನು ಮನಿಯ ಹೊಲೂ ಇದರೂ ಬಿತೀನು? ಎಲ್ಲಿಂದ ತಂದಾರು ರೂಪಾಯಿ? ”

“ ಮದುವಿ ಮಾಡಿಕೊಳ್ಳುಕ ಬೇಕು. ಹೆಣ್ಣು ಒಯ್ಯಾಕ ಬೇಕು. ತೀರಾ ಕೊಡಾಕ ಬಾಷಂದರ ಹೆಂಗಾಡಿತು? ತೀರದ ರೂಪಾಯಿ ಇನ್ನೂ

ಕೊಟ್ಟಿಲ್ಲಂದರ ಮಂದಿ ನಗಲಿಕ್ಕಿಲ್ಲೇನು ? ನನಗೆಂದು ಸೀರಿ ಕೂಡಾ ಮಾಡಲಿಲ್ಲ ಅವರು. ಮಂದಿಯೋಳಗ ಮಾರೀ ಎತ್ತಿ ತೀರುಗಾಕಾಗ ಲಿಲ್ಲ ನನಗ.”

“ ತಾಳಬೇಕು ಗಂಗೀ, ತಾಳಬೇಕು. ನಮ್ಮ ಹಾಂಗ್ ಆವರಿಗೂ ಕೆಷ್ಟು ದುಕ್ಕ ಇರತಾವ. ಅದರಾಗ ಭೀಮುಣ್ಣ ಪರದೇಶಿ. ಅಪ್ಪ ಇಲ್ಲ, ಅವ್ವ ಇಲ್ಲ. ಏನೇನೋ ಮಾಡಿ ಒಂದು ಮದುವಿ ಮಾಡಿಕೊಂಡ. ನಮ್ಮನ್ನೇ ಅಪ್ಪ ಅವ್ವ ಅಂತ ತಿಳಿದಾನ. ನಮಗೂ ಯಮುನೀನು ಬಿಟ್ಟರ ಬ್ರಾಹ್ಮಿಯಾರಿದಾರ? ಭೀಮುಣ್ಣನೇ ಆಳಯ, ಅವನೇ ಮಗ ಆಂತ ತಿಳಿದು ಸಮಾಧಾನದಿಂದ ಇರಬೇಕು. ರೂಪಾಯಿಗಾಗಿ ಆವನ್ನ ಕಾಡಿಸಬ್ಬಾಡ. ತಾನಾಗಿ ತಂದು ಕೊಟ್ಟರ ತಕ್ಕು. ಇಲ್ಲಿದಿದ್ದರ ಸುನ್ನಗಿರು. ಸಂಬಂಧ ಕೆಡಿಸಬ್ಬಾಡ.”

ಈ ರೀತಿಯಾಗಿ ಹೊಳೆಪ್ಪ ಬುದ್ಧಿವಾವ ಹೇಳಿದರೂ ಅಭಿವಾಸಿಯಾಗ ಹಟ್ಟದ ಸ್ವಭಾವದವರ್ಣ ಆದ ಗಂಗವ್ವನಿಗೆ ಆದಾವುದೂ ಹಿಡಿಸಲಿಲ್ಲ. ಆ ವರ್ಣ ಆಳಯ ಕೊಬ್ಬರಿ ತೆಗೆದುಕೊಂಡು ಬಂದಾಗ ಆಕೆ ಆದನ್ನೂ ಸ್ವೀಕರಿಸಲಿಲ್ಲ. “ ರೂಪಾಯಿ ಎಲ್ಲಿದಾವ? ಬರಿಗೈಯಾಗ ಯಾಕ ಬಂದಿ? ನಿನ ಗೇನು ನಾಚಿಕೆ ಪತ್ತೆನ್ನೇ ಇಲ್ಲೀನ್ನೀ? ರೂಪಾಯಿ ತಗೇಂಡು ಬಂದು ಈ ಮನ್ಯಾಗ ಕಾಲು ಹಾಕು. ಇಲ್ಲಿದಿದ್ದರ ನಿನಗೂ ನಮಗೂ ಸಂಬಂಧ ಇಲ್ಲ ನನ್ನ ಮಗಳನ್ನ ನಿನಗ ಕೊಟ್ಟೀ ಇಲ್ಲಂತ ತಿಳಿಕೊತ್ತೀನಿ ” ಎಂದು ಘಡಘಡ ಆಡಿಬಿಟ್ಟಿಕು. ಭೀಮುಣ್ಣ ಅಥಿಮಾನಿ ಸ್ವಭಾವದ ದೈತ ಯುವಕ. ಅತ್ಯು ಯಿಂದ ಇಂಥ ಅವಹೇಳಣಕಾರಕ ಮಾತುಗಳನ್ನು ಕೇಳಿ ಸಹಿಸಿಕೊಳ್ಳಲಾಗಲಿಲ್ಲ. “ ಏನು ಜಗತ್ತಿನ್ಯಾಗ ಬ್ರಾಹ್ಮಿ ಹೆಣ್ಣಗಳೇ ಇಲ್ಲೇನು ನಿಷ್ಟ ಮಗ ಇನ್ನು ಬಿಟ್ಟರ? ನೀ ಅನ್ನವ ಹಾಂಗೀ ಆಗಲಿ.. ಇಂದಿನಿಂದ ನಿಮಗೂ ನನಗೂ ಏನೂ ಸಂಬಂಧವಿಲ್ಲ ” ಎಂದು ಉತ್ತರಣಿತ್ತು ಅಲ್ಲಿ ನಿಲ್ಲದೆ ಹೊರಟು ಹೊಡೀದ.

ಕೂಲಿ ಕೆಲಸಕ್ಕೆ ಹೋಗಿದ್ದ ಹೊಳೆಪ್ಪ ಸಾಯಂಕಾಲ ಮನೆಗೆ ಬಂದಾಗ ಇತ್ತಿನಿಗೆ ಆಳಯ ಬಂದುಹೋದ ವಿಷಯ ತಿಳಿಯಿತು. “ ಏನಾಯಿತು? ಭೀಮುಣ್ಣ ಯಾಕ ನಿಲ್ಲಿಲಿಲ್ಲ. ? ” ಎಂದು ಕೇಳಿದಾಗ ಗಂಗವ್ವ— “ ಅಯ್ಯ!

ಏನು ಸೊಕ್ಕು ಆಂತೀ ಆ ಮೂಳಗ ! ನನ್ನ ಎದುರಿಗೇ ಉದ್ದೇಶದ ಮಾತಾಡಿ ಹೋರಟು ಹೋದ. ಹೋದರೆ ಹೋಗಲಿ ಬಿಡು. ” ಎಂದು ಹೇಳಿ ಮೂಗು ಮುರಿದಳು. “ ಆದದ್ದುದರೂ ಏನು ? ನೀನು ಏನಂದೆ ಅವಗ ? ” ಎಂದು ಆತ ಕೇಳಿದ. “ ನಾ ಏನ ಅನ್ನಲಿ ಮಾರಾಯಾ ! ರೂಪಾಯಿ ತರಲಿ ಲೈನವಾ ಈಗಲೂ ಅಂದದ್ದು ತಡ, ನಾಗರಹಾವಿನ ಹಂಗ ಸಿಟ್ಟಿಗೆದ್ದು ಸಿಕ್ಕು ಸಿಕ್ಕಂಗ ಒದರಾಡಿ ಹೋರಟು ಹೋದ ” ಎಂದಳು ಗಂಗವೈ. ಹೊಳೆಪ್ಪ ಹೆಚ್ಚು ಮಾತು ಬೆಳೆಸಲಿಲ್ಲ. ಹಣಿಗೆ ಕೈಯಿಟ್ಟುಕೊಂಡು ಕುಳಿತುಕೊಂಡ.

ಆತ್ತೀಯಿಂದ ಆವಮಾನಿತನಾಗಿ ಹೋದ ಭೀಮಣ್ಣ ಸುಮ್ಮನೇ ಕುಳಿತು ಕೊಳ್ಳಲಿಲ್ಲ. ಮತ್ತೊಂದು ಹೆಣ್ಣನ್ನು ‘ಉಡಿಕಿ’ ಮಾಡಿಕೊಂಡು ಆತ್ತೀಯ ಮೇಲಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ. ಆತನ ಮನೆಯಲ್ಲಿ ಅಡುಗೆ ಮಾಡುತ್ತ ಆಲ್ಲಿಯೆ ಇದ್ದ ದೂರದ ಸಂಬಂಧಿಕಾರ ನಾಗವೈ ಆತನ ನಿರ್ಧಾರ ರಕ್ಷೆ ಸ್ವೀ ಎಂದಳು. “ ನಿನಗ ಹಾಂಗೆಲ್ಲ ಅಂದಳೇನು ಆ ಹೊಯಾಲಿ ಗಂಗ ! ಆಕಿಗೆ, ನಿನಗಿಂತ ರೊಕ್ಕನೇ ಹೆಚ್ಚಿಂದಾಯ್ತು. ಬಿಡು ಬಿಡು, ಹೆಣ್ಣಿಗೇನು ಕಡಿಮಿ ? ಆ ಮಲ್ಲಪ್ಪಗೋಳ ನಿಂಗಿ ಗಂಡನ್ನ ಬಿಟ್ಟು ಕುಂತಾಳ ಮನ್ಯಾಗ. ಮನ್ನೆ ಮನ್ನೆ ಸೋಡಚೀಟೇನೂ ಸಿಕ್ಕುತ್ತಂತೆ. ನಾ ಒಂದು ಮಾತು ಕೇಳಿದರ ಆವರವೈ ಹೂಂ ಅಂದಾಳು. ನಿಂಗಿನ್ನು ಆಗುತ್ತಿಯೇನು ? ” ಎಂದು ಕೇಳಿದಳು.

ಆತ್ತೀಯ ಬಗೆಗೆ ಕೋಪದಿಂದ ಉರಿಯುತ್ತಿದ್ದ ಭೀಮಣ್ಣ ಸುಲಭ ವಾಗಿಯೆ ‘ಹೂಂ’ ಎಂದುಬಿಟ್ಟು. ಗಂಗವೈನ ಬಗೆಗೆ ಆತನಲ್ಲಿ ಭೀಕರ ತಿರಸಾ೦ರ ಹಂಟಿದ್ದಿದ್ದು. ಇನ್ನೊಂದೂ ಆವಳ ಮುಖ ನೋಡುವುದಿಲ್ಲವಾಗಿ ಶಪಥ ತೊಟ್ಟು ಆತ ಚಿಕ್ಕಳ್ಳಿಗೆ ಬಂದಿದ್ದು. ಸಾಧ್ಯವಾದಪ್ಪು ಜೇಗ ಇನ್ನೊಂದು ಹೆಣ್ಣನ್ನು ಮನೆಗೆ ತಂದು ಆಳೊಡನೆ ಸಂಸಾರ ಹೂಡಿ ಆತ್ತೀಗೆ ಬುದ್ಧಿ ಕಲಿಸ ಬೇಕೆಂದು ಆತ ಲೆಕ್ಕಾಹಾಕುತ್ತಿದ್ದು. ಪಾರಿಯಕ್ಕೆ ಬಂದ ದೇಹ ಹೆಣ್ಣನ ಸಹ ವಾಸವನ್ನಾ೦ ಬಯಸುತ್ತಿತ್ತು. ನಿಂಗಿ ಹೆಡನೇಕ್ಕು ಪರ್ವದ ಹೆಣ್ಣೂ. ವ್ಯಾಕ್ರೇ ತುಂಬಿಕೊಂಡು ಆಕರ್ಷಕವಾಗಿ ಬೆಳೆದು ನಿಂತಿದ್ದಳು. ಯಾವುದೋ ಒಂದು ಕ್ಷೇತ್ರಕ ಕಾರಣದಿಂದಾಗಿ ಆಕೆಯ ತಂದೆ ತಾಯಿಗಳಿಗೂ ಗಂಡನಿಗೂ ವ್ಯಾಜ್ಯ ಬಂದುದರಿಂದ ಮದುವೆ ರದ್ದುಗೊಳಿಸಲ್ಪಟ್ಟು ಬಂದುಗಡೆಯ ಚೀಟಿಯೂ ದೊರೆ

ಇದ್ದಿತು. ಆಕೆಯ ತಂದೆತಾಯಿಗಳೂ ಇನ್ನೊಬ್ಬ ಆಳಯನನ್ನು ಹುಡುಕುತ್ತಿದ್ದರು. ಹೊಸ ಹರೆಯದ ನಿಂಗಿಯೂ ಗಂಡನೊಂದಿಗೆ ಬಾಳುವೆ ನಡೆಸಲು ಹಾತ್ತಿರೆಯುತ್ತಿದ್ದಳು.

ಅವರೆದುರಿಗೆ ನಾಗವ್ಯ ಮಾತು ತೆಗೆದಾಗ ಮೋದಮೋದಲು ನಿಂಗಿಯ ತಂದೆತಾಯಿಗಳು ಅದಕ್ಕೊಷ್ಟಪ್ಪಲಿಲ್ಲ. “ಒಂದು ಹೆಣ್ಣಿನ ಮ್ಯಾಲ ಇನ್ನೊಂದು ಹೆಣ್ಣು ಕೊಡೂದಂದರ ಹೆಂಗನ್ನೇ? ಭೀಮಣ್ಣಿ ಸಾವುಕಾರನಾದರೂ ಆಗದ್ದರ ಆ ಮಾತು ಬಾಕಿ ಆಗುತ್ತಿತ್ತು. ಅವಗ ಒಂದು ತುಂಡು ಹೊಲಾನೂ ಇಲ್ಲ. ಗಟ್ಟಿಮುಖ್ಯಾದ ಒಂದು ಮನ್ನಿನೂ ಇಲ್ಲ. ಇಂಥಾವ ಇಬ್ಬರು ಹೆಂಡರನ್ನ ಕಟ್ಟಿಕೊಂಡು ಹೆಂಗ ಬಾಳಜ್ಞನು? ” ಎಂದು ನಿಂಗಿಯ ತಾಯಿ ವಾದಿಸಿದಳು. ಅದಕ್ಕೆ ಉತ್ತರವಾಗಿ ನಾಗವ್ಯ— “ಅದರದೇನು ಚಿಂತಿ ಬಾಕಿಡ ನಿಮಗೆ. ಆ ಗಂಗಿಯ ಮಗಳನ್ನು ನಾವಿಲ್ಲಿಗೆ ಕರೆದುತ್ತರೂದೇ ಇಲ್ಲ. ಅವಳರೂ ನಮ್ಮುದೂ ಸಂಬಂಧ ಇಲ್ಲಿಗೇ ಮುಗಿದಂಗಾತು. ಇನ್ನೇನು ಅವರೆ ಒಂದು ಸೋಡಚೆಟಿ ಒಯ್ಯಾತಾರ. ನಿಂಗಿ ಒಬ್ಬಳೇ ಮನ್ಯಾಗ ರಾಣೀಹಂಗ ಇರುತ್ತಾಳ, ” ಎಂದಳು.

“ನೋಡವ್ಯ. ಇಂದೇನೋ ಹಿಂಗ ಮಾತಾಡುತ್ತೀ. ನಾಳೆ ಗಂಗವ್ಯ ಒಂದು ತನ್ನ ಮಗಳನ್ನು ಭೀಮಣ್ಣಿನ ಮನ್ಯಾಗ ಬಿಟ್ಟು ಹೋಡಳು ಅಂತೆ ತಿಳಿ. ಆಗ ಏನು ಮಾಡುವಾರೆ? ಆ ಹುಡುಗಿನ್ನು ಹೊಡಿದು ಹೊರಗ ಹಾಕಾಕ ಬರುತ್ತೇತೇನ? ”

“ಯಾಕೆ ಬರೂದಿಲ್ಲ? ಎಲ್ಲಾ ಬರತ್ತೀತಿ. ಗಂಗಿ ಹಂಗೇನಾದರೂ ಹಟ್ಟಾ ಹಿಡಿದು ಬಂದಳಂದರ ಕಸಬರಗೀ ತೆಗೊಂಡು ಅವಳನನ್ನು ಅವಳ ಮಗಳನನ್ನು ಹೊರಗ ಹಾಕುತ್ತೀನಿ. ಹೂಂ, ನಾನಾದರೂ ಯಾಕ ಮಾಡ ಬೇಕು ಈ ಕೆಲಸಾ? ನಿನ್ನ ಮಗಳೇ ಇರುತ್ತಾಳಲ್ಲ ಅವರಿಬ್ಬರನನ್ನು ಬಡಿ ಯಾಕ? ” ಎಂದು ನಗುತ್ತ ನುಡಿದಳು ನಾಗವ್ಯ.

“ಅದೆಲ್ಲಾ ಆಗಾಕೆಲ್ಲವ್ಯ, ” ಎಂದು ಮೋದಮೋದಲು ಹಿಂದೆಗಿದರೂ ನಿಂಗಿಯ ತಂದೆತಾಯಿಗಳು ಕೊನೆಗೆ ಆ ವಿಷಯವನ್ನೊಷ್ಟಿಕೊಳ್ಳಬೇಕಾಯಿತು. ಬೇಕೆದುನಿಂತ ಹುಡುಗಿಯನ್ನು ಹಾಗೆಯೇ ಮನೆಯಲ್ಲಿಟ್ಟುಕೊಳ್ಳಲು ಅವರಿಗೂ ಭಿತ್ತಿಯಾಗಿದ್ದಿತು. ಬೇರೆ ಕಡೆಗಳಿಂದ ಆಕೆಗೆ ಕೇಳಲು ಜನಪೂ ಬರುತ್ತಿರ

ಲಿಲ್ಲ. “ ಭೀಮಣ್ಣ ಗಟ್ಟಿಮುಟ್ಟುದ ಆಳು. ಇದೇ ಉರಲ್ಲೂ ಇರತಾನೆ. ನಮ್ಮ ಮಗಳು ನಮ್ಮ ಕಣ್ಣುಂಡೇ ಇರುವಂಗೂ ಆಗುತ್ತೇತಿ. ಇನ್ನುವೇಳ ಸವತಿಯ ಮಾತು ಅವಳ ಹಣ್ಣಾಗ ಬರದಾಂಗ ಆಗುತ್ತೇತಿ. ಅದಕ್ಕೆ ನಾವೇನ ಮಾಡೊಣು ? ” ಎಂದು ಹೇಳಿಕೊಂಡು ಅವಳ ‘ಉಡಿಕಿ’ ಗೆ ಸಮೃತಿ ಸೂಚಿಸಿದರು.

ಒಂದು ವಾರಕೊಳಗಾಗಿ ‘ಉಡಿಕಿ’ ಯ ಶಾಸ್ತ್ರವೂ ನಡೆದುಹೋಯಿತು ಸಿಂಗನ್ನೆ ಭೀಮಣ್ಣನ ವಥುವಾಗಿ ಆತನ ಮನಿಗೆ ಬಂದಳು.

ಆ ಸಮಾಜಾರ ತಿಳಿಯುತ್ತಲೂ ಹೊಳೆವೈಪು ಹಣಿಗಟ್ಟಿಸಿಕೊಂಡು ತನ್ನ ದೈವವನನ್ನು ಹಳದುಕೊಂಡ. ದನಿಯಿತ್ತಿ ಹೆಂಡತಿಯನ್ನು ದೂಷಿಸಲಿಲ್ಲ. “ ಇದೆಣ್ಣಿಬ್ಬ ಮಗಳು ಸುಕದಿಂದ ಬಾಕ್ಕೆ ಮಾಡೊದು ನೋಡಿ ಕಣ್ಣಜ್ಞ ಬೇಕಂದರ ಇದಕ್ಕೂ ಆಡ್ಡ ಬಂದಿಯಾ ದೈವವೇ ! ” ಎಂದು ನರಳಿದ.

ಆ ಸುದ್ದಿಯಿಂದಾಗಿ ಗಂಗವ್ವಸಿಗೆ ಮಾತ್ರ ಕೊಂಡವೂ ದುಃಖವಾಗ ಲಿಲ್ಲ. ಅಳಿಯನ ಬಗೆಗೆ ಆಕೆಯಲ್ಲಿದ್ದ ಕೋಪ, ತಿರಸ್ತಾರ ಇನ್ನೂ ಹೆಚ್ಚಿತು. “ ಮುದುವಿ ಮಾಡಿಕೊಂಡ ಹೆಣ್ಣಿನ ತೆರ ಕೊಡೊದೆಕ್ಕಾಗದೆ ಆಳುತ್ತಿದ್ದ ಮೂಳ ಉಡಿಕಿ ಮಾಡಿಕೊಂಡಿತಂತೆ. ಮಂದಿಯೊಳಗ ಮಾನ ಆದ್ಯಾ ಏನುಳಿದಂ ಗಾತು ? ಇನ್ನು ಅದು ಆ ಉಡಿಕಾಣರೆನ್ನ ಕಟ್ಟಿಕೊಂಡು ಹೆಂಗ ಬಾಕೀನು ಮಾಡುತ್ತೇಣ್ಣೇ ನಾನ್ತ ನೋಡುತ್ತೇನಲ್ಲ ! ” ಎಂದು ಸುಡಿದು ತಾತ್ಪರದ ನಗೆ ನಕ್ಕಿಳು.

ಆಗ ಮಾತ್ರ ಹೊಳೆವೈಪಿಗೆ ಸುಮ್ಮನಿರಲಾಗಲಿಲ್ಲ. “ ಅದೆಲ್ಲಾ ಆಶು, ಅದರ ಯಮನಿಯ ಗತಿ ಏನು ಆಸ್ತಿದನ್ನು ಎಣಿಸಿ ನೋಡಬಾರದೇನೇ ? ”

“ ಯಾವುನಾಗೇನಾಗುತ್ತೇತಿ ? ಅವನ್ನು ಬಿಟ್ಟರ ಬಾರೇ ಗಂಡ ಸಿಗುದೇ ಇಲ್ಲೇನ ಆಕಿಗೆ ? ರೂಪದಾಗ ಯಾರಿನೆ ಏನು ಕಡಿಮೆ ಆಗಿದಾಳ ನನ ಮಗಳು ? ಇಂಥಾರೇನ್ನ ಮಾಡಿಕೊಳ್ಳಬ್ಕ ನಾ ಮುಂದ ನೀ ಮುಂದ ಆಂತ ಚಿದ್ದು ಬಂದಾರು ಯೋರಾದರೂ.... ? ”

“ ಆಕಿಯ ರೂಪಾ ಯಾರು ನೋಡುತ್ತಾರೇ ? ಕೂಲಿ ಮಾಡಿ ಹೊಟ್ಟಿ ತುಂಬಿಸಿಕೊಳ್ಳಬ್ವರ ಕುಲದಾಗ ರೂಪ ಬಣ್ಣಕ್ಕೆ ಏನು ಬೆಲಿ ಏತಿ ? ಸುಮ್ಮನ ಮುಗಳ ಬಾಕೀನು ಹಾಳಾಗಬಾರದು. ಭೀಮಣ್ಣನ ಸಂಗಡ ಕೆಡಿಸಿ

ಕೇಳಂಡೆನ್ನ ನೆಟ್ಟಿಗಾಗಲಿಲ್ಲ.”

“ನಿನಗ ಅವ ಏನೋ ಮಾಟ್‌ ಮಾಡಿದೆಂಗ ಕಾಣುತ್ತೇತಿ. ಯಾವಾಗ ನೋಡಿದರೂ ಅವನ್ನು ಎತ್ತಿ ಮಾತಾಡುತ್ತಿ. ನನಗಿಂತ ಆ ಅಭಿಷ್ಯಾನೇ ಹೇಚು ಆಗ್ರಹಿಸಿ ನಿನಗ,” ಎಂದು ನುಡಿನು ಗಂಗವ್ಯ ಗಂಡನ ಬಾಯಿ ಮುಚ್ಚಿಸಿದಳು.

ತನ್ನ ಗಂಡ ಇನ್ನೊಬ್ಬಿಳಿನ್ನು ‘ಉಡಿಕಿ’ ಯಾದ ಸುದ್ದಿ ಕೇಳಿದಾಗ ಯಮುನಳಿಗೆ ಎಷ್ಟೋ ಸಮಾಧಾನವಾದಂತಾಯಿತು. ಭೂರಮದೇವನೇ ತನ್ನ ಬೇಡಿಕೆಯನ್ನು ನಡಸಿಕೊಟ್ಟಿನೆಂದು ಬಗೆದು ಆಕೆ ಗುಡಿಗಿ ಹೋಗಿ ತನ್ನ ಕೃತಜ್ಞತೆಯನ್ನುಪರಿಸಿ, “ಇನ್ನೊಂದೂ ಅವ ಇಲ್ಲಿಗೆ ಬರದಿರಲಿ ದೇವರೇ. ನನ್ನೇ ಕರಕೊಂಡು ಹೋಗುವ ಬುದ್ಧಿಯೂ ಅವಗ ಬರದಿರಲಿ,” ಎಂದು ಬೇಡಿ ಕೊಂಡು ಬಂದಳು. ಮುಂದೆ ತನ್ನ ಗತಿಯೇನು, ತನ್ನ ಬಾಳುವೆ ಹೇಗಾಗು ವುದು ಎಂಬ ವಿಚಾರವಾವುದೂ ಆಗ ಅವಳನ್ನು ಬಾಧಿಸಲಿಲ್ಲ. ತನ್ನ ಗಂಡ ಇನ್ನೊಂದು ಹೆಣ್ಣಿನ್ನು ಮಾಡಿಕೊಂಡುದರಿಂದ ತನಗೂ ಅವನಿಗೂ ಸಂಬಂಧ ಬರುವುದು ತಪ್ಪಿದಂತಾಯಿತೆಂದೇ ಆಕೆ ತಿಳಿದಿದ್ದೆಳು. ನುದುವೆಯ ಸಂಬಂಧ ತಪ್ಪುವುದು ಅಷ್ಟೋಂದು ಸುಲಭವಲ್ಲ— ಎಂಬ ವಿಷಯವನ್ನಾಕೆ ಆರಿತಿರಲಿಲ್ಲ.

ಆ ಸುದ್ದಿ ತಿಳಿದ ದಿನ ಆಕೆ ಸಿರೆ ಒಗೆದುಕೊಂಡು ಬರುವ ನೇವದಿಂದ ಹಳ್ಳಕ್ಕೆ ಹೋಗಿ, ಹತ್ತಿರದ ತೋಟಪಲ್ಲಿದ್ದ ರಾಮನನ್ನು ಗುಟ್ಟಾಗಿ ಕಂಡು ಅತ್ಯಂತ ಆನಂದದಿಂದ ಆ ವಿಷಯವನ್ನಾತನಿಗೆ ತಿಳಿಸಿದಳು. ಯಾತದ ಮೊಟ್ಟಿ ಹೋಡಿದು ದಣಿದಿದ್ದ ಆತನಿಗೆ ಅದರಿಂದಾಗಿ ಯಾವ ಸಂಶೋಷಣೆ ಉಂಟಾಗಲಿಲ್ಲ.

“ಬಾರೆ ಮದುವಿ ಆದಷ್ಟಕ್ಕೆ ಏನಾದಾಂಗಾಯ್ತ್ವ ಯಮುನೀ? ಅವನೂ ನಿನಗೂ ಬಿಡ್ಡ ಗಂಟು ಏನೂ ಹರಿಯುವದಿಲ್ಲ.”

ಯಮುನಳ ಉತ್ಸಾಹವೆಲ್ಲ ಇಳಿದು ಹೋಯಿತು. ಆಕೆ ಕುಗ್ಗಿದ ದೇನಿಯಲ್ಲಿ ಕೇಳಿದಳು: “ಅದೇನು, ಹಾಂಗಂತೀರ್ಕ? ಅವ ಇನ್ನೊಬ್ಬಾರ್ಥೀನ ಮಾಡಿಕೊಂಡರ ನಾನೂ ಇನ್ನೊಬ್ಬನ್ನು ಮಾಡಿಕೊಳ್ಳಬೇಕು ಬರೂದಿಲ್ಲೇನು?”

“ಬಂದಿತು. ಅದಕ್ಕೆ ನೊದಲು ಅವ ನಿನಗ ನೋಡಿಕ್ಕಿ ಕೊಡಬೇಕೆಲ್ಲ?”

“ ಸೋಡಚಿಟ್ಟೇ ? ”

“ ಹೂಂ. ಸೋಡಚಿಟ್ಟೇ. ಭೀಮಣ್ಣಿನಿಂದ ನಿನಗ ಸೋಡಚಿಟ್ಟ ಸಿಗದಿದ್ದರ ನೀ ಯಾರನ್ನೂ ಮಾಡಿಕೊಳ್ಳಬೇಕು ಕಿಂತ ಬರೂದಿಲ್ಲ. ”

“ ಮತ್ತೆ ? ಅವ ಹ್ಯಾಂಗ ಮಾಡಿಕೊಂಡ ? ನಾನೇನು ಅವಗ ಸೋಡಚಿಟ್ಟೇ ಕೊಟ್ಟಿದ್ದನೇನು ? ”

“ ಅವ ಗಂಡನು. ಅವ ಎಷ್ಟೂ ಮಂದಿನ್ನು ಬೇಕಾದರೂ ಮಾಡಿ ಕೊಳ್ಳಬೇಕು ಬರತ್ತೆತಿ. ನೀನು ಹೆಂಗನು. ಅವನ ಹಾಂಗ ನಿನಗ ಮಾಡಿ ಕೊಳ್ಳಬೇಕು ಬರುವದಿಲ್ಲ, ಅವನಿಂದ ಸೋಡಚಿಟ್ಟ ಸಿಕ್ಕಿದ ಪ್ರಾಲಕ ನೀ ಬ್ರಾಹ್ಮರೀಯವನ್ನು ಮಾಡಿಕೊಳ್ಳಬೇಕು. ”

“ ಅಲ್ಲಿತನಕ ? ”

“ ಅಲ್ಲಿತನಕ ಹಿಂಗ್ತ. ”

ತೆರೆ: ಐದು.

ಕೆಲವು ದಿನಗಳಿಂದ ಹೊಳೆಪ್ಪನಿಗಿ ದೇಹಸ್ವಾಸ್ಥ್ಯವಿರಲಿಲ್ಲ. ಎದೆನೋವಿ ನಿಂದ ನರಳುತ್ತ ಹಾಸುಗೆ ಹಿಡಿದು ಬಿದ್ದುಕೊಂಡಿದ್ದ. ಸಣ್ಣಗೆ ಜ್ವರಿಸೂ ಬರುತ್ತಿದ್ದಿತು. ರಾತ್ರಿಯೆಲ್ಲ ನಿಡ್ಡ ಬರುತ್ತಿರಲಿಲ್ಲ. ಕೆನ್ನಿದಾಗ ರಕ್ತ ಬೀಳುತ್ತಿತ್ತು.

“ ಎದಿಗೆ ಕಾವು ಆದಂಗ ಕಾಣತ್ತೆತಿ. ಏಕೆಂಟು ದಿನದ ಮ್ಯಾಲ ತಾನೇ ಕಡೆಮಿಯಾದಿತು” ಎಂದುಕೊಂಡು ಆತ ಹಾಗೆಯೆ ಬಿದ್ದುಕೊಂಡಿದ್ದ. ಶೀರ ಸಣ್ಣ ಹಳ್ಳಿ ಆದು. ಡಾಕ್ಟರರಾಗಲಿ, ವೈದ್ಯರಾಗಲಿ ಯಾರೂ ಅಲ್ಲಿರಲಿಲ್ಲ. ಡಾಕ್ಟರರನ್ನು ಕಾಣಬೇಕಾದೇ ಮೂವತ್ತು ವ್ಯಾಲು ದೂರದಲ್ಲಿದ್ದ ಗೋಕಾಕಕ್ಕೆ ಹೋಗಬೇಕಾಗುತ್ತಿತ್ತು. ಅಲ್ಲಿಯ ವರೆಗೆ ಹೋಗಬರುವ ದಕ್ಕು ಸಹ ಹಣನಿರುತ್ತಿರಲ್ಲ ಹಳ್ಳಿಗರ ಹತ್ತಿರ. ಇನ್ನು ಡಾಕ್ಟರರಿಗೆ ಹಣ ಸುರಿಯುವ ಶಕ್ತಿ ಎಲ್ಲಿಂದ ಬರಬೇಕು ಆವರಿಗೆ ? ಯಾಂಗಾದರೂ ಏನಾದರೂ ಕಾಯಿಲೆಯಾದರೆ ದೇವರ ನೇಲೆ ಭಾರ ಹಾಕಿ ಸುಮೃನೆ ಬಿದ್ದು ಕೊಳ್ಳುವುದೊಂದೇ ದಾರಿ. “ ಇದಕ್ಕೇನಾಗುತ್ತೇತಿ ಬಿಡು. ತಂತಾನೇ ಹೋಗು

ಎಂದು ಕೊಂಡು ಸಮಾಧಾನ ಮಾಡಿಕೊಳ್ಳುವರು. ಹೊಳೆಪ್ಪನ್ನೂ ಅಂತೆಯೇ ಸಮಾಧಾನ ತಂದುಕೊಂಡು ದಿನ ತಳ್ಳುತ್ತಿದ್ದ. ತನಗೆ ಗೊತ್ತಿದ್ದ ಒಂದೆರಡು ಉಪಾಯಗಳನ್ನು ಮಾಡಿನೋ ಇದ. ಎದೆನೋವು ಬಂದಾಗಲೀಲ್ಲ ಬೇವಿನ ರಸ ಕುಡಿಯುವುದು ಆತನ ಪದ್ಧತಿಯಾಗಿದ್ದಿತು. ಆಗಲೂ ಆದೇ ಛೆವಧನೆ ಸೇವನೆಗಾರಂಭಿಸಿದ್ದ. ನೋವು ಕಡಿಮೆಯಾಗಲೀಲ್ಲ, ಜ್ವರಿಪೂ ಇಳಿಯಲ್ಲ, ರಕ್ತ ಬೀಳುವುದೂ ನಿಲ್ಲಲಿಲ್ಲ. ಮೊದಲು ಒಂದು ವಾರ ಸಣ್ಣಗೆ ಬರುತ್ತಿದ್ದ ಜ್ವರ ದಿನ ಕಳೆದ ಹಾಗೆ ಉಗ್ರವಾಗುತ್ತೇ ಬಂದಿತು. ಮಾತನಾಡಲು ಬಾಯಿ ಶೈರೆದರೆ ರಕ್ತ ಸಿಡಿಯತೋಡಿತು. ಎದೆನೋವಿನಿಂದಾಗಿ ಉಷರಾಡಿಸುವದೂ ಕಷ್ಟಕ್ಕಿಟ್ಟುಕೊಂಡಿತು. ಆದಾವ ರೋಗವೆಂಬುದು ಯಾರಿಗೂ ತಿಳಿಯಲ್ಲ. “ಹೊಳೆಪ್ಪ ಉಳಿಯುವದಿಲ್ಲ” ಎಂದು ಆಕ್ಷಪಕ್ಕದ ಜನರು ಆಡಿಕೊಳ್ಳುತೋಡಿದರು.

“ಗಂಗವ್ಯನಿಗೆ ಗಾಬರಿಗಿಟ್ಟು ಕೊಂಡಿತು. “ದಾಕತಾರನ್ನ ಕರಕೊಂಡು ಬರೂಣಿಸು ? ” ಎಂದಾಕೆ ಗಂಡನನ್ನು ಕೇಳಿದಳು.

ಆತ ಧೀರೆತರದಿಂದ ಬಾಯಿ ಮುಚ್ಚಿಕೊಂಡು ತೀರೆ ಕಷ್ಟದಿಂದ ಮಾತನಾಡಿದ:

“ನಮಗೆಲ್ಲಾ ಯಾಕೆ ದಾಕತಾರು ? ನೀ ಏನೂ ಗಾಬರಿಯಾಗ ಬಾಡುತ್ತಿರು ಗಂಗೀ. ಇನ್ನೊಂದು ವಾರದಾಗ ನೆಟ್ಟಿಗಾದಿತು ನನಗ.”

“ಹಾಂಗೇ ನೆಟ್ಟಿಗಾಗೂದಿಲ್ಲಂತ ಮಂದಿ ಹೇಳುತ್ತಾರೆ. ದಾಕತಾರನ್ನ ಕರಕೊಂಡು ಒಂದು ತೋರಿಸಬೇಕಂತ ಗೌಡರೂ ಹೇಳಾಕ ಹತ್ತಿದ್ದರು ನಿನ್ನೇ.”

“ಹೇಳುವವರು ಹೇಳುತ್ತಾರೆ. ಆವರ ಮಾತು ಕೇಳಕೊಂಡು ನಾವು ಸಿಕ್ಕಾಂಗ ಕುಣಿದಾಡಾಕ ಬರುತ್ತೇತೀನ ? ದಾಕತಾರನ್ನ ಕರತರೂದಂದರೆ ಖುಮುಗಾಟಲ್ಲ. ಆರಿಪ್ಪತ್ತು ಎಂಬೆಪ್ಪತ್ತು ರೂಪಾಯಿ ಕೊಡಬೇಕಾಗುತ್ತೇತಿ ಅವಕ. ಎಲ್ಲಿಂದ ತರುತ್ತೀ ಆಷ್ಟೇಂಕು ರೂಪಾಯಿ ? ”

“ಗೌಡರಿಗೆ ಕೇಳಿದರ ಕೊಟ್ಟಾರೋ ಏನೋ ? ”

“ಮತ್ತೀನ ಕೊಡುತ್ತಾರ ? ಅದೆಲ್ಲ ಆಗುವ ಮಾತಲ್ಲ ಬಿಡು ಗಂಗೀ.”

“ ದಾಕೆತಾರನ್ನ ಕರಕೊಂಡು ಬರಬೇಕೆಂತ ನಿಸ್ನೇ ಅವರೇ ಹೇಳಿದಾಗೆ ಅವರಿಂದ ರೂಪಾಯಿ ಸಿಕ್ಕುರೂ ಸಿಕ್ಕುವ ಅಂತಸ್ನಿಸಿತು ನನಗೆ. ಕೇಳಿ ನೋಡಲೇನು ? ”

“ ಬ್ಯಾಡ್ ಗಂಗೀ. ಅವರು ಕೊಡೂದಿಲ್ಲ. ನುಮ್ಮನ ಬಾಯಿತೆಗೆದು ಅಭೂ ಕಳಕೊಳ್ಳಬಾರದು.”

ಗಂಡ ಆರೀತಿ ಸ್ಪಷ್ಟವಾಗಿ ಹೇಳಿದರೂ ಗಂಗವ್ವನ ಜೀವ ತಡೆಯಲ್ಲ. “ ಕೇಳಿಯಾದರೂ ನೋಡೋಣಲ್ಲ. ಕೊಟ್ಟಿರ ಕೊಟ್ಟಿರು, ಇಲ್ಲದಿಷ್ಟು ಇಲ್ಲ.” ಎಂದುಕೊಂಡು ಅದೇ ದಿನ ಸಾಯಂಕಾಲ ಗೌಡರ ಮನೆಗೆ ಹೋಡಳು.

ತೆರಿಃ ಆರು.

ವರಡು ನೂರು ಮನೆಗಳ ಆ ಹಳ್ಳಿಯಲ್ಲಿ ಮಹಡಿಯಿದ್ದ ಮನೆಯೆಂದರೆ ಒಂದೇ ಒಂದು ಅದೇ ಗೌಡರ ಮನೆ. ಇನ್ನುಳಿದವುಗಳೇಲ್ಲ ತೀರ ಸಣ್ಣವು ಮಣಿನ ಗೋಡೆಗಳು, ಚಿಕ್ಕ ಬಾಗಿಲುಗಳು. ಮುಕ್ಕಾಲುವಾಲು ಮನೆಗಳಿಗೆ ಬಚ್ಚೆಲುಗಳೇ ಇಲ್ಲ. ಅಂಗಳದಲ್ಲಿನ ಕೆಲ್ಲಿಗಳ ಮೇಲೆ ಖಾರಕೆಳ್ಳಿಂದು ಬಾರಿ ಸ್ವಾನ್ವನವಾದರಾಯಿತು.

ಗೌಡರ ಮನೆ ಮಾತ್ರ ಎತ್ತರವಾಗಿ ವಿಶಾಲವಾಗಿದ್ದಿತು. ಕೆಲ್ಲು-ಗಾರೆ ಗಳಿಂದ ಕಟ್ಟಲ್ಪಟ್ಟ ಗಟ್ಟಿಮುಖ್ಯಾದ ಗೋಡೆಗಳು ದೊಡ್ಡ ದೊಡ್ಡ ತೊಲೆಗಳು, ಕಂಬಗಳು. ಪಡಸಾಲೆ, ದೇವರ ಮನೆ, ಬಚ್ಚೆಲು ಮನೆ, ಅಡುಗೆಯ ಮನೆ, ಮಲಗುವ ಮನೆ, ಉಗ್ರಾಣ ಎಲ್ಲವೂ ಬೇರೆಬೇರೆಯಾಗಿದ್ದವು. ಪಡಸಾಲೆಯಂತೂ ಬಹೆಳ ವಿಶಾಲವಾದುದು. ಮನೆಗೆ ನೂರಾರು ಅತಿಥಿಗಳು ಬಂದರೂ ಅವರಿಗೆಲ್ಲ ಆನುಕೂಲವಾಗುವಷ್ಟು ಪ್ರಶಸ್ತವಾಗಿದ್ದಿತು. ವರ್ಷ ಕೊಳ್ಳುಮ್ಮೆ ಸುಗ್ರಿ ಕಳೆದ ಬಳಿಕ ಶೈಕ್ಷಿಕರಿಂದ ಭಿಕ್ಷುವನ್ನೈತ್ತಲು ಬರುತ್ತಿದ್ದ ಸ್ವಾಮಿಗಳು, ಸರಕಾರಿ ಕೆಲಸಕ್ಕಾಗಿ ಬರುತ್ತಿದ್ದ ಅಧಿಕಾರಿಗಳು ಎಲ್ಲರೂ ಇಳಿದು ಕೊಳ್ಳುತ್ತಿದ್ದುದು ಅಲ್ಲಿಯೆ. ಸುತ್ತುಮುಕ್ತಲಿನ ಹತ್ತಿಪ್ಪತ್ತು ಹಳ್ಳಿಗಳಲ್ಲಿ ರುದ್ರಪ್ಪಗೌಡರ ಹೆಸರು ಪ್ರಸಿದ್ಧವಾದುದಾಗಿತ್ತು. ಉರಿನ ಗೌಡಿಕೆಯು

ಜೊತೆಗೆ ಅವರ ತೆಂದೆ ಫಕ್ಸೇರ್ಗೌಡರು ಸಾಹುಕಾರಿಕೆಯನ್ನೂ ನಡಿಸುತ್ತು ಬಂದಿದ್ದರು. ಆ ಷ್ವಾವಹಾರದಲ್ಲಿಯೇ ಅವರು ನೂರಾರು ಎಕರೆ ಹೊಲ ಗಳನ್ನೂ ಸಾಕಟ್ಟು ಹಣವನ್ನೂ ಸಂಪಾದಿಸಿದ್ದರು.

ಫಕ್ಸೇರ್ಗೌಡರಿಗೆ ಎಂಭತ್ತುವರ್ಷ ವಯಸ್ಸಾಗುತ್ತ ಬಂದಿದ್ದಿತು. ಈಚೆಗೆ ಕೆಲವು ವರ್ಷಗಳಿಂದ ಎಲ್ಲ ಷ್ವಾವಹಾರವನ್ನೂ ರುದ್ರಗೌಡರೇ ನೋಡಿಕೊಳ್ಳುತ್ತಿದ್ದರು. ಆವೇಗಾಗ ಸೆಲವತ್ತು ವರ್ಷ ವಯಸ್ಸು. ಗೌಡಿಕೆ ಹಾಗು ಸಾಹುಕಾರಿಕೆಗಳಿಗೆ ತಕ್ಕ ಹಾಗೆ ದೇಹದಾಧ್ಯೇವು ಇದ್ದಿತು. ವಿಶಾಲವಾದ ಎದೆ, ಹೂರಿಗಳಿಂದ ತೋಳು ತೋಡಿ, ಎಣ್ಣೆಹಣ್ಣೆ ತಿರುವಿದ ವಿಂತೆ. ತೋಳು ವಾದ ಬಟ್ಟಿಯ ಅಂಗಿಯನ್ನು ತೋಟ್ಟು, ನೀಲವರ್ಣದ ಜರತಾರಿ ರುಮಾಲು ಸುತ್ತಿ, ಕಾಲುಗಳಲ್ಲಿ ಜರಿ ಕಟ್ಟಿದ ಚೆಡಾವು ಹಾಕಿ, ಕೈಯಲ್ಲಿ ದಪ್ಪಿಗಿನ ದೊಣ್ಣೆ ಹಿಡಿದು ರುದ್ರಗೌಡರು ಹೂರಿಗಡಿ ಹೂರಿಟರಿಂದರೆ ಬಡ ರೈತರು ಪಿಳಿಸಿ ಕಣ್ಣು ಬಿಡುತ್ತ ಅವರನ್ನೇ ದಿಟ್ಟಿಸುತ್ತಿದ್ದರು. ಅವರ ಹಿಂದೆ ಮುಂದೆ ತೋಳ ದಂಥ ನಾಯಿಗಳಿರುವು ಬಾಲಗಳನ್ನು ಡೌಲಿನಿಂದ ಸೆಟೀಯಿಸಿಕೊಂಡು ಸಾಗುವವು. ಗೌಡರ ಅಂತರಂಗದ ಮಿಶ್ರನೂ ಹಿಂಬಾಲಕನೂ ಆಗಿದ್ದ ಕಾಡೇಶಿ ಬಿಗಕದಿಂದ ಹೆಣ್ಣಿಯಿಡುತ್ತ ಅವರ ಹಿಂದೆಹಿಂದೆ ನಡೆಯುವನು.

ಕಾಡೇಶಿ ಆ ಹಳ್ಳಿಯವನಲ್ಲ. ಗೇರೀಕಾಕದ ಆಚೆಗಿದ್ದ ಯಾವುದೋ ಒಂದು ಹಳ್ಳಿಯವನು. ರುದ್ರಗೌಡರು ಒಮ್ಮೆ ಮರಡಿಮಂಡ ಜೊತೆಗೆ ಹೋಗಿದ್ದಾಗ ಅಲ್ಲಿ ಕುಸ್ತಿ ಆಡಿ ಗೆದ್ದು ವಿಷ್ಟುಂಭಿಸಿದ ಕಾಡೇಶಿಯನ್ನು ಕಂಡು ಮೆಚ್ಚಿಕೊಂಡು ಅವನಿಗೆ ಬೆಳ್ಳಿಯು ಕಡೆಗೆಲ್ಲಿಂದನ್ನು ಬಹುಮಾನವಾಗಿ ಕೊಟ್ಟು ಸನ್ನ್ಯಾಸಿಸಿದ್ದರು. ಕಾಡೇಶಿ ಅವಿವಾಹಿತ ಯಾವಕ. ಆತನಿಗೆ ತೆಂದೆ ತಾಯಿ, ಅಣ್ಣಿತಮ್ಮೆಂದಿರು ಯಾರೂ ಇರಲಿಲ್ಲ. ಉರಲ್ಲಿ ಹೊಲವೂ ಇರಲಿಲ್ಲ. ರುದ್ರಗೌಡರಂಥ ಆಶ್ರಯದಾತರೆಂಬುರನ್ನು ಆತನೂ ಆರಸುತ್ತಿದ್ದ. ಗೌಡರಿಗೂ ಅಂಥ ಜಟ್ಟಿಯೊಬ್ಬನ ಅವಶ್ಯಕತೆಯಿದ್ದಿತು. “ನಮ್ಮೂರಿಗೆ ಬಂಪು ನಮ್ಮುತ್ತೇ ಇರುತ್ತೀರೋ? ” ಎಂದು ಕೇಳಿದ್ದರು. ಕಾಡೇಶಿ ಅನಂದದಿಂದ ಬಸ್ತಿ ಇಗಲೇ ಹೂರಿಟು ಬಂದಿದ್ದು. ತನ್ನ ಮನೆಯ ಹತ್ತಿರವೇ ಅವನಿಗೊಂದು ಸಣ್ಣ ಮನೆಯನ್ನು ಬಿಡಿಸಿಕೊಟ್ಟು ಗೌಡರು ಅವನ ಜೀವನಕ್ಕೆ ಅಗತ್ಯವಿರುವ ಷ್ವಾವಸ್ಥೆಯನ್ನೇಲ್ಲ ಮಾಡಿಕೊಟ್ಟಿದ್ದರು. “ನಿನಗೆ

ಮನಸ್ಸಿದ್ದರೆ ಒಂದು ಮದುವೆಯನ್ನೂ ಮಾಡೋಣ, ಹೇಳು.” ಎಂದು ಗೌಡರು ಕೇಳಿದಾಗ ಆತ— “ಈಗಲೇ ಆ ಸಂಸಾರದ ನಿಗ್ರರ ಬ್ರಾಹ್ಮ ಮಾರಾಯರೆ. ಇನ್ನೂ ಎಂಟು ಹತ್ತು ಪರುಷ ಕುಸ್ತಿ ಆಡಿಕೊಂಡು ಚಂದಾಗಿ ಇರುತ್ತೇನೆ,” ಎಂದು ಉತ್ತರವಿತ್ತಿದ್ದು. ಆತನಿಗೆ ಹಾಲು, ತಕ್ಕರೆ, ಬಾದಾಮಿ ಗೋಡಿರೊಟ್ಟಿ ಯಾವುದಕ್ಕೂ ಏನೂ ಕೊರತೆ ಬದದಂತೆ ಸೋಡಿಕೊಂಡಿದ್ದರು ಗೌಡರು. ಆತ ಮನಸ್ಸಿಯಾಗಿ ತಿಂದು, ವಾಪ್ಯಾಯಾಮ ಮಾಡುತ್ತ ಗೂಳಿಯ ಹಾಗೆ ಬೆಳೆದಿದ್ದು. ಸುತ್ತುಮುತ್ತಲಿನ ನೂರು ಹಳ್ಳಿಗಳ ಜಟ್ಟಿಗಳನ್ನೇಲ್ಲ ಕುಸ್ತಿಯಲ್ಲಿ ಸೋಲಿಸಿ ಹೆಸರು ಪಡೆದಿದ್ದು. ಇತನ ಕುಸ್ತಿ ನಡೆಯುವ ಸ್ಥಳಗಳಿಗೆಲ್ಲ ತಾವೂ ಹೋಗಿ ಗೌಡರು ಆತನ ವಿಜಯವನ್ನು ಕಂಡು ಹೆಮ್ಮೆಪಟ್ಟಿಕೊಂಡು ಮಿಸೆ ತಿರುವ ಸಂತೋಷಿಸಿದ್ದರು.

ಗೌಡರ ಸಿರಿವಂತಿಕೆಯಿಂದಾಗಿ ಮೊದಲೇ ಅವರ ಬಗೆಗೆ ಭಯಪಟ್ಟಿ ಕೊಳ್ಳುತ್ತಿದ್ದ ಜನರು ಅವರಿಗೆ ಕಾಡೇಶಿಯ ಜೊತೆ ದೊರೆತಂದಿನಿಂದ ಇನ್ನೂ ಹೆದರತ್ತೊಡಗಿದ್ದರು. ಇಡಿಯ ಹಳ್ಳಿಯಲ್ಲಿಲ್ಲ ಗೌಡರ ವಿರುದ್ಧ ಹೋಗುವ ಧೈಯರ್ ಯಾರಿಗೂ ಇರಲಿಲ್ಲ. ಅವರ ಬಗೆಗೆ ಮಾತು ಹೊರಟಾಗಲೂ ಸಹ ಎಲ್ಲರೂ ಬಹಳ ಎಚ್ಚರಿಕೆಯಿಂದಿರುತ್ತಿದ್ದರು.

ಹಣ ಕೇಳಲೇಂದು ಗಂಗವ್ಯ ಗೌಡರ ಮನಸೆ ಬಂದಾಗ ಅವರು ಪಡ ಸಾಲೆಯಲ್ಲಿದ್ದ ತೂಗುಮಣಿಯ ಮೇಲೆ ಕುಳಿತುಕೊಂಡು ನಿಧಾನವಾಗಿ ತೂಗಿ ಕೊಳ್ಳುತ್ತ, ಹತ್ತಿರದಲ್ಲಿಯೇ ಗೋಡೆಗೊರಗಿ ಕುಳಿತ್ತದ್ದ ಕಾಡೇಶಿಯಾಂದಿಗೆ ಮಾತನಾಡುತ್ತಿದ್ದರು. ಗಂಗವ್ಯ ಬಂದು ನಾಲ್ಕೆಂದು ನಿಮಿಷಗಳ ವರೆಗೆ ಅಂಗಳದಲ್ಲಿಯೇ ನಿಂತುಕೊಂಡು ಗೌಡರ ದೃಷ್ಟಿ ತನ್ನ ಕಡೆಗೆ ಹೊರಳುವುದನ್ನು ಕಾಯುತ್ತಿದ್ದಳು. ಕಾಡೇಶಿಯ ಕಡೆ ಹೊರಳಿ ಮಾತಾಡುತ್ತಿದ್ದ ಗೌಡರಿಗೆ ಗಂಗವ್ಯ ಬಂದುದು ಗೊತ್ತುಗಿರಲಿಲ್ಲ. “ಗೌಡರೇ,” ಎಂದು ಕಾಗಿ ಕರೆಯುವ ಧೈಯರ್ ಗಂಗವ್ಯನಲ್ಲಿರಲಿಲ್ಲ. ಆಕೆಯಲ್ಲಿ ಮಾತ್ರವಲ್ಲ, ಅಂಥ ಧೈಯರ್ ಆ ಹಳ್ಳಿಯಲ್ಲಿ ಯಾರಲ್ಲೂ ಇರಲಿಲ್ಲ.

ಕಾಡೇಶಿಯ ದೃಷ್ಟಿಯ ಮೊದಲು ಅವಳನ್ನು ಗುರುತಿಸಿತು. “ಓಹೋ, ಗಂಗವ್ಯ ಬಂದಾಳ. ಏನು ಗಂಗವ್ಯ, ಇಂಥಾ ಹೋತ್ತಿನಾಗ ಬಂದಿ?” ಎಂದಾತ ಪ್ರತ್ಯೇಸುತ್ತುಲೂ ಗೌಡರೂ ಅವಳ ಕಡೆಗೆ ಹೊರಳಿ— “ಬಾ ಗಂಗವ್ಯ

ಕೂಡ್ಪು ” ಎಂದರು.

ಗಂಗವ್ವ ಕಟ್ಟಿಯ ಮೇಲೆ ಕುಳಿತುಕೊಂಡಳು.

“ ಏನು ಗಂಗವ್ವ, ಈಗ ಹ್ಯಾಂಗ್ರೆತಿ ಹೊಳೆಪ್ಪಗ ? ”

“ ಏನ ಹೇಳಿ ಧಣೀರ್ತ ! ನಿನ್ನನಿಂದ ಜೋರಾಗ್ರೆತಿ ಜಡ್ಡು. ಎಂಟು ದಿನದಿಂದ ಬಾಯಾಗ ನೀರು ಕೂಡ ಹಾಕ್ಕಿಲ್ಲ. ”

“ ದಾಕತಾರನ್ನ ಕರಕೊಂಡು ಬಂದು ಶ್ಲೋರಿಸಬೇಕೆಂತ ಹೇಳಿದರ ನಿಮಗ ತಿಳಿಯೂಡಿಲ್ಲ. ನಾವರೆ ಏನ ಮಾಡೂಣ ? ಯಾಕೋ ಕಾಡೇತಿ ? ” ಎಂದರು ಗೌಡರು.

“ ಹೌದಿ. ಇವರಿಗೆ ದಾಕತಾರಂದರ ವ್ಯೇಮಾಳ್ಯಾಲ ಮುಳ್ಳೀಳುತಾವ. ಹಾಂಗ್ತ ಬಿಡ್ಡ ಸಾಯಾತಾರ. ”

“ ದಾಕತಾರನ್ನ ಕರತರಬೇಕೆಂದರ ನೂರಿನ್ನೂರು ರೂಪಾಯಿ ಬೇಕಪ್ಪ ಕಾಡೇತಿ. ನಾವು ಬಡವರು. ನಮಗ ಎಲ್ಲಿಂದ ಬರಬೇಕು ಅಷ್ಟೇಂದು ರೊಕ್ಕೆ ? ”

“ ಇರದಿದ್ದರ ಸಾಲ ಮಾಡಿ ಆದರೂ ತರಬೇಕು. ಆದೂ ಆಗುವ ದಿಲ್ಲೀನು ? ” ಎಂದ ಕಾಡೇತಿ.

“ ಸಾಲ ಆದರೂ ಯಾರ ಕೊಡತಾರಪ್ಪ ಹಂಗ್ತ ? ಏನಾರೆ ಅಡುವು ಇರಬೇಕ್ಕಳ್ಲ. ಒಂದು ಹೊಲಾ ಇತ್ತು. ಅದೂ ಹಿಂಗ್ತ ಸಾಲದಾಗ ಆಡ ವಾಯ್ತು. ಈಗ ಏನುಳಿದ್ದೆತಿ ನಮ್ಮ ಹತ್ತರ ? ”

ಏನೇನೊ ಮಾತಾಡಬೇಕೆಂದು ತುಟಿ ಬಿಟ್ಟಿದ್ದ ಗೌಡರು, ಗಂಗವ್ವ ಹೊಲದ ಮಾತು ತೆಗಿಯುತ್ತಲೂ ಸುಮ್ಮನಾಗಿ ಬಿಟ್ಟರು. ಆ ಹೊಲವನ್ನು ಅವರು ಆಧಾರವಾಗಿರಿಸಿ ಸಾಲ ಒಯ್ದುದೂ ತಮ್ಮ ಹತ್ತೆವೇ. ಆಧಾರತಾ ಆ ಸಾಲವನ್ನು ಅದರ ಬಡ್ಡಿಯನ್ನು ಮುಟ್ಟಿಸುವುದು ಅವರಿಂದ ಸಾಧ್ಯಿ ವಾಗಿರಲಿಲ್ಲ. ಹೊಲವನ್ನು ತವಗೇ ಬರೆದುಕೊಟ್ಟು ಸಾಲದಿಂದ ಬಿಡುಗಡೆ ಹೊಂದಿದ್ದ ಹೊಳೆಪ್ಪ.

“ ಕೊಟ್ಟರೆ ಸಾಹುಕಾರರೇ ಕೊಡಬೇಕು ಸಾಲಾ. ಅವರನ್ನು ಬಿಟ್ಟರ ಯಾರಿದಾರ ನಮ್ಮನ್ನು ಕಾಯುವವರು ? ” ಎಂದಳು ಗಂಗವ್ವ.

ಆ ಪ್ರಶಂಸಾಪೂರ್ವ ಮಾತುಗಳಿಂದಾಗಿ ಗೌಡರ ಮನಸ್ಸು ಪ್ರಸನ್ನ

ವಾಯಿತು.

“ ಕೊಟ್ಟೇವು ಅನ್ನು ಗಂಗವ್ವೆ. ನಮ್ಮರೆ ದೈತ್ಯೋಭ್ಯ ಸಾಯುತ್ತಾ ಬಿದ್ದಿರುವಾಗ ಅವನ್ನು ಉಳಿಸೂದಕ್ಕೆ ಸಾಲಾ ಕೊಡದಿದ್ದರ ಇನ್ನಾತ್ಮಕ್ಕೆ ಕೊಡ ಬೇಕು ನಾವು ? ನಮ್ಮ ಹತ್ತಿರ ರೊಕ್ಕೆ ಇರೂದಾದರೂ ಯಾತಕ್ಕು ? ”

ಕೈಗಳಿರಡನ್ನೂ ನೆಲಕ್ಕೆ ವುಟ್ಟಿಸಿ ಗೊಡರಿಗೆ ನಮಸ್ಕರಿಸುತ್ತ ಗಂಗವ್ವೆ ಹೇಳಿದ್ದು. “ ಅಷ್ಟು ಮಾಡಿ ಧಣೀರ್ತ. ನಮ್ಮವನ ಜೀವಾ ಉಳಿಸಿರಿ. ನಿಮ್ಮ ಉಪಕಾರ ಜನುಮಂಜನುಮಕ್ಕೂ ಮರಿಯೂದಿಲ್ಲ. ”

ಎಡಗಡೆಯ ವಿಶೇಯನ್ನು ಹಾಗೆಂಳಿಸುತ್ತ ಗೊಡರು ನಿಲಂಕ್ವ್ಯದ ಧ್ವನಿಯಲ್ಲಿ ಕೇಳಿದರು:

“ ಎಷ್ಟು ಬೇಕು ರೂಪಾಯಿ ? ”

“ ನನಗೇನು ಗೊತ್ತಾಗುತ್ತೇತ್ತಿ ಯವ್ವಾ ಏನೂ ಅರಿದ ಮೂಳಗೆ. ದಾಕತಾರನ್ನು ಕರೆದು ತರಾಕ ಎಷ್ಟು ಬೇಕೋ ಅಷ್ಟು ಕೊಡಿರಿ. ”

“ ಎಷ್ಟು ಖಚು ಬಂದಿಲೋ ಕಾಡೇತಿ ? ”

ಕಾಡೇತಿ ಒಂದು ಕ್ಷೇತ್ರ ವಿಚಾರ ಮಾಡುತ್ತಿದ್ದ ಆನಂತರ— “ ಗೊತ್ತಾ ವಿಗೆ ಹೋಗಿ ಅವರನ್ನು ಕರೆದು ತರಬೇಕಾಗುತ್ತೇತ್ತಿ. ಗಾಡೀಖಚು, ಅವರ ಸೀ, ಅಗಸುದ್ದೀದ ಖಚು ಎಲ್ಲಾ ಕೂಡಿ ಏರಡು ನೂರು ರೂಪಾಯಿ ಆದರೂ ಬೇಕಾದಿತು. ” ಎಂದು ನುಡಿದ.

ಅಷ್ಟು ಹಣ ಬೇಕಾಗಬಹುದೆಂದು ಗಂಗವ್ವನೂ ನೊದಲೇ ತಕ್ಷಿಸಿದ್ದಳು. “ ಆತು ಧಣೀರ್ತ. ಅಷ್ಟು ಕೊಟ್ಟು ಪುಟ್ಟೇವು ಕಟ್ಟಿಕೊಳ್ಳಿರಿ. ”

“ ನಾಳೆ ಹರೀವತ್ತಿಗೆ ಬಾ. ಕುಲಕರ್ಣಿನ್ನು ಕರೆಸಿರತ್ತಿನಿ. ಪರಮೇ ಸೂರ ಸ್ನಾತೋಪ್ತು ಬರಕೊಟ್ಟು ತಗೊಂಡು ಹೋಗು. ದಾಕತಾರನ್ನು ಕರೊಂಡು ಬರೂದಕ್ಕೆ ಯಾರನ್ನು ಕಳಿಸುತ್ತೀ ? ”

“ ನಮ್ಮ ಮನ್ಯಾಗ ಬೇರೆ ಯಾರು ಅದಾರ್ತಿ ? ಇದ್ದಾಂವ ಒಬ್ಬ ಗಂಡುಸ ಹಾಸಿಗೇ ಹಿಡಿದು ಬಿಡ್ಡಾನೆ. ಅದೊಂದು ಸಣ್ಣ ಹುಡುಗಿ. ಸೀನೇ ಯಾರನ್ನೂ ದೂರ ಕಳಿಸಿರವ್ವು. ”

“ ಆತೀಳು, ಕಾಡೇತಿಯ ಹೋಗಿ ಕರಕೊಂಡು ಬರಾತ್ರಾನಂತ. ಹೂಂ ನಿನ್ನ ಮಗಳಿಗೆ ಎಷ್ಟು ವರ್ವ ಈಗ ? ”

“ಹೆಡಿಮಾರು ತುಂಬಿ ಹೆಡಿನಾಲ್ಕುರಾಗ ಬಿಡ್ಡೆತ್ತಿರಿ.”

“ದೊಡ್ಡಾರೆ ಆಗಿರಬೇಕೆಲ್ಲ ? ಗಂಡನ ಮನಿಗೆ ಯಾವಾಗ ಕೆಳಸು ವಾಕೆ ?”

“ಇನ್ನೇಲ್ಲಿ ಗಂಡನ ಮನಿರೀ ?” ಎಂದು ಪ್ರಾರಂಭಿಸಿ ಗಂಗವ್ವ ಭೀಮಣ್ಣ ಇನ್ನೊಬ್ಬಕ್ಕನ್ನು ‘ಉಡಿಕಿ’ ಮಾಡಿಕೊಂಡ ವಿಷಯವೆಲ್ಲವನ್ನೂ ಸಾಧ್ಯಂತ ವಾಗಿ ವಿವರಿಸಿದಳು

“ಹೀಗೇನು ? ನನಗೊಂದೂ ಗೊತ್ತೀ ಇರಲಿಲ್ಲಲ್ಲ ? ಅಗಲೇ ಒಂದು ನನಗ್ಗಾಕ ತಿಳಿಸಲಿಲ್ಲ ನಿ ?”

“ಉಡಿಕಿ ಆದ ಮಾರ್ಚ ನನಗೂ ಸುದ್ದಿ ತಿಳಿತ್ತಿ. ಅಲ್ಲಿಯ ತನಕ ಯಾರಿಗೂ ಗೊತ್ತಿರಾಕಿಲ್ಲ.”

“ಮುಂದೇನ ಮಾಡಬೇಕೆಂತ ಮಾಡಿದ್ದೀ ?”

“ನಿವೇ ಏನಾರ ಒಂದು ಹಾದಿ ತೋರಿಸಬೇಕು ಧಣೀರ್ಡ. ಆ ಭೀಮಾನ ಮೂಗು ಕೊಯ್ಯುವ ಹಂಗಾಗಬೇಕು.”

“ಹೂಂ. ನೋಡೊಣ. ನಾಳೆ ಬಾ.” ಎಂದು ಸುಡಿದು ಗೌಡರು ಮತ್ತೀ ತೂಗಿಕೊಳ್ಳುತ್ತೊಡಗಿಕರು. ಅವರ ತುಟಿಗಳ ಮೂಲೆಯಲ್ಲಿ ವಿಚಿತ್ರ ಹಾಸ್ಯಲಹರಿ ಮಾಡಿದ್ದಿರು.

ತೆರೆ: ಏಳು.

ಮಾರನೆಯ ದಿನ ಪ್ರಮಾಣೇಶರಿ ನೋಡಿನ ಮೇಲೆ ಹೆಚ್ಚಿರಳಿನ ಗುರುತು ಹಾಕಿ, ಎರಡು ನೂರು ರೂಪಾಯಿ ಪಡೆದುಕೊಂಡು ಕಾಡೇತಿಯ ಕೈಯಲ್ಲಿ ಅವುಗಳನ್ನು ಕೊಟ್ಟು ಗಂಗವ್ವ ಮನಿಗೆ ಬಂದಳು. ಸಾಲ ತೆಗೆಯುವ ವಿಷಯ ವನ್ನು ತನ್ನ ಗಂಡ ಒಮ್ಮೆವುದಿಲ್ಲವೆಂಬುದು ಅವಳಿಗೆ ಗೊತ್ತಿದ್ದಿತು. ಅಂತೆಯೆ ಆತನೆದುರಿಗೆ ಈ ಮಾತನ್ನೇ ಎತ್ತಿರಲಿಲ್ಲ. ಡಾಕ್ಕೆರು ಬಂದ ಬಳಿಕ ಆತನಿಗೆ ಎಲ್ಲವೂ ತಾನಾಗಿಯೆ ತಿಳಿಯುವುದೆಂದು ಬಗೆದು ಸುಮ್ಮನಿದ್ದುಬಿಟ್ಟುಳು.

ಅದೇ ದಿನ ಮಧ್ಯಾಹ್ನದ ದ್ವೀಲಿಗೆ ಕಾಡೇತಿ ಗೋಕಾಕಕ್ಕೆ ಹೋಗಿ ರಾತ್ರಿಯ ಗಾಡಿಗೆ ಡಾಕ್ಕೆರನ್ನು ಕರೆದುಕೊಂಡು ಬಂದ. ಆ ಸಮಯದಲ್ಲಿ

ಹೊಳೆಪ್ಪನ ಮೈಮೇಲೆ ಪ್ರಜ್ಞಾಯಿರಲಿಲ್ಲ. ಡಾಕ್ಟರು ಆತನನ್ನು ಹರಿಸ್ತೇಸಿ ನೋಡಿ, ಭುಜಗಳನ್ನು ಕುಣಿಸಿದರು.

“ ಏನು ದಾಕೆತಾರಸಾಬರೆ, ಏನಾರೆ ಆಸೆ ಪತ್ತಿಷ್ಟೇ ಇಲ್ಲೋ? ” ಎಂದು ಕೇಳಿದ ಕಾಡೇತೆ.

“ ಪ್ರಯತ್ನ ಅಂತೂ ಮಾಡೋಣ. ಕೇಸು ಬಹಳ ಸೀರಿಯಸ್ ಅದೆ. ಇಲ್ಲಿ ಇಟ್ಟು ಉಪಯೋಗವಿಲ್ಲ. ”

“ ಮತ್ತು? ”

“ ಈಗಿಂದಿಗೆ ದವಾಶಾಸನಿಗೆ ಸಾಗಿಸಬೇಕು. ಈ ಹೊಲಸಿನಾಗ ಇಡ್ಡು ಇನ್ನೂ ಹೆಚ್ಚುತ್ತದೆ. ”

ಮೂಲೆಯೊಂದರಲ್ಲಿ ಕುಳಿತುಕೊಂಡು ಯಶುನಾ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಗಂಗನ್ನುನಿಗೆ ಮಾತ್ರ ಅಳು ಬಂದಿರಲಿಲ್ಲ. ಆಕೆ ಹಣಿಗೆ ಕೈಯಿಟ್ಟುಕೊಂಡು ಗಂಡನ ಕಾಲುಗಳ ಬಳಿ ಕುಳಿತಿದ್ದು ಳು.

“ ಎನ್ನ ದಿನ ಆಯಿತು ಇವನಿಗೆ ಜಡಾಗಿ? ”

“ ಹದಿನ್ನೆಂದು ಇಪ್ಪತ್ತು ದಿನ ಆಗಿರಬಹುದು ಸಾಕೇಬರೆ. ”

“ ಅದಕ್ಕೆ ವೊದಲು ಎಂದಾದರೂ ಏದನೋವು ಬಂದಿದ್ದಿತೇನು? ”

“ ಆವಾಗ ಆವಾಗ ಬರುತ್ತಿತ್ತುರಿ. ಒಂದೆರಡು ದಿನ ಇದ್ದು ಹೋಗುತ್ತೆನ್ನು. ”

“ ಹಿಂದೆ ಯಾವಾಗಲಾದರೂ ಇವ ಮಳೆಗಾಳಿಯೊಳಗ ಮಲಗಿ ನರಾಳದ್ದನೇನು? ”

“ ಹೌರಿ. ಫಮ್ಮು ಯಶುನಿ ಹುಟ್ಟಿವಾಗ ನಮ್ಮು ಸೀಮಿಯೊಳಗ ಬರಗಾಲ ಬಂದಿತ್ತಲ್ಲರಿ. ಆಗ ಐದಾರು ತಿಂಗಳು ಮನ್ನೇ ಬಿಟ್ಟು ಗುಳೀಹೋಗಿದ್ದಿವಿರಿ. ಗಡೆ ಕೆಳಗ ಸಂಸಾರ ಹೂಡಿ ಇರುವಾಗ ಒವ್ವಿಂದೊಮ್ಮೆ ಮಳ ಬಂದಿತ್ತು. ಇವ ಸಿಕ್ಕಿದ್ದ. ಆಗೂ ಎಂಟು ಹತ್ತು ದಿನಾ ಮೈಯಾಗ ಉರಿ ಬಂದಿಡ್ಡವೆ. ಎದಿನೋವು ಸುರುವಾದದ್ದು ಆವಾಗಲೇ. ”

“ ಆದೇ ಸ್ಥಿತಿಯೊಳಗಿ ಬಂದು ಹೊಲದಾಗ ಕೆಲಸ ಮಾಡಹತ್ತಿದನೋ ಹೇಗೆ? ”

“ ಮಾಡಾಕ್ತಬೇಕಲ್ಲರಿ. ಎರಡು ವರ್ಷ ತಪ್ಪಿಸಿದ್ದ ಮಳಬಂದಿತ್ತಲ್ಲ. ”

ಭೂಮಿ ಹದನೂಡಿ ಬಿತ್ತೆ ಬೇಕಾಗಿತ್ತಲ್ಲ. ದುಡೀದಿದ್ದರ ನಡೆದಿಂತೇನ್ನೀ ? ”

“ ಅಂದಿನಿಂದಲೇ ಸುರುವಾಗಿರಬೇಕು ಈ ರೋಗ ಇವನಿಗೆ, ” ಎಂದು ನುಡಿದು ಡಾಕ್ಟರು ಎದ್ದುನಿಂತರು. “ ಆಗಲೇ ಉಪಚಾರ ಮಾಡಬೇಕಾಗಿತ್ತು. ಅಂದರೆ ಇಷ್ಟು ಸೀರಿಯಸ್ ಆಗುತ್ತಿರಲಿಲ್ಲ. ಹಳ್ಳಿಯ ಮಂದಿಯ ಹಣೆಬರಹನೇ ಇಷ್ಟು. ರೋಗ ಕ್ಷೇಮಿಯಾದಿದಬಳಿಕೆ, ರೋಗಿ ಗೊಟಿಕ್ ಎನ್ನುವ ವೇಳೆಗೆ ನಮ್ಮನ್ನು ಹುಡುಕಿಕೊಂಡು ಬರುತಾರೆ ” ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳುತ್ತ ಬ್ರಾಗು ಲೆಗೆದು ಸೂಜಿ ಮದ್ದಿನ ಏಪಾರ್ಡಿಗೆ ತೊಡಗಿದರು.

ಆ ರಾತ್ರಿ ಗೌಡರ ಮನೆಯಲ್ಲಿಯೆ ಡಾಕ್ಟರರ ಉಟ್ಟ ವಸತಿಗಳಿಗೆ ಏಪಾರ್ಡಾಗಿದ್ದಿತು.

ಉಟ್ಟ ಮುಗಿಸಿ ಡಾಕ್ಟರರೂ ಗೌಡರೂ ಪಡಸಾಲೆಯಲ್ಲಿ ಮಾತನಾಡುತ್ತ ಕುಳತರು.

“ ಹೊಳಿಸ್ಟುಗ ನೆಟ್ಟಿಗಾಗಬಹುದೇನ್ನೀ ಡಾಕ್ಟರಾರ ಸಾಹೇಬರೇ ? ”

“ ಇಲ್ಲಿಯೇ ಇಟ್ಟರೆ ಏನೂ ಆಸೆಯಿಲ್ಲ ಗೌಡರೇ. ಈ ಉರಿನ ಹವೆಯೊಳಗೆ ಈ ರೋಗ ಹೆಚ್ಚಾಗುತ್ತದೆ. ಒಣ ಹವೆಯ ಜಾಗಕ್ಕೆ ಸಾಗಿಸಿರೆಬದುಕಿಕೊಂಡಾನು. ”

“ ಅದೆಲ್ಲಾ ಅವರಿಗೆ ಹೆಂಗ ಸಾಧಿಸಿತರಿ ? ಕೂಲಿ ಮಾಡಿ ಮುಡಿದು ತಿನ್ನುವ ಮಂದಿ. ಬ್ರಾರೆ ಉರಾಗ ಹೋಗಿ ಇರುವ ಖಚು ಹೆಂಗ ಪೂರ್ವೀಕೆಿಕೆ ? ”

“ ಹಾಗಿದ್ದರ ಅವನ ಆಸೆ ಬಿಟ್ಟು ಹಾಗೇ ಅನ್ನ ಬಹುದು. ”

“ ಏನು, ಅವ ಸತ್ತೀ ಹೋಗುವನೋ ಏನು ? ”

“ ಈಗಲೇ ಸಾಯಲಿಕ್ಕೆಲ್ಲ. ಹೀಗೇ ಹಾಸಿಗೆ ಹಿಡಿದು ಸೊರಗಿ ಕ್ಕೆಣ ವಾಗಿ ಸಾಯುತ್ತಾನೆ. ”

“ ಅಂತೂ ಇನ್ನೂ ತಿಂಗಳೊಷ್ಟತ್ತು ಬದುಕಿಯಾನು ಆನ್ನಿರಿ. ”

“ ತಿಂಗಳೊಷ್ಟತ್ತು ಬದುಕಿಯಾನು, ಇಲ್ಲ ವರ್ಷಗಟ್ಟಿಲೇ ಬದುಕಿಯಾನು, ಇಲ್ಲ ನಾಳೆಯೇ ಶತ್ತಾನು. ಈ ರೋಗದಲ್ಲಿ ಯಾವುದೂ ಹೀಗೇ ಅಂತ ನಿಶ್ಚಿತ ಇಲ್ಲ. ಬಹಳ ಭಯಂಕರ ರೋಗ ಇದು. ”

“ಹಂಗಾದರೆ ಬಹೆಳ ತ್ರಾಸ ಅಗುತ್ತೇತ್ತಿ ಅನ್ನಿರ ಅವಗ. ಅಗಸ್ತ್ಯದ್ದೆ ಶಂತೂ ಕೊಟ್ಟು ಹೋಗುತ್ತೀರಲ್ಲ ? ”

“ನಾಕಿ ಹೋಗುವಾಗ ಇನ್ನೊಂದು ಇಂಜಕ್ಕೆನ್ನ ಕೊಡುತ್ತಿಸಿ. ಮತ್ತು ಕೊಡಬೇಕಾದರ ಎರಡು ದಿನಕ್ಕೆಲ್ಲಮೈ ನಾನೇ ಇಲ್ಲಿಗೆ ಬರಬೇಕಾಗುತ್ತದೆ.”

“ಕುಡಿಲಾಕ ಅಗಸ್ತ್ಯದ್ದೆ ಕೊಟ್ಟು ಹೋದರ ಅದೀತಲ್ಲರಿ ? ”

“ಉರಿಗೆ ಹೋಗಿ ಕಳಿಸಿ ಕೊಡಬಹುದು. ಆದರೆ ಆದರಿಂದ ಅಂಥ ಉಪಯೋಗವೇನೂ ಆಗುವದಿಲ್ಲ. ಈ ರೋಗಕ್ಕೆ ಇಂಜಕ್ಕನ್ನೇ ಸರಿಯಾದ ಉಪಾಯ.”

“ಒಂದು ಇಂಜಕ್ಕನ್ನೀಗಿಸ್ಟು ಖಚಿತ ಬರುತ್ತೇತ್ತಿರಿ ದಾಕತಾರಸಾಬರೇ ? ”

“ಮೈಜಿನ ಖಚು ಹತ್ತು ರೂಪಾಯಿ, ಥ್ರೀ ಹತ್ತು ರೂಪಾಯಿ. ಹೋಗಿ ಬರುವ ಗಾಡಿಯ ಖಚು, ಇತ್ತು ಬರುವದರಿಂದ ಆತ್ತ ಹಾಳಾಗುವ ನನ್ನ ಪ್ರತ್ಯಕ್ಷೇಸಿನ ಖಚಿತ—ಅಂತೂ ಎಲ್ಲಾ ಸೇರಿ ಪವತ್ತು ರೂಪಾಯಿ ಆಗುತ್ತದೆ.”

ಮಾರನೆಯ ದಿನ ಸಾಯಂಕಾಲದ ವರೆಗೆ ಅಲ್ಲಿಯೇ ಇದ್ದು, ಮತ್ತೆರಡು ಇಂಜಕ್ಕೆನ್ನ ಕೊಟ್ಟು, ಕಾಡೆತೀ ಕೊಟ್ಟು ರೂಪಾಯಿಗಳನ್ನು ಜೀಬಿಗೆ ಸೇರಿಸಿ ಕೊಂಡು ಡಾಕ್ಟರು ರಾತ್ರಿಯ ರೈಲಿಗೆ ಹೋರಿಸು ಹೋದರು.

ಡಾಕ್ಟರು ಕೊಟ್ಟು ನಾಲ್ಕು ಇಂಜಕ್ಕನ್ನು ಗಳಿಂದಾಗಿ ಹೋಳಿಸು ಕೊಂಡ ಜೀತರಿಸಿಕೊಂಡಿದ್ದು. ಮೈನೇಲೆ ಪ್ರಜ್ಞೆಯು ಬಂದಿದ್ದಿತು. ಜ್ಞಾನವೂ ಕೊಂಡ ಇಳಿದಿದ್ದಿತು. ಕೆಮ್ಮೆದಾಗ ರಕ್ತ ಬೀಳುವುದೂ ಕಡೆಮೆಯಾಗಿದ್ದಿತು.

ಮುಂದೆ, ದಿನ ಕಳಿದಂತೆ ಆತನ ಎದನೇಂಬು ಕಡೆಮೆಯಾಗುತ್ತ ಬಂದಿ ತಾದರೂ ಜ್ಞಾನಬಂಡು ನಿಲ್ಲಲಿಲ್ಲ. ಪ್ರತಿದಿನವೂ ಸಾಯಂಕಾಲದಹೊತ್ತಿಗೆ ಮೈ ಜ್ಞಾನದಿಂದ ಕಾಯುತ್ತಿದ್ದಿತು. ಹೋಳಿಸು ಹಾಸುಗೆ ಬಿಟ್ಟು ಮೇಲಕ್ಕೇಳ ಲಾಗಲಿಲ್ಲ. ಆಫನನ್ನು ಮನೆಯಲ್ಲಿಯೇ ಬಿಟ್ಟು ಗಂಗವು, ಯಮನಾ ಇಬ್ಬರೂ ಹೋಲದ ಕೆಲಸಕ್ಕೆ ಹೋಗತ್ತಿಂದಿದರು.

ರೋಗಿಯಾದ ಹೋಳಿಸು ಜೋಳದ ರೋಟ್ಟಿಯನ್ನಾಗಲಿ, ನುಜ್ಜನ್ನಾಗಲಿ ತಿಂದು ಪಜನ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವನಿಗಾಗಿ ವಾರವಾರನೂ ಸಂಶೇಯಿಂದ ಬಿಳಿ ಅಕ್ಷೀ ಕೊಂಡು ತರುವುದು ಆಗಷ್ಟವಾಯಿತು. ಆದಕಾಗಿ

ಹಣವನ್ನೆಲ್ಲಿಂದ ತರಬೇಕು-ಎಂಬುದೂ ಒಂದು ಸಮಸ್ಯೆಯಾಯಿತು ಗಂಗನ್ನು ನಿಗೆ. ಎಮ್ಮೆಯ ಬೆಣ್ಣಿ ಮಾರಿ ಅದರಿಂದ ಬರುವ ಹಣದಲ್ಲಿ ಎಣ್ಣೆ, ಉಪ್ಪು ಮೊದಲಾದ ಜೀವನಾವಶ್ಯಕ ನನ್ನುಗಳನ್ನು ಆಕೆ ಕೊಂಡು ತರುತ್ತಿದ್ದಳು. ಬಿಳಿ ಅಕ್ಕೆಯನ್ನು ಕೊಳ್ಳುವ ಸಂದರ್ಭ ಅದುವರೆಗೂ ಅವರಿಗೆ ಬಂದಿರಲಿಲ್ಲ. ಈಗ ಏನಾದರೂ ಮಾಡಿ ಅಕ್ಕೆ ತರಲೇಬೇಕಾಗಿದ್ದಿತು.

“ಹೆಂಗ ಮಾಡುಣು? ಇಕ್ಕೆಯಂತೂ ಬೇಕೇಬೇಕು. ರೋಕ್ಕೆ? ” ಎಂದು ಒಂದು ದಿನ ಆಕೆ ಗಂಡನ ಹತ್ತಿರ ಆ ವಿಷಯ ವ್ಯಾಪ್ತಿಸಿದಳು.

“ಅಕ್ಕೆಯ ಅನ್ನ ಜನ್ಮಮಾಡಾಗೆ ಉಂಡಿಲ್ಲ ನಾ. ಈಗಾದರೂ ಯಾಕ ಅದರ ಸಡಗರಾ? ಏನೂ ಬ್ಯಾಡ ಬಿಡು ಗಂಗೀ. ಜೊಳಿದ ಗಂಜೀ ಕುಡಿದು ಬೇಳುತ್ತಿನೀ. ಇಂದೋ ನಾಳೆಯೊ ಹೊಗೆನವ ಈ ಜೀವಕೆ ಇದೆಲ್ಲಾ ಯಾಕ? ” ಎಂದ ಹೊಳೆಪ್ಪೆ

“ಹಂಗೆಲ್ಲಾ ಮಾತಾಡಬ್ಯಾಡ ನೀ. ನಿನಗ ಸೆಟ್ಟುಗಾಗತ್ತಿತ ಅಂತ ದಾಕೆತಾರಸಾಬ ಹೇಳಿ ಹೊಗಿದಾನ. ಸೆಟ್ಟುಗ ಪಢ್ಯ ಮಾಡಬೇಕಂತ. ವೈ ಯಾಗ ಉರಿ ಬಂದಿರುವಾಗ ಗಂಟಲಾಗ ರೋಟ್ಟಿ ಇಳಿದಿತು ಹ್ಯಾಂಗ? ಏನಾರೆ ಮಾಡಿ ಅಕ್ಕೆಗೆ ರೋಕ್ಕೆ ಕೂಡಿಸಾಕ ಬೇಕು. ಎಮ್ಮುಕಿ ಮಾರಿ ಬಿಡೂ ಕ್ಷೇತ್ರು? ”

“ಭೀ ಹುಚ್ಚೀ. ಅದನ್ನು ಮಾರಿ ಮುಂದ ಸೆಂತಿಯ ಖಚಿತಗೆ ಹೆಂಗ ಮಾಡಾರೆ? ಅದೊಂದು ಎಮ್ಮುಕಿ ಅಂತ ಉಪ್ಪು ಎಣ್ಣೆ ಅದರೂ ಆಗುತ್ತೆತ್ತಿ. ಮೊನ್ನೆ ನನಗ ಹೇಳಿದ ಕೇಳಿದ ಸಾಲಾಮಾಡಿ ದಾಕೆತಾರನ್ನು ಕರಿಸಿದಿ. ಅದರಿಂದ ಏನ ಉಪಯೋಗ ಆತು? ಸೆಟ್ಟುಗಾಗಬೇಕಂತ ನನ್ನ ಹಣ್ಣಾಗ ಬುರದಿದ್ದರ ನೆಟ್ಟುಗಾಗೂದು ತಪ್ಪಿದಿಲ್ಲ. ಸುಮ್ಮನ ಅಕ್ಕಿಗಿಕ್ಕೆ ಅಂತ ಹುಚ್ಚು ತಲ್ಪಾಗ ಹಾಕೊಂಡು ಇಡ್ಡದೆಲ್ಲಾ ಕಳಕೊಂಡು ಕೊಡುಬ್ಯಾಡ. ಒಮ್ಮುಂ ದೊಮ್ಮೆಲೀ ನನಗೆನಾದರೂ ಅದರಿಂದ ನೀ ಒಬ್ಬಕೇ ಏನ ಮಾಡಾರೆ? ಆ ಸಾಲಾ ಹ್ಯಾಂಗ ತೀರಿಸುವಾರೆ? ಇವೆಣ್ಣಬ್ಬ ಮಗಳ ಬಾಳೇವು ಸಂಗಾತು. ಆಕೇನ ಏನು ಮಾಡುವಾರೆ? ”

ಎಮ್ಮೆ ಮಾರುವುದು ಬೇಡವೆಂದು ಗಂಡ ಹೇಳಿದುದರಿಂದ ಗಂಗನ್ನು ಎರಡು ದಿನ ಸುಮ್ಮನಿದ್ದಳು. ಜೊಳಿದ ಹಿಟ್ಟಿನ ಗಂಜಯೂ ಆತನ ಗಂಟ

ಇಲ್ಲಿ ಇಳಿಯದಂತಾದಾಗ ಮಾತ್ರ ಆಕೆಯ ಜೀವ ತಡೆಯದಾಯಿತು.

ಮಂಗಳವಾರ ನೇರೆಯೂರ ಸಂತೆ. ಅಂದು ಬೆಳಗ್ಗೆ ಎಪ್ಪುಯನ್ನು ಹೊಡಿದುಕೊಂಡು ಹೊರಕ್ಕೆ ಹೊರಟ ಗಂಗವ್ವೆ ನೇರವಾಗಿ ಸಂತೆಗೆ ಹೋಗಿ ಆದನ್ನು ಮಾರಾಟ ಮಾಡಿದಳು. ಸಾಯಂಕಾಲ ಹಳ್ಳಿಗೆ ಮರಳುವಾಗ ಏದು ರೂಪಾಯಿಗಳ ಆಕ್ಷಯನ್ನೂ ಸಕ್ಕರೆಯನ್ನೂ ಕೊಂಡು ತಂದಳು.

ಆಕೆ ಮನೆಯಲ್ಲಿ ಅಡಿಯಿರಿಸಿದಾಗ ನಸುಗತ್ತಿಲಾಗುತ್ತ ಬಂದಿದ್ದಿತು ಹೊಲಿದಿಂದ ಆಗ ತಾನೆ ಬಂದಿದ್ದ ಯವುನಾ ಚಿಮಣೆದೀಪ ಹೊತ್ತಿಸುತ್ತಿದ್ದಳು.

ತಲೆಯ ಮೇಲೊಂದು ಗಂಟು ಹೊತ್ತುಕೊಂಡು ಒಬ್ಬಳೇ ಬಂದ ಹೆಚ್ಚಿಯನ್ನು ಕಂಡೆಡನೆಯೇ ಹೊಕ್ಕಿಪ್ಪಿಗೆ ನಡೆದುದೆಲ್ಲವೂ ತಿಳಿದು ಬಂದಿತು. “ಕಡೆಗೂ ಎನ್ನು ಮಾರೇ ಬಿಟ್ಟಿಯಾ ?” ಎಂದಿಷ್ಟೇ ನುಡಿದು ಆತ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿದ. ಆತನ ಕಣ್ಣಗಳಲ್ಲಿ ನೀರು ಚಿಮ್ಮಿ ಬಂದಿದ್ದಿತು.

ಗಂಗವ್ವೆ ಮಾತನೇನೂ ಆಡದೆ, ಒಲೆ ಹೊತ್ತಿಸಿ ಅನ್ನ ಬೇಯಿಸಿದಳು. ಗೌಡರ ಮನೆಗೆ ಹೋಗಿ ಉಪ್ಪಿನಕಾಯಿ ಬೇಡಿ ತಂದಳು.

ಅನೇಕ ದಿನಗಳಿಂದ ಆಹಾರವೇ ಇಳಿದಿರಲಿಲ್ಲ ಹೊಳೆಪ್ಪನ ಗಂಟಲಲ್ಲಿ. ಅಂದು ಅನ್ನದ ವಾಸನೆ ಬರುತ್ತಲಾ ಆತನಿಗೆ ತುಂಬ ಹಸಿವೆಯಾದ ಹಾಗಾಗಿದ್ದಿತು. ಹರಿವಾಣವಲ್ಲಿ ಅನ್ನ ಬಡಿಸಿ, ಉಪ್ಪಿನಕಾಯಿ ಹೋಳು ಇಟ್ಟಿ ಗಂಗವ್ವೆ ಅವನನ್ನೆಬ್ಬಿಸಿದಳು. ಶೈ ಬಾಯಿ ತೊಳೆದುಕೊಂಡು ಹೊಳೆಪ್ಪ ಮೊದಲನೆಯ ತುತ್ತು ಬಾಯಿಗಿಟ್ಟಿಕೊಂಡು. ಹಠಾತ್ತಾಗಿ ಆತನಿಗೆ ತನ್ನ ಎಮ್ಮೆಯ ನೇನವಾಯಿತು. ಅನೇಕ ವರ್ಷಗಳಿಂದ ತಮ್ಮ ಮನೆಗೆ ಹೈನವ ನೆನ್ನುದಿಗಿಸಿದುದಲ್ಲದೆ ವಾರವಾರದ ಸಂತೆಯ ಖಚಿನ್ನೂ ನೀಗಿಸಿದ ಆ ಮೂಕ ಜೀವ ಇಂದು ಇಲ್ಲ....ಅದರ ಮಾರಾಟದಿಂದ ಕೊಂಡು ತಂದ ಈ ಆಕ್ಷಯ.... ಈ ಅನ್ನ....ಆತನ ಕತ್ತು ಬಿಗಿದು ಬಂದಿತು. ತುತ್ತು ಗಂಟಲಲ್ಲಿಇಯಲ್ಲ.

“ಅನ್ನವು ಹೋಗುವದಿಲ್ಲ ಗಂಗೀ. ನೀರು ಕೊಡು ” ಎಂದು ನುಡಿದು ಹೊಳೆಪ್ಪ ಬಾಯಲ್ಲಿನ ತುತ್ತನ್ನು ಕೈಗೆ ತೆಗೆದುಕೊಂಡು ನೇಲಕ್ಕಿಟ್ಟಿ ನೀರು ಕುಡಿದು ಮಲಗಿಕೊಂಡೆ.

“ ಒಂದಿಷ್ಟುದರೂ ಖಣ್ಣಿಲ್ಲಿ ಅವನ್ನು ” ಎನ್ನುತ್ತೇ ಆಳತೊಡಗಿದಳು ಯಮುನಾ.”

ಅಂದು ಗಂಗವ್ಯಾಸಿಗೂ ಉಟೆ ಮಾಡಲಾಗಲಿಲ್ಲ.

ಮೂರು ಉಪನಾಸ ಮಲಗಿಕೊಂಡರು.

ತೇರೆ: ಎಂಟು.

ಜ್ಯೇಶ್ವರನಾಸದಲ್ಲಿ ಯಮುನಾ ಬುತ್ತಮತಿಯಾದಳು.

“ಹುಡುಗಿ ದೊಡ್ಡಾಕೆಯಾದಳು. ಇಲ್ಲಿಯ ತನಕ ಬಿಟ್ಟುಂಗ ಇನ್ನು ಹ್ಯಾಲ್ ಆಕೆನ್ನು ಹೊರಗ ಬಿಡಾಕ ಬರೂದಿಲ್ಲ. ಅವಳ ಬಾಳೆವು ಹಿಂಗಾತು. ಮುಂದ ಜೆಂಗ ಮಾಡೋದು? ” ಎಂದು ಆತ ದಿನವೂ ಬಡುಬಡಿಸತ್ತೇಡಗಿದೆ.

ಆ ಚಂತೆ ಗಂಗವ್ಯಾಸ ಮನಸ್ಸನ್ನು ಒಳಗೊಳಿಸ್ತೇ ಕೊರೆಯುತ್ತಿದ್ದಿತ್ತಾದರೂ ಆಕೆ ಅದನ್ನು ಹೊರಗಿ ತೋರಲಿಲ್ಲ. ಗಂಡ ಆ ವಿಷಯ ತೆಗೆದಾಗಲೆಲ್ಲ ಧ್ಯೇಯದ ಮಾತುಗಳನ್ನು ಡಿ ಆತನನ್ನು ಸಮಾಧಾನ ಷಡಿಸಲು ಪ್ರಯುತ್ತಿಸುವೆಳು.

“ ದೊಡ್ಡಾಕೆಯಾದರೇನಾಯಿತು? ಇಷ್ಟ್ಯಾಕೆ ಗಾಬರಿಯಾಗುತ್ತೀ? ಇಂದಿಲ್ಲ ನಾಳೆ ಏನಾರೆ ಮಾಡಾಕ ಬಂದಿತು. ನೊದಲು ನಿನ್ನ ಜಡೆಣಿಂದು ನೆಟ್ಟಿಗಾಗಲಿ. ಆ ಹ್ಯಾಲ ಯಮುನಿಗೆ ಇನ್ನೊಬ್ಬ ಗಂಜನ್ನು ಹುಡುಕೋಣಿತೆ.”

“ ಆಕೆಯ ಗಂಡ ಇನ್ನು ಇರುವಾಗ ಬ್ಯಾರೆ ಯಾರು ಬರುತಾರೇ ಆಕೆನ್ನು ಮಾಡಿಕೊಳ್ಳಾಕೆ? ”

“ ಏನಾರೆ ಮಾಡಿ ಅವನಿಂದ ನೇರಿಡೆಚೀಟೀ ತಗೊಬೇಕು. ”

“ ಆದೆಲ್ಲ ಖರೆ. ಆದರೆ ಆವ ಕೊಡಾಕ ತನೂರಾಗಬೇಕಲ್ಲ? ”

“ ಯಾರಿಂದಾದರೂ ಹೇಳಿನೋಡಿಸಬೇಕು. ”

“ ಅಂಥವರು ಯಾರಿದಾರ? ”

“ ಕಾಡೇಶಿಯನ್ನು ಕಳಿಸುವ ಹಂಗ ಗೌಡರಿಗೆ ಕೇಳಿ ನೋಡಲೇನು? ”

“ ಇಂಥ ಕೆಂಪಕ್ಕೆಲ್ಲಾ ಅವ ಯಾಕೆ ಹೋದಾನು ? ಅವಂದೇನು ನಮಗೆ ನಂಟೊ ಗಂಟೊ, ಮನ್ಯೆತಿ ಸಂಭಂಧ ? ”

“ ಕೇಳಿ ನೋಡುತ್ತಿನಿ ” ಎಂದು ನುಡಿದು ಗಂಗವ್ಯ ಸುಮೃನಾದಳು. ಹೊಳೆಪ್ಪನಿಗೆ ವಾತ್ರ ಆ ಬಗೆಗೆ ಯಾವ ಆಸೆಯೂ ಇರಲಿಲ್ಲ. ತಮ್ಮ ಏಕ ವಾತ್ರ ಮಗಳ ಬಾಳುವೆ ಹಾಳಾಯಿತಲ್ಲ, ತನ್ನ ಹೆಂಡಕಿಯ ತಪ್ಪಿನಿಂದಾಗಿಯೆ ಹಾಳಾಯಿತಲ್ಲ—ಎಂದು ಆತ ಒಳಗೊಳಿಗೇ ಕೊರಗತೊಡಗಿದ. ಕಾಯಿಲೆಯ ಕೊರೆತ, ಚಿಂತೆಯ ಕೊರೆತ ಎರಡೂ ಸೇರಿ ಆತನ ದೇಂಡ ದಿನೇ ದಿನೇ ದುಖಲವಾಗುತ್ತ ಬಂದಿತು. ಮೈಮೇಲೆಲ್ಲ ಮೂಕಿಗಳು ಎದ್ದು ಕಾಣಿಸತ್ತೊಡಗಿದವು. ಹಾಸುಗೆಯ ಮೇಲೆ ಎದ್ದು ಕುಳಿತುಕೊಳ್ಳುವನ್ನು ಶ್ರಾಣವೂ ಇಲ್ಲದಂತಾಯಿತು.

ತೇರಿ: ಒಂಬತ್ತು.

ಗಾಡರ ಕಬ್ಬಿನ ಗಾಣಕ್ಕಾರಂಭವಾಗಿದ್ದಿತು.

ಶೋಟಿದ ಹತ್ತಿರವೇ ದೊಡ್ಡ ಆಲೀಮನೆ ಕಟ್ಟಿ, ಕೊಷ್ಟರಿಗೆಯನ್ನೂ ಅಣಿಗೊಳಿಸಲಾಗಿದ್ದಿತು. ಅದರ ಎದುರಿಗೇ ಗಾಣ.

ಕಬ್ಬಿನ ಪಡದಲ್ಲಿ ಕಬ್ಬಿ ಕಡಿದು ರವದೆ ಸವರಿ ಹೋರೆ ಕಟ್ಟುವ ಕೆಲಸ ದಲ್ಲಿ ನಿರತನಾಗಿದ್ದ ರಾಮ. ಆವನ ಜೊಲಿಗೆ ಎಂಟು ಹತ್ತು ಜನ ಗಂಡಾಳುಗಳು ದುಡಿಯುತ್ತಿದ್ದರು. ಆವರು ಕಡಿದು ಕೂಡಿಸಿದ ಹೊರೆ ಹೋತ್ತು ಕೊಂಡು ಗಾಣದ ಹತ್ತಿರ ತಂಡೊಗೆಯುವ ಕೆಲಸವನ್ನು ನಾಲ್ಕೆಯ ದು ಜನ ಹೆಣ್ಣಾಳುಗಳು ಮಾಡುತ್ತಿದ್ದರು. ಆವರಲ್ಲಿ ಯಮುನಳೂ ಒಬ್ಬಾಗಿದ್ದಳು.

ರಾಮನೀಗ ಹಡಿನೇಂಟು ವರ್ಷದ ಯುವಕ. ಜಟ್ಟಿಯಂತೆ ಬೆಳೆದಿದ್ದಾನೆ. ಮುಖದ ಮೇಲೆ ಗಡ್ಡ ಮಿಂಸೆಗಳೂ ಬಿಗುರುತ್ತಿವೆ. ದನಕಾಯುವ ಹುಡುಗನಿಡ್ಡಾಗ ಆತ ಬಂದು ಕನಾಟಿ (ಲಂಗೊಟಿ) ಯನ್ನು ವಾತ್ರ ಧರಿಸುತ್ತಿದ್ದ. ಇದೀಗ ಧೋತರ ಉಡುತ್ತಾನೆ. ಮೈಮೇಲೆಂದು ಅಂಗಿ. ತಲೆಗೆ ಹಳೆದಿ ಬಣ್ಣದ ರುಮಾಲು ಸ್ತುತ್ತಾನೆ.

ಕುಡಗೊಲನ್ನು ಬಲಗ್ಗೆಯಲ್ಲಿ ಹಿಡಿದುಕೊಂಡು ಇತ್ತ ಕಬ್ಬಿ ಕಡಿಯು

ತ್ರಿದ್ದ ಹಾಗೆ ಒತ್ತನನ್ನೇ ದಿಟ್ಟಿಸುತ್ತೆ ಯಮುನಾ ಒಂದೆರಡು ಕ್ಷೇತ್ರ ಹಾಗೆಯೆ ನಿಂತಿರುತ್ತಾಳೆ. ಆತನ ದೃಷ್ಟಿಯೂ ಆಗಾಗ ಆಕೆಯ ಕಡೆಗೆ ಹೊರಳುತ್ತದೆ. ಯಮುನಾ ಈಗ ಬಾಲಕಿಯಲ್ಲ ಯೋವನದಲ್ಲಿ ಅಡಿಯಿತ್ತಿರುವ ಹಂಡುಗಿ. ವಯಸ್ಸಿನೇರಂದಿಗೆ ಆಕೆಯ ದೇಹವೂ ಬೆಳೆದಿದೆ. ಮೈ, ಕೈ, ಮುಖ, ಎದೆ ಎಲ್ಲವೂ ತುಂಬಿಕೊಂಡಿದೆ. ಕೆನ್ನೆಗಳ ಮೇಲೆ ತಾರುಣ್ಯದ ಬಣ್ಣ ಬಂದಿದೆ. ಕಣ್ಣಗಳಲ್ಲಿ ಹೊರಿಕೆವಾದ ಮಿಂಚು. ಕೆಬ್ಬಿನ್ನು ಕೈಯಲ್ಲಿ ಹಿಡಿದು ಅವರ ರವದೆಯನ್ನು ಸವರುತ್ತ ರಾಮು ಎವೆ ಸಿಳುಕಿಸದೆ ಅವಳನ್ನು ದಿಟ್ಟಿಸುತ್ತಾನೆ. ಆಕೆ ನಾಾಜಿಕೊಂಡ ಹಾಗೆ ಸಟಿಸಿ, ಕೆಬ್ಬಿಗಳನ್ನು ಒಟ್ಟುಗೂಡಿಸುವುದರಲ್ಲಿ ತೊಡಗುತ್ತಾಳೆ. ಹೊರಿಯನ್ನು ಅವಳ ತಲೆಯ ಮೇಲೆ ಹೊರಿಸುವಾಗ ರಾಮನ ಕೈ ಅವಳ ಕೆನ್ನೆಗಳನ್ನು ಸ್ಪರ್ಶಿಸುತ್ತಾನೆ. ಇಬ್ಬರ ದೇಹಗಳು ಹತ್ತಿರ ಬರುತ್ತವೆ. ಇಬ್ಬರಿಗೂ ರೊಮೊಫ್ರಾಚೆನೇಳುತ್ತದೆ. ಆತನ ತುಟಿಗಳ ಮೇಲೆ ಆನಂದದ ನಗೆ ಸುಳಯುತ್ತದೆ. ಆಕೆ ಕಣ್ಣಗಳ ಮಾಲೆಗಳಿಂದ ಆತನನ್ನು ದಿಟ್ಟಿಸುತ್ತ ಹೊರಿ ಹೊತ್ತುಕೊಂಡು ಹೊಗುತ್ತಾಳೆ.

ಮಧ್ಯ ಮಧ್ಯ ದಣವಾರಿಸಿಕೊಳ್ಳಲೆಂದು ಆಳುಗಳೆಲ್ಲರು ಎಲೆ ಅಡಿಕೆ ತಂಬಾಕು ಮೆಲ್ಲುತ್ತೆ ಕುಳಿತುಕೊಳ್ಳುತ್ತಾರೆ. ರಾಮನಿಂದ ಕೊಂಚ ದೂರದಲ್ಲಿ ಯಮುನಳೂ ಕುಲಿತುಕೊಂಡು ಆತ ನಿಂದಿದ ಎಲೆ ಅಡಿಕೆ ತೆಗೆದುಕೊಂಡು ಬಾಯಿಗಿಟ್ಟಿಕೊಳ್ಳುತ್ತಾಳೆ. ಆಳುಗಳು ಯಾವುಯಾವೋ ವಿಚಾರ ಮಾತಿಗೆ ತೊಡಗುತ್ತಾರೆ. ಆ ಸಂಭಾಷಣೆಯಲ್ಲಿ ಯಮುನಳಾಗಲಿ ರಾಮನಾಗಲಿ ಭಾಗ ವಹಿಸುವುದಿಲ್ಲ. ಆತ ಬೀಡಿ ಸೇಡಿ ಹೊಗೆ ಬಿಡುತ್ತ ಆಕೆಯನ್ನೇ ದಿಟ್ಟಿಸುತ್ತಿರುತ್ತಾನೆ. ಆಕೆ ತಾಂಬೂಲವನ್ನು ಮೆಲ್ಲುತ್ತ ಆತನನ್ನು ಓರೆಗಳ್ಳ ಗಳಿಂದ ದಿಟ್ಟಿಸುತ್ತಿರುತ್ತಾಳೆ.

ಮಾತನಾಡಬೇಕೆಂಬ ಬಯಕೆ ಇಬ್ಬರಿಗೂ ಇದೆಯಾದರೂ ಆಳುಗಳೆಲ್ಲರೆಡುರಿಗೆ ಅವರೇನನ್ನೂ ಮಾತನಾಡುವಂತಿಲ್ಲ. ಅನೇಕ ದಿನಗಳಿಂದ ಏಕಾಂತದಲ್ಲಿ ಸಂಧಿಸುವ ಸಂದರ್ಭ ಅವರಿಗೆ ದೊರೆತಿಲ್ಲ. ಇಬ್ಬರೂ ವರ ಸ್ವರೆಹಂದಿಗೆ ಮಾತನಾಡಬೇಕಾದ ವಿಷಯಗಳಿನ್ನೊಂದೆ ಇವೆ. ಆದರೆ ಅದಕ್ಕೆ ತಕ್ಕ ಅವಕಾಶವೇ ಲಭಿಸಿಲ್ಲ.

ತೆರೆ: ಹತ್ತು.

ಗೌಡರ ಗಾಣವೆಂದರೆ ಸಣ್ಣ ಗಾಣವೇನೂ ಅಲ್ಲ. ಇರು ಎಕರೆ ಗಳನ್ನು ಭೂಮಿಯಲ್ಲಿ ಅವರು ಕಬ್ಬಿ ಬೆಳೆಯುತ್ತಾರೆ. ಹತ್ತು ಹನ್ನೆರಡು ದಿನಗಳ ನರೆಗೆ ಗಾಣ ನಡೆದೇ ಇರುತ್ತದೆ. ಮಧ್ಯಾಹ್ನದ ಹೊತ್ತಿನಲ್ಲಿ ಮೂರು ತಾಸಿನ ವಿರಾಮವನ್ನು ಬಿಟ್ಟರೆ ಹಗೆಲು ರಾತ್ರಿಯೆಲ್ಲ ಗಾಣ ನಡೆದೇ ಇರುತ್ತದೆ. ಸರದಿಯ ಪ್ರಕಾರ ಗಾಣವನ್ನೇ ಶೇಯಲು ಹತ್ತು ಜತೆ ಎತ್ತುಗಳು ಯಾವಾಗಲೂ ಸಿದ್ಧವಾಗಿರುತ್ತವೆ. ರಾತ್ರಿ ಕಾಲದಲ್ಲಿ ಗ್ರಾಸ್ ದೀಪದ ಬೆಳಕಿನಲ್ಲಿ ಗಾಣ ತಿರುಗುತ್ತದೆ.

ಗಾಣಕ್ಕಾರಂಭವಾದಂದಿನಿಂದ ಅದು ಮುಗಿಯುವ ವರೆಗೂ ಗೌಡರಿಗೆ ವಿಶ್ವಾಂತಿ ದೊರೆಯುವುದಿಲ್ಲ. ಕೆಲಸನೆಲ್ಲವನ್ನೂ ಆಳುಗಳೇ ಮಾಡುವ ರಾದರೂ ಮೇಲ್ಮೈಚಾರಣೆಗಾಗಿ ಗೌಡರು ಅಲ್ಲಿ ಇರಲೇಬೇಕು. ಕಬ್ಬಿ ಕಡಿಯಿವವರ ಹತ್ತಿರ ಹೋಗಿ ಅವರಿಗೆ ಸಲವೆ ಸೂಚನೆ ಕೊಡುವರು. ಹೋರೆ ಜೊತ್ತು ತರುವ ಹೆಣ್ಣಾಳುಗಳಿಗೂ ಒಂದೆರಡು ಮಾತ್ರ ಹೇಳುವರು. “ಹೋರಿ ಇಳಸುವಾಗ ಮೆಲ್ಲಿಗ ಇಳಿಸಿರಿ. ದೊಪ್ಪಂತ ಒಗೆದರ ಕಬ್ಬಿ ಕೆಡತಾವ.” ಕಬ್ಬಿಣದ ಗಾಣದ ಹತ್ತಿರ ಕುಳಿತುಕೊಂಡು ಗಾಣದ ಬಾಯಿಗೆ ಕಬ್ಬಿ ಸೇರಿ ಸುವ ಆಳನ್ನು ಕುರಿತು— “ಹಾಂಗೆಲ್ಲ ಹುಂಬಿನಾಂಗ ತೆರುಕಬ್ಬಾಡೋ. ನಿನ್ನ ಬಾಯಿಯೋಳಿಗ ಯಾರಾದರೂ ಹಾಂಗ ಕಬ್ಬಿ ತುರುಕಿದರೆ ನಿನ್ನ ಗತಿ ಏನಾದೀತು? ಮೆಲ್ಲಕ ಹಾಕಲ್ಲಿ? ಯಂತ್ರ ಕೆಟ್ಟಿ ಗಾಣ ನಿಂತಿತು.” ಎಂದು ಹೇಳುವರು. ಗಾಣವನ್ನೇ ಶೇಯುವ ಎತ್ತುಗಳನ್ನು ಹೊಡಿಯುವ ಹುಡುಗರನ್ನು ಗದರಿಸಿ, “ಬಹಾಳ ಜೋರಾಗಿ ಓಡಿಸಬ್ಬಾಡಿರೋ. ಹಾಲು ನೆಟ್ಟಿಗ ಬರುವದಿಲ್ಲ.” ಎಂದು ಹೇಳುವರು. ಕಬ್ಬಿನ ಹಾಲು ಸೋಸಿ, ಕೊಪ್ಪರಿಗಿಗೆ ತುಂಬುತ್ತಿರುವ ಆಳುಗಳನ್ನು ಕಂಡು— “ಸ್ವಲ್ಪ ತಡಾ ಆದರೂ ಚಿಂತಿಲ್ಲ. ಕನೆರು ಉಳಿದೊಂಗ ಸೋಸಿರೋ. ಒಂದಿಷ್ಟ್ವಿ ಕರ್ಗಾಗಿರ ಬಾರದು ನಮ್ಮು ಬಿಲ್ಲ. ಸಕ್ಕರಿ, ಸಕ್ಕರಿ ಆದಾಂಗ ಅಗಬೇಕು” ಎನ್ನುವರು, ಕೊಪ್ಪರಿಗಿಯ ಕೆಳಗಿನ ಒಲೆಗೆ ಉರಿ ಹಚ್ಚುವ ಆಳುಗಳನ್ನು ಕೂಗಿ— “ಸಿಕ್ಕಿ ಸಿಕ್ಕಿಂಗ ಕಟ್ಟಿಗೇ ತುರುಕಬ್ಬಾಡಿರಿ. ಎವ್ವು ಬೇಕೋ ಅಷ್ಟು ಉರಿ ಇರಬೇಕು.

ಹಸೇ ಸೊಸ್ಪಿ ಹಾಕಬ್ಯಾಡಿರಿ. ಹೋಗೆ ಆಗಬಾರದು, ” ಎಂದು ಸೂಚಿಸುವರು.

ಹಾಲು ಕುದಿದಬಳಿಕ, ಕೊಪ್ಪರಿಗೆಯನ್ನಿಂದಿಂದ ಬೆಲ್ಲ ಮಾಡುವಾಗಲಂತೂ ಗೌಡರು ಅಲ್ಲಿಯೇ ಕುಳತುಕೊಂಡಿರುವರು. ಬೆಲ್ಲವನ್ನು ಹಡಗೊಳಿಸಿ ಅದರ ರುಚಿಯನ್ನೊಮ್ಮೆ ಪರಿಶೈಸಿ ಸೋಡಿದ ತರುವಾಯವೇ ಸೆಂಟಿಗಳನ್ನು ಮಾಡಲು ಆಷ್ಟೇ ಯಿಂದುವರು.

ಗಾಣದಲ್ಲಿ ಕಾಡೇತಿಗೆ ಯಾವ ಕೆಲಸವೂ ಇರುವುದಿಲ್ಲವಾದರೂ ಆತ ಎಲ್ಲ ಕೆಲಸವೂ ತನ್ನ ಮೇಲೇ ಬಿಡ್ಡರುವ ಹಾಗೆ ಸಂಪನ್ತೆ ಯಾವಾಗಲೂ ಅತ್ಯಿತ್ತು ಓಡಾಡುತ್ತಿರುವನು. ಓಡಾಡುವುದು ಬೇಸರವಾದಾಗೆ ಬೆಲ್ಲಮಾಡುತ್ತಿರುವಲ್ಲಿಗೆ ಬಂದು, ಬಿಸಿಬಿಸಿ ಬೆಲ್ಲವನ್ನು ಬಾಯಿಗಿಟ್ಟುಕೊಳ್ಳುತ್ತ ಆಳುಗ ಶೋಂದಿಗೆ ಹರಟೆಯಲ್ಲಿ ತೊಡಗುವನು.

ರಾತ್ರಿ ಯಾರಿಗೂ ನಿದ್ದೆಯಿರುವುದಿಲ್ಲ. ಗೌಡರೂ ಕಾಡೇತಿಯೂ ಆಲೀವುನೆಯಲ್ಲಿ ಕುಳತುಕೊಂಡು ಇಸ್ಟಿಟ್ಟು ಆಡುತ್ತು ಹೊತ್ತು ಕಳೆಯುವರು. ಗಾಣದ ಸಮಸ್ತ ಕಾರ್ಡಿಗಳೂ ಯಂತ್ರವತ್ತಾಗಿ ಸಾಗಿರುವವು. ಹತ್ತು ಹನ್ನೆ ರಡು ದಿನಗಳ ಪರಿಗೆ ಗೌಡರೂ ಒಂದು ಯಂತ್ರದಂತೆಯೇ ಕಾಲ ಕಳೆಯುವರು.

ತೆರಿ: ಹನ್ನೊಂದು.

ಗಾಣಕ್ಕಾರಂಭವಾದುದಕ್ಕೆ ನಾಲ್ಕು ದಿನವಾಗಿತ್ತು. ಅಂದು ಸಾಯಂ ಕಾಲ ಗೌಡರು ಕಬ್ಬಿ ಕಡಿಯುವ ಆಳುಗಳ ಕೆಲಸವನ್ನು ನಿರೀಕ್ಷಿಸಲೆಂದು ಪಡಕ್ಕೆ ಹೋಗಿದ್ದರು. ಅಧ್ರ ಪಡ ಬಂಯದಾಗಿದ್ದಿತು. ಉಳಿದ ಅಧ್ರ ಪಡವನ್ನು ಅಂದು ರಾತ್ರಿಯೋಳಗಾಗಿ ಕಡಿದು ಬಿಡಲು ನಿಧರಿಸಿ ಆಳುಗಳು ತ್ವರೆಯಿಂದ ಕೆಲಸ ಸಾಗಿಸಿದ್ದರು. ಅವರು ಕಡಿದು ಎಸೆಯುವ ಕಬ್ಬಿಗಳನ್ನು ಹೋರಿಗೂಡಿಸಿ ಹೊತ್ತುಕೊಂಡು ಹೋಗುವ ಹಣ್ಣಾಳುಗಳೂ ಅವಸರದಿಂದ ದುಡಿಯುತ್ತಿದ್ದರು.

ಗೌಡರು ಪಡದ ಕಡಿಗೆ ಬರುವುದನ್ನು ಕಂಡೊಡನೆಯೇ ಆಳುಗಳೆಲ್ಲ

ಇನ್ನಿಷ್ಟು ಚುರುಕಾಗಿ ಕೆಲಸ ಮಾಡತ್ತೊಡಗಿದರು. ಅದುವರೆಗೆ ಕೆಲಸಮಾಡುತ್ತಿದ್ದ ಹಾಗೆ ಹರಟಿಯನ್ನು ಸಾಗಿಸಿದ್ದವರು ಕೂಡಲೇ ಹರಟಿಯನ್ನು ನಿಲ್ಲಿಸಿದರು. ಗೌಡರೆಂದರೆ ಎಲ್ಲರಿಗೂ ಭಯ. ಆವರು ಕೋಪದಿಂದ ಕಣ್ಣಿ ಕೆರಳಿಸಿದರೆಂದರೆ ಎಲ್ಲರಿಗೂ ನಡುಕ ಬರುತ್ತಿದ್ದಿತು. ಹೆಣ್ಣಾ ಉಗಳಂತೂ ಗೌಡರೆಂದರಿಗೆ ತಲೆಯಿತ್ತಿ ನಡೆಯುತ್ತಿರಲಿಲ್ಲ. ದೃಷ್ಟಿಯನ್ನು ಕೆಳಕ್ಕೆ ತಿರುಗಿಸಿ ಅವಸರದಿಂದ ಹೊರಟುಹೊಗುತ್ತಿದ್ದರು.

ಒಡ್ಡಿನಮೇಲೆ ಹಾಯ್ದು ಗೌಡರು ಪಡಕ್ಕೆ ಬರುತ್ತಿದ್ದೆಂತೆ ಕಾಡೇಶಿಯೂ ಅವರ ಹಿಂದೆಹಿಂದೆ ಬಂದ. ಪಡದ ಎದುರಿಗೆ ತುಸು ದೂರದಲ್ಲಿ ಒಂದು ಬೇವಿನ ಗಿಡನಿದ್ದಿತು. ಗೌಡರು ಅಲ್ಲಿಗೆ ಬಂದು ಗಿಡದ ಕೆಳಗೆ ಕುಳಿತು ಕೊಂಡರು. ಕಾಡೇಶಿಯೂ ಬಂದು ಕೊಂಜ ದೂರದಲ್ಲಿ ಕುಳಿತುಕೊಂಡೆ.

“ಅಳುಗಳು ಬಹಾಳ ಲಗ್ಗಳಿಗೂ ಕೆಲಸ ಮಾಡುತ್ತಿದಾರ, ಅಲ್ಲವೇನೋ ಕಾಡೇಶಿ ?”

ಆತ ತುಟಿಗಳಲ್ಲಿಯೇ ನಗುತ್ತ ನುಡಿದ — “ಗೌಡರು ಈಕಡೆ ಬಂದಾಗ ಮಾತ್ರ ಇವರಿಗೆ ಚುರುಕು ಬರುತ್ತೇತೀ.”

ಭರಭರನೆ ಕಬ್ಬಿಕಡಿಯುತ್ತಿದ್ದ ರಾಮನನ್ನು ಹೆಮ್ಮೆಯಿಂದ ದಿಟ್ಟಿಸುತ್ತ ಗೌಡರೆಂದರು:

“ನಮ್ಮ ರಾಮ್ಯ ಅಂತೂ ವೈಗಳ್ಳನಲ್ಲಿ ಕಾಡೇಶಿ. ಕೆಲಸ ಅಂದರ ಬಹಾಳ ಹುರುಪು ಆವಸಿಗೆ. ಸಣ್ಣವನಿದ್ದಾಗಿಂದ ಹಾಂಗೇ.”

ತಮ್ಮ ಮನೆಯಲ್ಲಿಯೇ ಬೇಕಿದು ದೊಡ್ಡವನಾದ ರಾಮನ ಬಗಗೆ ಗೌಡರಿಗೆ ತುಂಬ ಅಭಿಮಾನವಿದ್ದಿತು, ಮಮತೆಯೂ ಇದ್ದಿತ್ತಾ. ಆತ ಎಂಟು ವರ್ಷದ ಬಾಲಕನಿದ್ದಾಗ ಆತನ ತಂದೆ ಸತ್ತು ಹೊಗಿದ್ದ. ತಾಯಿ ಆ ಹೊದಲೇ ತೀರ್ಕೊಂಡಿದ್ದಳು ಪರದೇಶಿಯಾದ ಆ ಹುಡುಗನನ್ನು ಆತನ ಸೋದರಮಾನ, ಗೌಡರ ಮನೆಯಲ್ಲಿ ಜೀತೆದಾಳಾಗಿ ಇರಿಸಿ ಹೊಗಿದ್ದ. ದಿನಪೂ ಮುಂರು ಹೊತ್ತು ಉಟಿಕ್ಕೆ ಹಾಕಿ, ವರ್ಷಕ್ಕೆ ಹತ್ತು ರೂಪಾಯಿ ಸಂಬಳವನ್ನೂ ಕೊಡುತ್ತಿದ್ದರು ಗೌಡರು. ಈಚೆಗೆ ಆ ಸಂಬಳ ಪವತ್ತು ರೂಪಾಯಿಗೆ ಏರಿದ್ದಿತು. ವರ್ಷಕ್ಕೆರಡು ಅಂಗಿ, ಎರಡು ಧೋತರ, ಒಂದು ರುಮಾಲು ಸಹ ಸಿಕ್ಕಿತ್ತಿದ್ದಿತು. ಹೊಟ್ಟಿ ತುಂಬ ಉಂಡು, ಬೆವರಿಳಿಸಿ ದುಡಿದು

ರಾಮ ಹೋರಿಯಂತೆ ಬೆಳೆದಿದ್ದು. ತಮ್ಮ ಕಣ್ಣಿದುರಂಗೇ ಬೆಳೆದು ಪ್ರಾಯಕ್ಕೆ ಬಂದ ಆತನನ್ನು ಕಂಡಾಗಲ್ಲಿ ಗೌಡರಿಗೆ ಶ್ವಸ್ತಪೂರ್ವಕ ಸಂತೇಷವಾಗುತ್ತಿತ್ತು.

ಆ ದಿನವೂ ಹಾಗೆಯೇ ಆಯಿತು.

ರಾಮನ ಕೆಲಸವನ್ನು ನಿರೀಕ್ಷಿಸುತ್ತೇ ಅವರು ಕುಳಿತಿದ್ದ ಹಾಗೆ ಕಟ್ಟಿನ ಕಟ್ಟಿನ್ನು ಹೊತ್ತುಕೊಳ್ಳಲು ಆತನ ಹತ್ತಿರ ಹೋದ ಯಮುನಳ ಕಡೆಗೆ ಸಹಜವಾಗಿ ಅವರ ದೃಷ್ಟಿ ಹೊರಳಿತು. ಎಳಿ ಹರೆಯದ ಆ ಹೆಣ್ಣು ದೇಹ ಸಾಯಂಕಾಲದ ಬಣ್ಣದ ಬೆಳಕಿನಲ್ಲಿ ಬಹಳ ಚಿಲುವಾಗಿ ಕಾಣಿಸಿತು ಅವರ ಕಣ್ಣಿಗೆ. ಎರಡೂ ಕ್ಕೆಗಳನ್ನು ಮೇಲಕ್ಕೆತ್ತಿ ಆಕೆ ಕಟ್ಟಿನ್ನು ತಲೆಯ ಮೇಲಿರಿಸಿ ಕೊಳ್ಳುವಾಗ ಬಿಗಿದು ಕಟ್ಟಿದ ಕುಪ್ಪನದೊಳಗಿನಿಂದ ಕಾಣಿಸಿದ ಅವಳ ಸ್ತುನ ಗಳ ಕೆಳಭಾಗ ಗೌಡರ ಚಿತ್ತವನ್ನು ಉದ್ದಿಕ್ತಗೊಳಿಸಿತು. ಕಟ್ಟಿನ್ನು ತಲೆಯ ಮೇಲಿಟ್ಟುಕೊಂಡ ಬಳಿಕ ಅವಳು ಕುತ್ತಿಗೆಯನ್ನು ಸ್ವಲ್ಪ ಹೊರಳಿಸಿದ ಹಾಗೆ ಮಾಡಿದಾಗ ಅವಳ ಮುಖವೆಲ್ಲವೂ ಗೌಡರ ದೃಷ್ಟಿಗೆ ಬಿಡ್ಡಿತು. ಸಾಯಂ ಕಾಲದ ಬಣ್ಣದ ಬೆಳಕಿನಲ್ಲಿ ಅವಳ ಈ ಚಿಲುವಾದ ಮುಖ ಇನ್ನೂ ಚಿಲುವಾಗಿ ಕಾಣಿಸಿತು. ಕೆವಿಯ ವರೆಗೂ ಕೈಚಾಚಿದ ದಪ್ಪಿನ ಹುಬ್ಬಿ, ಅದರ ಕೆಳ ಗಡೆ ದೊಡ್ಡ ದೊಡ್ಡ ಕಣ್ಣ, ಹರೆವಾದ ಎನೆ, ಅಂಚಿನಲ್ಲಿ ನಸುಬಾರಿದ ನೀಳ ವಾದ ಮೂಗು, ವಿಶಾಲವಾದ ತುಟಿಗಳು, ಆಕಷಕ ಗದ್ದ, ಹೊಷ ಹರೆಯದ ರಾಗದಿಂದ ರಂಜಿತವಾದ ಕೆನ್ನೆ, ತುಂಬಿದ ಕೊರಳು, ಸೀರೆಯ ಸೆರಿಗಿನಲ್ಲಿ ಎದ್ದು ಕಾಣಿಸುವ ದಪ್ಪಿನ ತುರುಬು. ಒಂದು ಕ್ಕೆಣ ಗೌಡರ ಕಡೆಗೆ ಸೋಡಿ ದಂತಿ ಮಾಡಿ ಆಕೆ ಅವಸರದಿಂದ ಹೆಚ್ಚಿಯಡುತ್ತು ಗಾಳಿದ ಕಡೆಗೆ ಸಾಗಿದಳು. ಗೌಡರು ಮಂತ್ರಮುಗ್ಧರಾದವರಂತೆ, ಎನೆಯಿಕ್ಕೆದೆ ಅವಳನ್ನೇ ದಿಟ್ಟಿಸುತ್ತಿದ್ದರು. ಮುಖ ಚೆಂದ, ಎದೆ ಚೆಂದ, ರೂಪ ಚೆಂದ, ದೇಹ ಚೆಂದ, ನಡಿಗೆಯೂ ಚೆಂದ—ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡರು. “ಹೊಳೆಪ್ಪನ ಹುಡುಗಿ ಇಷ್ಟು ಲಗ್ಗು ಹೀಂಗ ಬೆಳೆದಳೇ! ನನಗೆ ಗೊತ್ತೇ ಆಗಲಿಲ್ಲವಲ್ಲ,” ಎಂದು ಅಚ್ಚಿರಪಟ್ಟುಕೊಂಡರು.

ಗೌಡರ ದೃಷ್ಟಿಯ ಚಲನವಲನಗಳನ್ನೆಲ್ಲ ನಿರುಕ್ಷಿಸುತ್ತೇ ಕುಳಿತಿದ್ದ ಕಾಡೇತಿಗೆ ಯಮುನಾ ಅವರ ಮನ ಸೆಳೆದುದನ್ನು ಕಂಡಾಗ ಆಶ್ಚರ್ಯವೇನೂ

ಆಗಲಿಲ್ಲ. “ ಎಂಥವರ ಮನಸನ್ನೂ ಕೆಡಿಸುವಂಥ ಪುರವಾಸಿ ಹೆಣ್ಣು ಇದು, ಇನ್ನು ನಮ್ಮುಗೊಡರು.... ” ಎಂದು ಮನಸ್ಸಿನಲ್ಲಿಯೆ ಹೇಳಿಕೊಳ್ಳುತ್ತ ಆತ ಮೂನವಾಗಿ ಕುಳಿತಿದ್ದ. ಗೊಡರ ರಸಿಕತನ ಆತನಿಗೆ ಅಪರಿಚಿತ ವಿಷಯ ವೇನೂ ಆಗಿರಲಿಲ್ಲ. ಆವರ ಆಶ್ರಯದಲ್ಲಿ ಇರತ್ತೇಂದರಿಂದಿನಿಂದ ಆದು ವರಿಗೆ ಗೊಡರ ಜೀವನದ ಆ ಭಾಗ ಆತನಿಗೆ ಸುಪರಿಚಿತವಾದುದಾಗಿದ್ದಿತು. ಗೊಡರ ಬಯಸಿದ ಹೆಣ್ಣುಗಳನ್ನು ಬಲಿಗೆ ಬಿಳಿಸುವ ಕಾರ್ಯದಲ್ಲಿ ಆತನೂ ಎಷ್ಟೋ ಸಲ ಸಹಾಯ ಮಾಡಬೇಕಾಗಿ ಬಂದಿದ್ದಿತು. ಆ ಕಾರ್ಣ್ಯ ಸುಲಭ ವಾಗುವದಕ್ಕಾಗಿಯೇ ತನ್ನನ್ನು ಅವರು ಆಶ್ರಯದಲ್ಲಿಟ್ಟುಕೊಂಡಿರುವೇನೋ ಎಂದು ಆತನಿಗೆನಿಸಿದ್ದು ದಾ ಅನೇಕ ಬಾರಿ.

“ ಹೊಳೆಪ್ಪನ ಮಗಳು ಎಷ್ಟುದ್ದ ಬೆಳೆದಾಳಲ್ಲೋ ಕಾಡೇತೀ! ” ಎಂದು ಗೊಡರ ಮೆಲ್ಲಿಗನ ದಸಿಯಲ್ಲಿ ನುಡಿದರು. ಪಡೆದಲ್ಲಿ ಕೆಲಸ ಮಾಡುತ್ತಿದ್ದ ಆಳಂಗಳಿಗೆ ಆ ಮಾತು ಕೇಳಿಸಲು ಸಾಧ್ಯವಿರಲಿಲ್ಲ.

“ ಬೆಳೆದಕ ಬಿಟ್ಟುಳೇನಿರಿ! ಹದಿನೈದು ತುಂಬಿ ಹದಿನಾರಂಗ ಬಿಡ್ಡರಬೇಕು. ”

“ ಈಕೆಯ ಗಂಡ ಈಕೆನ್ನ ಬಿಟ್ಟುಂಗತ ಆಯಿತೇನೋ? ”

“ ಹಾಂಗತ ಕಾಣುತ್ತೇತರಿ. ಮನ್ನೆ ಗಂಗವ್ವ ಭೆಟ್ಟಿಯಾಗಿದ್ದಳು. ಅಳಿಯನ್ನಿಂದ ಸೋಡಚಿಂಟಿ ತರಿಸೂದಕ್ಕುಂತ ನನ್ನ ಹೇಳಿದಳು. ಮಗಳನ್ನು ಬ್ಯಾರೆ ಯಾರಿಗಾದರೂ ಕೊಡಬೇಕಂತ ವಿಚಾರ ಮಾಡಿರಬೇಕು. ”

“ ಹೀಗೇನು? ನಿನೇನು ಹೇಳಿದಿ? ”

“ ಚಿಕ್ಕಳ್ಳಿಯಾಳಗ ನನಗ ಯಾರದೂ ಗುರುತಿಲ್ಲ, ನಾ ಹ್ಯಾಂಗ ಹೋಗಲಿಕ್ಕಾಗುತ್ತೇತಿ ಅಂತ ಹೇಳಿದೆ. ”

“ ಹೊಳೆಪ್ಪನ್ನು ನೋಡಿದ್ದೀರೂ ಇತ್ತುಲಾಗ? ”

“ ಮನ್ನೆ ಅವರ ಮನಿಗೇ ಹೋಗಿದ್ದೆ. ಅವಗ ಇನ್ನೂ ಜೋರಾದಂಗ ಕಾಣುತ್ತೇತಿ ಜಡ್ಡು. ಹಾಸಿಗೇ ಬಟ್ಟು ಏಳಾಕಾಗುವದಿಲ್ಲಂತ, ” ಎಂದು ನೇಳಿ ಒಂದು ಕ್ಕೆಣ ತಡೆದು ಮತ್ತೆ ಹೇಳಿದ ಕಾಡೇತಿ: “ ಮಗಳ ಬಾಕೆವೈ ಹಿಂಗಾಯುಲ್ಲಾ ಅಂತ ಅವ ಬಹಾಳ ಮನಸ್ಸಿಗೆ ಹಚ್ಚಿಕೊಂಡಾನ. ಸೋಡ ಚೀಟಿ ತಗೋಬೇಕಂತ ಗಂಗವ್ವ ಅಂದರೆ ಹೊಳೆಪ್ಪು ಅದಕ್ಕೊಷ್ಟುಲಿಲ್ಲ. ”

ಸೆವತಿಯಿದ್ದರೂ ಚೆಂತಿಲ್ಲ, ಮಗಳನ್ನು ಅಲಿಯನ್ ಮನಿಗೇ ಕೆಲಿನಚೀಕಂತ ವಿಚಾರ. ಗಂಗವ್ವಾಗ ಮಾತ್ರ ಅಲಿಯನ್ ಪೂರ್ವಲ ಭಯಂಕರ ಸಿಟ್ಟು. ಅವನೆ ಮಾರೀ ಇನ್ನೊಮ್ಮೆ ನೋಡುವದಿಲ್ಲ ಅಂತ ಅಂದಳು.”

“ಅಂತೂ ಇದರೊಳಗೆ ಗಂಡ ಹೆಂಡಿರಿಬ್ಬಿರಿಗೂ ಜಗತ್ ಬಂದಂಗ ಕಾಣುತ್ತೇತಿ ?”

“ಜಗತ್ ಅಂತ ಅನ್ನೊದಕ್ಕಾಗಿದ್ದರೂ ಇಬ್ಬಿರಿಗೂ ಮನಸ್ಸು ಏಕ ಇಲ್ಲ ಅಂದರಾದಿತು.”

“ಆ ಹುಡುಗಿ ಏನಂತ್ರೇತಿ ?”

“ನಾ ಅವರ ಮನಿಗೆ ಹೋದಾಗ ಯಮುನಿ ಇರಲಿಲ್ಲ. ಕೂಲಿಗೆ ಹೋದಾರಿ ಇನ್ನೊ ಬಂದಿರಲಿಲ್ಲ ಆಕೇನೇನ ಕೇಳಾದ್ದಿರೀ ಇದರಾಗ ? ಹುಡುಗೀರಿಗೆ ಇದರಾಗೆಲ್ಲಾ ಏನು ತಿಳಿತ್ತೇತಿ ? ಸ್ವಾಯಕ್ಕೆ ಬಂದವರಿಗೆ ಒಬ್ಬ ಗಂಡ ಸಿಕ್ಕರಾಯ್ತು. ಯಾರಾದರೇನು ಅವರಿಗೆ ?” ಎಂದು ಹೇಳಿ ಕಾಡೇಶಿ ಮೆಲುನಗೆ ಬೀರಿದ.

ಕಳ್ಳಿನ ಕಟ್ಟಿನ್ನು ಹೊತ್ತು ಗಾಣದ ಹತ್ತಿರ ಹೋಗಿದ್ದ ಯಮುನಾ ಆ ವೇಳಿಗೆ ಮತ್ತೆ ಹಿಂದಿರುಗಿ ಪಡದಲ್ಲಿ ಬರುತ್ತಿದ್ದಳು. ನವಯುವತಿಯಿರಿಗೆ ಸ್ವಾಭಾವಿಕವಾದ ಒಯ್ಯಾರೆಡಿಂದ ಕೈಬೀಸುತ್ತ ಬರುತ್ತಿದ್ದ ಆಕೆಯನ್ನು ನೆಟ್ಟಿ ದೃಷ್ಟಿಯಿಂದ ನಿರುಕ್ಕಿಸುತ್ತ ಗೌಡರು ಕೆಲಹೊತ್ತು ಹೆನ್ನವಾಗಿ ಕುಳಿತ್ತಿದ್ದರು. ಆಕೆ ಮತ್ತೊಂದು ಕಟ್ಟಿನ್ನು ಹೊತ್ತುಕೊಂಡು ಗಾಣದ ಕಡೆಗೆ ಹೋದ ಬಳಕ ಅವರು ಕಾಡೇಶಿಯ ಕಡೆಗೆ ತಿರುಗಿ ಕಣ್ಣ ಮಿಟ್ಟಿಕ್ಕಿಡರು. ಅದನ್ನು ಕೂಡಲೇ ಅಥವ ಮಾಡಿಕೊಂಡು ಕಾಡೇಶಿ ಕತ್ತು ಕೊಡಹಿದ.

“ತ್ರಾಸ ಆದಿತೀನೋ ಕಾಡೇಶಿ ?”

“ಇದಕ್ಕೆಲ್ಲ ಎಂಥಾ ತ್ರಾಸರೀ ಗೌಡರೇ ? ಗಂಗವ್ವಾಗೆ ಎರಡುನೂರು ರೂಪಾಯಿ ಸಾಲಾ ಬ್ಯಾರೆ ಕೊಟ್ಟಿದೀರಲ್ಲ ? ಅದನ್ನೀಗಿಂದಿಗೆ ತಂದು ಕೊಡು ಅಂತ ಕಾಡಿಸಿದರೆ ಸಾಕು, ಕೆಲಸ ಆಗುತ್ತೇತಿ.”

“ಉರೊಳಗಿನ ಹೆಣ್ಣು ಕಾಡೇಶಿ. ಮಂದಿಗೆ ಗೊತ್ತಾಗಿ ಬೊಬ್ಬಾಟ ವಾಗಬಾರದಪ್ಪ. ಬ್ಯಾರೆ ಉರಾಗ ಹೋಗಿ ನಾವು ಏನು ಮಾಡಿದರೂ ನಡಿತು. ಇದ್ದೂರಾಗ ಹಾಂಗೆಲ್ಲ ಅವಸರದಿಂದ ಸಿಕ್ಕಾವಟ್ಟಿ ಮಾಡಾಕ

ಬರೂದಿಲ್ಲ.”

“ ಮೇಲ್ಲಿಗನ್ತ ಸಾಧಿಸಿದರಾಯಿತೇಳಿ. ಚಾದೆಂಗಡಿಯ ಬಸ ಲಿಂಗಪ್ಪ.....”

“ ಹೌದು, ಹೌದು. ಹಾಂಗೇ ಮಾಡಬೇಕು ಬಸಲಿಂಗಪ್ಪನನ್ನು ಹಿಡಿಬೇಕು ನೋಡಲು. ಅಂತೂ ಗದ್ದಲ ಆಗದಂಗ ಕೆಲಸ ಆಗಬೇಕು. ನೋಡು,” ಎಂದು ನುಡಿದು ಗೌಡರು ಮೇಲಕ್ಕೆದ್ದು ತೊಟ್ಟಿದ ಗುಡಿಸಲಿನ ಕಡೆಗೆ ಸಾಗಿದರು. ಅವರೆಗಂಟಲು ಒಣಗಿ ದಾಹವಾಗುತ್ತಿತ್ತು.

ಕಾಡೇಶಿ ಕುಳತಲ್ಲಿಯೇ ಕುಳಿತಿದ್ದು. ಅವರನ್ನು ಹಿಂಬಾಲಿಸಲಿಲ್ಲ. ಗೌಡರು ‘ ಛೈಷಧ್ ’ ತೆಗೆದುಕೊಳ್ಳುವ ಸಮಯ ಆದು. ದಿನವೂ ಸಾಯಂ ಕಾಲ ಸೂರ್ಯ ಮುಳುಗುವ ವೇళೆಗೆ ತೊಟ್ಟಿದ ಗುಡಿಸಲಿಗೆ ಬಂದು ಅವರು ‘ ಛೈಷಧ್ ’ ತೆಗೆದುಕೊಳ್ಳುವುದು ವಾಡಿಕೆ. ಒಂದೆರಡು ತಾಸುಗಳಿಗೆ ನೋಡಲೆ ಅವರ ಆಳು ಅಲ್ಲಿಗೆ ಬಂದು ‘ ಛೈಷಧ್ ’ ಸೀಸೆಯಾನ್ನು ಇಟ್ಟುಹೊಗುತ್ತಿದ್ದು. ಗೌಡರು ಅದನ್ನು ಸೇವಿಸುವಾಗ ಗುಡಿಸಲಿನಲ್ಲಿ ಇನ್ನಾರೂ ಇರುತ್ತಿರಲಿಲ್ಲ. ಕಾಡೇಶಿಗೂ ಸಹ ಆ ಸಮಯದಲ್ಲಿ ಅಲ್ಲಿಗೆ ಬರಲು ಅಪ್ಪಣಿಯಿರಲಿಲ್ಲ. ಗೌಡರು, ತಾನೊಬ್ಬರೇ ಕುಳತುಕೊಂಡು ಸಿಧಾನವಾಗಿ ಅದನ್ನು ಸೇವಿಸಿ, ಎಲೆ, ಆಡಕೆ, ತಂಬಾಕು, ಬಡೇಸೋಪು, ಲವಂಗ, ಏಲಕ್ಕಿ ನೋಡಲಾದವು ಗಳನ್ನು ಮೆಲ್ಲುತ್ತು, ‘ ಛೈಷಧ್ ’ ದ ವಾಸನೆಯನ್ನು ಜೋಗಲಾಡಿಸಲು ಪ್ರಯತ್ನಪಡುತ್ತ ಗುಡಿಸಲಿನಿಂದ ಹೊರಡುತ್ತಿದ್ದರು.

ಗೌಡರು ದಿನವೂ ಸೇವಿಸುವ ಆ ಛೈಷಧದ ವಿಷಯ ಹೆಚ್ಚಿಯಲ್ಲಿ ಎಲ್ಲ ರಿಗೂ ಗೊತ್ತಿದ್ದಿರುತ್ತಾದರೂ ಆ ಬಗೆಗೆ ಬಾಯಿಬಿಟ್ಟು ವೂತನಾಡುವ ಧೈರ್ಯ ಉಂಟಾರಲ್ಲಿ ಇರಲಿಲ್ಲ. ಗೌಡರ ಹೆಂಡತಿ ಮುರಿಗೆವ್ವ ಒಂದೆರಡು ಸಲ ಗದ್ದಲ ಮೂಡಿದಾಗ ಗೌಡರು ಆಕೆಯ ಕ್ಕೆಕಾಲು ಕಟ್ಟಿ ಸೊಂಟಿ ಮುರಿಯುವ ಹಾಗೆ ಥಳಿಸಿದ್ದರು. ಮುದುಕ ಘರೆರಗೌಡರಿಗೂ ಮಗನ ನಡತಿಯನ್ನು ಕಂಡು ಅನೇಕ್ಕಾವಾಗಿದ್ದಿತು. “ ಲಿಂಗಾಯತರಲ್ಲಿ ಹುಟ್ಟಿ ಸೆರಿ ಸಿಂದಿ ಕುಡಿಯಬಾದು ತಮಾತ್. ಕುಲ ಕೆಡುತ್ತೇತಿ,” ಎಂದು ಅಂಚುತ್ತ ಅಂಚುತ್ತಲೇ ಮಗನಿಗೆ ಬುದ್ಧಿವಾದ ಹೇಳಿದ್ದರು. “ ಕುಲಕ್ಕೇನು ಧಾಡಿಯಾಗುತ್ತೇತಿ? ಅದೆಲ್ಲಾ ಹೆಚ್ಚೇಕಾಲದ ವೂತಾಯಿತು. ಈಗೇನು ಹಾರೋರೇ ಕುಡಿತಾರೆಂತೆ.

ಅದೂ ಒಂದು ಅಗಸುದ್ದೆ ಇದ್ದ ಹಾಗೆ. ಸುಡಿದರ ಮೈ ನೆಟ್ಟಿಗಿರುತ್ತೇತೀ. ಸಿಮಗೇನು ಗೊತ್ತು ಅದೆಹ್ನಾ? ” ಎಂದು ರುದ್ರಗೌಡರು ತಂದೆಯನ್ನು ಗದಿಸಿಕೊಂಡಿದ್ದರು. “ ಇವಗ ಯಾಕಾದರೂ ಹೇಳಿದನೋ ಶಿವನೆ. ನನ್ನ ಮಾನಾ ಕೊಡ ಕಳೆಬಿಟ್ಟು. ಏನಾರ ಮಾಡಿಕೊಂಡು ಹಾಳಾಗಿ ಹೋಗಲಿ ನನ್ನ ದಿವಸ ಮುಗಿತ್ತಾ ಬಂತು. ಹರಾ ಶಿವಾ ಅಂತ ತಣ್ಣಿಗೆ ದಿನ ಕಳೇ ಬೇಕು ” ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡು ಫಕೀರಗೌಡರು ಮಮ್ಮಾ ನಾಗಿದ್ದರು.

ಹೆಂಡತಿಯನ್ನು ಹೊಡಿಮು, ತಂದೆಯನ್ನು ಗದರಿಸಿದರೂ ಗೌಡರು ಮನೆಯಲ್ಲಿ ಮಾತ್ರ ಸಾರಾಯಿ ಇಡುತ್ತಿರಲಿಲ್ಲ. ಶೋಟದ ಗುಡಿಸಲಿಗೆ ಹೋಗಿ ಕುಡಿದು, ಕೊಂಚ ಹೊರಗಡಿ ತಿರುಗಾಡಿಕೊಂಡು ಅನಂತರ ಮನೆಗೆ ಬರುತ್ತಿದ್ದರು.

ಆ ದಿನವೂ ಅವರು ಎಂದಿನಂತೆ ಗುಡಿಸಲಿಗೆ ಹೋಗಿ ಬಾಟಲಿಯಲ್ಲಿನ್ನ ಸಾರಾಯಿ ಸೇವಿಸಿ ತಾಂಬಾಲ ಹಾಕಿಕೊಳ್ಳತ್ತ ಕಾಡೇಶಿ ಕುಳತಲ್ಲಿಗೆ ಬಂದರು. ಅಷ್ಟರೊಳಗಾಗಿ ಕತ್ತಲೆ ಪಸರಿಸಿದ್ದಿತು ಆಲೀಮನೆಯಲ್ಲಿ ಗಾಷ್ಣಾದಿಪ ಹೊತ್ತಿಸತ್ತೊಡಗಿದ್ದರು.

ಗೌಡರು ಬಂದು ಪಡದ ಕಡೆಗೆ ಧೃಷ್ಟಿ ತಿರುಗಿಸಿದರು. ಗಂಡಾಳುಗಳು ತಮ್ಮ ಕೆಲಸನನ್ನು ಹಾಗೆಯೇ ಸಾಗಿಸಿದ್ದರು. ಹೆಣ್ಣಾ ಖಾಗಳಾರೂ ಕಾಣಿಸಲಿಲ್ಲ.

“ ಅವೆಲ್ಲ ಯಾವ ಕಡೆ ಹೋದವೋ ಕಾಡೇಶಿ? ”

“ ಕತ್ತಲಾಯಿತಲ್ಲ ಗೌಡರೇ. ಅವರ ಕೆಲಸ ತೀರಿತು. ಮನೆಗೆ ಹೋದರು. ”

ಗೌಡರು ಗಾಣದ ಕಡೆಗೆ ಧೃಷ್ಟಿ ತಿರುಗಿಸಿದರು. ಬಲಗ್ಗೆಯ ಬೆರಳಿನಿಂದ ಗಂಡ ಕೆರೆದುಕೊಂಡರು. ಬಾಯಿಯ ಮೂಲೆಯಿಂದ ಸೋರುತ್ತಿದ್ದ ತಾಂಬಾಲದ ರಸವನ್ನು ಎಡಗ್ಗೆಯಿಂದ ಬರೆಸಿಕೊಂಡರು. ಬಾಯಿಯೊಳಗೆ ಎಡಭಾಗದಲ್ಲಿ ಏಕತ್ರವಾಗಿದ್ದ ಎಲೆ ಅಡಕೆಯ ತುಂಡುಗಳನ್ನು ನಾಲಗೆಯಿಂದ ಎತ್ತಿ ಬಲಭಾಗಕ್ಕೆ ಸಾಗಿಸಿ “ ಏಳು ಕಾಡೇಶಿ, ಆಲೀಮನೆಗೆ ಹೋಗೊಣ. ಕೊಪ್ಪರಿಗೆ ಇಳಸುವ ಹೊತ್ತಾಯಿತೇನೋ, ” ಎಂದು ನುಡಿದರು.

ತೆರೆ: ಹನ್ನೆರಡು.

ಗಾಣದ ಕೆಲಸ ಮುಗಿದು, ಪೆಂಟಿಗಳು ಮನೆಗೆ ಬಂದ ಬಳಿಕ ಗೌಡರಿಗೆ ಕೊಂಚ ಬಿಡುವಾದಂತಾಯಿತು. ಹದಿಸ್ತೇದು ದಿನ, ಹಗಲು ರಾತ್ರಿ ಆಲೀ ಮನೆಯಲ್ಲಿ ಕಾಲ ಕಳೆದುದರಿಂದ ಅವರಿಗೆ ತುಂಬಾ ಬೇಸರವಾಗಿದ್ದಿತು. ಒಂದೆ ರಡು ದಿನಗಳ ಮಟ್ಟಿಗೆ ನಗರಕ್ಕೆ ಹೋಗಿ ವೋಜಿಸಿಂದ ಕಾಲ ಕಳೆದು ಬೇಸರ ಪನ್ನೆಲ್ಲ ಹೋಗಲಾಡಿಸಿಕೊಂಡು ಬರಬೇಕೆಂದು ಅವರು ಯೋಚಿಸಿದರು. ಸೋಮವಾರ ಜೀಳಿನ ಗಾಡಿಗೆ ಹೊರಡುವುದೆಂದು ನಿರ್ಧರಿಸಿಯೂ ಆಯಿತು.

ರವಿವಾರ ಸಾಯಂಕಾಲ ‘ಟೈಷಂಡ’ ಸೇವನೆಗಾಗಿ ಶೋಟಿದ ಗುಡಿನ ಲಿಗೆ ಹೋದಾಗ ಗಂಗವ್ಯನನ್ನು ಅಲ್ಲಿಯೇ ಕರೆಯಿಸಿಕೊಂಡರು, ಆಕೆಗೂ ಸಾರಾಯಿ ಎಂದರೆ ತುಂಬ ಸ್ತ್ರೀತಿ. ಅನೇಕ ದಿನಗಳಿಂದ ಆಕೆಗೆ ಸಾರಾಯಿ ದೊರಕಿರಲಿಲ್ಲ. ಅಂತೆಯೇ, ಅಂದು ಗೌಡರ ಕೃಯಿಂದ ರುಚಿಕರವಾದ ಸಾರಾಯಿ ದೊರೆತಾಗ ಗಂಗವ್ಯನಿಗೆ ಹಿಡಿಸಲಾರದಪ್ಪು ಸಂತೋಷವಾಯಿತು. ಗೌಡರೆಂದಿಗೆ ಕುಳತು ಸಾರಾಯಿ ಕುಡಿಯುವುದೂ ಒಂದು ದೊಡ್ಡ ವಿಷಯವೇ ಆಲ್ಲವೇ? ಆ ಹಳ್ಳಿಯಲ್ಲಿ ಬೇರಾರಿಗೂ ಆ ಸನ್ಯಾಸ ದೊರಕಿರಲಿಲ್ಲ. ಗಂಗವ್ಯ ಹಿಗ್ಗಿಸಿಂದ ಉಬ್ಬಿ ಹೋದಳು.

“ಹೋಳೆಪುಗ ಈಗ ಹಾಜ್ಞಾಗ್ರೇತಿ ಗಂಗವ್ಯ? ” ಎಂದು ಗೌಡರು ಮಾತುತೆಗಿದರು.

ಗಂಗವ್ಯನಿಗಾಗ ಗಂಡನ ನೆನಪೇ ಇರಲಿಲ್ಲ. ಸಾರಾಯಿಯ ಅವಲು ನಿಧಾನವಾಗಿ ಆಕೆಯ ಮಿದುಳನ್ನು ಆಕ್ರಮಿಸುತ್ತಿದ್ದಿತು. ಗೌಡರ ಪ್ರಶ್ನೆಗೆ ಆಕೆಯಿಂದ ಉತ್ತರ ದೊರೆಯಲಿಲ್ಲ.

“ನಿನ್ನ ಮಗಳನ್ನು ಮುಂದ ಏನ ಮಾಡಬೇಕೆಂತ ಮಾಡಿದ್ದೀ ಗಂಗವ್ಯ? ” ಗೌಡರು ಮತ್ತೊಂದು ಪ್ರಶ್ನೆ ಕೇಳಿದರು.

ಬಾಯಿಗೆ ಹಕ್ಕಿದ್ದ ಸಾರಾಯಿಯನ್ನು ಸೀರೆಯ ಸೆರಿಗಿಸಿಂದ ಒರೆಸಿಕೊಂಡು ಗಂಗವ್ಯ ವಿಷ್ಣುರಿತ ನೇತ್ರಗಳನ್ನು ಗೌಡರ ಕಡೆಗೆ ತಿರುಗಿಸಿದಳು. ಮಗಳು....ತನ್ನ ಮಗಳು....ಗೌಡರು ಅವಳ ಬಗೆಗೆ ಏನೋ ಕೇಳುತ್ತಿದಾರೆ.... ಏನು ಎಂಬುದು ಸರಿಯಾಗಿ ತಿಳಿಯದಾಗಿದೆ.

“ನಿನ್ನ ಯಮುನಿಯನ್ನು ಮನ್ನೆ ಸೋಡಿದಿಗೆ ಗಂಗವ್ವೆ. ಎಷ್ಟು ಲಗ್ಗಾ ಪ್ರತಿಯಕ್ಕೆ ಬಂದಾಳಲ್ಲಿ ಹುಡುಗ. ಬಹಾಳ ಜೆಲುವಿಯೂ ಆಗಿದಾಳ....”

“ಇನ್ನೊಂದು ಕಪ್ಪು ಕೊಡಿರಿ ಗೌಡರೇ. ನಿವ್ವ ಮಾತಾಡೂದು ನೆಟ್ಟಿಗ ತಿಳೀಲೊಲ್ಲದು.”

ಗೌಡರು ಅವಳ ಕಪ್ಪಿಗೆ ಬಾಟಲಿಯನ್ನು ಬಗ್ಗಿಸಿದರು. ಅದನ್ನು ಒಂದೇ ಗುಟುಕಿಗೆ ಕುಡಿದು ಗಂಗವ್ವೆ ಕಷ್ಟನ್ನು ತೆಳಗಿಟ್ಟಿಳು.

“ಏನು ಕೇಳಿದಿರಿ ಗೌಡರೇ ? ”

“ನಿನಗ ಏನೂ ತಿಳಿದೇ ಇಲ್ಲೀನು? ನಿನ್ನ ಮಗಳು ಇಷ್ಟುದ್ದ ಬೀಕೆ ದಳಲ್ಲ. ಏನು ಮಾಡುವಾರೆ ಅಂತ ಕೇಳುತ್ತಿದ್ದಿಲ್ಲಿ? ”

“ನಾ ಜೇಳುವದೇನು ಗೌಡರೇ? ನಿವೇ ಒಂದು ಹಾದಿ ತೀರಿಸ ಬೀಕ್ಕೀ. ”

“ಆಕಿಯ ಗಂಡ ಸೋಡಚೀಟೀ ಕೊಟ್ಟಾನೇನು? ”

“ನಿವ್ವ ಹೋಗಿ ಕೇಳಿದರ ಕೊಡೆದಿರತಾನೇನ್ನಿ? ”

ಗೌಡರು ಹುಬ್ಬಿಗಂಟು ಹಾರೆ—“ನಿನ್ನ ಮಗಳ ಸೋಡಚೀಟೀ ಕೇಳೂ ದಕ್ಕು ನನ್ನ ಕಳಿಸಬೇಕೆಂತಿಯೇನು? ಎಲ್ಲಾ ಭೋಸಡಿ! ” ಎಂದರು.

“ಮತ್ತಿನು ಮಾಡಲಿ, ನಿವೇ ಹೇಳಿರಿ ಹಂಗಾದರೆ. ”

“ನಾ ಹೇಳಿದಂಗ ಕೇಳುತ್ತೀ ಏನ? ”

“ನಿಮ್ಮ ಮಾತು ನಾವು ಯಾವಾಗ ಕೇಳಲ್ಲ ಗೌಡರೇ? ”

ಗೌಡರು ಸ್ವಲ್ಪ ಹೊತ್ತು ಸುಮ್ಮನಿದ್ದು ಆಕಿಗೆ ಇನ್ನೊಂದು ಕವ್ಯ ಸಾರಾಯಿ ಕೊಡುತ್ತೆ ಹೇಳಿದರು:

“ನಾಳೆ ನಾ ಶಹರಕ್ಕ ಹೋಗೊಬೈತಿ. ನನ್ನ ಸಂಗಡ ಯಮುನಿನ್ನು ಕಳಿಸಿಬಿಡು. ಏನಾರೆ ಒಂದು ದಡಕ್ಕೆ ಹೆಚ್ಚುತ್ತಿನೀ ಆಕಿನ್ನು. ”

ಗಂಗವ್ವನ ಕೈಯಲ್ಲಿನ ಕಪ್ಪು ಒಮ್ಮೆಲೆ ನೆಲಕ್ಕೆ ಬಿಡ್ಡಿತು. ಅಮಲೇರಿದ ಆ ಅವಸ್ಥೆಯಲ್ಲಿಯೂ ಅವಳ ವಿಂದಳು ಗೌಡರ ಬಯಕೆಯನ್ನು ಅಧ್ಯಮಾಡಿ ಕೊಂಡಿತ್ತೇನೂ. ಆಕೆ ಕೆಲ ಹೊತ್ತು ಗರ ಹೊಡಿದವರಂತೆ ಸುಮ್ಮನೆ ಕುಳಿತ್ತಿದ್ದಳು.

“ಏನೆಂದೆ ಗಂಗವ್ವ? ”

“ನೀವೇನು ವೂಡು ಅಂತಿರಿ ಗೌಡರೇ, ನನಗ ಸೆಟ್ಟಿಗ ತಿಳೇ ಲಿಲ್ಲ.”

“ತಿಳೇಲಿಲ್ಲ? ಇನ್ನೂ ಯ್ಯಾಂಗ ತಿಳಿಸಿ ಹೇಳಿಂದು ನಿನಗ? ಏಳು ವ್ಯಾಲಕ್ಕು ಹೊರಗ ಕಾಡೇಶಿ ಇರಬೇಕು. ಅವ ಎಲ್ಲಾ ಸೆಟ್ಟಿಗ ಹೇಳುತ್ತಾನ,” ಎಂದು ಸುಡಿದು ಅವರು ಮೇಲಕ್ಕೆದ್ದರು.

ಅವರೆಂದ ಹಾಗೆ ಕಾಡೇಶಿ ತೋಟಿದ ಬಾವಿಯ ಕಟ್ಟಿಯ ಮೇಲೆ ಕುಳಿತುಕೊಂಡಿದ್ದರು ಕಾಣಿಸಿತು.

“ಕಾಡೇಶಿ.”

ಆತ ಒಡನೆಯೆ ಎದ್ದು ಬಂದ

“ಅಕೆಗೆ ಎಲ್ಲಾ ಸೆಟ್ಟಿಗ ಹೇಳು ನಾ ಮನೀಗೆ ಹೊಗೆತ್ತಿನಿ,” ಎಂದು ಸುಡಿದು ಗೌಡರು ಹೊರಟುಹೊಡರು

“ಇಲ್ಲೇ ಬಾ ಗಂಗವ್ವ” ಎಂದ ಕಾಡೇಶಿ.

ಗಂಗವ್ವ ಬಾವಿಯ ಕಟ್ಟಿಗೆ ಹೋಗಿ ಉಡಿಯಿಂದ ಎಲೆಯಡಕ್ಕಿಯ ಚೀಲವನ್ನು ತೆಗೆದು ಎಲೆ ಆಡಕೆ ಹಾಕಿಕೊಳ್ಳುತ್ತೊಡಗಿದಳು.

“ಗೌಡರೇನಾದರೂ ಹೇಳಿದರೇನು ಗಂಗವ್ವ?”

“ಮನೋ ಹೇಳಿದರು. ಸೆಟ್ಟಿಗ ತಿಳೇಲಿಲ್ಲವ್ವು.”

“ಅಂದರ ಹೀಂಗ.” ಕಾಡೇಶಿ ಒನ್ನೆತ್ತಿಕೆಮ್ಮೆ, ಗಂಟಿಲನ್ನು ಸರಿ ಪಡಿಸಿಕೊಂಡು ಹೇಳತ್ತೊಡಗಿದ: “ಇಲ್ಲಿ ಸೋಡು ಗಂಗವ್ವ. ನಾ ಕುಸ್ತಿಯ ಮನುವ್ವು. ಹಂಗ ಹೀಂಗ ಹೊರಳಿಸಿ ವೂತಾಡಾಕ ಬರೂದಿಲ್ಲ ನನಗ. ಇರೂದನ್ನು ಇದ್ದಂಗ ಹೇಳುತ್ತಿನಿ. ನಿನ್ನ ಮಗಳು ಯಾಮುನಿ ಗಂಡನನ್ನೂ ಬಿಟ್ಟುಂಗಾಯ್ಯು. ಅವ ಅಕೆಗೆ ಸೋಡಚೇಟಿ ಕೊಟ್ಟುನು ಅನ್ನೂ ಭರೋ ಸೆಯೂ ಇಲ್ಲ. ಸೋಡಚೇಟಿ ಇಲ್ಲದೆ ಅಕೆನ್ನು ಬ್ಯಾರೆಯವರಿಗೆ ಮಾಡಿ ಕೊಡುದಕ್ಕೂ ಬರೂದಿಲ್ಲ. ಮನ್ನೆ ನೀ ನನಗ ಕೇಳಿದ ವ್ಯಾಲ ಈ ಸಂಗತಿ ಗೌಡರ ಕೆವಿಯ ಮ್ಯಾಲ ಹಾಕಿದೆ. ಅವರಿಗೂ ನೀವಂದರ ಬಹಾಳ ಕ್ಷಿಕರ ಷತಿ. ಗಂಗವ್ವಗ ಬಹಾಳ ತ್ರಾಸ ಆದಾಂಗ ಕಾಣತ್ತೇತಿ. ಅಕೆನ್ನು ಉಳಿ ಹೂಡಕ್ಕು ಏನಾರೆ ಮಾಡಾಕ ಚೇಕು ಕಾಡೇಶಿ ಅಂದರು. ಮನ್ನೆ ಗಾಣ ದಾಗ ಯಾಮುನಿಯನ್ನೂ ಅವರು ಸೋಡಿದರು. ಸಾವುಕಾರರ ಷಂಗತಿ

ಗೋತ್ತೇ ಪತ್ತಲ್ಲ ನಿನಗೆ ? ನಿನ್ನ ಮಗಳ ಮೂಲ ಅವರ ಮನಸು ಹೋಗ್ಗೈತಿ. ಇಂಥವರ ಆಸರದಾಗಿದ್ದರ ಆಕೆಗೂ ಒಂದು ಚಲೀಕೇ ದಡ ಸಿಕ್ಕಂಗಾಗುತ್ತೇತಿ. ನಿನಗೂ ವಯಸ್ಸಿಗುತ್ತಾ ಬಂತು. ಹೋಕೆಪ್ಪ ನೋಡಿದರ ಹಾಸಿಗೀ ಹಿಡಿದು ಬಿದ್ದಾನ. ಗೌಡರ ಮಾತಿಗೊಸ್ಸಿದರ ಸಿಮಗೆಲ್ಲಾ ಸುಖಾ ಆಗುತ್ತೇತಿ. ಯಿಚಾರ ಮಾಡಿ ಹೇಳು."

ಬಾಯಿಯಲ್ಲಿ ತುಂಬಿದ್ದ ಎಲೆಯಡಕೆಯ ರಸಸನ್ನು ಪಿಂಚಕ್ಕನೇ ಉಗಳ ಗಂಗವ್ವೆ ಎದ್ದನಿಂತಳು. "ಹಿಂಗೇನು ನಿಮ್ಮ ಗೌಡರು ಹೇಳೋದು ? ಈಗ ಎಲ್ಲಾ ಗೊತ್ತಾತು ನನಗೆ. ನನ್ನ ಮಗಳ ಮೂಲ ಕಣ್ಣ ಹಾಕಿದಾರೇನು ಆವರು ? ನಾವೇನು ಸೂಕ್ತೇರು ಅಂತ ತಿಳಿದಾರೋ ಏನೋ. ನಾವು ಬಡವ ರಾದರೂ ವಾನ ಮರ್ಹಾದಿ ಬಿಟ್ಟು ಹೋಗುವವರಲ್ಲ ಅನ್ನಾದು ಆವರಿಗಿನೂ ಗೊತ್ತಾದಂಗ ಕಾಣಾಡಿಲ್ಲ." ಎಂದು ಬಡಬಡನೆ ನುಡಿದು ಆಕೆ ಅಲ್ಲಿ ನಿಲಿದೆ ಹೊರಟಿಬಿಟ್ಟಳು.

ಕಾಡೆಶಿನೂ ಎದ್ದು ಅವಸರದಿಂದ ಅವಳನ್ನು ಹಿಂಬಾಲಿಸುತ್ತೇ—
"ಮತ್ತು ನಾ ಏನು ಹೇಳಲಿ ಗೌಡರಿಗೆ ?" ಎಂದು ಕೇಳಿದ.

"ಏನಾರೆ ಹೇಳಿ ಬಿಡು," ಎಂದಿಷ್ಟೇ ನುಡಿದು ಗಂಗವ್ವೆ ನಡಿಗೆಯನ್ನು ವೇಗವಾಗಿಸಿದೆಳು.

ತೆರೆ: ಹದಿಮೂರು

ಅಂದು ರಾತ್ರಿ ಯಮುನಾ ನಿದ್ದೆಹೋದ ಬಳಿಕ ಗಂಗವ್ವೆ ಹಾಸುಗೆ ಬಿಟ್ಟು ಎದ್ದು ದಿನವನ್ನು ದೊಡ್ಡದಾಗಿ ವಾಡಿ ಗಂಡನ ಕಡೆಗೆ ಹೊರಳಿದೆಳು. ಅತನಿಗೂ ನಿದ್ದೆ ಬಂದಿದಲಿಲ್ಲ; ಕಣ್ಣಗಳಿರದನ್ನೂ ಅಗಲವಾಗಿ ತೆರೆದು ಜಂತೆ ಯನ್ನು ದಿಟ್ಟಿಸುತ್ತೆ ಬಿದ್ದು ಕೊಂಡಿದ್ದು.

"ಕೇಳಿದಿಯೇನು ಒಂದು ಸಂಗತಿ ?" ಎಂದು ಮಾತಿಗಾರಂಭಿಸಿದೆಳು ಗಂಗವ್ವೆ.

"ಏನು ?" ಎಂದು ಆತ ಸ್ತೋಣಸ್ವರದಲ್ಲಿ ಕೇಳಿದ.

"ಇವತ್ತು ಗೌಡರು ಒಂದು ಮಾತು ಹೇಳಿದರು. ಯಮುನಿಯು

ವರ್ಷಾಲು ಅವರ ಕಣ್ಣ ಬಿಡ್ಡೆತ್ತಿ ” ಎಂದು ಪ್ರಾರಂಭಿಸಿ ಆಕೆ ನಡೆದುದೆಲ್ಲವನ್ನು ವರದಿ ಮಾಡಿದಳು.

ಹೊಳೆಪ್ಪ ಹಣೆ ಬಡಿದುಕೊಳ್ಳತ್ತು — “ ಹೀಗೇನಾದರೂ ಆದಿಕೆಂತ ನೋದಲೇ ಆನಿಸಿತ್ತು ನನಗ. ಪ್ರಾಯದ ಹೆಣ್ಣ ಅಂದರ ಯಾರಾದರೂ ಕಣ್ಣ ಹಾಕತಾರ. ಆದಕ್ಕೆ ನಾ ಬಡಕೊಂತೇನಿ, ಅಳಿಯನ ಸಂಗಡ ಕೆಡಿಸಿಕೊಬ್ಬಾಡಾ ಅಂತ. ನೀ ಕೇಳಲಿಲ್ಲ. ಎಲ್ಲಾ ಕೆಡಿಸಿ ರಾಡೀ ಮಾಡಿದಿ. ರೂಪಾಯಿ ಆಸೇಕ ಬಿಡ್ಡ ಮಗಳ ಬಾಕೀವು ಹಾಳು ಮಾಡಿದಿ. ಈಗ ನೋಡು ಎಂಥಾ ಪರಸಂಗ ಬಂತು.... ಈಗೇನ ಮಾಡಬೇಕಂತ ಮಾಡೀದೀ? ” ಎಂದು ಕೇಳಿದ.

“ ಆದದ್ದು ಆಗಿ ಹೋತೇಳು. ಈಗೇನು ಮಾಡಾಣು? ”

“ ನನ್ನೇನು ಕೇಳುತ್ತಿ? ನಿನಗ ತಿಳಿದಾಂಗ ಮಾಡು. ಬೇಕಾದರ ಮಗಳನ್ನೊಯ್ದು ಕೊಡು ಗೊಡೆಗ. ”

“ ಅಬ್ಬಾ ಗಿಬ್ಬು ಏಕೆಂಬ್ರೋ ಇಲೆನ್ನೋ ನಿನಗ? ಹೀಗಾಂಕ ಮಾತಾ ದುತ್ತಿ? ” ಎಂದು ಕೋಪದಿಂದ ನುಡಿದಳು ಗಂಗವ್ವ.

“ ಇರುವ ಅಬ್ಬಾ ಎಲ್ಲಾ ಎಂದೊ ಕಳದುಬಿಟ್ಟಿದ್ದೀ. ಶೇರವಿನ ಆಸೆ ಗಾಗಿ ಅಳಿಯನ್ನ ದೂರ ಮಾಡಿಗಾಗೆ ಹೋಯ್ಯು ನಮ್ಮ ಅಬ್ಬಾ ಮಾನಾ ಮರ್ಚಾದೀ ಎಬ್ಬಾ..... ” ಎಂದು ಅಕ್ಕಸದಿಂದ ನುಡಿದ ಹೊಳೆಪ್ಪ. ಆಯಾಸ ದಿಂದ ಆತನಿಗೆ ಕೆಮ್ಮು ಬಂದಿತು. ವಿದಾರು ನಿಮಿಷಗಳ ವರಿಗೆ ಒಂದೆ ಸಮನೆ ಕೆಮ್ಮುತ್ತಿದ್ದ.

ಕೋಪ, ಆಸಹಾಯ ಕರೆಗಳಿಂದಾಗಿ ಗಂಗವ್ವನ ಕಣ್ಣಗಳಲ್ಲಿ ನೀರೂ ರಿತು. ಆಕೆ ಬಿಕ್ಕುತ್ತೆ ಬಿಕ್ಕುತ್ತೆ,

“ ಎಲ್ಲಾರಿಗೂ ಕೆಟ್ಟಾಗಿ ಬಾಳೂದು ನನ್ನ ಹಣ್ಣಾಗ ಬರದಿರಬೇಕು. ಶಿವನೇ, ಲಗೂ ಒಯ್ಯಾವ್ವು ನನ್ನ.... ” ಎಂದು ಗೋಗರೆಯಶೋಡಿಗಳು.

ಹೆಂಡಕಿಯ ಅಳುವನ್ನು ಕಂಡು ಹೊಳೆಪ್ಪನಿಗೆ ಕನಿಕರ ಬಂದಿರಬೇಕು. ಆತನೆಂದ.

“ ಅತ್ತರೇನಾಗುತ್ತೇತಿ? ನನ್ನದೊಂದು ಮಾತು ಕೇಳುತ್ತಿ ಏನು? ”

ಕಂಬನಿಡುಂಬಿದ ಕಣ್ಣಗಳನ್ನು ಆಕೆ ಗಂಡನ ಕಡೆಗೆ ತಿರುಗಿಸಿದಳು.

“ ಆದದ್ದು ಆಯ್ದು. ಈಗಾದರೂ ಯಮುನೀನ ಕರೆಕೊಂಡು ಹೋಗಿ ಭೀಮಣ್ಣನ ಹತ್ತಿರ ಬಿಟ್ಟು ಬರುತ್ತಿರ್ಯೇನ ನೋಡು. ”

ಗಂಗವ್ವ ಬೆಚ್ಚಿಬಿಡ್ಡಳು. ಆಕೆಯ ಆಳುವೂ ಒಮ್ಮೆಲೆ ತಡೆದು ನಿಂತತು. ಸರಗಿನಿಂದ ಕಣ್ಣಿಗಳನೆಲ್ಲಾರೆಸಿಕೊಳ್ಳುತ್ತ—

“ ಏನು? ಏನಂತೀ? ಮತ್ತು ಆವನ ಹತ್ತರ ಹೋಗಬೇಕು? ” ಎಂದೇಳು.

“ ಈ ಸಂಕಟದಿಂದ ವಾರಾಗಬೇಕ ಅಂತಿದ್ದರ ಹೋಗಾಕ್ತ ಬೇಕು. ಗಂಡನ ಹತ್ತರ ಇದ್ದರ ಹುಡುಗಿ ಮರ್ಯಾದಿಯಿಂದ ಬಾಳೆನ್ನ ಮಾಡಿತು. ಸವತಿಯೂ ಇರಲೊಳ್ಳಿಷ್ಟುಕ? ”

“ ಭೀ ಅದೆಂದೂ ಆಗಾರೆಲ್ಲ. ನನ್ನ ಪ್ರಾಣ ಹೋದರೂ ನನ್ನ ಮಗ ಇನ್ನು ಆ ಭಡವನ ಮನಿಗಿ ಕೆಳಸಾರೆಲ್ಲ.... ”

“ ಹಂಗಾದರ ಗೌಡನ ಮನಿಗಿ ಕಳಸು. ಆವನ ರಂಡಿಯಾಗಿ ಬಾಳಲಿ ನಿನ್ನ ಮಗಳು.... ” ಎಂದು ಶೈಫಲಿಂದ ನುಡಿದು ಹೊಳೆಪ್ಪ ಗೋಡೆಯಕಡಿಗೆ ಹೋರಳಿ ಮಲಗಿಕೊಂಡ.

ಗಂಗವ್ವನ ಕಣ್ಣಿಗಳಲ್ಲಿ ವಶ್ತು ಕಂಬನಿ ಚಿಮ್ಮಿತು. ಹಾಗೆಯೇ ಕಾದಿಯ ಮೇಲೆ ದೇಹವನೆಲ್ಲಾರೆಸಿದಳು. ಪಕ್ಕದಲ್ಲಿ ಸುಖವಾಗಿ ನಿದ್ದೆ ಮಾಡುತ್ತಿದ್ದ ಮಗಳನ್ನು ನೋಡುತ್ತಲೂ ಆವಳ ಕರುಳು ಮರುಗಳೊಡಗಿತು. ಎಡಗ್ರೀಯನ್ನು ತಲೆಯ ಕೆಳಗಿಟ್ಟುಕೊಂಡು ಬಂಗಡೆ ತಿರುಗಿ ಮಲಗಿದ್ದಳು ಯಮುನಾ. ಚಿಮುಟಿ ದೀಪದ ಮಂದ ಬಿಳಕು ಆವಳ ಮುಖದ ಮೇಲೆ ಹರಡಿ ಆವಳ ಚಿಲುನಿಕೆಯಾನ್ನಾ ಮುಗ್ಧತೆಯನ್ನೂ ತೆರೆದು ತೋರಿಸುತ್ತಿತ್ತು. ಬಳ್ಳಿಯ ಮೇಲೆ, ಬೆಳೆದು ಅರಳಿ ನಿಂತ ಮಲ್ಲಿಗೆಯಂತೆ ತೋರುವ ತನ್ನ ಮಗಳು ಗೌಡನ ಸೂಕ್ತಿಯಾಗುವುದೇ! ಸೂಕ್ತಿ! ಗಂಗವ್ವನ ಮೈ ನಡುಗಿತು. ಮಗಳ ಕಡೆಗೆ ಸರಿದು ಮವುತೆಯಿಂದ ಆವಳ ತಲೆಗೂದಲಿನ ಮೇಲೆ ಮೆಲ್ಲಿಗೆ ಕ್ಷೇತ್ರ ಅಡಿಸಿದಳು. ಯಮುನಾ ಕನಸು ಕಾಣುತ್ತಿದ್ದ ಶೇನೋ, ತುಟಿಗಳ ಸ್ನಾಗಲಿಸಿ ಅಷ್ಟಪ್ಪವಾದ ದನಿಯಲ್ಲಿ ಏನೋಽ ಪುಟ್ಟಪುಟಿಸಿದಂತೆ ಕೇಳಿಸಿತು. “ ಕನಸು ಬಿದ್ದೀತ್ಯೋ ಏನೋ. ಆದಕ್ತ ಮಾತಾಡುತಾಳು. ” ಎಂದು ತನ್ನ ಪ್ಪಕ್ಕೇ ಹೇಳಿಕೊಂಡು ದೀಪವನ್ನಾರಿಸಿ ಮಲಗಿಕೊಂಡಳು ಗಂಗವ್ವ.

ಅಂದು ರಾತ್ರಿ ಒಕ್ಕಳ ಹೊತ್ತಿನ ವರೆಗೂ ಆಕೆಗೆ ಸಿದ್ದೆ ಬರಲಿಲ್ಲ. “ಮುಂದೇನು? ಹ್ಯಾಂಗ ಮಾಡೋದು? ಅವ ಹೇಳಿದ ಹಂಗ ಯಮುನಿಯನ್ನು ಭೀಮನ ಮನಿಗೇ ಕಳಿಸೂದು ಅಂದರ, ನಾ ಆವಗ ಸೋತ ಹಂಗ. ಮಗಳನ್ನು ಬ್ಯಾರೇಯವಗ ಕೊಟ್ಟು ಭೀಮನ ಮಾಗು ಕೊಯ್ಯಬೇಕೆಂತ ಮಾಡಿದ್ದಿನಿ ನಾ. ಈಗ ನನ್ನ ಮಾಗ್ಕ ಕೊಯ್ಯು ಹೋಗುವಾಂಗ ಆಫಲ್ಲ! ” ಎಂದೆಲ್ಲ ಯೋಚಿಸುತ್ತ ಕೌದಿಯ ಮೇಲೆ ಹೊರಳಾಡುತ್ತದ್ದಳು. ತಿಗಣೆಗಳ ಕಾಟ ಬೇರೆ. ನಟ್ಟಿರುಳು ದಾಟಿದರೂ ಸಿದ್ದೆ ಬರಲಿಲ್ಲ. ಬೇಸರದಿಂದ ಎದ್ದು, ದೀಪ ಹೊತ್ತಿಸಿ, ತಿಗಣೆಗಳನ್ನು ಹಿಡಿದು ಕೊಲ್ಲಿತೋಡಿದೆಲು. ಹತ್ತು ಹದಿನ್ಯೇದು ಸಿಮಿಷ ಆ ಕೆಲಸ ಸಾಗಿತು. ಮನೀಯಳ್ಳೆಲ್ಲ ತಿಗಣೆಗಳ ಸೇತ್ತಿರನ ದುರ್ಬಂಧ ಪರಿಸಿತು.

ಯಮುನಳ ದೇಹದ ಕೆಳಗೆ ಆವಿಶುಕೊಂಡು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ತಿಗಣೆಗಳನ್ನು ಹಿಡಿದು ಕೊಲ್ಲಲೇಂದು ಗಂಗವ್ಯ ಮಗಳನ್ನು ಅತ್ತ ಹೊರಳಿಸಿದೆಲು. ಯಮುನಾಗೆ ಎಚ್ಚರವಾಯಿತು.

“ ಏನವ್ಯ, ಏನು ಮಾಡುತ್ತಿದ್ದೀ ಇಂಥಾ ರಾತ್ರಿಯೋಳಗ? ”

“ ಯಾಕೋ ಸಿದ್ದೆ ಹತ್ತಲಿಲ್ಲ. ತಗಟಿ ಬ್ಯಾರೆ ರಕ್ತ ಹೀರಾಕ ಹತ್ತಿದ್ದವು. ಬರೀತಾ ಕುಂತಿನಿ. ”

ಯಮುನಳೂ ಎದ್ದು ತಾಯಿಯ ಕೆಲಸದಲ್ಲಿ ಸೇರವಾಗಿತೋಡಿದೆಲು. ಅವಳ ದೇಹದ ಕೆಳಗೆ ಆಡಗಿಕೊಂಡಿದ್ದ ತಿಗಣೆಗಳೂ ಸಿಕ್ಕುಬಿದ್ದ ಪ್ರಾಣಕಳಿದುಕೊಳ್ಳಲಿತೋಡಿದೆಲು.

ತಿಗಣೆಗಳನ್ನು ಕೊಲ್ಲಲ್ಪತ್ತಿದ್ದ ಹಾಗೆ ಗಂಗವ್ಯ ಕೇಳಿದೆಲು:

“ ಭೀಮಣ್ಣನ ಹತ್ತುರಲೇ ನಿನ್ನ ಕಳಿಸಬೇಕೆಂತ ಇವ ಹೇಳತಾನ. ನಿನೇನಂತಿ ಯಮನಿ? ”

ಯುಮುನಾ ಬೆಳ್ಳಿಬಿದ್ದು, ಸಿಲಿ ಪಿಲಿ ಕಣ್ಣಿಂಬಿಡುತ್ತ ತಾಯಿಯನ್ನು ವಿಚಿತ್ರವಾಗಿ ದಿಟ್ಟಿಸಿದೆಲು. ಭೀಮಣ್ಣನ ಹತ್ತಿರ ತನ್ನನ್ನು ಕಳಿಸುವ ವಿಚಾರ ಮತ್ತೆ ಬಂದಿತೆಂದು ಆಕೆ ನಿರೀಕ್ಷಿಸಿರಲಿಲ್ಲ. ಆತನ ಹಾಗು ತನ್ನ ಸಂಬಂಧ ಎಂದೋ ಮುರಿಯಿತೆಂದೇ ಆಕೆ ನಂಬಿಕೊಂಡಿದೆಲು. ಆವನಿಂದ ಸೋಡ

ಚೀಟಿ ತೆಗೆದುಕೊಂಡು ಬರುವ ಪ್ರಯತ್ನ ನಡೆದಿದೆಯಂದೂ, ಇದು ಸಿಕ್ಕಿದ ಬಳಿಕೆ ತನ್ನನ್ನು ಬೇರೆ ವರನಿಗೆ ಮಾಡಿಕೊಡುವರೆಂದೂ ಆಕೆ ಭಾವಿಸಿದ್ದೆಳು. ಬೇರೆ ವರನನ್ನು ಹುಡುಕಬೇಕಾದ ಅಗತ್ಯವೂ ಇರಲಿಲ್ಲ. ರಾಮು ಇಲ್ಲಿಯೇ ಇರುವನಲ್ಲ ? ಆತನೂ ತಮ್ಮ ಜಾತಿಯವನೇ. ಇಬ್ಬಿರಿಗೂ ಜೋತೆ ಚೆನ್ನಾಗಿ ಕೂಡುತ್ತದೆ. ತನ್ನ ತಂಡೆ ತಾಯಿಗಳು ಸಂತೋಷದಿಂದ ತನ್ನನ್ನು ರಾಮನಿಗೆ ಕೊಡಬಹುದು. ಆತನೂ ಇದೇ ಉರಳ್ಲಿ ಇರುವವ. ಮದುವ್ವೆ ಯಾದ ಬಳಿಕ ಗೌಡರು ಅವನ ಸಂಬಳವನ್ನೂ ಹೆಚ್ಚಿಸಿಯಾರು, ಆತನೂ ಪರದೇತಿ. ಬೇರೆ ಯಾರೂ ಇಲ್ಲ. ತಮ್ಮ ಮನೆಯಲ್ಲೇ ಇದ್ದಾನು, ತನ್ನ ತಂಡೆ ತಾಯಿಗಳಿಗೂ ಒಂದು ಆಧಾರವಾದಿತ್ಯ—ಎಂದೆಲ್ಲ ಆಕೆ ಯೋಚಿಸಿ ಕೊಂಡಿದ್ದೆಳು. ಭಿನ್ನ.... ಆತನ ನೆನಪೂ ಪಡೆ ಆಕೆಗಿಡ್ಡಂತಿರಲಿಲ್ಲ. ಅವಳ ಮನಸ್ಸೆಲ್ಲವನ್ನೂ ರಾಮನೇ ಆಕ್ರಮಿಸಿಕೊಂಡಿದ್ದು.

“ ಏನಂತೀ ಯಾಮುನೀ ? ” ಮತ್ತೆ ಕೇಳಿದಳು ಗಂಗವ್ಯ.

“ ನನ್ನ ಚಿಕ್ಕಳ್ಳಿಗೆ ಕಳಸಬ್ಬಾಡ ಅವ್ಯ. ನಾ ಇಲ್ಲೇ ಇರುತ್ತೇನಿ, ” ಎಂದು ನುಡಿದು ಯಾಮುನಾ ಬಿಕ್ಕಿ ಬಿಕ್ಕಿ ಆಳತೆಂಡಿದಳು.

“ ಕಳಸದಿದ್ದರೆ ನಡಿಯೂ ಹಾಂಗಿಲ್ಲವ್ಯ. ಬಜ್ಜರೆ ಏನೂ ಹಾಡಿಯಲ್ಲ. ”

“ ಹ್ಯಾಂಗಾದರೂ ಮಾಡು ಅವ್ಯ. ಅಂತೂ ಆಲಿಗೆ ನನ್ನ ಕಳಸ ಬ್ಬಾಡ. ”

ಗಂಗವ್ಯ ಯೋಚಿಸಿತೋಡಿದಳು. ಗಂಡನ ಹತ್ತಿರ ಹೊಗುವ ಇಚ್ಚಿ ತನ್ನ ಮಗಳಿಗೂ ಇಲ್ಲ. ಅವಳನ್ನು ಕಳಿಮನ ಇಚ್ಚಿ ತನಗೂ ಇರಲಿಲ್ಲ. ಈಗಲೂ ಇಲ್ಲ. ಆದರೆ.... ಅವಳನ್ನಿಷ್ಟು ಟ್ಯೂಕೊಂಡರೆ ಗೌಡರ ಕಾಟ. ಆವರ ಸ್ನೇಹರಿಸಿ ನಿಂತು ಈ ಉರಳ್ಲಿ ಬಾಳುವೆ ಮಾಡಿಯೇವೆಂಬ ಧೃಯ ತಮ ಗಿಲ್ಲ. ಮೊನ್ನೆ ಮೊನ್ನೆಯೆ ಅವರಿಂದ ಎರಡು ನೂರು ರೂಪಾಯಿ ಸಾಲ ಬೇರೆ ತಂದುದಾಗಿದೆ. ಅವರ ಇಚ್ಚಿಗೆ ವಿರುದ್ಧವಾಗಿ ವತ್ತಿಸಿದಲ್ಲಿ ಆ ಸಾರುದ ಹಣವನ್ನು ತಕ್ಕಣ ಕೊಡಬೇಕಾಗುವುದು. ಎಲ್ಲಿಂದ ತರುವುದು ಆಷ್ಟೊಂದು ಹಣವನ್ನು ? ತನ್ನ ಗಂಡನಿಗೆ ಗುಣವಾದಿತ್ಯ, ಆತ ದುಡಿದು ಸಾಲ ತೀರಿಸಿ ಯಾನು ಎಂಬ ನಿಚಾರವನ್ನಿಷ್ಟು ಕೊಂಡು ತಾನು ಸಾಲ ತಂದಿದ್ದೆಳು. ಆತನಿಗೆ

ಗೊಣವಾಗುವ ಲಕ್ಷ್ಯಣಗಳೇನೂ ಕಾಣಿಸುತ್ತಲಿಲ್ಲ. ಇನ್ನೂ ಎಷ್ಟು ದಿನ ಆತ ಹಾಗೆಯೇ ಹಾಸುಗೆ ಹಿಡಿದು ಬಿದ್ದು ಕೊಂಡಿರುವನ್ನೋ ಏನೋ. ಏನನ್ನಾದರೂ ಮಾಡಿ ಸಾಲ ತೀರಿಸಬೇಕೆಂದರೆ ತಮ್ಮದೆಂದು ಹೇಳಿಕೊಳ್ಳುವಂಥದೇನೂ ಉಳಿಯಲಿಲ್ಲ. ಹೊಲ ಎಂದೋ ಕೈಬಿಟ್ಟಿದೆ. ಮನೆಯಲ್ಲಿದ್ದ ಒಂದು ಎಮ್ಮೆಯೂ ಮಾರಹೋಯಿತು. ಅವರಿವರ ಹೊಲಗಳಲ್ಲಿ ಕೂಲಿ ಮಾಡಿ ಬಂದ ಕಾಳನಲ್ಲಿ ತಾವೆಲ್ಲರೂ ಹೊಟ್ಟಿ ಹೊರೆಯಬೇಕಾಗಿದೆ. ಇನ್ನು ಎರಡು ನೂರು ರೂಪಾಯಿ ಸಾಲ ತೀರಿಸುವ ಬಗೆಯೇನು? ಮಗಳು ಇಲ್ಲಿಯೇ ಇದ್ದಲ್ಲಿ ಗೌಡರು ಕಾಟ ಕೊಡದಿರಿಲಾರರು. ಅವಳನ್ನು ಕು ಉರು ಬಿಡಿಸುವದೇ ಸರಿಯಾದ ಉಪಾಯ. ಕೆಲದಿನಗಳ ಮಟ್ಟಿಗೆ ಜೀರೆ ಎಲ್ಲಿಗಾ ದರೂ ಕಳಿಸೋಣವೆಂದರೆ ತಮಗೆ ಆಪ್ತಿಷ್ಟರಾರೂ ಇಲ್ಲ. ಭೀಮಣ್ಣನ ಮನೆಗೆ ಕಳಿಸಬುದೋಂದೇ ಉಳಿಯಿತು.

ಹೊದು. ಬೇರೆ ಉಪಾಯವೇ ಇಲ್ಲ.

ಆ ರಾತ್ರಿ ಯಮುನಳಿಗೆ ಮತ್ತೆ ನಿದ್ದೆ ಬರಲಿಲ್ಲ. ಬೇಳಗಾಗುತ್ತಲೂ ಸೀರೆಯನ್ನೊಗೆದುಕೊಂಡು ಬರುವ ನೇವದಿಂದ ಹಳ್ಳಕ್ಕೆ ಹೋದಳು. ಒಗೆ ಯುವ ಸ್ಥಳದ ಶಮಿಷದಲ್ಲಿಯೇ ಗೌಡರ ತೋಟ. ಯಾತದ ಬಾವಿ. ಯಮುನಾ ಹಳ್ಳಕ್ಕೆ ಬಂದ ವೇಕೆಯಲ್ಲಿ ಮೊಟ್ಟಿ ಹೊಡಿಯುತ್ತಲಿದ್ದ ರಾಮ ಆಕೆ ದೃಷ್ಟಿಗೆ ಬೀಳುತ್ತಲೂ ಎಂದಿನಂತೆ ನೆಗುತ್ತಾ ಆವಳ ಕಡೆಗೆ ನೋಡಿದ. ಯಮುನಳ ಮುಖದ ಮೇಲೆ ಸಗೆ ಮೂಡಲಿಲ್ಲ.

“ ಯಾಕೆ ಯಮುನೀ, ಮಾರಿ ಯಾಕೋ ಇಳಿದ್ದೆತ್ತಲ್ಲ ? ”

“ ನನ್ನ ಚಿಕ್ಕಿಟ್ಟಿಗೆ ಕಳಿಸಬೇಕೆಂತ ಮತ್ತು ಮಂಷಲತ್ತು ನಡೆದಂಗ ಕಾಣ ತ್ಯಾಗಿ ರಾಮ. ”

“ ಮತ್ತೊಂತ ಅಲ್ಲಿಗೆ ? ”

“ ಏನೋ. ಅಂತೂ ಆಪ್ತ ಹೇಳುತ್ತಿದ್ದ ಳು ರಾತ್ರಾಗ್ಯಗೆ, ಅಲ್ಲಿಗೆ ಹೋಗೂ ದರ ಬದಲು ಭಾವಿಯೇಳಿಗ ಹಾರಿಬಿಡೂದು ಮೇಲು. ” ಹೇಳುತ್ತಿದ್ದ ಹಾಗೆ ಅವಳ ಕಣ್ಣಿಗಳೆರಡೂ ನೀರಿನಿಂದ ತುಂಬಿದ್ದವು. ಅಲ್ಲಿ ನಿಲ್ಲದೆ ಆಕೆ ಹಳ್ಳದ ಕಡೆಗೆ ಸಾಗಿದಳು.

ವೇಂಟ್ಯಿಯನ್ನು ನಿಲ್ಲಿಸಿ ರಾಮು ಅವಳನ್ನು ಹಿಂಬಾಲಿಸಿದ. ಬಟ್ಟಿ ತೊಕೆಯುವ ಕಲ್ಲುಗಳ ಹತ್ತಿರದಲ್ಲಿಯೆ ಒಂದು ಬಿಡಿರುವೆಂಜಿಯಿದ್ದಿತು. ಆದರೆ ಹತ್ತಿರ ಆಡಗಿ ನಿಂತು ಯಾರಿಗೂ ಕಾಣಿಸದಂತೆ, ಕೇಳಿಸದಂತೆ ಗುಟ್ಟಾಗಿ ಮಾತಾಡೆಲು ಅನುಕೂಲವಿದ್ದಿತು.

ಮೆಳೆಯ ಹತ್ತಿರ ಅವಳನ್ನು ಕರೆದುತ್ತಂದು ರಾಮು ಕೇಳಿದ:

“ಬಾವಿಗೀನಿ ಅಂತ ಏನಾರೆ ಹುಟ್ಟುಚಷ್ಟಿರ ಮಾಡಾಕ ಹೋಗಬ್ಬಾಡ ಯಮುನೀ. ನನ್ನ ಆಣಿ ನಿನಗ.”

ಕೈಯಲ್ಲಿನ ಶಿರೆಯನ್ನು ಕೆಳಕ್ಕೆಸೆದು ಯಮುನಾ ಆತನ ಎದೆಯಮೇಲೆ ತಲೆಯನ್ನೊರ್ಗಿಸಿ ಬಿಕ್ಕುತ್ತಾಡಿದಳು.

“ಶೂ ಶೂ, ಅಳಬ್ಬಾಡ ಯಮುನೀ. ಸುಮೃನಾಗು. ಏನಾತು ಈಗ ಅಂಥಾದ್ದು ?”

ಅಳುವುದನ್ನು ತಡೆದು ಆಕೆ ನಸುಮುನಿಸಿನಿಂದ ಅವನನ್ನು ದಿಟ್ಟಿಸುತ್ತ ಹೇಳಿದಳು:

“ಏನಾಯ್ಯ ಅಂತೀಯಲ್ಲಾ, ಏನುಳ್ಳತು ಆಗೂದು? ಇನ್ನೂ ಏನಾಗಬೇಕು? ನನ್ನ ಕಳಿಷಬೇಕಂತ ಮಾಡಿದಾರ. ಹೋಗು ಅಂತೀ ಯೇನು ನೀನೂ ?”

ರಾಮು ತಬ್ಬಿಬ್ಬಾಗಿ ನುಡಿದ: “ನಿಮ್ಮ ಅಪ್ಪ ಅಪ್ಪ ನಿನ್ನ ಕಳಿಸಬೇಕು ಅಂದರ ನಾ ಬ್ಬಾಡಾ ಅನ್ನೂದಕ್ಕಾಗುತ್ತಿತೇನು ಯಮುನೀ? ಹಾಂಗ ಅನ್ನೂ ದಕ್ಕು ನಾ ಯಾರು? ನನ್ನ ಮಾತು ಕೇಳಿ ನಗಾಕಿಲ್ಲೇನು ಅವರಿಬ್ಬಿರೂ?”

“ನನ್ನ ಅಲ್ಲಿಗೆ ಕಳಿಸುವ ಮನಸು ಅಪ್ಪಿಗೂ ಇಲ್ಲ. ನೀ ಒಂದು ಮಾತು ಕೇಳಿ ನೋಡಲಾ?”

“ಏನಂತ ಕೇಳಲಿ?”

ಅವನಿಂದ ದೂರ ಸರಿದು ಯಮುನಾ ತಿರಸ್ತಾರ ಬೆರಿತ ದಸಿಯಲ್ಲಿ ನುಡಿದಳು:

“ಥೂ. ಸುಡಲಿ ಸಿನ್ನ ಜನುವಾ. ಎಂಥಾ ಬುದ್ಧಿಗೇಡಿ ಇದ್ದೀಯೋ. ಏನು ಕೇಳಬೇಕು ಅನ್ನೂದನ್ನೂ ನಾನೆ ಹೇಳಬೇಕೇನು ನಿನಗ? ನಿನ ಗೇನೂ ತಿಳಿಯಾದಿಲ್ಲಾ? ನಾ ಯಾರೂ ಅಲ್ಲೇನು ನಿನಗ? ನನ್ನ ಮಾಡಿಕೋ

ಬೇಕಂತ ಮನಸ್ಸುದೆರೂ ಇಲ್ಲೋ ನಿನಗ ? ”

ರಾಮನ ಮಿದುಳನಲ್ಲಿ ತುಂಬಿಕೊಂಡೆ ಕತ್ತಲಲ್ಲಿ ಬೆಳಕಿನ ಶಿರಣ ಪೊಂದು ಸುಳಿದ ಹಾಗಾಯಿತು. ಆತ ಯಮುನಳನ್ನು ವಿಸ್ತೃಯದಿಂದ ದಿಟ್ಟಿ ಸುತ್ತ ಕಣ್ಣಗಳನ್ನು ಅಗಲಗೊಳಿಸಿದ, ಹುಬ್ಬಗಳನ್ನು ಮೇಲಕ್ಕೆರಿಸಿದ, ತಂಟಿಗಳ ಮೇಲೆ ನಾಲಗೆಯನ್ನೊಡಿಸಿದ, ಬಲಗೈಯ ಬೆರಳಿನಿಂದ ತಲೆ ಕೆರೆದುಕೊಂಡೆ, ಅನಂತರ ಧ್ವನಿಯಿತ್ತಿ ಹೇಳಿದೆ:

“ ನೀ ಏನೂ ಚಿಂತೀ ಮಾಡಬ್ಯಾಡ ಯಮುನೀ. ನಿನ್ನ ಇದೆರಿಂದ ವಾರು ವಾಡುತ್ತಿನೀ. ಇವೊತ್ತು ಸಂಚೀ ಕಡೆಗೆ ನಿಮ್ಮ ಮನಿಗೆ ಹೋಗಿ ಹೊಕ್ಕಿಪೂರಾವನ್ನು ಕೇಳುತ್ತಿನೀ. ”

ಯಮುನಳ ಮುಖದ ಮೇಲೆ ಸಮಾಧಾನ ಮಾಡಿತು. “ ಹಾಂಗಡ ವಾಡು. ಅವ್ಯಾಸ್ಯೂ ಕೇಳು. ಅವರೂ ಒಪ್ಪಲ್ಲಿಲ್ಲಾಂದರ ಇಬ್ಬರೂ ಕೂಡಿ ಎಲ್ಲಿಗಾದರೂ ಓಡಿ ಹೋಗೊಣು. ಏನಂತೀ ? ”

ಓಡಿ ಹೋಗುವುದು ! .

ರಾಮ ಮೆಟ್ಟಿ ಬಿಡ್ಡ. ಓಡಿ ಹೋಗುವಂಥ ಕ್ರಾಂತಿಕಾರಕ ಯೋಜನೆ ಈ ಮೊದಲೆಂದೂ ಆತನ ತಲೆಯಲ್ಲಿ ಸುಳಿದರಲ್ಲಿ. ಚಿಕ್ಕಾದಿನಿನಿಂದಲೂ ಗೌಡರ ಹೆದರಿಕೆಯಲ್ಲಿ ಬೆಳಿದುದರಿಂದ ಅಂಥ ವಿಚಾರಗಳಿಗೆ ಆಸ್ಪದವೇ ಇರಲಿಲ್ಲ. ಗೌಡರ ಅಪ್ಪಣಿ ಪಡೆಯದೆ ತಾನೋಮ್ಮೆ ಸಿನೀಮಾ ಸೋಡಲು ನಗರಕ್ಕೆ ಹೋದುದೂ, ಮರಳ ಬಂದ ಬಳಿಕ ಗೌಡರು ತನ್ನನ್ನು ಬಾರುಕೊಲಿನಿಂದ ಧ್ಳಳಿಸಿದುದೂ ಆತನ ನೇನೆಸಿಗೆ ಬಂದಿತು. ಅಂದಿನಿಂದ ಆತ ಉಂಟು ಬಿಟ್ಟು ಎಲ್ಲಿಗೂ ಹೋಗಿರಲಿಲ್ಲ. ಈಗ ಓಡಿಹೋಗುವುದು ! ಆ ವಿಚಾರದೊಂದಿಗೆ ಆತನ ಎದೆಯೆಲ್ಲವೂ ಕಂಪಿಸಿದಂತಾಯಿತು.

ಯಮುನಾಗೆ ಭರವಸೆ ಕೊಟ್ಟಿ ಮೇರಿಗೆ ಆತ ಅಂದು ಸಾಯಂಕಾಲ ಅವರ ಮನೆಗೆ ಹೋಗಿ ಅವಳ ತಂದೆ ತಾಯಿಗಳನ್ನು ಕಂಡೆ. ಎಂದೂ ತಮ್ಮಲಿಗೆ ಬರದಿದ್ದ ರಾಮ ಅಂದು ಆಕಸ್ಯಾತ್ಮಾಗಿ ಬಂದುದನ್ನು ಕಂಡು ಆವರಿಗೆ ಅಜ್ಞಾರಿಯಾಗದಿರಲಿಲ್ಲ. ಅವನ ಮುಖಾಂತರ ಗೌಡರೇ ಇನ್ನೇನನ್ನಾದರೂ ಹೇಳಿ ಕಳಿಸಿರುವರೂ ಏನೋ ಎಂದೂ ದಿಗಿಲಾಯಿತು ಗಂಗಪ್ಪನಿಗೆ.

“ ಹಜ್ಜಂಗೈ ಈಗ ಮಾವ ? ” ಎಂದ ರಾಮ.

“ ಹಾಂಗೆ ಏತಿ. ನಾ ಏನೂ ಇದರಿಂದ ಖಳಿಯುವ ಹಾಂಗ ಕಾಣುವದಿಲ್ಲ ತಮ್ಮ. ಬಾ, ಕುಂಡು. ಅದೇನು ಇತ್ತು ಲಾಗ ಬಂದಿ? ಗೊಡರು ಕಳಸಿದರೇನು?”

“ ಅವರಾತಕ್ಕೆ ಕಳಿಸುತ್ತಾರೆ? ನಾನೆ ಬಂದಿನಿ ನಿನ್ನ ಸೋಡಿ-ಕೊಂಡು ಬರಹಣಾಂತ....” ಎಂದು ನುಡಿದು ರಾಮ ಸುನ್ನನಾದ. ಯಾಮುನಳ ವಿಷಯವನ್ನು. ಹೇಗೆ ಎತ್ತುವುದೆಂಬುದೇ ಅವನಿಗೆ ಹೊಳೆಯಲ್ಲ. ಅಂಥ ವಿಷಯವನ್ನಾತ ಈ ನೊಡಲೆಂದೂ ಯಾರೆದುರಿಗೂ ಮಾತನಾಡಿದವನಲ್ಲ. ದನ ಕಾಯುವುದು, ತೋಟದ ಕೆಲಸ ಮಾಡುವುದು, ಚಟ್ಟಗೆ ಒಡೆಯುವುದು, ಉಟ ಮಾಡಿ ಸಿದ್ದ ಹೋಗೆವುದು—ಇವುಗಳನ್ನು ಇದು ಇನ್ನಾವ ವಿಷಯದಲ್ಲಿಯೂ ಆತನಿಗೆ ತಿಳಿವಳಿಕೆಯಿರಲ್ಲ. ಅಂಥವನು ಈ ಸೂಕ್ತ ವಿಷಯವನ್ನು ಕುರಿತು ಮಾತನಾಡುವುದಾದರೂ ಹೇಗೆ?

“ ಮತ್ತೀನು ಸುದ್ದಿ ರಾಮ? ” ಎಂದು ಹೇಳಿದಳು ಗಂಗವ್ಯ.

ಸುದ್ದಿ? ರಾಮ ತಲೆ ಕೆರೆದುಕೊಂಡ. ಸುದ್ದಿಯಲ್ಲವೇ, ಗಂಗವ್ಯಕೇಳಿವುದು? ಬೆಳಗನಲ್ಲಿ ಯಾಮುನಾ ತನಗೆ ಭೀಷಿಯಾಗಿದ್ದಳು. ಗಂಡನ ಮನೆಗೆ ಹೋಗೆವುದಿಲ್ಲವಾಗಿ ಹೇಳಿದ್ದಳು. ಆ ಬಗೆಗೆ ಮಾತಾಡಲೆಂದೇ ತಾನು ಆಲ್ಲಿಗೆ ಬಂದಿರುವುದಲ್ಲವೇ?

“ ಇಂದು ಜರ್ಣಿಸ್ತೈನ್ನಾಗ ಯಾಮುನಿ ಭೀಷಿಯಾಗಿದ್ದಳು ಆತ್ತಿ. ಅಕೆನ್ನು ನಿರ್ವು ಚಿಕ್ಕಳ್ಳಿಗೆ ಕಳಸುವವರಿದ್ದೀರಂತಲ್ಲ? ನಾನೇನೂ ಅಲ್ಲಿಗೆ ಹೋಗೂದಿಲ್ಲ ಅಂತ ಹೇಳುತ್ತಿದ್ದಳು.....”

“ ಹೀಂಗೇನು? ನಿನ್ನ ಮುಂದೆ ಹೇಳಿದಳೇನು? ಇನ್ನೊಂದು ಗಂಡುಬೀರಿ ಆಗಿದ್ದಾಳಂತ ಯಾರಿಗೆ ಗೊತ್ತಿತ್ತು? ಮತ್ತೀನು ಹೇಳಿದಳು ರಾಮ? ” ಎಂದೆಂ್ಜು ಗಂಗವ್ಯ.

ರಾಮ ನೆನೆಪು ಮಾಡಿಕೊಳ್ಳುತ್ತೊಡಿದ. ಮತ್ತೀನನ್ನು ಹೇಳಿದ್ದಳು ತನ್ನ ಹತ್ತಿರ? ಎಲ್ಲಿಗಾದರೂ ಓಡಿಹೋಗೋಣ ಇಬ್ಬರೂ—ಎಂದು ಹೇಳಿದ್ದ ಳಲ್ಲವೇ? ಆಕೆ ಹಾಗೆ ಹೇಳಿದಕೆಂದು ಇವರೆದುರಿಗೆ ಸೇಳುವುದೇ ಬೇಡವೇ? ಹೇಳಿದರೆ ಇವರು ಸಿಟ್ಟ್ವಾಗಬಹುದೋ ಏನೋ. ಯಾಮುನಳನ್ನು ಹೊಡಿದರೂ ಹೊಡಿಯಬಹುದು. ಆಕೆ ಹೊಡಿತ ತಿನ್ನಲು ತಾನೇ ಕಾರಣವಾಗ

ಬಾರದು ಎನ್ನಿಸಿತು ರಾಮನಿಗೆ.

“ಮತ್ತೇನಿಲ್ಲವ್ವ. ನೀವ್ಯಾರೆ ಪಾಪ ಅಕೀನ್ನ ಅಲ್ಲಿಗಾಗ್ಯಾಕೆ ಕಳಿಸುತ್ತಿರಿ? ಇರಲಿ ಬಿಡಿರಿಲ್ಲ ಇಲ್ಲೋ,” ಎಂದಿಷ್ಟೆ ನುಡಿದು ಆತ ಸುಮೃಸಾದ. “ನಾನು ಅಕೀನ್ನ ವಾಡಿಕೊಬೆಿಕು ಅಂತ ಮನಸ್ಸೆತ್ತಿ. ಏನಂತಿರಿ?” ಎಂದು ಆತನಿಗೆನ್ನಿಸಿದಿರಲಿಲ್ಲ. ಆದೆ ಹಾಗೆ ಪ್ರಷ್ಟವಾಗಿ ಕೇಳುವಷ್ಟು ಧೈಯರ್ ಆತನಲ್ಲಿರಲಿಲ್ಲ. ಅಂತೆಯೇ, ಆತ ಮತ್ತೊಂದು ವಾತನ್ನೂ ಆಡದೆ ಅಲ್ಲಿಂದ ಹೊರಟು ಬಂದ.

ತೆರೆ: ಹದಿನಾಲ್ಕು.

ತಮ್ಮ ಬಯಕೆಗೆ ಉತ್ತರವೆಂದು ಗಂಗವ್ವನಾಡಿದ ಮಾತುಗಳು ಕಾಡೇ ಶಿಯಿಂದ ತಿಳಿದು ಬಂದಾಗ ಗೌಡರು ಸಿಟ್ಟಿಸಿಂದ ಉರಿಯತೊಡಗಿದ್ದರು. ಗಂಗವ್ವನಿಂದ ಈ ಬಗೆಯ ಉತ್ತರ ಬಂದಿತೆಂದು ಅವರು ನಿರೀಕ್ಷಿಸಿರಲಿಲ್ಲ. ಸಾರಾಯಿಯ ಸೆವಿಗೆ ಮರುಳಾಗಿ ಆಕೆ ತಮ್ಮ ವಿಚಾರಕ್ಕೆ ಸುಲಭವಾಗಿ ಒಪ್ಪು ಬಹುದೆಂದೇ ಆವರು ತಿಳಿದುಕೊಂಡಿದ್ದರು. ಪ್ರತಿನಿಧಿಸಾರಾಯಿ ಕೊಡಿಸಿ ಆಗತ್ಯ ಬಿದ್ದಲ್ಲಿ ಹಣವನ್ನು ಕೊಟ್ಟು ಆಕೆಯನ್ನು ಒಪ್ಪಿಸಬಹುದೆಂದು ಅವರು ಯೋಚಿಸಿದ್ದರು.: “ನಾವೇನು ಸೂಕ್ತಿಯರೆಂದು ಗೌಡರು ತಿಳಿದಿರಃವರೇನು?” ಎಂದು ಗಂಗವ್ವ ಖಡಾಖಂಡಿತವಾಗಿ ಹೇಳಿದಳಿಂಬುದು ಗೊತ್ತಾಗುತ್ತಲೂ ಗೌಡರ ಸ್ವಾಭಿಮಾನ ಕೆರಳಿ ನಿಂತತು. ಮೊದಲಿನಿಂದಲೂ ಅವರದು ಹಟ್ಟದ ಸ್ವಭಾವ. ಸಿರಿವಂತಿಕೆಯ ದರ್ಶ ಬೇರೆ. ಅಧಿಕಾರದ ಶಕ್ತಿ ಬೇರೆ. ನಲ್ಲಿವೂ ಸೇರಿ ಗೌಡರ ವಿವೇಚನಾಶಕ್ರಿಯನ್ನು ಕುಂಠಿತಗೊಳಿಸಿ ಅವಿವೇಕವನ್ನು ಪ್ರಬಲಗೊಳಿಸಿದ್ದವು.

“ಇವ್ವು ಸೂಕ್ತೇನು ಆವಳಿಗೆ ಕಾಡೇತೀ! ನಿನ್ನಂಥವನಿಗೆ ಹೀಂಗ ಮಾತಾಪುವನ್ನು ಧೈಯರ್ ಬಂತೇನು! ಇವಳಿ ಮುಗಳನ್ನು ಸೂಕ್ತಿಯಾಗಿ ಮಾಡೇ ಬಿಡೂಣ. ಹಾಂಗ ಮಾಡದಿದ್ದರ ನನ್ನ ಹೆಸರು ರುದ್ರಗೌಡನಲ್ಲ” ಎಂದು ನುಡಿದು ಗಂಗವ್ವನನ್ನು ಕೂಡಲೆ ಕರೆದುತ್ತರುವಂತೆ ಆಜ್ಞಾಸಿಸಿ ಹಳಬ ನನ್ನ ಓಡಿಸಿದ್ದರು. ಆಕೆ ಮನಸೆಯಲ್ಲಿರಲಿಲ್ಲ. ಕೂಲಿ ಕೆಲಸಕ್ಕಾಗಿ ದೂರದೆ

ಹೊಲಕ್ಕೆ ಹೋಗಿದ್ದಳು. “ಸಂಜೀಕ ಮನಿಗೆ ಬಂದ ಕೂಡಲೇ ಬಾ” ಅಂತ ಹೊಕ್ಕಿಪ್ಪಿಗೆ ತಿಳಿಸಿ ಹಳೆಬ ಹೊರಟು ಬಂದಿದ್ದು

ಗಂಗವ್ಯ ಕೆಲಸದಿಂದ ಬರುತ್ತಲೂ ಹೊಕ್ಕಿಪ್ಪ ಆ ವಿಷಯ ತಿಳಿಸಿದ್ದ ನಾದರೂ ಆಕೆ ಗೌಡರ ಮನಿಗೆ ಹೋಗಿರಲಿಲ್ಲ. ಅವರೇತಕ್ಕಾಗಿ ಕರೆಯಿಸಿ ರುವರೆಂಬುದು ಆಕೆಗೆ ಗೊತ್ತಿದ್ದಿತು. ಮತ್ತೆ ಅವರ ಹತ್ತಿರ ಹೋಗಿ ವಾದ ವಿವಾದ ಚೆಕ್ಕಿಸುವದರಲ್ಲಿ ಅಥವಿರಲಿಲ್ಲ ಅವರೇನನ್ನು ಹೇಳಿದರೂ ಅವರ ಮಾತಿಗೆ ತಾನು ಒಪ್ಪುವಂತಿರಲಿಲ್ಲ. ಎಂದ ಬಳಿಕ ಮತ್ತೆ ಅಲ್ಲಿಗೆ ಹೋಗುವುದುಂದ ಉಪಯೋಗವಾದರೂ ಏನು?—ಎಂದುಕೊಂಡು ಆಕೆ ಮನೆಯಲ್ಲಿಯೆ ಕುಳಿತ್ತಳು.

“ಸಾಲ ಬ್ಯಾರೆ ಮಾಡಿಕುಂತಿ ಅವರ ಹತ್ತಿರ. ನಾ ಬ್ಯಾಡ ಅಂದರ ಕೇಳಿಲಿಲ್ಲ. ಈಗ ಸಾಲಾ ತೀರಿಸಬೇಕೆಂತ ಒಮ್ಮೆಲೇ ಕೇಳಿದರ ಏನು ಮಾಡುವಾರೆ? ” ಎಂದ ಹೊಕ್ಕಿಪ್ಪೆ.

“ಏನಾದರೂ ಮಾಡಿದರಾಯ್ತು. ಮೊದಲು ಯಮನೀನ್ನು ಕರುಕೊಂಡು ಹೋಗಿ ಚಿಕ್ಕಿಳಿಗೆ ಬಿಟ್ಟು ಬರುತ್ತಿಸಿ. ಮುಂದಿಂದು ಮುಂದೆ. ನೀಯೇನೂ ಗಾಬರಿಯಾಗಬ್ಬಾಡ” ಎಂದು ಗಂಡೆನಿಗೆ ಧೈರ್ಯ ಹೇಳಿದಳು ಗಂಗವ್ಯ.

ರಾತ್ರಿಯಾಗಲು ಮಗಕನ್ನು ಎದುರಿಗೆ ಕೂಡಿಸಿಕೊಂಡು ಗೌಡರ ಹೆಣಂಚನ್ನೆಲ್ಲ ಆವಳಿಗೆ ವಿಶದವಾಗಿ ತಿಳಿಸಿ, “ಗೌಡರ ರಂಡಿ ಆಗಿ ಇಲ್ಲೇ ಇರಬೇಕಂತಿಯೋ, ಇಲ್ಲಾ ಗಂಡನಹತ್ತಿರ ಹೋಗಿ ಬಾಕೇವು ಮಾಡಬೇಕಂತಿಯೋ? ” ಎಂದು ಕೇಳಿದಳು.

ಗೌಡರ ಹಂಚಿಕೆ ಗೊತ್ತಾಗುತ್ತಲೂ ಯಮುನಾ ಭಯಭಿತ್ರಾದಳು. ಚಿಕ್ಕಂದಿನಿಂದ ಆಕೆಗೂ ಗೌಡರೆಂದರೆ ವಿವರಿತ ಹೆದರಿಕೆ. ಅಂಥವರ ಸೂಕ್ತ ಯಾಗುವುದು? ಯಮುನಳಿಗೆ ಅಳು ಪ್ರಸ್ತು ಬಂದಿತು. ಗಂಡನ ಮನಿಗೆ ಹೋಗಿ ಸವತಿಯೋಂದಿಗೆ ಕೂಡಿ ಬಾಳುವುದಾದರೂ ಹೇಗೆ? ಆದೂ ಕಷ್ಟವೇ. ಇಲ್ಲಿದ್ದರೆ ಇಂಥ ಸಂಕಟ. ರಾಮನಾದರೂ ಈ ವಿವಶ್ವನಿಂದ ತನ್ನನ್ನು ಪಾರು ಮಾಡಬಹುದೇ? ಬೇಳಿಗೆ ತಾನು ಹೇಳಿದ ಹಾಗೆ ತನ್ನನ್ನು ಕಟ್ಟಿಕೊಂಡು ಓಡಿ ಹೋಗಲು ಆತ ಸಿದ್ಧನಾಗಬಹುದೇ? ಸಾಯಂಕಾಲ

ಮನೆಗೆ ಬಂದು ತನ್ನ ತಂಡಿತಾಯಿಗಳನ್ನು ಕೆಂಡು ಮಾತನಾಡುವುದಾಗಿ
ಹೇಳಿದ್ದು. ಬಂದಿದ್ದನೊ ಇಲ್ಲವೋ ಯಾರು ಬಳ್ಳರು? ಆತ ಬುದ್ಧಿಗೇಡಿ.
ತನಗಿರುವವ್ಯಾ ತಿಳಿವಳಿಕೆಯೂ ಆತಸಿಗಿಲ್ಲ.....ಆಂಥವನನ್ನು ಕಟ್ಟಿಕೊಂಡು
ಒಡಿಹೋಗುವುದಕ್ಕಿಂತ ಗಂಡನನ್ನೇ ನೆಚ್ಚಿಕೊಂಡು ಹೇಗಾದರೂ ಬಾಳುವೆ
ಸಾಗಿಸಿ ಸತ್ತುಹೋಗುವುದೇ ಮೇಲು ಎಂದೂ ಆಕೆಗೆನ್ನಿಸದಿಲ್ಲ.

“ನನ್ನ ಆವರು ಮನ್ಯಾಗ ಕರಕೊಂಡಾರೇನನ್ನು? ” ಎಂದು ಆಕೆ
ಕೇಳಿದಳು.

“ನೋಡೊಣಂತಿ ಏನನ್ನುತ್ತಾರೋ. ಮಾದುವಿ ಮಾಡಿಕೊಂಡ ತಪ್ಪಿಗೆ
ಕರಕೊಳ್ಳಬ್ಬಾಗೆ ಬೇಕಾಗತ್ತಿತ್ತಿ. ಬೆಳಗಿನ ಜಾವದಾಗ ಎದ್ದು ಹೊರಟು
ಬಿಡೂಣು. ನಿನ್ನ ಕಳಿಸಿ ಮತ್ತು ಸಂಜೀಕ ಹೊಳ್ಳಿ ಬರುತ್ತೇನಿ ನಾ.”

ಕೊಂಚಹೊತ್ತು ಸುಮ್ಮಿನಿದ್ದು ಕೇಳಿದಳು ಯಾಮುನಾ.

“ರಾಮ ಬಂದಿದ್ದನೇನನ್ನು? ”

“ಹೌದು. ಇದೇ ಈಗ ಬಂದು ಹೋದ. ಅವನ ಮುಂದೂ ನೀ
ದೇಂದ್ರಿಯಂತಲ್ಲ, ಚಿಕ್ಕಳ್ಳಿಗೆ ಹೋಗುವದಿಲ್ಲ ಅಂತ. ಹಂಗಾರ್ಕ ಹೇಳಾಕ
ಹೋಗಿದ್ದೀಯವ್ಯ? ಅವಂದೇನು ಸಂಬಂಧ ನೆಮಗೆ? ಏನು ಕಳೆವ್ಯಾ
ಬಳ್ಳಿಷ್ಠಿ? ”

“ಅದುವರೀಗೆ ಮೌನವಾಗಿದ್ದ ಹೊಳೆಪ್ಪ ದನಿಯೆತ್ತಿ ನುಡಿದ: “ರಾಮ
ಜಲೋ ಹುಡುಗ. ಸಂಭಾವಿತ. ಭೀಮಣ್ಣಸಂದ ಸೋಡಚೆಟಿ ಸಿಕ್ಕಿದ್ದರ
ಯಖುನೀನ್ನ ರಾಮಗೆ ಮಾಡಿಕೊಡಾಕ ಬರುತ್ತಿತ್ತು.”

“ಯಾಮುನಳ ವದೆಯಲ್ಲಿ ಆಶೆ ಚಿಗರಿತು. ತಾಯಿಯ ಎಣಿಯ ಮೇಲೆ
ತಲೆಯನ್ನೊರಿಸಿ ಆಕೆ ಉತ್ತೀರ್ಜಿತ ಸ್ವರದಲ್ಲಿ ನುಡಿಬಳು:

“ಅಪ್ಪ ಅನ್ನು ಹಾಂಗ ಮಾಡವ್ಯ. ಹಾಂಗ ಮಾಡು.”

ಮಂಗಳ ಬಯಕೆಯೇನೆಂಬುದು ಗಂಗವ್ಯನಿಗೆ ತಿಳಿಯಿತು. ಆಕೆ ಕೆನಿ
ಕರದಿಂದ ಮಂಗಳ ತಲೆ ಸವರುತ್ತ— “ಮಾಡಾಕ ಬರುತ್ತಿತ್ತು. ಆದರೆ
ನೊಡಲು ಆವ ಸೋಡಚೆಟಿ ಕೊಡಾಕಚೀಕಲ್ಲ? ಸೋಡಚೆಟಿ ಕೊಟ್ಟ
ಅಂದರೂ ರಾಮ ಗೌಡರ ಜೀತದಾಳು. ಗೌಡರು ಆಗೂ ನಿನ್ನ ಕಾಡಿಸದ
ಚಿಟ್ಟುರೇನು? ” ಎಂದಳು.

ತಾಯಿಯಮಾತಿನಲ್ಲಿದ್ದ ಸತ್ಯ ಯಮುನಳಿಗೂ ಮನವಟ್ಟುಗೆದಿರಲಿಲ್ಲ. ಗೌಡರ ಕೈಗೆ ಹಿಕ್ಕಿ ಬೀಳಬಾರದೆಂದಿದ್ದರೆ ತಾನು ಈ ಉರೆಲ್ಲೇ ಇರುವಂತಿಲ್ಲ. ರಾಮುನನ್ನು ಕಟ್ಟಿಕೊಂಡು ಓಡಿಹೋಗಬಹುದು. ಆದರಾತ ಅದಕ್ಕೆಷ್ಟಪ್ರಭೇಕಲ್ಲ ? ಆತನನ್ನು ಒಪ್ಪಿಸುವರಾರು ? ತಾವಿಬ್ಬರೂ ಈರಿತಿ ಓಡಿಹೋದಲ್ಲಿ ಗೌಡರು ತನ್ನ ತಂದೆತಾಯಿಗಳನ್ನು ಸೀಡಿಸದೆ ಸುಮೃಸಿರಲಾರರು. ಅದರಲ್ಲಿ ಅಪ್ಪನಿಗೆ ಇಂಥ ಭಯಂಕರ ಜಡ್ಟು.....ಇಂಥ ಸಮಯದಲ್ಲಿ....

“ಹರೀವತ್ತಿನಾಗ ಎದ್ದು ಹೋಗೋಣ” ಎಂದಳು ಗಂಗನ್ನು.

ಯಮುನಾ ಮಾತನಾಡಲಿಲ್ಲ. ಆಕೆ ತನ್ನಷ್ಟಕ್ಕೆ ತಾನೆ ಏನೇನೋ ಯೋಚಿಸುತ್ತ ಲಿದ್ದಳು.

ತೆರೆ: ಹದಿನ್ನೆದು.

ಬೆಳ್ಳಿ ಮೂಡಿ ಬರುವುದಕ್ಕೆ ವೋದಲೇ ಗಂಗನ್ನು ಎದ್ದು, ಯಮುನೆ ಇನ್ನು ಎಬ್ಬಿಸಿದಳು. ರಾತ್ರಿ ವಾಡಿಟ್ಟಿದ್ದ ರೊಟ್ಟಿಗಳನ್ನು ಹೆಚ್ಚಿಯ ಸೀರೆಯ ತುಂಡಿನಲ್ಲಿ ಕಟ್ಟಿಕೊಂಡು ನುಗಳ ಸೀರೆ ಕುಪ್ಪಸಗಳನ್ನೂ ಗಂಟ್ಟಿಕಟ್ಟಿ ಹೊರಡಲು ಸಿದ್ಧವಾದಳು. “ಸಂಚಿಯೋಳಗಾಗಿ ಬರುತ್ತಿಸಿ ಹಂ,” ಎಂದು ಗಂಡನಿಗೆ ಹೇಳಿ ಹೊರಟು ನಿಂತಳು.

ಕಣ್ಣಗಳಿಂದ ಸೀರು ದಳದಳ ಸುರಿಯುತ್ತಿರಲು ಯಮುನಾ ತಂದೆಯ ಕಾಲು ಹಿಡಿದು ನಮಸ್ಕರಿಸಿದಳು. ಗಂಡನ ಮನೆಯಲ್ಲಿ ಏನೇನಾಗುವುದೂ, ಮತ್ತೆ ತಾನು ತವರೂರಿಗೆ ಎಂದು ಬರುವೇನೋ, ತನ್ನ ತಂದೆಯನ್ನು ಮತ್ತೆ ಕಾಣುವೇನೋ ಇಲ್ಲತ್ತೊ ಎಂಬ ಆಸೆಯಿಂದಾಗಿ ಅವಳ ಎದೆ ತುಡಿಯುತ್ತಿತ್ತು.

ಹೆಳ್ಳಿಯೆಲ್ಲವೂ ಶಾಂತವಾಗಿ ವಿರಮಿಸಿದ್ದಿತು. ತಾಯಿ ಮಗಳಿಬ್ಬರೂ ಸದ್ದು ಮಾಡದೆ ನಡೆಯತೋಡಿದರು. ಹೆಳ್ಳಿಯನ್ನು ಹಿಂದೆ ಬಿಟ್ಟು ಕಾಲು ದಾರಿ ಹಿಡಿದು ಹೆಚ್ಚು ದಾಟಿ ಹೋಗಬೇಕಾಗಿದ್ದಿತು. ಸ್ನಿಯದಲ್ಲಿಯೆ ಗೌಡರ ತೋಟ. ಅಲ್ಲಿಯ ಗುಡಿಸಲಲ್ಲಿಯೆ ರಾಮ ಮಲಗಿಕೊಂಡಿರುತ್ತಿದ್ದುದು ಯಮುನಳಿಗೆ ಗೊತ್ತಿದ್ದಿತು. ಒಮ್ಮೆ ಹೋಗಿ ಆತನೊಂದಿಗೆ ಕೊನೆಂದು ಬಾರಿಗೆ ಮಾತನಾಡಿ ಬರಲೇ—ಎಂದುಕೊಂಡಳಾಕೆ. ಮರುಕ್ಕೊಣವೇ ತನ್ನ

ವಿಚಾರಕ್ಕೆ ತಾನೇ ನಕ್ಕು ವಿಷಣ್ಣು ಮನಸ್ಸಿನಂದ ತಾಯಿಯೆಂದಿಗೆ ನಡೆದಳು.

ಆರು ಗಂಟೆಗಳ ಕಾಲ ಹಾದಿ ನಡೆದು ಅವರು ಚಿಕ್ಕೆಳ್ಳಿಗೆ ಬಂದು ಮುಟ್ಟಿದುದೂ ಆಯಿತು. ಆಗ ಸಡುಹಾಗಲು. ಉಂರ ಹೊರಗಿನ ಯಾತದ ಬಾನಿಯ ಹತ್ತಿರ ಕುಳಿತುಕೊಂಡು ರೋಟ್ಟಿ ತಿಂದು, ಕೊಂಚ ವಿಧಮಿಸಿಕೊಂಡು. ಹೆಳ್ಳಿಯನ್ನು ಪ್ರವೇಶಿಸಿದರು.

ಬೀಮಣಿನ ಮನೆಯ ವರೆಗೆ ಬಂದುದಾಯಿತು. ಮನೆಯ ಬಾಗಿಲು ಮುಚ್ಚಿಕೊಂಡಿದ್ದಿತು. ಗಂಗವೈ ಬಾಗಿಲು ತಟ್ಟಿ ಆಳಯನ ಹೆಸರೆತ್ತಿ ಕೊಗಿದಳು.

ನಾಲ್ಕೆದು ಸಲ ಕೂಗಿದ ತರುವಾಯ ಬಾಗಿಲು ಧಡಾರನೇ ತೆರೆಯಿತೆ. ನಿಂಗವೈನ ಮುಖ ಬಾಗಿಲಲ್ಲಿ ಕಾಣಿಸಿಕೊಂಡಿತು.

ಬಂದವರು ಯಾರೆಂಬಾದು ಗೊತ್ತಾಗುತ್ತಲೂ ನಿಂಗವೈ ಕಣ್ಣು ಕೆರಳಿಸಿ ತೆರೆದಿದ್ದ ಬಾಗಿಲನ್ನು ಮತ್ತೆ ಮುಚ್ಚಿ ಒಳಗಿನಿಂದ ಚಿಲಕಹಾಕಿಕೊಂಡು ಕಾಲು ಗಳನ್ನು ಪ್ರಾಣತ್ವ ಹೊರಟಿಹೊದಳು.

ತಾಯಿ ಮುಗಳಿಬ್ಬರೂ ಮನೆಯೆದುರಿನ ಕಟ್ಟಿಯ ಮೇಲೆಯೆ ಕುಸಿದು ಕುಳಿತರು—ತಮಗೆ ಲಭಿಸಿದ ಸ್ವಾಗತವನ್ನು ಕಂಡು. ನಿಂಗವೈ ತಮ್ಮಾಡನೇ ಮಾತನಾಡಲಿಲ್ಲ, ಬಾ ಎನ್ನಲಿಲ್ಲ, ಕೂಡು ಎನ್ನಲಿಲ್ಲ, ನೀರು ತಗೊಳ್ಳಿರಿ ಎನ್ನಲಿಲ್ಲ. ದೂರದಿಂದ ಬಂದಿದ್ದ ತಮ್ಮನ್ನು ಹೊರಗೆ ಹಾಗೆ ಬಿಟ್ಟು ಬಾಗಿಲು ಮುಚ್ಚಿಕೊಂಡು ಹೋಗಬಿಟ್ಟಿಳಿಲ್ಲ! ಬೇರಾಪುದಾದರೂ ಸಂದರ್ಭ ವಾಗಿದ್ದಲ್ಲಿ ಗಂಗವೈ ಅಂಥ ಆವನಾನವನ್ನು ಸಹಿಸಿಕೊಂಡು ಸುಮ್ಮನಿರುತ್ತಿರಲಿಲ್ಲ. ಆ ಮನೆಯೆದುರಿಗೆ ಒಂದು ಕ್ಷೇತ್ರವೂ ನಿಂತಿರದೆ ಹೊರಟಿಬಿಡುತ್ತಿದ್ದಳು. ಆದರೆ ಆಗ ಹಾಗೆ ಸಿಡಿಮಿಡಿಗೊಂಡು ಹೊರಟು ಬರುವಂತಿರಲಿಲ್ಲ. ಅಲ್ಲಿಯ ವರೆಗೆ ಬಂದುದಾಗಿದ್ದಿತು. ಆದ ಆವನಾನವನ್ನೆಲ್ಲ ತೆಪ್ಪಗೆ ಸಹಿಸಿಕೊಂಡು ಮಗಳನ್ನು ಆಲ್ಲಿ ಬಿಟ್ಟು ಹೋಗಬೇಕಾಗಿದ್ದಿತು.

ಟಣಿಯಲ್ಲಿಯ ಜನರು ಅವರಿಬ್ಬರನ್ನೂ ಕಂಡು ಪಿಸು ಮಾತನಾಡುತ್ತ ನಕ್ಕರು. ಗಂಗವೈನನ್ನು ಬಲ್ಲ ಒಬ್ಬಿಬ್ಬರು ಹೆಂಗುಸರು ಆವಳ ಬಳಿ ಬಂದು, “ ಏನು ಗಂಗವೈ, ಇಲ್ಲಾಗೆ ಕುಳಿತಿದ್ದೀರಿ? ಈಕೆ ಯಾರು, ನಿನ್ನ ಮಗ ಶೇನು? ಆಯ್ದು, ಎವ್ವದ್ದ ಬೆಳೆದಾಕಳ್ಳವಾ. ಇಂಥಾಕೇನ್ನ ವ.ನಾಯಿಗ

ಇಟ್ಟುಕೊಂಡು ಕುಂತಿದ್ದಿಯೇನು ಇಷ್ಟು ದಿನಾ? ” ಎಂದು ಭೀಮಣ್ಣ ದರು.

“ ಗಂಡನೆ ಮನಿಗೇ ಕಳೆಸಾಕೆ ಬಂದಿನವ್ವು. ಭೀಮಣ್ಣ ಎಲ್ಲಿ ಹೋಗಿದಾನ್ನೊ ಏನ್ನೋ.”

“ ಇನ್ನೆಲ್ಲಿಗೆ ಹೋಗುತ್ತಾನೆ? ಕೂಲಿಗೇ ಹೋಗಿರುತ್ತಾನೆ. ಮನ್ಮಾಗ ನೀಂಗಿ ಇಲ್ಲೀನು? ”

“ ಇದಾಳ. ನಮ್ಮನ್ನು ಸೋಡಿ ಬಾಗಲಾ ಮುಚ್ಚಿಕೊಂಡು ಕುಂತಾಳೆ.”

“ ಅಯ್ಯಕ! ಹೀಂಗೇನು? ಮತ್ತೆ ಅಲ್ಲಾಗ್ಯಕ ಕುಂತಿರಿ ಕಟ್ಟೇ ಮಾಯಲ? ಬರೀಲಾ ಇಲ್ಲೀ, ” ಎಂದು ನುಡಿದು ಒಬ್ಬ ಹೆಣ್ಣು ಮಗಳು ಆವ ರಿಬ್ಬರನ್ನೂ ತನ್ನ ವಾಸೆಗೆ ಕರೆದು ತಂದಳು.

ಸಂಜೀಗತ್ತಲು ಪಸರಿಸುವ ವೇళೆಗೆ ಭೀಮಣ್ಣ ಹೋರೆಯಿಂದ ಹಿಂದಿರು ಗಿದ. ಬರುವಾಗ ಹಂಡದಂಗಡಿಯ ವೇಲೆ ಹಾಯ್ದು ಬಂದಿದ್ದನೇನೇಂ. ಕಣ್ಣಗಳೆರಡೂ ಕೆಂಪಗಿ ಕೆಂಡದಂತಾಗಿದ್ದವು. ಮುಖ ಉಗ್ರವಾಗಿದ್ದಿತು.

ಆತ ಬರುವ ವೇళೆಗೆ ತಾಯಿಮಗಳಿಬ್ಬರೂ ವಶಿ ಆತನ ಮನೆಯಿದು ರಿಗೆ ಬಂದು ಕುಳಿತಿದ್ದರು. ಮುಖ್ಯ ಬೆಳಕಿನಲ್ಲಿ ಆವರು ಯಾರೆಂಬುದು ಆತ ನಿಗೆ ಕೂಡಲೇ ಗೊತ್ತಾಗಲಿಲ್ಲ.

“ ಯಾರವರು? ”

“ ನಾವು, ಭೀಮಣ್ಣ. ”

ಭೀಮಣ್ಣ ಬಾಗಿ ಸೋಡಿದ. ಗುರುತು ತಿಳಿಯಿತು. ಆತ ಮುಖ್ಯ ಗಂಟಿಕ್ಕೆ ಬರಣು ಸ್ವರದಲ್ಲಿ ಕೂಗಿದ.

“ ಯಾರು ಕರದರಂತ ಬಂದಿರಿ ನನ್ನ ಮನಿಗೆ? ಏಕ್ಕೆ ಆತ್ತ. ಹಾದಿ ಬಿಡಿರಿ.”

ಗಂಗವ್ವೆ ವೇಲಕ್ಕೇಳಲಿಲ್ಲ. ಆತನಿಗೆ ಹಾದಿಯನ್ನೂ ಬಿಡಲಿಲ್ಲ. ಧ್ವನಿ ಯನ್ನೆತ್ತರಿಸಿ ಹೇಳಿದಳು: “ ಮದುವಿ ವಾಡಿಕೊಂಡ ಹೆಣ್ಣನ್ನ ತವರಿನಾಗ ಬಿಟ್ಟು ಇನ್ನೊಬ್ಬರೆನ್ನು ಕಟ್ಟಿಕೊಂಡು ಜಕ್ಕಂದ ಹೊಡಿತಾ ಇರುವ ಮೂಳಾ! ನಿನಗೊಬ್ಬಗ ಮಾನಾ ಮರ್ಮಾದಿ ಇರದಿದ್ದರ ನಮಗೂ ಇಲ್ಲಂತ ತಿಳಿದಿಯೋ ಏನು? ಇಂದು ಬಂದಿ, ನಾಕೆ ಬಂದಿ, ನಿನ್ನ ಹೆಡತಿನ್ನು

ಕರಕೊಂಡು ಹೋದಿ ಅಂತೆ ಈಸುದಿನ ಹಾದಿ ಕಾದ್ದಾಯ್ತು. ಇಲ್ಲಿ ಈ ನಿಂಗಿ ನಿನಗೆ ಮಾಟ್ಟಾ ಮಾಡಿ ಕೂಡಿಸ್ತ್ವಾಗಳಂತೆ ಕಾಣುತ್ತೇತಿ ಹೋಯಾಗ್ಯಾಲಿ. ಬಂದು ಸಾರಿ ಏನಾಗೂದು ಆಗಿಹೋಗಲಿ. ನನ್ನ ಮಗಳ ಫಂಗಡ ಬಾಕ್ಕೆ ಮಾಡುತ್ತೀಯೋ ಇಲ್ಲೋ ಹೇಳಿಬಿಡು.”

ಉತ್ತರವೀಯಲೆಂದು ಭೀಮಣ್ಣ ಬಾಯಿ ತೆರೆಯುವುದರೊಳಗಾಗಿಯೆ ನಿಂಗನ್ನೆ ಧಟ್ಟನೆ ಬಾಗಿಲು ತೆರೆದು ಹೋರಕ್ಕೆ ಬಂದು ಗಂಗವ್ವನೆ ಮುಖಕ್ಕೆ ತಿನಿಯುತ್ತೆ ಕರ್ಕರ ಸ್ವರದಲ್ಲಿ ನುಡಿದಳು:

“ ಯಾಕೇ, ಯಾರಿಗೆ ಹೋಯಾಗ್ಯಾಲಿ ಅಂತೀಯೆ? ನಿನ್ನ ಜುಸರೀ (ಕೂದಲು) ಕಿತ್ತು ಇಟ್ಟೇನು. ನನ್ನ ಮನಿಗೆ ಬಂದು ಬಲ್ಲಂಗ ಮಾತಾ ದುತೀಯಾ ಭೋಸಡಿ....”

“ ನಿನ್ನ ಮನಿ! ಹೋ ಹೋ ಹೋ.....ನಿನೆಷ್ಟಿಬ್ಬಿಳದೇ ಅಂತ ತಳದಿ ಏನು ಎಲ್ಲಾ? ನಿನಗಂತ ಮೋದಲೇ ನನ್ನ ಮಗಳದಾಗ್ಯಾತಿ ಈ ಮನಿ. ಆ ಮಾತ್ರಾಲ ನೀನಾಜವೋ ಭಿನಾಲಿ ಬಂದು ಹೋಕ್ಕೇದಿ ದೇವ್ಯ ಹೋಕ್ಕಾಂಗ, ” ಎನ್ನುತ್ತೆ ಗಂಗವ್ವನೂ ಕಾಳಗಕ್ಕೆ ಸಿಂಧುವಾಗಿ ನಿಂತಳು.

ಕೂಗಾಟಿನನ್ನು ಕೇಳಿ ಓಣಿಯ ಜನರೆಲ್ಲ ಅಲ್ಲಿ ಗುಂಪುಗೂಡಿದರು. “ ಏನು, ಜಗಳ ಯಾಕೆ? ” ಎಂದು ವಿಚಾರಣೆಗಾರಂಭವಾಯಿತು.

“ ಮದುವೀಕಾಲಕ್ಕೆ ನನಗಾದ ಖಚಿನ ಹಣ ಮುನ್ನಾರು ರೂಪಾಯಿ ತಂದುಕೊಟ್ಟು ಸೋಡಚೆಟಿ ತಕ್ಕೊಂಡು ಹೋಗಲಿ. ಇವಳ ಮಗಳ ಸಂಗಾತ ಸಂಸಾರ ಮಾಡೂ ಮನಸಿಲ್ಲ ನನಗ, ” ಎಂದು ಹೇಳಿದ ಭೀಮಣ್ಣ.

“ ರೂಪಾಯಿ ತಂದು ಕೊಡೂದಂದರ ಎಲ್ಲಿಂದ ತಂದು ಕೊಡೂದು ಅದು? ತೆರದ ರೂಪಾಯಿ ಕೊಡೂಕಾಗೆದಕ್ಕೆ ನನ್ನ ಮಗಳನ್ನು ಅಲ್ಲೇಬಿಟ್ಟು ಈ ನಿಂಗಿನ ಕಟ್ಟಿಕೊಂಡಾನ. ಈಗ ನನ್ನ ಮಗಳು ಏನು ಮಾಡಬೇಕು? ಇವಳನ್ನು ಕರಕೊಂಡು ರುಕ್ಕಿಸತ ಬಾಕ್ಕೆ ಮಾಡಲಿ. ” ಎಂದು ಗಂಗವ್ವ ವಾದಿಸಿದೆಳು.

ಒಬ್ಬಿಬ್ಬರು ಹಿರಿಯರು ನಡುವೆ ಬಂದು, ವಾದವಿವಾದವನ್ನು ನಿಲ್ಲಿಸಿ, ಯಮುನಳನ್ನು ಮನೆಯಲ್ಲಿಟ್ಟುಕೊಂಡು ಬಾಳುವೆ ಮಾಡಬೇಕೆಂದು ಭೀಮಣ್ಣ ನಿಗೆ ಬುದ್ಧಿ ಹೇಳಿದರು. ಇಳ್ಳಿಯಿರದಿದ್ದರೂ ಆತ ಒಷ್ಟಿಕೊಳ್ಳಲೇಬೇಕಾ

ಯಿತು. ಮಗಳನ್ನು ಮನೆಯೊಳಗೆ ಸೇರಿಸಿ ಗಂಗವೈ ಹೊರಟಿಹೋದಳು ನೀರು ಕುಡಿಯಲೂ ಸಹ ಆಕೆ ಅಲ್ಲಿ ನಿಲ್ಲಲಿಲ್ಲ.

ಕಂಬನಿ ಸುರಿಸುತ್ತೆ ಯಮುನಾ ಷಡ್ಸಾಲೆಯಲ್ಲಿ ಕುಳತುಕೊಂಡಳು. ಆಕೆಗೆ ಹಸಿವೆಯಾಗಿದ್ದಿತು, ನೀರಡಿಕೆಯೂ ಆಗಿದ್ದಿತು. ನಿಂಗನ್ನು ಮಾತ್ರ ಆಕೆಯನ್ನು ಆಡುಗೆ ಮನೆಗೆ ಕರೆಯಲಿಲ್ಲ. ಯಮುನಳು ತಾನಾಗಿಯೇ ಹೋಗಲಿಲ್ಲ. ಭೀಮಣ್ಣ ನಿಂಗನ್ನು ಇಬ್ಬರೂ ಒಳಗೇ ಕೂತು ಉಟಪನಾಡಿದರು. ಹಸಿವು ನೀರಡಿಕೆಗಳಿಂದಾಗಿ ನರಳುತ್ತ, ಅವನಾನ ದುಃಖಗಳಿಂದ ಕುದಿಯತ್ತ ಯಮುನಾ ಬಿಡ್ಡಕೊಂಡಿದ್ದಳು. ತಮ್ಮ ಉಟ ಮುಗಿದ ಬಳಿಕ ನಿಂಗನ್ನು ತಂಗುಳ ರೊಟ್ಟಿಯನ್ನೂ ಅಂಬಲಿಯನ್ನೂ ಹರಿವಾಣವೋಂದ ರಲ್ಲಿ ಹಾಕಿ ಯಮುನಳ ಹತ್ತಿರ ತಂದಿಟ್ಟಳು. ಆದನ್ನೆಲ್ಲ ಗಭಗಬನೆ ತಿಂಪು ಮುಗಿಸಿ, “ಕುಡಿಯಾಕ ನೀರು ಕೊಡವ್ವೆ” ಎಂದು ಹೇಳಿದಳು. “ಕೊಡ ತಗೊಂಡೋಗಿ ನೀರು ಹೊತ್ತು ತಂದಿದ್ದೀ. ನಿನಗ ನೀರು ಕೊಡಬೇಕು,” ಎಂದು ಅಣಕವಾಡುತ್ತ ನಿಂಗನ್ನು ತಂಬಿಗೆ ತಂದು ಹರಿವಾಣದಲ್ಲೀ ನೀರು ಹಾಕಿದಳು—ನಾಯಿಗೆ ಹಾಕುವ ಹಾಗೆ. ಆಡುಗೆಯ ಮನೆಯಲ್ಲಿಯೆ ಗಂಡ ಹೆಂಡರು ಮಲಗಿಕೊಂಡರು. ಯಮುನಾ ಅಲ್ಲಿಯೆ ನೆಲದ ವೇಲೆ ಪವಡಿಸಿದಳು. ನೆಲವೇ ಹಾಸುಗೆಯಾಯಿತು. ಉಟ್ಟಿಕೊಂಡಿದ್ದ ಸೀರಿಯ ಸೆರಿಗೇ ಹೊದ್ದಿಕೆಯಾಯಿತು. ಆ ರಾತ್ರಿಯನ್ನು ಹೇಗೆ ಕಳೆದಳೋ. “ಇಂಥ ನರ ಕಕ್ಷೆ ನನ್ನ ಕಳಿಸುವದರ ಬದಲು ಭಾವಿಗಾದರೂ ದೂಡಿದ್ದರ ನೆಟ್ಟಿಗಾಗು ತಿತ್ತು. ಇಂಥಲ್ಲಿ ಹೀಂಗ ಇರ್ಲಾದಕ್ಕೆ ಬದಲು ಗೂಡರ ರಂಡಿಯಾಗಿ ಬಾಳ್ಳಾದೆ ವೇಲು,” ಎಂದು ಹೇಳಿಕೊಳ್ಳುತ್ತ ಕಟ್ಟೀರು ಸುರಿಸಿದಳು. ಮತ್ತೆ ಮತ್ತೆ ರಾಮನ ನೆನಪು. ಒಮ್ಮೆ ಸಂತಾಪ, ಒಮ್ಮೆ ತಿರಸಾರೆ. “ಬುದ್ಧಿಗೇಡಿ ಕೊಣ ಅದೊಂದು, ಏನೂ ತಿಳಿಯುದಿಲ್ಲ. ಎಲ್ಲಿಗಾದರೂ ಓಡಿಹೋಗೊಣ ಅಂತ ಬಾಯಿಬಿಟ್ಟು ನಾ ಹೇಳಿದರೂ ಅದಕ್ಕೆ ತಿಳಿಲಿಲ್ಲ. ಹುಂಬ....” ಎಂದು ಶಪಿಸಿದಳು. ಬೇಳಿಗಾಗುವ ಹೋತ್ತಿಗೆ ಸೆರಗು ತೊಯ್ದ ತಪ್ಪಡಿಯಾಗಿದ್ದಿತು. ರಾತ್ರಿಯಲ್ಲಿ ನಿದ್ದೆಯಿರಲಿಲ್ಲವಾದುದರಿಂದ ಕಣ್ಣಿಗೆಳೆರಡೂ ಉರಿಯುತ್ತಿದ್ದವು. ತಲೆ ಸಿಡಿಯತ್ತೆಡಿಗಿದ್ದಿತು.

ಚೆಳಗಿನಲ್ಲಿ ನಿಂಗನ್ನು ಆಕೆಯನ್ನು ಮಾತನಾಡಿಸಲಿಲ್ಲ. ಆಡುಗೆಯ

ಮನೆಗೂ ಕರೆಯಲ್ಲ. ಭೀಮಣ್ಣನೂ ತುಟಿ ಬಿಗಿದುಕೊಂಡೇ ಇದ್ದೆ. ಅವರಿಬ್ಬರೂ ಒಳಗೇ ಕುಳತು ರೊಟ್ಟೇ ತಿಂದು ಮುಗಿಸಿದರು. ಯಮುನಳಿಗೆ ರೊಟ್ಟೆಯೂ ಸಿಕ್ಕಲಿಲ್ಲ. “ಇಲ್ಲೇ ಹೀಂಗೇ ಬಿಡ್ಡದ್ದರ ನಿನ್ನ ಹೊಟ್ಟಿಗೆ ಯಾರು ಹಾಕ್ತಾರ? ಮಿಂಡ ಬರ್ತನೇನು? ಏಷು, ಹೊರಗ ನಡೀ,” ಎಂದು ಅವಳನ್ನು ಎಬ್ಬಿಸಿದರು, ಮಲಿನವಾಗಿದ್ದ ಮುಖವನ್ನು ಸಹ ತೋಳಿಯದೆಹಾಗೇ ಆವರೊಂದಿಗೆ ನಡೆದಳು ಯಮುನಾ.

ಎರಡು ಮೈಲು ದೂರದಲ್ಲಿದ್ದ ಹೊಲಪ್ರೋಂದಕ್ಕೆ ಹೊಗಿ ಕೂಲಿ ಕೆಲಸ ಕ್ಷಾರಂಭಿಸಬೇಕಾಯಿತು. ನಡುಹಗಲು ಕಳೆದ ಬಳಿಕೆ ಒಂದು ರೊಟ್ಟಿ, ಒಂದು ಬಟ್ಟಲು ಅಂಬಲಿ ದೊರೆಯಿತು. ಮತ್ತೆ ಕೆಲಸ, ಸಾಯಂಕಾಲದ ವರೆಗೆ. ಮನೆಗೆ ಒಂದು ಮುಟ್ಟುವೆಡರೊಳಗಾಗಿ ಯಮುನಳಿಗೆ ಬವಳಿ ಬರುವ ಹಾಗಾಗಿದ್ದಿತು.

ತೆರೆ: ಹದಿನಾರು.

ಅಂದಿನಿಂದ ಗೆಂಡನ ಮನೆಯ ಫೋರೆ ಬಾಳಗಾರಂಭವಾಯಿತು. ಅವರಿನರ ಹೊಲಗಳಲ್ಲಿ ದಿನವಿಡೀ ಕೂಲಿಮಾಡುವುದು, ಕೂಲಿಯ ಗಳಿಕೆಯನ್ನೂ ಕಾಳಿಸಿ ಸವತಿಯ ಕೈಗೆ ಕೊಡುವದು, ಆಕೆ ಹಾಕುವ ತಂಗುಳ ರೊಟ್ಟಿ, ಹಳಸಿದ ಅಂಬಲಿ ತಿಂದು ಪಡೆಸಾಲೆಯಲ್ಲಿ ಬಿಡ್ಡಕೊಂಡು ರಾಶಿಯನ್ನು ಕಳೆಯುವುದು. ಒಂದು ದಿನವೂ ಸಹ ಹೊಟ್ಟಿ ತುಂಬುವಷ್ಟು ಆಹಾರವು ದೊರೆಯುತ್ತಿರಲಿಲ್ಲ. ತಲೆ ಸುಡುವ ಬಿಸಿಲಿನಲ್ಲಿ ದುಡಿತ. ಸನತಿ ಕೊಡುವ ಎರಡು ರೊಟ್ಟಿ ಯಾವಾಗಲೋ ಕರಗಿ ಹೊಗಿ ವಿಶರೀತ ಹಸಿವಾಗುವುದು. ತವರೂರಿನಲ್ಲಿ ಹೀಗೆಂದೂ ಹಸಿನೆಯಿಂದ ಸರಳಿಸಬೇಕ್ಕಾಗಿ ಯಮುನಾ. ಮನೆಯಲ್ಲಿ ಎಂಥ ಬಡತನವಿದ್ದರೂ ಆವಳ ತಾಯಿ ಮಗಳಿಗೆ ಉಟ್ಟಕ್ಕೆ ಎಂದೂ ಕೊರತೆಯಾಗದಂತೆ ನೋಡಿಕೊಂಡಿದ್ದಳು. ತಾನು ತಿನ್ನುವುದನ್ನು ಕಡಿಮೆ ಮಾಡಿಯಾದರೂ ಮಗಳಿಗೆ ಹೊಟ್ಟಿತುಂಬ ನೀಡುತ್ತಿದ್ದಳು. ಆದರೆ ಈನಿಂಗವ್ಯ! ಬೇಕೆಂತಲೇ ಆಕೆ ಯಮುನಳನ್ನು ಸೀಡಿಸುತ್ತಿದ್ದುದು ಪ್ರಷ್ಟವಾಗಿದ್ದಿತು. ದನದಂತೆ ದುಡಿಸಿ, ಸಾಕಷ್ಟು ಆಹಾರ ಕೊಡದೆ ಗೊಳಾಡಿಸಿದಲ್ಲಿ

ಯಮುನಾ ತಾನಾಗಿಯೆ ಮನೆಬಿಟ್ಟಿ ಹೋಗಬಹುದೆಂದೂ ನಿಂಗವ್ವೆ ಲೇಕ್ಕು ಹಾಕಿಕೊಂಡಿದ್ದಳು. ಹಸಿವೆಯಿಂದಾಗಿ ಹೊಟ್ಟಿ ಹೊಡಿದುಕೊಳ್ಳುತ್ತಿದ್ದಾಗ ಲೇಲ್—“ಇಲ್ಲಿಂದ ಓಡಿಹೋಗಿ ಬಿಡಲಾ? ಏನು ಸುಖ ಏತಿ ಅಂತ ಇಲ್ಲಿರ ಬೇಕು ನಾ? ಗೊಡನ ಕೈಯಿಂದ ತಪ್ಪಿಸಬೇಕೆಂತ ಆವ್ವೆ ನನ್ನ ಇಲ್ಲಿ ಬಿಟ್ಟಿ ಹೋದಳು. ಗಂಡನ ಸಂಗಡ ನಾನೂ ಸಂಸಾರ ಮಾಡೇನು ಅಂತ ಆಪ್ವಗ ಆಸೆಯಿತ್ತು. ಆ ಸಂಸಾರವೂ ನಿಲುಕಲಿಲ್ಲ. ಇಲ್ಲಿಗೆ ಬಂದು ತಿಂಗಳಾಗ್ಗೆ ಬಂತು. ಪಡಸಾಲೀಯೇ ನನ್ನ ಗಂಡ ಆಗ್ಗೆತಿ. ಒಂದಿನಾನೂ ಅವ ನಿಂಗಿನ್ನು ಬಿಟ್ಟಿ ನನ್ನ ಸಂಗಡ ಮಲಗೆಂಳ್ಳಲಿಲ್ಲ. ಇನ್ನು ಹಿಂಗೇ ಇಲ್ಲಿದ್ದರೆ ಏನು ಬರತ್ತೆತಿ? ಮೈಮುರಿದು ದುಡಿದರೂ ಹಿಸಿದು ಸಾಮೂಹದು ತಪ್ಪುದಿಲ್ಲ—ನರಳ ನರಳ ಸತ್ತುಹೋಗೂದಾದರೂ ಯಾಕ? ಹೋಗಿ ಬಿಡಲಾ? ಎಲ್ಲಾಯಿದರೂ ಓಡಿಹೋಗಿ ಬಿಡಲಾ?” ಎಂದು ಯೋಚಿಸುವಳು ಯಮುನಾ. ಓಡಿಹೋಗುವುದು? ಸರಿ. ಆದರೆ ಹೋಗುವುದಾದರೂ ಎಲ್ಲಿಗೆ? ತವ ರೂರಿಗಂತೂ ಹೋಗುವಂತಿಲ್ಲ. ಇನ್ನು..... ಎಂಬ ವಿಚಾರ ಬರುತ್ತಲೂ ಮೊದಲಿನ ಯೋಚನೆ ಅಲ್ಲಿಗೇ ನಿಲ್ಲಿವುದು.

ಒಂದು ದಿನ ಸಾಯಂಕಾಲ ದಿನಗೂಲಿ ಮುಗಿಸಿಕೊಂಡು ಮನೆಗೆ ಬರುತ್ತಿದ್ದವರಿಗೆ ನಡೆಯಲು ಶಕ್ತಿ ಸಾಲದೆಂದು ತೋರಿತು. ಜೊತೆಗಿಡ್ಡ ವರೆಲ್ಲ ಮುಂದೆ ಹೋಗಿದ್ದರು. ಯಮುನಳೊಬ್ಬೇ ನಿಧಾನವಾಗಿ ಕಾಲುಗಳನ್ನೇ ಹೀಗೆ ಯಾತ್ರೆ ಸೆಟ್ಟಿರ ತೋಟಿದಲ್ಲಿ ಹಾಯ್ದು ಬರುತ್ತಿದ್ದಳು.

ಗುಡ್ಡದ ಆಚಿಗೆ ಸೂರ್ಯ ಮರೆಯಾಗಿದ್ದ. ಕತ್ತಲೆ ನಿಧಾನವಾಗಿ ಸ್ವಷ್ಟಿಯನ್ನು ತಬ್ಬಿಕೊಳ್ಳುತ್ತೆ ಲಿದ್ದಿತು. ಚಿಕ್ಕ ದೊಡ್ಡ ಹಕ್ಕಿಗಳು ಚಿಲಿಸಿಲಿ ಗುಡುತ್ತ ಗೂಡುಗಳ ಕಡೆಗೆ ಹಾರಿಹೋಗುತ್ತಿದ್ದವು.

ಎದುರಿಗೇ ಯಾತದ ಭಾವಿ. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿದ್ದ ದಣಿವಾರಿಸಿಕೊಂಡು ಹೋದರಾಯಿತೆಂದುಕೊಂಡು ಯಮುನಾ ಯಾತದ ಕಟ್ಟಿಯ ಮೇಲೆ ಕುಳಿತುಕೊಂಡಳು. ಕೆಳಗಡೆ ಭಾವಿಯಲ್ಲಿ ಗಂಭೀರವಾಗಿ ನಿಂತ ನೀರು. ಸುತ್ತುಲೂ ಮಬ್ಬಬೆಳಕು.

ಹಂತಾತ್ಮಾಗಿ ತಂದೆ ತಾಯಿಗಳ ನೆನಪು ಬಂದು ಅವಳ ಚಿತ್ತವನ್ನು ಕೆದಡಿತು. ಮೊಳಕಾಲುಗಳಲ್ಲಿ ತಲೆ ಹುದುಗಿಸಿಕೊಂಡು ಬಿಕ್ಕಿಬಿಕ್ಕೆ ಅಳತೊಡಗಿ

ದಳು ಯಮುನಾ.

ಅವಳು ಅಳುವುದನ್ನು ಕೇಳಿ ಯಾರೋ ಬಂದ ಹಾಗಾಯಿತು. ಯಮುನಾ ಕ್ತೀತ್ತಿ ನೋಡಿದಳು. ಬಾವಿಯ ಬಳಿಯ ಗುಡಿಸಲಿನಲ್ಲಿದ್ದ ಸೆಟ್ಟಿರ ಆಳುಮಗ ಮಲ್ಲಪ್ಪ. ಕ್ನಿಕರ ಸಹಾನುಭೂತಿ ಬೆರಿತ ಸ್ವರದಲ್ಲಿ ಆತ, “ಯಾಕನ್ನೆ, ಏನಾಯ್ತು ನಿನಗ? ಯಾಕ ಅಡ್ಡೇ?” ಎಂದು ಕೇಳಿದ.

ಚಿಕ್ಕಳ್ಳಿಗೆ ಬಂದಂದಿನಿಂದ ಯಮುನಾ ಶಂಥ ಸಹಾನುಭೂತಿಯ ಮಾತು ಕೇಳಿದ್ದು ಆದೇ ವೊದಲ ಬಾರಿ. ಲಗುಬಗೆಯಿಂದ ಕಳ್ಳಿರು ಒರೆಸಿ ಕೊಂಡು ಆತನ ಕಡೆಗೆ ದೃಷ್ಟಿ ತಿರುಗಿಸಿದಳು. ಮಲ್ಲಪ್ಪ ಆಕಗೆ ತೀರಾ ಇವರಿ ಚಿತನೇನೂ ಆಗಿರಲಿಲ್ಲ. ಸೆಟ್ಟಿರ ಹೊಲಕ್ಕೂ ಶೈಂಟಕ್ಕೂ ಕೂಲಿಗಾಗ ಹೊಡಾಗಲೆಲ್ಲ ಆತನನ್ನು ಅನೇಕ ಸೀ ಕಂಡಿದ್ದ ಖಾಕೆ. ಆತನಿಗೂ ಅವ ಇಷ್ಟೇ ವಯಸ್ಸುಗಿರಬಹುದು. ಚೆನ್ನಾಗಿ ತಿಂದು ಬೆಳೆದು ನೋಡಲು ಲಕ್ಷ್ಮಿ ವಾಗಿದ್ದು. ಹಿಂದೆ ಕೆಲವು ಸಲ ಇವಳನ್ನು ಕಂಡಾಗ ಅರ್ಥಪೂರ್ಣವಾದ ನಗಿ ಬೀರಿದ್ದು. ಆತನನ್ನು ಕಂಡಾಗಲೆಲ್ಲ ಅವಳ ಎದೆಯಲ್ಲಿ ಏನೋ ಒಂದು ಬಗೆಯ ವಿಚಿತ್ರ ಭಾವ ಸುಳಿದಂತಾಗುತ್ತು. ರಾತ್ರಿ, ಒಬ್ಬಕೇ ಮಲಗಿರು ವಾಗ ಆತನ ನಗನಮುಖ ಕನೆಸಿನಲ್ಲಿ ಕಾಣಿಸಿಕೊಂಡು ತನ್ನನ್ನೇ ಸಾಂತ್ವನೆ ಗೊಳಿಸಿದರ ನೀನಪ್ಪೂ ಆಕಿತ್ತು.

“ಏನಾಯ್ತು ಯಮುನೀ? ಇಲಾಜ್ಯಕ ಕೂತಿ ಒಬ್ಬಕೇ? ” ಎನ್ನುತ್ತ ಆತ ಇನ್ನೂ ಹತ್ತಿರ ಬಂದ.

“ಏನೋ ಬಹಾಳ ಬೇಸರಾಯ್ತು, ಕೂತಿದ್ದೆ.”

“ಗುಡಿಸಲದಾಗರೆ ಬಾರಲ್ಲ ಮಳ್ಳೀ! ಸ್ವಲ್ಪ ಕುಡಿದು ಹೋದಿಯಂತೆ. ಬೇಸಪ ಗೀಸರ ಎಲ್ಲಾ ಹಾ ಹಾ ಅನ್ನೂದರಾಗ ಮಟಾನೂಯಾಗಿ ಬಿಡು ತ್ಯಾತಿ, ” ಎಂದು ಆತ ದಿಟ್ಟಿತನದಿಂದ ಆಹ್ವಾನಿಸಿದ.

ಕುಡಿಯವುದು! ಯಮುನಳ ಎದೆ ಕಂಸಿಸಿತು. ಅದುವರೆಗೆ ಎಂದೂ ಆಕೆ ಸಿಂದಿ ಸಾರಾಯಿ ಕುಡಿದಿರಲಿಲ್ಲ. ಚಿಕ್ಕಂದು ಒಂದು ಬಾರಿ ತನ್ನ ತಂದೆಯೋಂದಿಗೆ ಹೆಂಡೆದಂಗಡಿಗೆ ಹೋಗಿದ್ದಾಗ ಆತನ ಬಲವಂತಕ್ಕೂಳಗಾಗಿ ಒಂದು ಗುಟ್ಟಿಕು ಸಾರಾಯಿ ಕುಡಿದುದೆವೈನ್ನೀ ಅಷ್ಟೇ. ಅನಂತರ ಒಂದು ಸಲಪೂ ಅದರ ರುಚಿ ನೋಡಿದವಳಲ್ಲ. ಆದನ್ನು ಕುಡಿದರೆ ಆಯಾಸ,

ಬೇಸರು, ದುಃಖ ಎಲ್ಲವೂ ಮರೆತು ಹೋಗುವುದು, ಅಂತೆಯೇ ಅನೇಕರು ಆದಕ್ಕೆ ನೊರೆ ಹೋಗುವರು ಎಂಬುದೇನೋ ಆಕೆಗೆ ಗೊತ್ತಿದ್ದಿತು. ಚಿಕ್ಕಳ್ಳಗೆ ಬಂದ ಬಳಕ ಒಂದೊಂದು ಸಲ ದಣಿವು, ದುಃಖ ಸಹಿಕಲಸಾಧ್ಯವಾದಾಗ್ಲೇಲ್ಲ ‘ತಾನೂ ಕುಡಿಯಲು ಕೆಲಿಯಲೇ,’ ಎಂದೂ ಆಕೆಗೈನ್ನಿಸಿದ್ದಿತು. ಕೊಲಿ ಯಿಂದ ದೊರೆಯುವ ವಾವು ಜೋಳದಲ್ಲಿ ಸ್ವಲ್ಪ ಬಚ್ಚಿಟ್ಟಕೊಂಡು ಅಂಗಡಿಗೆ ಹಾಕಿದರೆ ಹೆಂಡ ಸಿಕ್ಕುವುದು, ಕುಡಿದು ಬಂದು ಬಿದ್ದ ಕೊಂಡರೆ ದಣಿವು, ಹಸಿವು, ದುಃಖ ದುಮ್ಮಾನ ಎಲ್ಲವೂ ಮರೆತುಹೋಗುವುದು, ಗಂಡ ಬಂದು ಒಂದರೆಡು ಒದಿತ ಕೊಟ್ಟರೂ ಸೋವಾಗಲಾರದು, ಪ್ರಪಂಚದ ಕೈರ್ದ್ದೆ ವನ್ನೆಲ್ಲ ಮರೆಯಿಸುವ ಇಂಥ ಮಹಾ ಛೆವಧ ಇನ್ನಾವುದಿದ್ದಿತು—ಎಂದೆಲ್ಲ ಆಕೆ ಯೋಚಿಸಿದ್ದಳು. ಅಷ್ಟು ದಿನ ಆ ಯೋಚನೆ ಮನಸ್ಸಿನಲ್ಲೇ ಅಲೆದಾ ದುತ್ತಿತ್ತು. ಇಂದು ತಾನಾಗಿಯೇ ಬಂದು ಕರೆಯುತ್ತಿದೆ ಆ ಮಹಾ ಛೆವಧ !

“ಬಾರಾಕ ಯಮುನೀ.”

ಸಂದೇಹ, ಭಯ ಬೆರೆತ್ತುಷ್ಟಿಯನ್ನು ಒಮ್ಮೆ ಆತ್ಮ ಇತ್ತು ತಿರುಗಿಸಿದಳು ಯಮುನಾ. ಆವಳ ಭಯವನ್ನೆಲ್ಲ ತನ್ನ ಆಲಿಂಗನದಲ್ಲಿ ಕರಗಿಸಿಕೊಳ್ಳುವ ದಾಗಿ ಕತ್ತಲೆ ಕವಿಯುತ್ತಿದ್ದಿತು. ತೋಟದಲ್ಲಿ ಬೇರೆ ಯಾರೂ ಇಲ್ಲ. ಇಂಥ ಹೊತ್ತಿನಲ್ಲಿ ತಾನೋಬ್ಬಳೇ ಈ ಹರೆಯಾದ ಆಳುಮಗನೋಂದಿಗೆ ಗುಡಿಸಲಿನಲ್ಲಿ ಸೇರಿದುದನ್ನು ಆಕಸ್ಮಾತ್ತಾಗಿ ಯಾರಾದರೂ ಕಂಡರೇನು ಗತಿ ? ತನ್ನ ಗಂಡ ನಿಗೆ ಈ ವಿಷಯ ಗೊತ್ತಾದರೆ ? ಕುಡಿಗೋಲಿನಿಂದ ತನ್ನನ್ನು ಕಡಿದು ಖೂನಿ ಮಾಡದೆ ಬಿಡಲಿಕ್ಕೆಲ್ಲ ಆತ್. ಗುಡಿಸಲಿನಲ್ಲಿ ಸೇರುವುದೇ, ಬೇಡವೇ ? ಮನಸ್ಸು ಹೊಯ್ದಾಡುತ್ತೆ ಲಿದ್ದಿತು. ಆಕೆ ಹಿಂಜರಿಯಂವದನ್ನು ಕಂಡು ಕೊಂಡೆ ಮಲ್ಲಪ್ಪ ಅವಳ ಕ್ಕೆಹಿಡಿದು ಒಳಕ್ಕೆಳಿದುಕೊಂಡು ಬಾಗಿಲು ಹಾಕಿದ.

ಈಚಲು ಚಾವೆಯ ಮೇಲೆ ಅವಳನ್ನು ಕೊಡ್ತಿಸಿ, ಎದುರಿಗಿದ್ದ ಮಗಿ ಯನ್ನು ಹರಿವಾಣಕ್ಕೆ ಬಾಗಿಸಿ ಹೆಂಡ ತಂಬಿಕೊಟ್ಟು ಮಲ್ಲಪ್ಪ. ಯಮುನಾ ಬಂದು ಗುಟ್ಟಿಕೆಗೇ ಅದನ್ನು ಕುಡಿದು ಮುಗಿಸಿ ಹರಿವಾಣವನ್ನು ಮುಂದೆ ಚಾಚಿದಳು. ನಗುವ ಕಂಗಳಿಂದ ಅವಳನ್ನು ದಿಟ್ಟಿಪುತ್ತ ಆತ ಮಗಿಯಲ್ಲಿದ್ದ ಹೆಂಡವನ್ನೆಲ್ಲ ಅವಳಿಗೇ ಕುಡಿಸಿದ.

ಗಂಡನ ಮನೆ, ಅಲ್ಲಿನ ನಾರಕೀಯ ಬಾಳು, ಹಸಿವೆಯ ಶಂಕಟ, ಅವ

ಮಾನ, ವ್ಯಧಿ ಎಲ್ಲವೂ ಅವಳ . ಚಿತ್ತದಿಂದ ಮಾಯವಾಯಿತು. ಎದುರಿಗೆ ಸಂಸಾರಕ್ಕೆ ಕುಳಿತಿದ್ದ ಮಲ್ಲಪನೋಬ್ಜನ್ನು ಇದು ಪ್ರಪಂಚವೆಲ್ಲ ಸುಳ್ಳು ಎನ್ನಿತು. ಹೆಂಡದ ಆಮಲಿನಿಂದ ಜಡವಾಗಿದ್ದ ಧೃಷ್ಟಿಯಿಂದ ಆತನ ಮುಖ ವನ್ನು ನೋಡುತ್ತಿದ್ದ ಹಾಗೆ ಅದು ರಾಮನ ಮುಖದಂತೆ ಕಾಣಿಸಲ್ಪಿಡಿತು. ರಾಮನ ಬಗೆಗೆ ಅವಳ ಎದೆಯಲ್ಲಿದ್ದ ನೋಹನೆಲ್ಲಾ ಚಿಮ್ಮಿ ಬಂದಿತು. “ ರಾಮಾ, ನನ್ನ ರಾಮಾ, ಇಷ್ಟ ದಿನಾ ನನ್ನ ಬಿಟ್ಟು ಆಲ್ಲೇ ಇದ್ದೀರೂ ? ಎಂಥಾ ಕೆಲ್ಲಿದೆ ಸಿಂದು ! ಇಂದಾದರೂ ಬಂದೀರೂಲ್ಲ. ರಾಮಾ, ಆಯ್ದ್ಯೇ ರಾಮಾ..... ” ಎಂದು ಬಡಬಡಿಸುತ್ತ ಮಲ್ಲಪನ ಕೊರಳಿಗೆ ಕೈಗಳನ್ನು ಸುತ್ತಿ ಆತನ ಎದೆಯ ಮೇಲೆ ಮುಖವಿಟ್ಟಳು. ಆತ ಕೂಂಟ ಜರ್ಕಿತನಾದ. ಅವಳ ಬಡಬಡಿಕೆಯು ಆರ್ಥವೇನೇಂಬುದು ಆತನಿಗೆ ತಿಳಿಯುವಂತಿರಲ್ಲ. ಆಮಲಿನಲ್ಲಿ ಏನೇನೋ ಬಡಬಡಿಸುತ್ತಿರುವಳಿಂದಕೊಳ್ಳುತ್ತು ಆತ ಅವಳನ್ನು ಬರಸೆಕ್ಕಿದು ಬಿಗಿಯಾಗಿ ತಬ್ಬಿಕೊಂಡ. ಆತನ ಆಲಿಂಗನದಲ್ಲಿ ತನ್ನ ದೇಹ, ಆತ್ಮ, ವ್ಯಕ್ತಿತ್ವ ಎಲ್ಲವೂ ಕರಗಿ ಹೋದಂತೆ ಶೋರಿತು ಯಮುನಳಿಗೆ. ಬಂದು ಗಂಟಿಯವರಿಗೆ ಆಕೆ ಪ್ರಜ್ಞಿಶಾಸ್ಯಾಳಾಗಿ ಬಿದ್ದು ಕೊಂಡಿದ್ದಳು. ಆನಂತರ ನಿಧಾನವಾಗಿ ತಿಳಿವು ಬಂದಿತು.

ಹೆಳ್ಳಿಯ ನೋದಲನೇಯ ಮನೆಯ ವರೆಗೆ ಮಲ್ಲಪ ಅವಳನ್ನು ಕರೆದು ತಂದು ಬಿಟ್ಟು, ತಾನು ಗುಡಿಸಲಿಗೆ ಹಿಂದುರಿ ಹೋದ. ಉಟ್ಟಿದ ಸಮಯಕ್ಕೆ ಸರಿಯಾಗಿ ಆಕೆ ಮನೆಗೆ ಬಂದಳು. ಭೀಮಣ್ಣಿನೊಂದು ಬಂದಿರಲ್ಲ. ಬಾಗಿಲನ್ನು ದೂಡಿ ಒಳಗೆ ಬಂದು ತನ್ನ ಸ್ಥಳದಲ್ಲಿ ದೇಹವನೊಂದು ರಗಿಸಿದಳು. ಅಂದು ನಿಂಗವ್ವ ತನ್ನನ್ನೇಬ್ಬಿಸಿ ಉಟ್ಟಕ್ಕೆ ನೀಡಿದಳೂ ಇಲ್ಲವೋ, ತಾನು ಉಂಡೆನೊ ಇಲ್ಲವೋ—ಯಾವುದರ ನೆನಪೂ ಆಕೆಗುಳಿಯಲ್ಲ. ಚಿಕ್ಕಳ್ಳಿಗೆ ಬಂದಂದಿನಿಂದ ಒಂದು ರಾತ್ರಿಯೂ ಬಂದಿರದಂಥ ಸುಖನಿಡ್ದೆ ಅಂದು ಅವಳಿಗೆ ಬಂದಿತು.

ತೆರೆ: ಹದಿನೇಳು.

ಅಂದಿನಿಂದ ಅವಕಾಶ ಲಭಿಸಿದಾಗಲೇಲ್ಲ ಸೆಟ್ಟಿರ ಶೋರ್ಟಿದಲ್ಲಿಯ ಆ ಗುಡಿಸಲಿಗೆ ಹೋಗಿ ಬರುವ ಚಟ್ಟ ಅವಳಿಗಂಟಿಕೊಂಡಿತು. ತನ್ನ ಬದುಕಿ

ನಲ್ಲಿ ಕೊಂಚವಾದರೂ ಸುಖ ಸಿಕ್ಕುವಂತೆ ಮಾಡಲೇಂದು ದೇವರೇ ಆ ಯೋಗೆ ವನ್ನೊದಗಿಸಿಕೊಟ್ಟರಬೇಕೆಂದು ಆಕೆ ಭಾವಿಸಿದಳು. ಆಕೆ ಬರುವ ಹೊತ್ತಿಗೆ ಮಲ್ಲಪ್ಪ ಹೆಂಡೆ ಮಗಿಯೋಂದಿಗೆ ಸಿದ್ದವಾಗಿರುತ್ತದ್ದು. ನಂಜಿಕೊಳ್ಳಲು ಮಾನಸದ ತಿಂಡಿಯೂ ಇರುತ್ತಿತ್ತು. ಆಕೆಗೆ ಇಮಲೀರಬಹುದೆಂಬ ಭಯ ದಿಂದ ಆತ ಹೆಚ್ಚು ಹೆಂಡೆ ಕುಡಿಸುತ್ತಿರಲಿಲ್ಲ. ಒಂದೆರಡು ಹರಿವಾಣಗಳಲ್ಲೇ ಶೈಲಿಗೊಂಡು ಆಕೆ ಅವನ ತೋಳಿತ್ತೇಯಲ್ಲಿರಿಕೊಳ್ಳುವಳು. ಹುಟ್ಟಿ ದಂಡನಿಂದ ಸುಖವನ್ನೇ ಅರಿಯದಿದ್ದ ಅವಳಿಗೆ ಆತನ ಸಹವಾಸದಲ್ಲಿರುವವ್ವು ಹೊತ್ತು ಸಂತೋಷದ ಜೊರ್ಕಾಲಿಯ ಮೇಲೆ ಆಡಿದಂತಾಗುವುದು.

ಒಂದೊಂದು ರಾತ್ರಿ ಆತ ಮನೆಗೂ ಬರುತ್ತಿದ್ದು. ಆಡುಗೆಯ ಮನೆಯಲ್ಲಿ ಸವತಿಯೋಂದಿಗೆ ಗಂಡ ಗೊರಕೆ ಹೊಗೆಯೂತ್ತ ಬಿದ್ದಿದ್ದ ಹಾಗೆ, ಪಡ ಸಾಲೆಯಲ್ಲಿ ಯಮುನಾ ನಷ್ಟರವಾಗಿರುತ್ತಿದ್ದಳು. ಬಾಗಿಲಿಗೆ ಒಳಗಿನಿಂದ ಚಿಲಕ ಹಾಕದೆ ಹಾಗೇ ಬಿಟ್ಟಿರುತ್ತಿದ್ದಳು. ಮಧ್ಯರಾತ್ರಿಯ ನೇಳಿಗೆ ಆತ ಬಂದು ಕೊಂಚವೂ ಸದ್ವಾಗದಂತೆ ಬಾಗಿಲಃ ದೂಡಿ, ಮತ್ತೆ ಮುಚ್ಚಿ, ಅವಳ ವಕ್ಕದಲ್ಲಿರಿಕೊಳ್ಳುತ್ತಿದ್ದು. ಆತನನ್ನ ಬಿಗಿಯಾಗಿ ತಬ್ಬಿಕೊಂಡು, ಆತನ ಧ್ಯೇಯ ಸಾಹಸಗಳನ್ನು ಕುರಿತು ಯೋಚಿಸುತ್ತು. ಆನಂದದ ತೆರಿಗಳ ಮೇಲೆ ತೇಲಿಹೊಗುತ್ತಿದ್ದಳು ಯಾವುನಾ.

ಒಂದು ಸಂಜಿ, ಗುಡಿಸಲಿನಲ್ಲಿ ಕೂಡಿದಾಗ ಮಾತು ಹೊರಟು ಆಕೆ ಕೇಳಿದಳು: “ ನಿನಗ ಮದುವಿಯಾಗಿಲ್ಲೇ ನೋ ಮಲ್ಲಾ ? ”

“ ಆ ಮಾತು ಯಾಕೇಗ ಯಾಮುನೀ ? ” ಎಂದು ಆತ ಆ ವಿಷಯ ವನ್ನೇ ಮರೆಸಲು ಪ್ರಯತ್ನಿಸಿದ.

“ ಎವ್ವು ದಿನ ಅಂತ ನಾವು ಹೀಗೇ ಕದ್ದುನುಚ್ಚಿ ಇರೂದಕ್ಕಾದಿತ್ತು? ಯಾರಾರೆ ನೋಡಿದರ ಗತಿಯೇನು ? ”

“ ದೇವರೇ ಗತಿ ! ” ಎಂದು ನುಡಿದು ಆತ ನಗಶೋಡಿಗಿದೆ.

“ ನನಗ ಸಂಕಟ, ನಿನಗ ನಗಿಯಾಟಿ. ನೀನೇನೋ ಗಂಡನ ಪಾರಾಗಿ ಹೋಗಿ ಇನ್ನೆಲ್ಲಾದರೂ ದುಡಿದು ತಿಂದು ಇಡ್ಡಿ. ನನ್ನ ಜೀವಾನೆ ಉಳಿಲಿಕ್ಕಿಲ್ಲ. ಈ ಸುದ್ದಿ ಗೊತ್ತಾದರ ತುಂಡುತುಂಡು ಮಾಡಬಿಟ್ಟುನು ನನ್ನ ಗಂಡ.... ”

“ ಅವ್ಯಾಪ್ತಿ ಗಂಭರಿಯಾಗುತ್ತೀ? ತಪ್ಪಿಸಿಕೊಂಡು ಹೋದರಾಯ್ತು.”

“ ತಪ್ಪಿಸಿಕೊಂಡರೂ ಮಂದಿರೆಯೇಳಳಿಗ ವೂರಿ ಎತ್ತಿ ತಿರುಗೂದು ಹೇಂಗೆ? ”

“ ಏನೂ ಅರೀದ ಕೂಸು ವೂಡಿದಾಂಗ ವೂಡುತ್ತಿರುತ್ತಿಲ್ಲ ಯಾಮುನೀ! ನನಗಿಂತ ವೋದಲು ಯಾರ ಸಂಗಡೆಲೂ ಮಲಗಿಲ್ಲೇನು ನೀ? ” ಎಂದು ಕುತೂಹಲದಿಂದ ಕೇಳಿದ ಮಲ್ಲಷ್ಟು.

“ ಇಲ್ಲ. ನಿನ್ನ ಬಿಟ್ಟು ಇನ್ನಾರನ್ನು ವೂಡಿಲ್ಲ ನಾ. ನಮ್ಮರಾಗ ನಿನ್ನ ಹಾಂಗ ಒಬ್ಬ ಆಳುಮಗ ಇದ್ದ—ರಾಮ ಅಂತ. ಅವನೂ ನಾನೂ ಶಣ್ಣವರಿದ್ದೀಗಿಂದ ಕೂಡೇ ಬೆಳಿದವರು. ಅವನ್ನು ಮದುವಿ ಆಗಬೇಕಂತ ಮನಸಿತ್ತು ನನಗ. ಆದರೂ ನಿನ್ನ ನೀರಿಬಿದಾಗ ಅದು ಇರಾಕಿಲ್ಲ. ಇವನ್ನು ಕೊಟ್ಟಿರು. ಆದೂ ನೀಟ್ಟಿಗಾಗಲಿಲ್ಲ. ಇವ ನಿಂಗಿನ್ನು ಕಟ್ಟಿಕೊಂಡ. ಸೋಡ ಜಿರ್ಫೇನಾದರೂ ಸಿಕ್ಕಿದ್ದರೆ ರಾಮನ ಕೂಡ ಮತ್ತು ಮದುವಿ ಆಗಲಿಕ್ಕೆ ಬರು ತ್ತಿತ್ತು. ಆದೂ ಆಗಲಿಲ್ಲ. ಇಲ್ಲಿಗೆ ಬಂದು ಬೇಳಿಬೇಕಾಯ್ತು....”

“ ಭೀಮಣಿ ನ ಸಂಗಡ ಬಮೈಯೂ ಮಲಗಿಲ್ಲೇನೀ ಯಾಮುನೀ? ”

“ ಇಲ್ಲ. ಆ ನಿಂಗಿ ಅವನ್ನು ಬಿಟ್ಟರ ಹೌದಲೆಲ್ಲೋ? ಹೋಗಲಿ ಬಿಡು. ಅವನ ಮಾಲ ಯಾವಾಗಲೂ ಮನಸಿರಲಿಲ್ಲ ನನಗ. ನಿನ್ನ ಮನಸೆಲ್ಲಾ ರಾಮನ ಮಾಲ ಇತ್ತು. ಇಬ್ಬರೂ ಕೂಡಿ ಎಲ್ಲಾದರೂ ಓಡಿಹೋಗೂಣು ಅಂತ ಹೇಳಿದಿನಿ. ಅವ ಬುದ್ಧಿಗೇಡಿ ಕೋಣ. ಏನೂ ತಿಳಿಲಿಲ್ಲ ಅದಕ್ಕೆ.”

“ ಮತ್ತಿತ್ತಿಂದು ದಿನ ಆಕೆ ಅದೇ ವಿಷಯನನ್ನೈತ್ತಿ— “ನಿನಗ ಮದುವಿ ಆಗ್ರಹಿತ್ಯೇ ಇಲೆಲ್ಲೋ ಮಲ್ಲಾ? ” ಎಂದು ಪ್ರಶ್ನಿಸಿದಳು.

ಆತ ಅವಳನ್ನು ತಬ್ಬಿಕೊಂಡು ನಗುತ್ತ ನುಡಿದ. “ ಮದುವಿ? ಈಗಲೇ ಆಗುತ್ತಾ ಐಶ್ವರೀ! ”

“ ಅಂದರೆ? ”

“ ಅಂದರೇನು ಒಡೆದೇ ಹೇಳಬೇಕೇನ್ನತ? ನಾನೇ ನಿನ್ನ ಗಂಡ, ನಿನೇ ನನ್ನ ಹೆಂಡತೆ. ಇವ್ಯಾ ತಿಳಿಯಾದಲ್ಲೇನ ನಿನಗ? ” ಎನ್ನತ್ತ ಆತ ಅವಳ ಕೆನ್ನೆಗಳನ್ನು ಚುಂಬಿದ.

ಅದರೂ ಯಾಮುನಾಳಿಗೆ ಸಮಾಧಾನವಾಗಲಿಲ್ಲ. ವೂರನೀಯ ದಿನ

ಹೊಲಡಲ್ಲಿ ಕೆಲಸ ಮಾಡುತ್ತಿದ್ದಾಗ ಸಹೇಜವಾಗಿ ಕೇಳುವವರಂತೆ ಇನ್ನೊಬ್ಬು ಕೂಲಿಯವರಷ್ಟು ಆ ವಿಚಾರವಾಗಿ ಕೇಳಿದಳು. ಆಕೆ ಯಮುನಳನ್ನು ವಿಚಿತ್ರ ದೃಷ್ಟಿಯಿಂದ ನೋಡುತ್ತು— “ ಅದೆಲ್ಲ ಯಾಕೆ ನಿನಗ? ಆವಗ ಮದುವಿ ಆದರೇನು, ಬಿಟ್ಟರೇನು ? ” ಎಂದಳು.

“ ಹಾಂಗಲ್ಲವ್ವೆ. ನಮ್ಮೆ ಪೈಕಿ ಒಂದು ಹೆಣ್ಣು ಏತಿ. ಅದಕ್ಕಿಂದು ಗಂಡು ಕುಡಿಸಬೇಕಾಗ್ಗೆತ್ತಿ. ಮಲ್ಲಪ್ಪ ಆದಾನೇನೋ ಅಂತ ಕೇಳಿದಿನಿ. ”

“ ಅನೇನು ಆಗತಾನ? ಇನ್ನೊಂದು ನಾಕು ತಿಂಗಳಿಗೆ ಅವನ ಹೆಂಡತೀನೇ ಮನಿಗೆ ಬರುತಾಳ. ”

ಆಕಾಶವೇ ಕಳಚಿಕೊಂಡು ತನ್ನ ತಲೆಯ ಮೇಲೆ ಬಿದ್ದಂತಾಯಿತು ಯಮುನಳಿಗೆ. ಹೆಂಡತಿ! ಅವನಿಗೊಬ್ಬಳು ಹೆಂಡತಿಯೂ ಇದ್ದಾಗೇ, ಹಾಗಾ ದರೆ? ಇನ್ನು ನಾಲ್ಕು ತಿಂಗಳಲ್ಲೇ ಬರಲಿದ್ದಾಗೇ! ಆ ದಿನವೇಲ್ಲ ಅವಳ ಮನಸ್ಸು ಮೂಕವಾಗಿ ರೋದಿಸುತ್ತಿದ್ದಿತು. ಹೊರೇ ಮುಗಿಯುತ್ತಲೂ ಗುಡಿಸಲಿಗೆ ಹೊಗಿ ಮಲ್ಲಪ್ಪನನ್ನು ಕೇಳಿದಳು ಆತ ನಗುತ್ತಾ ನುಡಿವಿ:

“ ಮತ್ತೆ ! ನನಗೇನು ಸಂಸಾರ ಬಾಜಾಗ್ಗೆತ್ತಿ ಅಂತ ತಿಳಿದಿಯೋ ಏನು ? ”

“ ನಾನಿದ್ದೇನಲೆಗ್ಗೇ ಮಲ್ಲಾ ? ”

“ ನಿನೇನೋ ಮೋನಿ ಮೋನಿ ಬಂದಿ. ನನ್ನ ಮದುವಿ ಆಗಿ ನಾಕು ವರುಷಾಯ್ಯು. ”

“ ಈಸು ದಿನ ನನಗ್ಗಾಕ ಹೇಳಲಿಲ್ಲ ? ”

“ ಹೇಳಿ ಮಾಡುದಾದರೂ ಏನಂತ ಸುಮ್ಮನಿದ್ದಿನಿ. ”

“ ನಾ ಕೇಳಿದಾಗಲೆಲ್ಲ ಮಾತು ಹಾರಿಸಬಿಟ್ಟೆ. ನಿಂದಿಗ ನನಗ ಮೋಸ ಮಾಡಿ ಅಂತ ತಿಳಿದರಲ್ಲ. ” ಎಂದು ಯಮುನಾ ಕೋಪದಿಂದ ನುಡಿದಳು.

“ ನಾನೇನು ಮಾಡಿದನೇ ನಿನಗ ಮೋಸಾ ? ಏನೋ ಪಾಪ, ಗಂಡ ಸಿಂದ ಸುಖಾ ಇಲ್ಲ. ನಾಕು ದಿನಾ ಆದರೂ ನನ್ನ ಸಂಗಡ ಸುಖಾ ಉಣಿಲಿ ಅಂತ ದೊಡ್ಡ ಮನಸು ಮಾಡಿದ್ದೀ ನನ್ನ ಶಪ್ಪೇನು ? ”

“ ನಿನೊಬ್ಬು ದೊಡ್ಡ ಮನಸ್ಯ. ನಾನೇ ಹೆಲ್ಮಾ ಹೆಣ್ಣು ಅಲ್ಲೇನು ? ”

“ ಹೆಲ್ಲಾ ಆಲ್ಲದಿದ್ದರ ಇನ್ನೀನು ದೇಹದ್ದು ಪತಿವೃತ್ತಾ ಏನು, ಸೀತಾ ಸಾನಿತ್ತಿಗೆ ಹಂಗ? ಹೆಂಡಾ ತೋರಿಸಿ ಕರೆದ ಕೂಡಲೇ ಬಂದು ಮಲಗಿ ಕೊಂಡು ಬಿಟ್ಟಿ. ನನ್ನದೇನು ತಪ್ಪೆತ್ತಿ ಇದರಾಗ?”

“ ಹೂಂ, ಆವನದೇನು ತಪ್ಪಿಲ್ಲ,” ಎಂದು ಮನಸಿನಲ್ಲಿಯೆ ಹೇಳಿ ಕೊಂಡು ಸುಮ್ಮನಾದಳು ಯಾಮುನಾ. ಈಪ್ಪು ದಾರಿ ತಃಾದವಳು ತಾನೇ. ಗಂಡನ ಮನೆಯಲ್ಲಾಗುತ್ತಿದ್ದ ಸಂಕಟವನ್ನು ಮರೆಯಲೆಂದು ಹೆಂಡಕ್ಕೂ, ಅದ ರೊಂದಿಗೆ ಮಿಂಡನಿಗೂ ವೋರೆ ಹೋಗಿದ್ದಳು. ಪ್ರಸಂಗ ಬಂದರೆ ಆತ ತನ್ನನ್ನು ಕಾಪಾಡಬಹುದೆಂಬ ಭರವಸೆಯಿಟ್ಟು ಕೊಂಡಿದ್ದಳು. ಆದರೆ ಆತ ನೇನೂ ತನಗೆ ಆ ಪ್ರಕಾರ ಮಾತು ಕೊಟ್ಟಿರಲಿಲ್ಲವಲ್ಲ? ಹೌದು, ತಪ್ಪು ತನ್ನದೇ. ಆತನನ್ನು ದೂಷಿಸಲು ಬಾಯಿ ಬರಲಿಲ್ಲ.

ಕೆಲ ದಿನಗಳಲ್ಲಿಯೆ ತಾನು ಗಭಿರಣಿಯಾಗಿರುವುದನ್ನು ಆಕೆ ಕಂಡು ಕೊಂಡೆಳು. ಮನೆಯವರಿಗೂ ಆ ವಿವರು ತಿಳಿಯಲು ಬಹುಕಾಲ ಬೇಕಾಗ ಲಿಲ್ಲ. ನಿಂಗವ್ವೆ ರೋಷಾವೇಶದಿಂದ ಗಂಡನನ್ನು ಕೊಳಗಿದೆಳು. ಆತ ದೇವ ರಾಜೀ ಮಾಡಿ— “ ಒಂದು ಸಾರಿಯೂ ನಾ ಅವಳನ್ನು ಮುಟ್ಟಿಲ್ಲ ” ಎಂದು ಸ್ವಷ್ಟವಾಗಿ ಹೇಳಿದ. “ ಹಂಗಾದರೆ? ಹಂಗಾದರೆ? ” ಎಂದು ನಿಂಗವ್ವೆ ಗೊಣಗುತ್ತಿದ್ದುಂತೆಯೆ ಆತ ಯಾಮುನಳನ್ನು ರುಬಾಡಿಸಿ ಒದೆದು, “ ಯಾರನ್ನು ಇಟ್ಟು ಕೊಂಡಿದ್ದೀ? ಬೋಗಳು. ಇಲ್ಲಾದರೆ ಕಡೆದು ಹಾಕ್ಕೇನೇ, ” ಎಂದು ಗದ್ದರಿಸಿದ. ಆಕೆ ಏನೆಂದು ಉತ್ತರವಿರುಯಬೇಕು? ಒದಿತದ ಮೇಲೆ ಒದಿತ ಬಿಡ್ಡವು. ಅವಳ ತಲೆಗೂಡದನ್ನು ಹಿಡಿದು ನಿಂಗವ್ವೆ ಶೈರಕೆಯಿಂದ ಏಟು ಹಾಕಿದೆಳು. “ ಹಿಂಗೇ ಬಿಟ್ಟಿರ ನೀ ನಮ್ಮ ಮಾನಕಳಿದು ಮಣ್ಣಿಗ ಹಾಕ್ಕಿ. ನಡಿ ಹೋಗು. ಎಲ್ಲಾದರೂ ಹಾಳಾಗಿ ಹೋಗು. ಇನ್ನು ಮ್ಯಾಲ ನನಗೂ ನಿನಗೂ ಏನೂ ಸಂಬಂಧ ಇಲ್ಲ, ” ಎಂದು ಹೇಳಿ ಭಿಮೆಣ್ಣ ಅವಳನ್ನೇ ಲೀಡು ಓಟಿಗೆ ದೂಡಿ ಬಾಗಿಲು ಹಾರಿಕೊಂಡ. ನೆರೆಹೋರೆಯ ಜನರು ನಕ್ಕ ಸುಮ್ಮನಾದರು.

ಗಂಡನ ಮನೆಯು ಮಣವಂತೂ ತೀರಿದಂತಾಗಿದ್ದಿತು. ಓಟಿಯಲ್ಲಿ ನಿಂತುಕೊಂಡಿದ್ದ ಹಾಗೆ ಮುಂದೇನನ್ನು ಮಾಡುವುದೆಂದು ಯೋಚಿಸುತ್ತಿದೆ ಲು ಯಾಮುನಾ. ಕೆಲವ ತಿಂಗಳಿಗಳಿಗೆ ವೋದಲು ಆದೋಂದು ದಿನ

ಆ ಮನೆಯೆಡುರಿಗೆ ಹಾಗೆಯೇ ನಿಂತುಕೊಂಡಿದ್ದುಳು. ಆಗಲೂ ಬಾಗಿಲು ಮುಚ್ಚಿಕೊಂಡಿದ್ದಿತು. ಆಗ ತನ್ನ ಜೊತಿಗೆ ತಾಯಿಯ್ಯಿದ್ದುಳು. ಈಗ ಯಾರೂ ಇಲ್ಲ.

ರಾತ್ರಿಯ ಹೊತ್ತು, ಮಳಿಗಾಲದ ದಿನಮಾನ ಬೇರೆ. ಶೈಷ್ಟಿ ಪಕ್ಕಾ ಅಲ್ಲ ಸ್ವಲ್ಪ ಬೆಳಕು ನೀಡುವ ತಾರೆಗಳನ್ನೂ ಕಾವೇರಿಡೆಗಳು ಮುತ್ತಿಕೊಂಡಿದ್ದವು. ಪಕ್ಕಿಮಂದಿ ತಣ್ಣಿಗಿನ ಗಾಳಿ ಬೀಸುತ್ತಿತ್ತು. ಮಳೆ ಬರುವ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿದ್ದವು. ಯಮನಾ ಅತ್ಯ ಇತ್ಯ ನೋಡಿದಳು. ಎಲ್ಲ ಬಾಗಿಲುಗಳೂ ಮುಚ್ಚಿಕೊಂಡಿದ್ದವು. ಸಹಾನುಭೂತಿಯಂದ, ಕನಿಕರದಿಂದ ಇಕೆಯನ್ನು ಬರಮಾಡಿಕೊಳ್ಳುವ ಒಂದು ಮನೆಯೂ ಅಲ್ಲಿರಲಿಲ್ಲ. ಇಂಥ ವೇಳೆಯಲ್ಲಿ ಎಲ್ಲಿಗೆ ಹೋಗುವುದು? ರಾತ್ರಿಯನ್ನೆಲ್ಲಿ ಕಳೆಯುವುದು?

ಸೆಟ್ಟಿರ ತೋಟಿದಲ್ಲಿನ ಗುಡಿಸಲಿನ ನೆನಪಾಗುತ್ತಲೂ ಆಕೆಯ ಮನ ಸ್ವಿಗೆ ಸ್ವಲ್ಪ ಸಮಾಧಾನವಾಯಿತು. ಮಲ್ಲಪ್ಪ ರಾತ್ರಿ ಅಲ್ಲಿಯೇ ಮಲಗಿ ಕೊಂಡಿರುತ್ತಾನೇ, ಆತನಾದರೂ ತನಗೆ ಆಶ್ರಯ ಕೊಡಬಹುದೇನೋ ಎಂದು ಕೊಳ್ಳುತ್ತ ಅಲ್ಲಿಗೆ ಬಂದಳು.

ಗುಡಿಸಲಿನ ಬಾಗಿಲು ಮುಚ್ಚಿಕೊಂಡಿದ್ದಿತು. ಅದನ್ನು ತಟ್ಟಿತ್ತ ಯಮನಾ ಕೂಗಿದಳು: “ಮಲ್ಲಾ, ನ ಮಲ್ಲಾ....”

ಅವರಿಚಿತ ಸ್ವರವ್ಯೋಂದು ಉತ್ತರವಿತ್ತಿತು: “ಮಲ್ಲ ಇಲ್ಲಿಲ್ಲ. ಯಾರ ವರು ಒದರುವವರು?”

“ಮಲ್ಲ ಎಲ್ಲಿ ಹೋದ?”

“ಮಾವನ ಮನಿಗೆ ಹೋಗಿದಾನ ಹೆಂಡ್ರಿನ ಕರಕೊಂಡು ಬರೂ ದಕ್ಕೆ.”

ಮುಗಿಯಿತು ಮಲ್ಲಪ್ಪನ ಸಂಬಂಧವೂ ಕೊನೆಗಂಡಾಯಿತು. ಇನ್ನು ಅವನ ಹೆಂಡತಿ ಬರುವಳು. ಆಮೇಲೆ ತನ್ನನ್ನು ಆತ ಕಣ್ಣಿತ್ತಿ ಸಹ ನೋಡಿಲೀಕ್ಕಿಲ್ಲ.

ಸಿಟ್ಟಿಸಿರೋಂದು ಹೋರಿಟು ಅವಕ ಮುಖದಿಂದ. ಭಾರವಾದ ಕಾಲುಗಳನ್ನು ಕಷ್ಟದಿಂದ ಎತ್ತಿ ಇಡುತ್ತ ಕತ್ತಲೆಯಲ್ಲೇ ಸಾಗಿದಳು. ಎತ್ತ

ಹೋಗುವುದು? ಏನು ಮಾಡುವುದು? ರಾತ್ರಿಯನ್ನೆಲ್ಲಿ ಕಳೆಯುವುದು? ಯಾವುದೂ ತಿಳಿಯದು, ಹಾಗೇ ಹೊರಟಿದ್ದಾಗೇ.

ಹೊಲಗಳಲ್ಲಿ ಹಾಯ್ಯು ಬರುತ್ತಿದ್ದ ಹಾಗೆ ಮತ್ತೆ ಸುರಿಯತೊಡಗಿತು. ಉಟ್ಟಿ ಸಿರೆಯನ್ನು ಒಂದು ಇನ್ನೇನೂ ಇರಲಿಲ್ಲ ಅವಳ ಹತ್ತಿರ. ಮಳೆಯಿಂದ ಕಾಪಾಡಿಕೊಳ್ಳುವುದು ಹೇಗೆ? ತೊಯಿಸಿಕೊಳ್ಳುದಿರುವುದೆಂತು?

ತೆರೆ: ಹದಿನೆಂಟು.

ರಾತ್ರಿಯೆಲ್ಲ ಹಾದಿ ತುಳದು ತನ್ನ ತವರೂರಿನ ಹತ್ತಿರ ಬಂದಿದ್ದಳು ಯವುನಾ.

ಮುನ್ನಾ ದಿನದ ರಾತ್ರಿಯಿಂದ ಹೊಟ್ಟಿಗೇನೂ ಬಿದ್ದಿರಲಿಲ್ಲ. ತುಂಬ ಹಸಿನೆಯಾಗಿದ್ದಿತು. ಹೇಗೋ ಅಪ್ಪು ದೂರ ನಡೆದು ಬಂದಿದ್ದಳು.

ಉಂದ ಹೊರಗಡೆ ಮಾವಿನ ಮರಗಳ ಕೆಳಗಡೆ ನಾಲ್ಕಾರು ಗುಡಿಸಲು ಗಳು. ಅವುಗಳಲ್ಲಿಂದರಲ್ಲಿ ಮುದುಕಿ ಬಸಲಿಂಗವ್ವೆ ಚಹದಂಗಡಿಯಿಟ್ಟು ಕೊಂಡು ಜೀವಿಸುತ್ತಿದ್ದಳು. ಯವುನೆಂಳಿಗೆ ಆಕೆ ಅಪರಿಚಿತಕ್ಕೇನೂ ಅಲ್ಲ. ಆ ಉರಿನಲ್ಲಿ ಎಲ್ಲರಿಗೂ ಪರಿಚಿತಕ್ಕು ಬಸಲಿಂಗವ್ವೆ. ಆಕೆಗೆ ಆರವತ್ತುವರ್ಷ ವಯಸ್ಸಿಗೆ ಬಂದಿದ್ದಿತು. ಗಂಡ ಎಂದೋ ಸತ್ತುಹೋಗಿದ್ದು. ಮಕ್ಕಳೂ ಇರಲಿಲ್ಲ. ಬಸಲಿಂಗವ್ವೆ ಒಬ್ಬಕೇ ಒಂಟಿಯಾಗಿ ಅಲ್ಲಿ ಜೀವಿಸುತ್ತಿದ್ದಳು. ಆ ಉರಿಗೆಲ್ಲ ಅದೊಂದೇ ಚಹದಂಗಡಿಯಾದುದರಿಂದ ವ್ಯಾಪಾರವೂ ಜೀನ್ನಾಗಿಯೇ ನಡೆಯುತ್ತಿತ್ತು. ಉರಿನ ನಿರುದ್ಯೋಗಳನೇಕರು ಅಲ್ಲಿ ಕುಳಿತು ಕೊಂಡು ಇಸ್ವಿಟ್ಟು ಆಟದಲ್ಲಿ ನೇಡಿ ಕಳೆಯುವುದೂ ರೂಢಿಯಾಗಿದ್ದಿತು.

ಚಹದಂಗಡಿಯ ವ್ಯಾಪಾರದೊಂದಿಗೆ ಬಸಲಿಂಗವ್ವೆ ಇನ್ನೂ ಬಂದು ವ್ಯಾಪಾರವನ್ನು ರಹಸ್ಯವಾಗಿ ನಡುಸುತ್ತಿದ್ದಳು. ಹಳ್ಳಿಯಲ್ಲಿ ಎಲ್ಲರಿಗೂ ಆ ವಿವರ ಗೊತ್ತಿದ್ದಿತ್ತಾದರೂ ಯಾರೂ ಆ ಬಗೆಗೆ ತುಟಿ ಬಿಂಬಿ ಮಾತನಾಡುತ್ತಿರಲಿಲ್ಲ.

ಅಂದು ಯವುನಾ ಆಲ್ಲಿಗೆ ಬಂದಾಗ ಬಸಲಿಂಗವ್ವೆ ರೊಕ್ಕೆದ ಪೆಟ್ಟಿಗೆಯ ಹತ್ತರ ಕುಳಿತುಕೊಂಡು ಪುತಾಣಿ ಕಾಳುಗಳಲ್ಲಿನ ಹರಳುಗಳನ್ನೂ ರಿಸುತ್ತಿದ್ದಳು.

ಅಂಗಡಿಯಲ್ಲಿ ನಿರಾಕಿರಿತಾರೂ ಇರಲಿಲ್ಲ.

ಯಮುನಾ ಒಂದು ಕ್ವಣ ನಿಂತು ಅಂಗಡಿಯ ಕಡೆಗೆ ದೃಷ್ಟಿ ತೂರಿದಳು. ಇನೆಲಿಂಗವ್ವನ ಕಪ್ಪಾಟಿನಲ್ಲಿ ಕುಳಿತು ಕಣ್ಣಿಳಿಯುತ್ತಿದ್ದ ಉಂಡೆ, ಖಾರ ಸೇವೆ, ಭಜಿಗಳನ್ನು ನೋಡುತ್ತಲೂ ಅವಳ ಬಾಯಲ್ಲಿ ನೀರೂರಿತು. “ಮುದುಕಿ ನನಗೇನಾದರೂ ಕೊಡಬಹುದು. ತಿಂದು ಚಹಾ ಕುಡಿದು ಹೊಡರಾಯಿತು.” ಎಂದು ಅಂಗಡಿಯೊಳಗೆ ಆಡಿಯಿರಿಸಿದಳು.

ವೊರದ್ದುಮೇಲೆ ನೇಲಸಿದ್ದ ದೃಷ್ಟಿಯನ್ನು ನಿಧಾನವಾಗಿ ಮೇಲಕ್ಕೆತ್ತಿ ಬನೆಲಿಂಗವ್ವ ಬಂದವಳನ್ನು ದಿಟ್ಟಿಸಿ ನೋಡಿದಳು. ಒಣಿ ಒಡೆದು ವಿದ್ದುವ ವಾಗಿದ್ದ ಅವಳ ಮುದಿ ತುಟಿಗಳ ಮೇಲೆ ಸಮಾಧಾನದ ನಗೆ ಮೂಡಿದಂತಾಯಿತು. “ಅಯ್ಯಂ ಇದೇನ್ಕ ಯಮುನೀ? ಒಬ್ಬಕೇ ಬಂದೆಯೇನ ಉರಿಂದ? ” ಎನ್ನುತ್ತಾ ಅವಳನ್ನು ಕರೆದು ತನ್ನ ಹತ್ತಿರ ಕೂಡಿಸಿಕೊಂಡು ಅವಳ ತಲೆಗೂಡಲಿನ ಮೇಲೆ ಮೆಲ್ಲನೇ ಕೈಯಾಡಿಸಿದಳು. “ಹಸಿದು ಬಂದೀಯೋ ಏನೋ. ಏನಾರ ತಿನ್ನವ್ವ.” ಎಂದು ಹೇಳುತ್ತ, ಎರಡು ಉಂಡೆಗಳನ್ನೂ, ಅವಲಕ್ಷ್ಯ ಸೇವುಗಳನ್ನೂ ತೀಗಿದು ಅವಳ ಮುಂದಿರಿಸಿದಳು.

“ನಮ್ಮ ಅವ್ವಾಗ ಈಗ ಹಾಜಾಂಗೈತಿ ಅಜ್ಞಿ? ”

“ವಾವ....ವಾವ....ಹೊಳೆಪ್ಪಾಗ ಕಾಡೂ ಕಾಲ ಬಂದಾಂಗ ಕಾಟುತ್ತೀತಿ.....” ಎಂದು ನುಡಿದು ಮುದುಕಿ ಮಾತನ್ನು ಅವ್ವಕ್ಕೇ ನಿಲ್ಲಿಸಿದಳು.

ಯಮುನಿಗೆ ತಿಂಡಿ ತಿನ್ನಲಾಗಲಿಲ್ಲ. ಆಕೆ ಗಾಬರಿಯಿಂದ ಕೇಳಿದಳು:

“ಯಾಕವ್ವ? ಏನಾಗೈತಿ? ”

“ವೊದಲು ಉಂಡೀ ತಿನ್ನ ಮಗಕೇ. ಇಂದಿ ಆ ಮಾತ್ರ ಹೇಳುತ್ತಿನಂತೆ.”

ಯಮುನಳ ಹಸಿನೆಯಲ್ಲ ಎಲ್ಲಿಯೋ ಅಡಗಿದಂತಾಯಿತು. ಕೇಳಿದಳು: “ಏನಾಗೈತಿ ಹೇಳಬ್ಬು? ”

“ಏನು ಹೇಳೂದು ಯಮುನೀ! ಗೌಡರ ಕೂಡ ಜಗತ ಮಾಡಬಾರ ದಾಗಿತ್ತು ನಿಮ್ಮ ಅವ್ವ. ಅವರು ಹೇಳಿದಾಂಗ ಕೇಳಬೇಕಾಗಿತ್ತು. ಗೌಡರು ಬಂಗಾರದಂಥ ಮನಸಿನವರು. ನಿಮಗೆಲ್ಲಾರಿಗೂ ಶುಕ ಸಿಗಲಿ ಅಂತಲೇ ಬಯಸಿದವರು. ನಿಮ್ಮ ಅವ್ವಾಗ ಬುದ್ಧಿಯಲ್ಲ. ಅವರನ್ನು ಎದುರು ಕಟ್ಟಿ

ಕೊಂಡು ಬಿಟ್ಟೆಳು. ಈಗ ಸೋಡು, ಬರಬಾರದ ಬವಣಿ ಬಂದ್ಯೇತಿ ನಿಮ್ಮ
ಅಪ್ಪಗ.....”

“ ಜಡ್ಟು ಬಹೆಳ ಹೆಚ್ಚುಗೈತೇನವ್ವು ? ”

“ ಅದೇನೋ ವೊದಲಿನಿಂದ ಏತಿ ಅನ್ನು. ಗೌಡರನ್ನು ಎದುರು ಕಟ್ಟ
ಕೊಂಡು ಇರೂ ಮನ್ನಿನಕ ಹೋಯ್ತುಲ್ಲ ? ”

“ ಮನಿ ಹೋಯ್ತು ? ಅದ್ವಾಕ ? ”

“ ಅದ್ವಾಕಂದರ ? . ಎಂಥಾ ಹುಟ್ಟಿ ಇಡೀ ನೀ ? ಗೌಡರ ಹತ್ತಿ ರ
ನಿಮ್ಮವ್ವು ಎರಡುನೂರು ಸಾಲಾ ಮಾಡಿದ್ದಳ್ಲ ? ಅದನ್ನು ಕೊಡಬೇಕಂತೆ
ಖಟ್ಟೆ ಹಾಕಿಸಿರು. ಎಲ್ಲಿಂದ ಕೊಡತಾಕ ? ಮನಿ ಲಿಲಾವಾಗಿ ಹೋಯ್ತು.”

“ ಈಗೆಲ್ಲದಾರವ್ವ, ನಮ್ಮ ಅಪ್ಪ ಅಪ್ಪ ? ”

“ ಇಲ್ಲೇ ಇದಾರ ಬಂದು ಗುಡಸಲದಾಗ. ಬಂದು ವಾರ ಯಾರ
ಯಾರ ಮನ್ನಾಗೋ ಬಿಂದ್ದಿದ್ದರು. ಆ ಮ್ಯಾಲ ಈ ಗುಡಸಲಕ್ಕೆ ಬಂದರು.
ಮಳಿಗಾಲ. ಗುಡಿಸಲೆಲ್ಲಾ ಸೋರುತ್ತೀತಿ. ಹೊಕೆಪ್ಪನ ಮೈಯಾಗ ಭಯಂ
ಕರ ಉರಿ. ಹಾಸಾಕ ಹೋರಾಕ ಇಲ್ಲ ತೋಸಿಕೋತಾ ಬಿದ್ದಾನ.
ವಾವ.....ವಾವ.....ಇಂಥಾ ಗತಿ ಯಾರಿಗೂ ಬರಬಾರದವ್ವ. ನಿಮ್ಮ
ವ್ವಗ ಬುಧಿ ಇಲ್ಲ. ಗೌಡರು ಹೇಳಿದಾಂಗ ಕೇಳಿದ್ದರ ಇಡೆಲ್ಲಾ ಯಾಕಾಗು
ತಿತ್ತು ? ಗಂಡನ ಮನ್ನಾಗ ನಿನಗಾದರೂ ಏನು ಸುಕಾ ಏತ್ತೇ ? ಇಲ್ಲೇ
ಇರುತ್ತಿದ್ದೆಯಲ್ಲ ರಾಣೀ ಹಂಗ ? ಗೌಡರು ನಿನಗ ಯಾತಕ್ಕೂ ಕಡಿಮೆ
ಮಾಡದಂಗ ಸಾಕುತ್ತಿದ್ದರು.....” ಎಂದು ಮುದುಕಿ ಸುಡಿಯುತ್ತಿದ್ದ ಕಾಗೆ
ಯಮುನಾ ಎದ್ದು ನಿಂತೆಳು.

“ ಆಯ್ದು, ಯಾಕ ಹೊಂಟುಬಿಟ್ಟೆ ಹೀಂಗ್ತ ? ಚಾ ಸ್ವಲ್ಪ ಕುಡಿದು
ಹೋಗಲ್ಲ ? ” ಎಂದಳು ಮುದುಕಿ.

“ ಏನು ಚಾನೋ ಬಿಡೆವ್ವ. ನಮ್ಮ ಅಪ್ಪ ಅಪ್ಪ ಎಲ್ಲಿದಾರ ? ”

“ ಹಕ್ಕುದ ಆಚೀಕಡೆ ರಾಮಾವುರಬನರೆ ತೋಟಿದಾಗ ಇದಾರ,
ಹಿಂಗ್ಯಾಕ ಅವಸರಾ ಮಾಡುತ್ತಿ ? ಕುಂಡಾಕ ? ”

“ ಆ ಮ್ಯಾಲ ಬರ್ತಿನೀ, ” ಎಂದವಹೇ ಯಮುನಾ ಅಲ್ಲಿಂದ ಹೋರಟು
ಬಿಟ್ಟೆಳು. . .

“ ಸಂಚೀಕಡಿ ಬೂ. ಬಹಾಳ ಮಾತಾಪುರ್ಯೇತಿ, ” ಎಂದು ಮುದುಕಿ ಕೊಗಿ ಹೇಳಿದಳು. ಯಮುನೆಳಗೆ ಅದು ಕೇಳಿಸಿಕೊಂಡಿಲ್ಲವೋ.

ಹೆಣ್ಣವನ್ನು ದಾಟಿ ಆಕೆ ರಾಮಾಪುರದವರ ತೋಟದ ಕಡೆಗೆ ಸಾಗಿದ್ದ ಹಾಗೆ ಎಡಗಡಿ ಗೌಡರ ತೋಟದಲ್ಲಿ ಕನೆ ಕೆತ್ತುತ್ತಿದ್ದ ರಾಮ ಅವಳನ್ನು ಕಂಡು ಮೇಲಕ್ಕೆದ್ದು ಸಿಂತ— “ ಯಾವಾಗ ಬಂಡಿಯೇ ಯಮುನೀ? ” ಎಂದು ಕಾಗಿ ಕೇಳಿದ. “ ಈಗ ಬಂದಿನಿ, ” ಎಂದಿಷ್ಟೇ ಸುಡಿದು ಆಕೆ ಭರ ಭರನೆ ನಡೆಯುತ್ತ ಮುಂದೆ ಸಾಗಿದಳು.

ಕೈಬೀಸುತ್ತು ಸಾಗಿದ್ದ ಅವಳ ದೇಹದ ಹಿಂಬದಿಯನ್ನು ದಿಟ್ಟಿಸುತ್ತು ರಾಮ ಒಂದೆರಡು ಕ್ಷಣ ಹಾಗೆಯೇ ನಿಂತುಕೊಂಡ. ಅವನ ಹೃದಯದಲ್ಲಿ ಬಯಕೆಯೊಂದು ಮೂಡಿ ವಾಯವಾದಂತಾಯಿತು. “ ಎಷ್ಟುದ್ದ ಚೆಕೆದಾ ಇಲ್ಲ ಯಾಮುನಿ! ಎಷ್ಟು ಚಂದ ಕಾಣುತಾಳಿ! ಈ ಕೆನಸ್ನಾಕೆಯಾಗಿದ್ದರ! ” ಎಂದು ಮನಸ್ಸಿನಲ್ಲೇ ಹೇಳಿಕೊಂಡು ಮತ್ತೆ ಕನೆ ಕೆತ್ತು ತೋಡಿದ.

ರಾಮಾಪುರದವರ ತೋಟದಲ್ಲಿಯ ಗುಡಿಸಲಿಗೆ ಬಡುವನರಿಗೆ ಯಮುನಾ ಎದೆಡವಡವನೆ ಹೊಡೆದುಕೊಳ್ಳುತ್ತಿತ್ತು. ತನ್ನ ತಂದೆ ತಾಯಿಗಳಿಗೆ ಇಂಥ ದುರ್ದರ್ಶಿಯಂಟಾಗಲು ತಾನೇ ಕಾರಣಕ್ಕಿಂದು ಯೋಚಿಸಿ ಆಕೆ ಕೊರಗೆ ತೋಡಿದ್ದಳು. ತನ್ನಿಂಥ ಪಾಪಿಯನ್ನು ದೇವರು ಯಾಕೆ ಹುಟ್ಟಿಸಿದನೋ. ಇಂಥ ರೂಪವನ್ನು ಯಾಕೆ ನೀಡಿದನೋ. ಇಂಥ ಬಡತನವನ್ನು ಯಾಕೆ ಕೊಟ್ಟಿನೋ. ಕೈಂಟಿದ ಗಂಡ ಹಾಗೆ ಮಾಡಿದ. ಮೆಚ್ಚಿದ ರಾಮನೊಂದಿಗೆ ಕೂಡಲಾಗಲಿಲ್ಲ. ಗೌಡರ ಕಾಗೆಯ ಕಣ್ಣ ತನ್ನ ಮೇಲೆ ಬಿತ್ತು. ಆವರಿಂದ ತಪ್ಪಿಸಿಕೊಳ್ಳಲು ಹೊದುದರಿಂದ ತನ್ನನ್ನು ಹೆತ್ತೆವರಿಗೆ ಈ ಗತಿ ಬಂತು. ಗಂಡನ ಮನೆಗೆ ಹೊದರೂ ಸಹ ಅಲ್ಲಿ ಶೀಲವನ್ನು ಕಾಯ್ದುಕೊಂಡು ಬಾಳ ಲಾಗಲಿಲ್ಲ. ಹೆಂಡದ ಆಸೆಗೆ ಬಿಡ್ಡ ಮಿಂಡನನ್ನು ಕಟ್ಟಿಕೊಂಡಂತಾಯಿತು. ಪಾಪದ ಬಸಿರು ಧರಿಸಿದ್ದಾಯಿತು. ಆ ಮಿಂಡನೂ ಕೈ ಬಿಟ್ಟು. ಗಂಡನ ಮನೆಯೂ ಕೈ ಬಿಟ್ಟುತ್ತು. ತವರುಮನೆಯ ಗತಿ ಹಿಗೆ. ಮುಂದೆ? ಮುಂದೆ?

ಗುಡಿಸಲಿನ ಮೂಲೆಯೊಂದರಲ್ಲಿ ಹರಕು ಜಾವೆಯ ಮೇಲೆ ಹೊಲಸ ಕೌದಿಯೊಂದನ್ನು ಹೊದೆದುಕೊಂಡು ಹೇಳಿಕ್ಕು ಮಲಗಿಕೊಂಡಿದ್ದು. ಆತನ

ಮುಖದ ಮೇಲೆ ನೈಣಗಳ ಹಿಂಡು ಸ್ವಜ್ಞಿಂದವಾಗಿ ಹಾರಾಡುತ್ತಿತ್ತು.

“ ಅವ್ಯಾ, ಅಯ್ಯೋ ಅವ್ಯಾ....” ಎಂದು ರೋದಿಸುತ್ತ ಯಾವುನಾ ಅತನೆ ಬಳ ಬಂದು ರಕ್ತವಿಲ್ಲದೆ ಮೂರ್ಛಿಯಾಗಿದ್ದ ಅತನೆ ಕೈಯನ್ನು ತನ್ನ ಕೈಗೆ ತೆಗೆದುಕೊಂಡು ಬಿಕ್ಕೆತೊಡಗಿದಳು.

“ ಮಗಕೇ, ಯಮುನೀ.... ” ಎಂದಿಷ್ಟೇ ನುಡಿದು ಆತ ಸುಮೃನಾದ. ಹೆಚ್ಚು ಮಾತನಾಡುವ ಸಾಮಧ್ಯ ಅತನಲ್ಲಿರಲಿಲ್ಲ. ಮಗಳ ಮುಖವನ್ನೇ ದಿಟ್ಟಿಸುತ್ತ ಮೌನವಾಗಿ ಒರಗಿಕೊಂಡಿದ್ದು.

ಕೂಲಿ ಕೆಲಸಕ್ಕೆ ಹೋಗಿದ್ದ ಗಂಗವ್, ಸಂಜಿಯಾಗುತ್ತಲೂ ಗುಡಿಸಲಿಗೆ ಬಂದು ಮಗಳನ್ನು ಕಂಡು—

“ ಇದೇನ್ಕ ? ಒಬ್ಬಕೇ ಬಂದಿ ? ಏನಾತು ? ” ಎಂದು ಗಾಬರಿ ಯಿಂದ ಕೇಳಿದಳು.

ಯಮುನಾ ಅಳುತ್ತಳುತ್ತ ನಡೆದುದನ್ನೆಲ್ಲ ವಿವರಿಸಿದಳು. ಮುಲ್ಲಪ್ಪನ ವಿಷಯನನ್ನೂ ತಾನು ಬಸಿರಿಯಾದ ಸಂಗತಿಯನ್ನೂ ತಿಳಿಸಲಿಲ್ಲ. “ಆ ಮನಿಯು” ಖ್ಯಾತ ಮುಗಿದಂಗಾತವ್. ಹೋದಲೇ ನನ್ನ ಕರಕೊಳ್ಳುತ್ತ ಆವರಿಗೆ ಮನ ಸಿರಲಿಲ್ಲ. ಇಪ್ಪು ತಿಂಗಳು ಹ್ಯಾಂಗೋ ಇದ್ದಿನಿ. ಸಿನ್ನೆ ವ್ಯೇಮುರಿ ಬಡದು ಉಟ್ಟಿ ಸೀರಿ ಮ್ಯಾಲ ಸೊರಗ ಹಾಕಿದರು.”

ಗಂಗವ್ ಒಲೆಗೆ ಉರಿಯಿಟ್ಟು ಯೋಚಿಸುತ್ತು ಕುಳಿತಳು. ಮಗಳನ್ನು ಗೌಡರಿಗೊಷಿಸಲಾರದಿ ಇವರನ್ನೆದುರಿಸಿ ನಿಂತು ಮನೆಯನ್ನು ಕೆಳಿದುಕೊಂಡು ದಿಕ್ಕೆಲ್ಲದವರೆಂತೆ ಇಲ್ಲಿಗೆ ಬಂದು ಬಿದ್ದುದಾಯಿತು. ಗಂಡನ ಮನೆಯಲ್ಲಿಯೇ ಅಕೆ ಹೇಗಾದರೂ ಬಾಳಿಯಾಳು ಎಂಬ ಆಸೆಯಿತ್ತು. ಅದೂ ಷ್ವಫ್ರ ವಾಯಿತು. ಮತ್ತೆ ತವರಿಗೇ ಬಂದಳು ಮಗಳು. ಹಟವಾದಿ ಸ್ವಭಾವದ ಗೌಡರು ಮತ್ತೆ ತನ್ನ ಮಗಳ ಮೇಲೆ ಕಣ್ಣಿ ಹಾಕದಿರಲಾರರು. ಅವರಿಗೆ ಹಣದ ಬೆಂಬಲವಿದೆ, ಇನದ ಬೆಂಬಲವಿದೆ. ತಮಗೇನಿದೆ ಮಣ್ಣಿ ? ಏನೂ ಇಲ್ಲ: ರಾಮಾಪುರದವರ ಲಕ್ಷ್ಯಪು ದೊಡ್ಡ ಮನಸುಮಾಡಿ ತನ್ನ ಗುಡಿಸಲು ಕೊಟ್ಟಿದ್ದಾನೆ. ಗೌಡರನ್ನು ಲೆಕ್ಕಿಸದೆ ತಮಗೆ ಆಸರ ನೀಡುವುದಕ್ಕಾಗಿ ಬಹಳ ಧೈಯ ಬೇಕು. ಯಾವ ಗಳಿಗೆಯಲ್ಲಿ ಗೌಡರೇನನ್ನು ಮಾಡುವರೋ

ದೇಶುವಂತಿಲ್ಲ. ಯಮುನಾ ಈಗ ಇಲ್ಲಿಗೆ ಬರಬಾರದಾಗಿದ್ದಿತು.....
ಮುಂದೆ ಏನೇನು ಇಗಲಿದೆಯೋ.....

ತರೇಃ ಹತ್ಯಾಂಬತ್ತು.

ಗಂಗವ್ಯ ಯೋಚಿಸಿದ ಹಾಗೆಯೇ ಆಯಿತು.

ಉಮುನಾ ಉಂಗಿ ಬಂದ ಸಮಾಜಾರ ಗೌಡರಿಗೆ ಗೊತ್ತಾಗುವದ
ಕ್ಕೇನೂ ತಡವಾಗಲಿಲ್ಲ

“ ಅವಕು ಬಂದಾಳಂತೆ ಕಾಡೇತೀರೆ. ಮುಂದ ಹ್ಯಾಂಗ ? ” ಎಂದು
ಕೇಳಿದರು.

ಕಾಡೇತೀರೆ ಉತ್ತರವಿರುದ್ದಾದ. ಆ ಬಡ ಮನೆತನಕ್ಕೆಷ್ಟದಗಿದ ವಿಪತ್ತು
ಗಳನ್ನು ಕಂಡು ಆತನ ಕ್ಷೇತ್ರನು ಮರುಗುತ್ತಿದ್ದಿತು. ಇಂದೋ ನಾಳೀಯೋ
ಸಾಯಂವಂತಿದ್ದ ಹೊಳೆಪ್ಪ ತನ್ನ ಮನೆ ಬಿಟ್ಟು ಬೀಳುವಂತಾದುದನ್ನು
ಕಂಡು ಕಾಡೇತೀಯ ಕರುಳು ಕೂರೆಯುತ್ತಿದ್ದಿತು. ಗೌಡರ ಸ್ವಭಾವ ಆಷ್ಟು
ಕರ್ತೀರವಾಗಿರಬಹುದೆಂದು ಆತ ತಿಳಿದಿರಲಿಲ್ಲ. ಸೇಡು ತೀರಿಸಿಕೊಳ್ಳಲೇಂದು,
ಅವರು ಹೊಳೆಪ್ಪನ ಮೇಲೆ ಕಟ್ಟಿ ಹಾಕಿ ಅವನ ಮನೆಯನ್ನು ಲಿಲಾವುನಾಡಿ
ಸಿದುದು ಕಾಡೇತೀಗೆ ಸರಿಬಂದಿರಲಿಲ್ಲ. ಅಂತೆಯೇ, ಆತನಿಗೆ ಆ ವಿಷಯ
ವಾಗಿ ಒಳಗೊಳಗೇ ತುಂಬ ಅಸಮಾಧಾನವಿದ್ದಿತು.

“ ಏನನ್ನುತ್ತೀ ಕಾಡೇತೀ ? ” ಎಂದು ಗೌಡರು ಪುನಃ ಕೇಳಿದರು.
ಆಗಲೂ ಆತ ಉತ್ತರವಿರುತ್ತಿಲ್ಲ.

“ರಾತ್ರಿ ನಾಲ್ಕೆಯ್ದು ಮಂದಿನ್ನು ಕರೆಕೊಂಡು ಹೊಗಿ ಆಕೆನ್ನು ಹೊತ್ತು
ಕೊಂಡು ಬಸಲಿಂಗವ್ಯನ ಆಂಗಡಿಗೆ ತಂದು ಒಗೀತಿಯಾ ? ”

ಆಗಲೂ ಕಾಡೇತೀ ಮಾತನಾಡಲಿಲ್ಲ. ಒಳಗೊಳಗೇ ಆತನ ಎದೆ
ಕಂಪಿಸಿತು. ಆತ ಉಭಯ ಸಂಕಟದಲ್ಲಿ ಸಿಲುಕಿ ತೊಳುತ್ತಿದ್ದೆ. ವ್ಯಾತ್ಯಾಸ
ಮುಖದಲ್ಲಿರುವ ಬಡವಾಯಿ ಹೊಳೆಪ್ಪನ ವಾಗಳನ್ನು ಹೊತ್ತು ತರುವ ಇಷ್ಟ
ಆತನಿಗಿರಲಿಲ್ಲವಾದರ್ಥಾ ಇಷ್ಟು ದಿನ ಅನ್ನವಿತ್ತ ಸಾಕಿದ ಧಣಿಯ ಮಾತು
ವೊರುವಂತೆಯೂ ಇರುತ್ತಿಲ್ಲ.

“ ರಾತ್ರಿ ನಾ ಅಂಗಡಿಯೊಳಗೆ , ಇರುತ್ತಿನೀ. ರಾಮನನ್ನು ಸಂಗಡ ಕರೆದುಕೊಂಡಿರುತ್ತಿರು ಆಳುಗಳನ್ನು ತಕ್ಕಿಣಿಂಡು ಹೋಗಿ ಗದ್ದು ಲಾಗದಂಗ ಕೆಲಸ ಮುಗಿಸಿಕೊಂಡು ಭಾ ಹೋಗು.” ಎಂದು ಅಪ್ಪಣಿ ಮಾಡಿ ಗೊಡರು ಮೇಲಕ್ಕೆದ್ದರು.

ಅದೇ ಸಮಯದಲ್ಲಿ

ರಾಮಾವೃತದ ಲಕ್ಷ್ಯಪ್ರನೋಂದಿಗೆ ಗಂಗವ್ಯ ಅದೇ ವಿಷಯವಾಗಿ ಮಾತನಾಡುತ್ತಿದ್ದಳು.

“ ಗೊಡರು ಯಾವ ವೇಳೆದಾಗ ಏನು ನೂಡಬ್ಬರು ಅಂತ ಹೇಳಾಕ ಬರುವಿಲ್ಲ ಲಕ್ಷ್ಯಣಿ. ಇನ್ನು ಹಜ್ಞಾಂಗ ಮಾಡೋಣಾ ? ” ಎಂದು ಆಕೆ ತನ್ನ ಗೋಚರ ಶೋಧಿಕೊಳ್ಳುತ್ತಿದ್ದಳು.

ಲಕ್ಷ್ಯಪ್ರ ಅವಳನ್ನು ಸಾಂತ್ಯನಗೋಳಸುತ್ತು— “ ನೀಯೇನೂ ಅಂಜಬ್ಬಾಡ ತಂಗಿ. ನಾವೇಲ್ಲಾ ಏನು ಬಳ್ಳೀ ಶೈಲಿಪ್ರೇಪೋ ಏನು ? ಆ ಗೊಡ ದಿನದಿಂದ ದಿನಕ್ಕೆ ಹೆಚ್ಚಿಕ್ಕೆ ಸೊಕ್ಕು ಮಾಡಾಕ ಹತ್ತಿದಾನ. ಬಹು ಅವನ ಸೊಕ್ಕು ಇಳಿಸಾಕ್ತ ಚೇರು. ಇಂದು ನಿನ್ನ ಮಗಳ ಮಾಡ್ಯಾಲ ಕ್ಕೆ ಮಾಡಿದರ ನಾಳೆ ನನ್ನ ಮಗಳ ಮಾಡ್ಯಾಲ ಮಾಡ್ಯಾನು. ಈ ಉರಾಗ ಯಾರೂ ಮರಜ್ಞದಿಯಿಂದ ಬಾಳೇವು ಮಾಡದಾಂಗ ಆದಿತಲ್ಲ ? ಒಂದು ಕ್ಕೆ ನೋಡಿಬಿಡುತ್ತಿನೀ ಅವನ್ನು. ನೀ ಅಂಜಬ್ಬಾಡ, ” ಎಂದು ಹೇಳಿದ.

ಗಂಗವ್ಯ ಅಂಜಿಕೊಂಡಿರಲ್ಲಿ ಅಂಜಿಕೆಯೆಂಬಂದು ಅವಳ ಸ್ವಭಾವ ದಲ್ಲಿ ಇರಲಿಲ್ಲ ಆದರೂ ಏನೋ ದಿಗಿಲು. ಏನೋ ಆಶಂಕೆ. ಉರಿ ನಿಂದ ತುಸು ಡೂರದಲ್ಲಿ ಒಂಟಿಯಾಗಿದ್ದ ಗುಡಿಸಲಿನಲ್ಲಿರುವವರು ತಾವು. ಹತ್ತಿಪ್ರತ್ತು ಜನ ಧಡಿಯರೊಂದಿಗೆ ಗೋಡ ಬಂದುಬಿಟ್ಟಿರೆ ಕವ್ಯವೇ ಸರಿ— ಎಂಬ ಯೋಚನೆ ಅವಳಿದು. ಆದರಲ್ಲೂ ತನ್ನ ಗಂಡ ಹಾಸುಗೆ ಹಿಡಿದು ಬಿಡ್ಡವ. ಮನೆಯಲ್ಲಿ ಬೇರೆ ಗಂಡಾಳುಗಳಲ್ಲಿ....ಅಂಥ ಪರಿಸ್ಥಿತಿಯಲ್ಲಿ.....

“ ನೋಡು ಗಂಗವ್ಯ. ನಮ್ಮ ಮಂದಿನೇಲ್ಲಾ ಕರೆದು ಗೊಡನ ಸಂಗತಿ ಹೇಳಿ ಅವರನ್ನು ತಯಾರು ಮಾಡುತ್ತಿನೀ. ರಾತ್ರಿ ಅಲ್ಲಿ ಮಲಗಿಕೊಂಡಿರೂ ದಕ್ಕು ಒಬ್ಬ ಮನಿಸ್ಯಾನ್ನು ಕಳಿಸುತ್ತಿನೀ. ಅವ ಒಂದು ಸಿಕ್ಕು ಹಾಕಿದರ ಸಾಕು. ನಾವೇಲ್ಲಾ ಬರುತ್ತಿವಿ. ಏನೂ ಗಾಬರಿಯಾಗಬ್ಬಾಡ, ಹೋಗು ”

ಎಂದು ಭರವಸೆ ಕೊಟ್ಟು ಕಳುಹಿಸಿದ.

ಸಂಜೆ ಕಳೇದು ಕತ್ತಲಾಯಿತು. ಮುಕ್ಕಾಲದ ದಿನಗಳಾದುದರಿಂದ ತಾರೆಗಳ ಬೆಳಕಿಗೂ ತಡೆಯೋದಗಿದ್ದಿತು. ಕಾಡೇಶಿ ಉಟ್ಟಿ ಮುಗಿಸಿಕೊಂಡು ಕೈಯಲ್ಲಿನ್ನು ಹೊಣ್ಣಿ ಹಿಡಿದುಕೊಂಡು ಗೌಡರ ಶೋಟಿದಲ್ಲಿನ ಗುಡಸಲಿನ ಕಡೆಗೆ ಬರುತ್ತಿದ್ದು. ಆತನ ಹಿಂದೆ ಇಬ್ಬರು ಆಳುಗಳು ನಿಧಾನವಾಗಿ ಹೆಚ್ಚಿ ಯಿಡುತ್ತ ಬರುತ್ತಿದ್ದರು.

ಗುಡಿಸಲಿನಲ್ಲಿ ಚಿಮಣಿ ದೀಪವುರಿಯುತ್ತಿತ್ತು. ಅದೇ ತಾನೆ ಉಟ್ಟಿ ವೆಡಡಿ ಬಂದಿದ್ದ ರಾಮ ಬೀಡಿ ಸೇದುತ್ತ ಕುಳಿತ್ತಿದ್ದು. ಅಂಥ ಅನೇಕೆಯಲ್ಲಿ ಬಂದ ಕಾಡೇಶಿಯನ್ನೂ ಆಳುಗಳನ್ನೂ ಕಂಡು ಆತನಿಗೆ ಕೊಂಚೆ ಅಜ್ಞೆ ಯಾಗದಿರಲಿಲ್ಲ.

“ಬಾ ಕಾಡೇಶಿ. ಕುಂಡು. ಉಟ್ಟಿ ಆತೆನು ? ”

ಉಚಲು ಚಾಪೆಯ ಮೇಲೆ ತನ್ನ ಭವ್ಯ ದೇಹವನ್ನೊರಿಸುತ್ತ ಕಾಡೇಶಿ ಬೇಸರದ ಧ್ವನಿಯಲ್ಲಿ ಹೇಳಿದ: “ಆತು ಬಿಡಪ್ಪ. ಏನು ಉಟ್ಟಾನೋ. ಏನು ಬಾಕೇನೋ. ಎಲ್ಲಾ ಹೊಲಸು....”

ರಾಮ ದಿಗಿಲುಗೊಂಡು ಕಾಡೇಶಿಯ ಮುಖವನ್ನು ಮಿಕೆವಿಚಿ ನೋಡುತ್ತ ಕುಳಿತ. ಕಾಡೇಶಿಯ ಮಾತು ಆತನಿಗೆ ಅರ್ಥವಾಗಲಿಲ್ಲ.

“ನಾಕೆ ಬೆಳಗಿನಾಗ ನಾ ನಮ್ಮುರಿಗೆ ಹೋಗಿಬಿಡಬೇಕಂತ ಮಾಡೀನಿ ರಾಮ,” ಎಂದ ಕಾಡೇಶಿ.

ರಾಮನಿಗೆ ಕಳವಳವಾಗದಿರಲಿಲ್ಲ. ಕಾಡೇಶಿ ಉರಿಗೆ ಹೋಗಬೇ ಕೆನ್ನುತ್ತಾನೆ. ಉರಿಗೆ? ಏಕೆ? ಏನಾಯಿತು? ಈ ಉರು ಆತನಿಗೆ ಬೇಸರವಾಯಿತೇ? ಗೌಡರೇನಾದರೂ ಅಂದರೇ? ಇನ್ನೇನಾದರೂ ಆಯಿತೇ? ಕಾಡೇಶಿ ಅಲ್ಲಿಗೆ ಬಂದಂದಿನಿಂದ ರಾಮನಿಗೆ ಆತನ ಬಗೆಗೆ ತುಂಬ ಶ್ರೀತಿ ಬೆಳೆದು ಬಂದಿದ್ದಿತು. ಸುತ್ತುಮುತ್ತಲಿನ ಸಿಮೆಯಲ್ಲಿಲ್ಲ ಪ್ರಸಿದ್ಧ ಪೈಲವಾನನೆಂದು ಕಾಡೇಶಿ ಹೆಸರು ಗಳಿಸಿದಂದಿನಿಂದ ರಾಮನಿಗೆ ಹೆಮ್ಮೆಯೂ ಉಂಟಾಗಿದ್ದಿತು. ಕಾಡೇಶಿ ತನ್ನನ್ನು ಅಗಲಿ ಹೋಗುವ ವಿಚಾರನನ್ನೂ ಆತ ಸಹಿಸುವಂತಿರಲಿಲ್ಲ.

“ಯಾಕ್ಕಾ, ಹೀಂಗ ಮಾತಾಡುತ್ತಿ? ” ಎಂದು ಆತ ಕೇಳಿದ.

“ಮತ್ತೀನ ಮಾಡೂದಲೇ! ನಾಡಬಾರದ ಕೆಲಸ? ಎಬ್ಬು ಮಾಡುತ್ತಾ ಮೂಗು ಮುಚ್ಚಿಕೊಂಡು ಬಿಡ್ಡಿರಬೇಕ್ಕಳು? ಕಾಡೇಶಿಯಿಂದಂತೂ ಆಗದ ಕೆಲಸ ಇದೆಲ್ಲಾ....”

ರಾಮನಿಗೆ ಆ ಮಾತು ಅರ್ಥವಾಗಲಿಲ್ಲ. ಆತನಿಗೆ ತುಂಬ ದುಃಖ ವಾಯಿತು. ಕಾಡೇಶಿಗೇನಾಗಿದೆ? ಆತ ಹೀಗೇಕೆ ಹುಟ್ಟುಹುಕ್ಕಾಗಿ ಮಾತನಾಡುತ್ತಿದ್ದಾನೆ?

“ಇದೊಂದು ದಿನ ಮಾತ್ರ ಇದ್ದು ನಾಕೆ ಬೆಳಗಿನಾಗ ಗೌಡರಿಗೆ ಹೇಳಿ ಹೊಂಟುಹೊಗಿ ಬಿಡುತ್ತಿರ್ನಿ ರಾಮ,” ಎಂದ ಕಾಡೇಶಿ. ಅವನ ಧ್ವನಿ ಭಾರವಾಗಿದ್ದಿತು.

“ಯಾಕ್ಕಾ, ಏನಾತು?”

“ಅದನ್ನೆಲ್ಲಾ ಕೇಳಬ್ಬಾಡ ರಾಮ. ಏಳು ಮ್ಯಾಲಕ್ಕು. ಗೌಡರು ಒಂದು ಕೆಲಸ ಹಚ್ಚಿದಾರ. ಹೋಗಿ ಬರುಣಾ.”

ರಾಮ ಮುದುರೂತನಾಡದೆ ಮೇಲಕ್ಕೆದ್ದ. “ಎಲ್ಲಿಗೆ ಹೋಗುವುದು?” ಎಂದು ಆತ ಕೇಳಿರಿಲ್ಲ. ಹಾಗೆಲ್ಲ ಕೇಳುವ ಚಟ್ಟವೂ ಆತನಿಗಿರಲಿಲ್ಲ. ಹೇಳಿದನ್ನು ಕೆಲಸ ಮಾಡುವುದು ಆತನ ಸಂಘರ್ಷಿಯಾಗಿತ್ತು.

ದೊಣ್ಣಿಗಳನ್ನು ಹಿಡಿದುಕೊಂಡು ಅವರು ರಾನೂಪುರದವರ ತೋಟದ ಹತ್ತಿರ ಬರುತ್ತಿದ್ದ ಹಾಗೆ ರಾಮನ ಮಿದುಳು ಸಾವಕಾಶವಾಗಿ ಕೆಲಸ ಮಾಡ ತೋಡಿತು. ಇಂಥ ರಾತ್ರಿಯಲ್ಲಿ ದೊಣ್ಣಿ ಹಿಡಿದುಕೊಂಡು ತಾವು ಅಲ್ಲಿಗೆ ಹೋಗುತ್ತಿರುವದೀತಕ್ಕಾಗಿ? ನಿನ್ನ ಯಮುನಾ ಬೇರೆ ಅಲ್ಲಿಗೆ ಬಂಡಿದ್ದಾ ಜೀ. ಯಮುನಾ.....

ಲಕ್ಷ್ಮಿಪುನ ಹೇಳಿಕೆಯಂತೆ ಗುಡಿಸಲಿನ ಹೋರಗಡೆ ಮಲಗಿದ್ದ ಆಳು ದೂರದಲ್ಲಿ ನಡೆದುಬರುತ್ತಿದ್ದವರ ಹೆಣ್ಣೆಯ ಸಮ್ಮ ಕೇಳಿಸುತ್ತೆಲೂ ಎದ್ದು ನಿಂತು ದೈಲುಗಾಡಿಯ ಯಂತ್ರ ಕೂಗಿದ ಹಾಗೆ ಸಿಳ್ಳಿ ಹಾಕಿದ. ಆ ಸಿಳ್ಳಿ ಶೆವಿಗೆ ಬೇಳುತ್ತೆಲೂ ಕಾಡೇಶಿ ತಡೆದು ನಿಂತ. ಗುಡಿಸಲಿನಿಂದಲೇ ಸಿಳ್ಳಿ ಹೋರಿಟ್ದ್ದು ಸ್ವಷ್ಟಪಾಗಿದ್ದಿತು. ತಾವು ಗುಡಿಸಲಿನ ಮೇಲೆ ದಾಳಿ ಮಾಡುವ ವಿಚಾರ ಅವರಿಗೆ ಮೋದಲೇ ತಿಳಿದಿದ್ದಿತೇನೋ—ಎಂದುಕೊಂಡ. ಮುಂದೆ ಹೋಗುವುದೇ, ಬೇಡನೇ, ಗೂತ್ರಾದ ಮೇರೆಗೆ ದಾಳಿ ನಡಿಸಿ ಯಮುನಳನ್ನು

ಹೊತ್ತು ಕೊಂಡು ಹೋಗುವುದೇ ಬೇಡನೇ ಎಂದು ಯೋಚಿಸುತ್ತೆ ಒಂದು ಕ್ಷಣಿ ಅಲ್ಲಿಯೆ ನಿಂತುಕೊಂಡೆ.

ಸಿಳ್ಳು ಕೆವಿಗೆ ಬೀಳುತ್ತಲೂ ರಾಮಸ್ವಿಗೂ ದಿಗಿಲಾಗಿದ್ದಿತು. ಆ ಸಿಳ್ಳು ಯಾರು ಹಾಕಿದರು, ಏಕೆ ಹಾಕಿದರು, ಮುಂದೆ ಏನು ನಡೆಯಲಿದೆ? ಎಂದು ಯೋಚಿಸುತ್ತೆ ಅತ ಮೂಥನೆಂತೆ ನಿಂತುಕೊಂಡೆ. ಕಾಡೇಶಿಯ ಅಕ್ಷಪಕ ದಲ್ಲಿ ನಡೆದುಬರುತ್ತಿದ್ದ ಅಳುಗಳು ಮಾತ್ರ ಹಾಗೆ ನಿಂತುಕೊಳ್ಳಲಿಲ್ಲ. ಕಾಡ್ಡ ವನ್ನು ಯಾವ ರೀತಿಯಲ್ಲಿ ಸಾಧಿಸಬೇಕೆಂಬುದರ ಬಗೆಗೆ ಗೌಡರಿಂದ ಆವರಿಗೆ ವೊದಲೇ ಸೂಚನೆ ದೊರೆತಿದ್ದ ವೇನೇರೋ. ಸಿಳ್ಳು ಕೇಳಿಸುತ್ತಲೂ ಆವ ರಿಬ್ಬರೂ ಓಡುತ್ತೇನ್ನೀಡುತ್ತೆ ಹೋಗಿ ಸಿಳ್ಳು ಹಾಕಿದ ವ್ಯಕ್ತಿಯನ್ನು ಹಿಡಿದು ಕೊಂಡು ಅತನೆ ತಲೆಗೆ ದೊಣ್ಣೆ ಬೀಸಿದರು. ಅತ ಭೀಕರವಾಗಿ ಆಕ್ರೋಶ ಮಾಡುತ್ತೆ ನೇಲಕ್ಕುರುಳಿದೆ.


ಕೂಗು ಕೇಳಿ ಗಂಗವ್ವ ಯಮುನಾ ಇಬ್ಬರೂ ಗುಡಿಸಲಿನ ಬಾಗಿಲು ತೆರಿದು ಹೂರಕ್ಕೆ ಬಂದರು. ಆವೇಶ, ಉದ್ದೇಕೆಗಳಿಂದಾಗಿ ಗಂಗವ್ವನ ಮೈಲ್ಲ ಯೆಲ್ಲ ನಡುಗುತ್ತಿತ್ತು. ಜೋಳ ಕೊಯ್ಯವ ಹರಿತವಾದ ಕುಡಗೋಲನ್ನು ಕೈಯಲ್ಲಿ ಹಿಡಿದುಕೊಂಡು, ಸೆರಗನ್ನು ನಡುವಿಗೆ ಬಿಗಿದು ಆಕೆ ಕಾಳಿಯಂತೆ ಅಭಿಪ್ರಾಯವುತ್ತು— “ಯಾರೋ ಈವ. ಇಂಥಾ ರಾತ್ರಿಯೊಳಗ ಪುಂಡಾಟ ಮಾಡಾಕ ಬಂದಾವ? ಒಳಗ ಕಾಲಾದರೂ ಇಬ್ಬೆ ನೋಡು. ನಿನ್ನ ರುಂಡಾನೇ ಕಡಿತೀನಿ,” ಎಂದು ನುಡಿಯುತ್ತಾ ಬಾಗಿಲಿಗೆ ಅಡ್ಡವಾಗಿ ನಿಂತು ಕೊಂಡಳು.

ದೊಣ್ಣೆ ಹಿಡಿದು ನಿಂತಿದ್ದ ಅಳುಗಳಿಗೆ ಏನು ಮಾಡಬೇದೆಂಬುದು ಹೊಳೆಯಲಿಲ್ಲ ಗಂಗವ್ವನನ್ನು ಹೊಗಿಯುವುದೇ ಬೇಡನೇ ಎಂದು ಆವರು ಯೋಚಿಸುತ್ತೆ ನಿಂತಿದ್ದ ಹಾಗಿಯೆ ದೂರದಿಂದ ಕಂದಿಲು ಹಿಡಿದುಕೊಂಡು ಹತ್ತು ಹನ್ನೆರಡು ಜನರು ಓಡಿ ಬರುವುದು ಕಾಣಿಕು. ಕಂದಿಲಿನ ಮಂದ ಪ್ರಕಾಶದಲ್ಲಿ ಆವರು ಹಿಡಿದ್ದ ಕುಡಗೋಲು, ಕೊಡಲಿಗಳು ಅವಷ್ಟವಾಗಿ ಕಾಣಿಸಿದುವು. ತಮ್ಮನ್ನು ಎದುರಿಸಿ ಯಮುನಾನ್ನು ಲಿಂಗೆ ಆವರು ಬರುತ್ತಿರುವರೆಂದು ತಿಳಿಯುತ್ತಲೂ ಅಳುಗಳಿಬ್ಬರೂ ಗಂಗವ್ವನನ್ನು ಬಲವಾಗಿ ನೂಕಿ ಯಮುನಳನ್ನು ಹಿಡಿಯಲು ಒಳನ್ನಿಂದಾರು.

ತನ್ನ ಮಗಳನ್ನು ಹೊತ್ತುಕೊಂಡೊಯ್ಯಾವರೆಂಬುದು ತಿಳಿಯುತ್ತುಲೂ ಹೊಳೆಪ್ಪ ಏಳಿಲಾರದೆ ಎದ್ದು ಅತ್ಯಿತ್ತ ತೂಗಾಡುತ್ತ ಬಾಗಿಲೇನವರೆಗೆ ಬಂದಿದ್ದು. ರೋಗದಿಂದ ಜೀಣಕ್ಕೀಣವಾಗಿಸ್ತು ಆ ಅಸ್ತಿವಂಚರದಲ್ಲಿನ ಆಗ ಅದ್ಭುತ ಅವೇಶ ಬಂದಂತಾಗಿದ್ದಿತು. ಗಂಗವೈನನ್ನು ನೂಕಿ ಸೆಲಕ್ಕೆ ಕಡವಿ ಅಳುಗಳು ಮುನ್ನಗ್ನಿತ್ತಲೂ ಆತ— “ನನ್ನ ಮಗಳನ್ನು ಮುಟ್ಟಬ್ಬಾಡಿರೋ ಮಂಗಾಜಿ ಸೂಳೀಮತ್ತಳಿರಾ ! ” ಎಂದು ಆಕ್ರೋಶ ವಾಡುತ್ತ ಅವರನ್ನು ಹೊಡಿಯಲು ಧಾವಿಸಿ ಬಂದ. “ಅಯ್ಯೋ ಅಪ್ಪಾ, ನೀನ್ನಾಕ ಎದ್ದಿ ? ” ಎಂದು ಚೀರಿ ಯಮುನಾ ಆತನನ್ನು ಹಿಡಿದುಕೊಳ್ಳಲು ಹೊಡಳಿ. ಆಳುಗಳಲ್ಲಿಬ್ಬ ದೊಕ್ಕೆಯನ್ನೆತ್ತಿ ಹೊಳೆಪ್ಪನ ತಲೆಗೆ ಬೀಸಿದ. “ಅಯ್ಯೋ ” ಎಂದು ಬಂದು ಸಲ ಕೂಗಿ ಆತ ದೊಪ್ಪನೆ ಸೆಲಕ್ಕುರುಳಿದ. “ನನ್ನ ಗಂಡನ್ನು ಕೊಂಡಿ ದೇನ್ನೆಲ್ಲ್ಯಾ ” ಎನ್ನುತ್ತಾ ಗಂಗವೈ ಕುಡಗೊಲನ್ನೆತ್ತಿ ಅವರ ಕಡೆಗೆ ಬೀಸುತ್ತಿದ್ದ ಹಾಗೆಯೆ ಅವರು ಯಮುನಳನ್ನು ಗಟ್ಟಿಯಾಗಿ ಹಿಡಿದುಕೊಂಡು ಗುಡಿಸಲಿನ ಹೊರಕ್ಕೆ ಧಾವಿಸಿದರು.

“ಅಯ್ಯೋ ಅಪ್ಪಾ....ಅಯ್ಯೋ ಅವ್ವಾ....ನಮವ್ವನ್ನು ಕೊಂಡರೋ....” ಎಂಬ ಯಮುನಳ ಕೂಗು ಕೆವಿಗೆ ಬೀಳುತ್ತುಲೂ ರಾಮ ದಿಗಲುಗೊಂಡು ಗುಡಿಸಲಿನ ಕಡೆಗೆ ಧಾವಿಸಿದ. ಅವನ ಹಿಂದೆಯೆ ಕಾಡೇಶಿಯೂ ಓಡಿಬಂದ. ಅವರ ಹಿಂದೆಯೆ ಉರು ಜನರೂ ಬಂದರೂ.

ಯಮುನಳನ್ನು ಹಿಡಿದುಕೊಂಡು ಹೋಗುವ ಉದ್ದೇಶದಿಂದ ತಾವು ಅಲ್ಲಿಗೆ ಬಂದಿರುವ ಪಷಯ ರಾಮಸಿಗೆ ಗೊತ್ತಿರಲಿಲ್ಲ. ತನ್ನಾಡನೆ ಬಂದಿದ್ದ ಆಳುಗಳು ಆಕೆಯನ್ನು ಹಿಡಿದು ಎಳೆದೊಯ್ಯಾತ್ತಿರುವುದನ್ನು ನೋಡಿದಾಗ ಆತನಿಗೆ ಆಶ್ಚರ್ಯವೂ ಆಯಿತು, ಕೋವವೂ ಉತ್ತೇರಿತು. ತಾನೇನನ್ನು ಮಾಡುತ್ತಿರುವೆನೆಂಬುದರ ಅರಿವೂ ಆತನಿಗೂ ಯಲಿಲ್ಲ. ರೋವಗೊಂಡ ಹಾವು ಹೆಡೆಯೆತ್ತಿ ಹಾರುವಂತೆ ಆತ ದೊಕ್ಕೆಯನ್ನೆತ್ತಿ ಆಳುಗಳ ಮೇಲೆ ಹಾರಿ ಇಬ್ಬರನ್ನೂ ಥಳಿಸತ್ತೂಡಿದ. ಅವರ ಹಿಡಿತದಿಂದ ತಪ್ಪಿಸಿಕೊಂಡು ಯಮುನಾ ಓಡಿಹೋಗಿ ಗುಡಿಸಲು ಸೇರಿ, ಗುಂಬಾಗೊಂಡು ಬಿಡಿದ್ದ ತಂಡೆಯನ್ನು ಉಪಚರಿಸತ್ತೂಡಿದರು. ಗಂಗನ್ನಿಗೆ ಮಾತ್ರ ಆತನ ಕಡೆಗೆ ಗಮನವಿರಲಿಲ್ಲ. ಆಕೆ ಬಾಗಿಲಲ್ಲಿ ನಿಂತುಕೊಂಡು ಎರಡೂ ಕ್ರಿಗಳಿಂದ ಶಂಖ



ಬೀದಿಯಲ್ಲಿ ಬಿಡ್ಡವಳು

ವಾಡ್ಯ ವರಾತ್ಮತ್ತಿದ್ದ ಳು.

ಒಂದು ನಿಮಿಷದೇಖಗಾಗಿ ಲಕ್ಷ್ಯಪ್ಪನ್ನು ತಿಳಿಸುತ್ತಾರೆಂದೂ ಅಲ್ಲಿಗೆ ಬಂದು ಸೇರಿದರು. ಕಾಡೇಶಿಯನ್ನು ಕೆಂಡು, ಆತನನ್ನು ಹಿಡಿದುಕೊಳ್ಳಲು ಅವರು ಮುಂದುವರಿಯಾತ್ಮಿದ್ದ ಹಾಗೆ ಈಳ್ಳದ ಕಡೆಯಿಂದ ಗೌಡರು ಎಂಟು ಹತ್ತು ಆಳಗಳನ್ನು ಜೊತೆಗೊಡಿ ಧಾವಿಸಿ ಬಂದರು. ಏರಡು ಪಂಗಡಗಳಿಗೂ ಕಾಳಗಕ್ಕೆ ವೋದಲಾಯಿತು. ಕಾಡೇಶಿಗೂ ಕದನದ ಆವೇಶವೇರಿತು. ಆತನೂ ದೇಹಕ್ಕೆ ಬೀಸತೊಡಗಿದ. ಕುಡಗೋಲುಗಳು ಹಾರಾಡಿದುವು, ಕೊಡಲಿಗಳು ನೆಗೆದಾಡಿದುವು. ಪೆಟ್ಟು ಕಿಂದು ಅನೇಕರು ನೇಲಕ್ಕುರುಳಿದರು. ಲಕ್ಷ್ಯಪ್ಪನ ಚಾಪುಗೊಡಲಿ ಕಾಡೇಶಿಯ, ಕುತ್ತಿಗೆಗೆ ತಾರಿತು. ಆತ 'ಶಿವನೇ' ಎಂದು ಕಿರಿಚಿಕೊಂಡು ನೇಲಕ್ಕುರುಳಿದ. ಚಾಪುಗೊಡಲಿಯ ಹೊಡಿತಕ್ಕೆ ಕುತ್ತಿಗೆಯ ಆರ್ಥ ಭಾಗ ಕಡಿದು ಹೊಗಿ ನೆತ್ತರು ಚಿಮ್ಮತೊಡಗಿತು.

“ ಶತ್ರೀನಷ್ಟು, ನಾ ಸತ್ತಿನಿ. ಅಯ್ಯೋ ದೇವರೇ....” ಎಂದು ಒಂದು ಸಲು ಆಕ್ರೋಶ ವಾಡಿ ಕಾಡೇಶಿ “ಹರಹರಾ” ಎಂದ. ಗೌಡರು ಗಾಬರಿ ಗೊಂಡು ಹೊಡಿದಾಟಿವನ್ನು ಸಿಳ್ಳಿಸಿ ಆತನ ಬಳಿ ಬರುವುದೊಳಗಾಗಿ ಆತ ಕೊನೆಯುಸಿರು ಹಾಕಿದ್ದ.

ತೇರಿ: ಇಪ್ಪತ್ತು.

ವಾರನೆಯ ದಿನ ಮಧ್ಯಕ್ಕೆ ಪೋಲಿಸಿನವರು ಆಗಮಿಸಿ ಗೌಡರಲ್ಲಿ ಬಿಡಾರ ಹೊಡಿದರು. ಅವರಿಗೆಲ್ಲ ಕೋಳಿ, ಕೋಳತ್ತಿ, ಉಂಡಿ, ಜಪಾತಿ ಗಳ ಸರಬರಾಜು ನಡೆಯಿತು. ಮಧ್ಯದ ಸ್ವೇಚ್ಛನ್ನಾ ಆಯಿತು. ಗೌಡರ ಅತಿಥಿ ಸತ್ಯಾರ್ಥಿದಿಂದ ಶ್ವಾಸರಾದ ಪ್ರೇರಿಸು ಅಧಿಕಾರಿಗಳು ಲಕ್ಷ್ಯ, ಗಂಗಪ್ಪ, ಹಾಗು ಇನ್ನು ನಾಲ್ಕು ದು ಜನರನ್ನು ಬಂಧಿಸಿದರು. ಅವರ ಪಕ್ಕದ ಜನರ ಸ್ವೇಲ್ಲ ಥಳಿಸಲಾಯಿತು. ಕಾಡೇಶಿಯ ಶನದ ‘ಪಂಚನಾಮೀ’ ನಡೆಯಿತು. ಹೊಳೆಪ್ಪನ ಹೆಣದ ಕಡೆಗೆ ಅಧಿಕಾರಿಗಳು ಕಣ್ಣ ಹೊರಳಿಸಲಿಲ್ಲ.

“ ನನ್ನ ಗಂಡನ್ನ ಇವರೇ ಕೊಂದರು ಸಾಮೇಬರೇ, ” ಎಂದು ಗಂಗಪ್ಪ ಆಕ್ರೋಶ ವಾಡಿದೆ. ಅಧಿಕಾರಿಗಳು ನಕ್ಕ ಸುನ್ನನಾದರು.

ಸಾಯಂಕಾಲದ ವೇಳಿಗೆ ಬಂಧಿತರನ್ನು ಕರೆದುಕೊಂಡು ಅಧಿಕಾರಿಗಳು ಹೊರಟುಹೊದರು. ಕಾಡೇಶಿಯ ಶವವೂ ಅವರ ಜೊತೆಗೆ ಹೋಯಿತು.

“ನಮ್ಮ ಅವ್ಯಾಸ್ಯ ಎಲ್ಲಿಗೆ ಒಯ್ಯಾತೀರಪ್ಪ....” ಎಂದು ಯವಂನಾ ರೋದಿಸಿದಳು. ಅಧಿಕಾರಿಗಳು ನಕ್ಕು— “ಸೀನೂ ಬರಬೇಕಂತ ಮಾಡಿ ಯೇನು? ” ಎಂದು ಆಣಕವಾಡಿ ಮುಂದೆ ಸಾಗಿದರು.

ಉರಿನವರಲ್ಲಿ ಕೆಲವರು ಹೊಳಿಪ್ಪನ ಶವವನ್ನು ಹೊತ್ತುಕೊಂಡು ಸ್ವಾನಕ್ಕೆ ಸಾಗಿಸಿದರು. ಮೆಧ್ಯರಾತ್ರಿಯ ಹೊತ್ತಿಗೆ ಆ ಜರ್ಜರಿತ ದೇಹ ಮಣಿನಲ್ಲಿ ಮರಿಯಾಯಿತು. ಸ್ವಾನದ ಹತ್ತಿರದಲ್ಲಿದ್ದ ಜಾಲಿಯ ಗಡದ ಕೆಳಗೆ ಕುಳಿತುಕೊಂಡು ಯಮುನಾ ಬಿಕ್ಕಿಬಿಕ್ಕಿ ಅಳುತ್ತಿದ್ದಳು.

ಹೆಣವನ್ನು ಹೊಳಲು ಬಂದವರೆಲ್ಲ ಒಬ್ಬಬ್ರಾಗಿ ಹೊರಟು ಹೋದರು. ಯಮುನಕ್ಕೊಬ್ಬಳೇ ಆ ಗಡದ ಬುಡದಲ್ಲಿ ಕುಳಿತು ಅಳುತ್ತಿದ್ದುದು ಯಾರ ಗಮನಕ್ಕೂ ಬಂದಿರಲಿಲ್ಲವೇನೋ. ದುಃಖದ ಆವೇಶದಲ್ಲಿದ್ದ ಆಕೆಗೂ ಅವರು ಹೋದುದು ಅರಿವಾಗಲಿಲ್ಲ.

ಎಷ್ಟೋ ಹೊತ್ತಿನವರಿಗೆ ಆಕೆ ಅಲ್ಲಿ ಹಾಗೆಯೆ ಕುಳಿತ್ತಿದ್ದಳು. ತಲೆಯಿತ್ತಿ ನೋಡಿದಾಗ ಎದುರಿಗೆ ಆಕ್ಷತೀಯೆಂದು ನಿಂತಂತೆ ಕಾಣಿಸಿತು. ಆ ಕತ್ತಲೆಯಲ್ಲಾ ಅದನ್ನುಕೇ ಗುರುತಿಸಿದಳು. ರಾಮ.....ಆತ ಯಾವಾಗ ಬಂದಿದ್ದನೋ.....ಎಷ್ಟು ಹೊತ್ತಿನಿಂದ ಅಲ್ಲಿ ಹೊನವಾಗಿ ನಿಂತುಕೊಂಡಿದ್ದನೋ.....

ಆಕೆ ತಲೆಯಿತ್ತಿ ತನ್ನ ಕಡೆಗೆ ಮುಖ ಹೊರಳಿಸುತ್ತಲೂ ಆತ ತಡೆಬಡಿ ಸುತ್ತು ಮಾತನಾಡಿತು:

“ಅಳಬ್ಬಾಡ ಯಮುನೀ, ಅತ್ತರೇನು ಬರತ್ತೇತಿ? ಏಳು....ಮನಿಗೆ ಹೊಗೊಳಿ....”

ಮನೆ? ಇನ್ನೆಲ್ಲಿಯ ಮನೆ? ತನಗೂ ಮನೆಯಿಲ್ಲ. ರಾಮಣಿಗೂ ಇಲ್ಲ. ಮನೆ? ಯಾರ ಮನೆಗೆ ಹೋಗುವುದು? ಆಕೆಗೆ ಮತ್ತೆ ಆಳುಚಿಮ್ಮಿ ಬಂದಿತು.

“ಏಳು ಯಮುನೀ,” ಎಂದು ಆತ ಆಕೆಯ ಕೈಹಿಡಿದು ಮೇಲಕ್ಕೆ ಬ್ರಿಸಿದ.

“ ಎಲ್ಲಿಗೆ ಹೋಗೂದು ? ”

“ ನನ್ನ ಗುಡಿಸಲಕ್ಕೆ . ”

“ ನಾ ನಿನ್ನ ಗುಡಿಸಲಕ್ಕೆ ಬಂದರ ಗೌಡರು ನಿನ್ನ ಶುಮ್ಮನ ಬಿಡ್ಡ ರೇನು ? ತೊಗಲು ಸುಲಿದಾರು ? ”

ರಾಮನಿಗೆ ತುಂಬ ಅಚ್ಚೆರಿಯೆನಿಸಿತು. “ ಯಾಕ ? ” ಎಂದು ಕೇಳಿದನಾತ.

“ ಯಾಕ ? ನಿನಿನ್ನ ಏನೂ ಗೊತ್ತಾಗಿಲ್ಲೇನು ? ” ಎಂದು ನುಡಿದು ಹಣ ಬಡಿಮಕೊಂಡಳು ಯಶುನಾ. “ ಇಂದು ಇಷ್ಟೆಲ್ಲಾ ಗಢ್ಢಲ ಆದದ್ದುಕೆ ಅನ್ನೂದೂ ನಿನಗ ಗೊತ್ತಾಗಿಲ್ಲೇನು ? ನೀಯೇನು ಮನು ಷಾಂತಿಯೇ ದನಾನೋ ! ”

ಆತ ಇನ್ನೂ ತಬ್ಬಿಬಾಡ. “ ಸಿಟ್ಟುಕೆ ಆಗುತ್ತಿಯೆ ಯಶುನಾ ? ಆದದ್ದುದರೂ ಏನು ? ”

“ ನೀ ಎಲ್ಲೋ ಎನ್ನೆಯ ಹೊಟ್ಟಾಗ ಹುಟ್ಟಿರಬೇಕು. ಕೊಣ ಇದ್ದಾಂಗಕ ಇದ್ದೀ. ನಮ್ಮ ಗುಡಿಸಲ ವರ್ಷಾಲ ಕಾಡೇಶಿ ಯಾಕ ಬಂದಿದ್ದ ಗೊತ್ತಿಲ್ಲೇನು ? ನನ್ನ ಹೊತ್ತುಕೊಂಡು ಹೋಗಿ ಗೌಡರಿಗೆ ಕೊಡುದಕ್ಕಂತ ಬಂದಿದ್ದ.... ”

ರಾಮ ತಲೆ ಕೆರೆದುಕೊಂಡು “ ಹ....ಹ....ಹಿಂಗೇನ ? ಅಂದರ್ಕ.... ನಿನ್ನ....ಗೌಡರು.... ”

“ ಈಗಾದರೂ ಗೊತ್ತಾತೋ ಇಲ್ಲೋ ? ಏನು ಇನ್ನೂ ಒಡದೇ ಹೇಳಬೇಕೋ ? ನಿಮ್ಮ ಗೌಡರು ನನ್ನ ರಂಡೀ ಅಂತ ಇಟ್ಟುಕೊಳ್ಳಬೇಕಂತ ಇಷ್ಟೆಲ್ಲಾ ಮಾಡಿಸಿದರು ”

ರಾಮನಿಗೆ ಆಶ್ಚರ್ಯವಾಯಿತು, ವಿಷಾದವಾಯಿತು, ಸಿಟ್ಟುಬಂದಿತು. ಗೌಡರ ಬಗೆಗೂ ಸಿಟ್ಟು, ತನ್ನ ಬಗೆಗೂ ಸಿಟ್ಟು. ತಾನಿಂಥ ಮೂರುನೇ ? ತನಗೆ ಇಂಥ ಪಣ್ಣ ವಿಷಯವೂ ತಿಳಿಯಲಿಲ್ಲವೇ ? ಯಶುನಾ ಅಂದುದು ಸರಿ. ತಾನು ಕೊಣ. ದಪ್ಪ ಮಿಚುಳನ ಕೊಣ. ತನ್ನ ಕಣ್ಣನೇದುರಿಗೇ ಹೊಡೆದಾಟ ನಡೆಯುತ್ತಿದ್ದರೂ ಅದಕ್ಕೆ ಕಾರಣವೇನೇಂಬುದನ್ನು ತಾನು ತಿಳಿದುಕೊಡಿರಲಿಲ್ಲ. ತಿಳಿದುಕೊಳ್ಳಲು ಪ್ರಯತ್ನಿಸಿದ್ದಲ್ಲಿ ತಿಳಿಯಬಹುದಾಗ

ದ್ವಿತ್ಯ. ರಾಮಾಪುರದವರ ಗುಡಿಸಲದ ಕಡೆಗೆ ಹೊರಣಾಗಲೆ ಕಾಡೇತೀ ಯನ್ನು ಕೇಳಿದ್ದರೆ ಆತ ಹೇಳಬಹುದಾಗಿದ್ದಿತು. ಯಂತ್ರಾನಂಚನ್ನು ಹಾರಿಸಿ ಕೊಂಡು ಹೋಗಲೆಂದು ಅವರು ಹೊರಟಿದ್ದು ಆಗಲೆ ತಿಳಿದಿದ್ದರೆ ತಾನು ಅವರೊಂದಿಗೆ ಹೋಗುತ್ತಿರಲಿಲ್ಲ. ಕಾಡೇತೀಯನ್ನೂ ತಡೆಯಬಹುದಾಗಿದ್ದಿತು. ತನ್ನ ಬಗೆಗೆ ತುಂಬ ಪ್ರೀತಿಯಾದಿದ್ದಿತು ಕಾಡೇತಿಗೆ. ಆತ ತನ್ನ ಮಾತು ಕೇಳಿದರೂ ಕೇಳಬಹುದಾಗಿದ್ದಿತು. ಆತನ ಜೀವವೂ ಉಳಿಯುತ್ತಿದ್ದಿತ್ತೇನೂ. ಎಲಾ, ಎಂಥ ಮೂಲಿಕ ತಾನು!

“ಗೀರತ್ತಾತು.... ಈಗ ಗೀರತ್ತಾತು.... ಗೌಡರು ಹೀಂಗೆಲ್ಲ ಮಾಡಿದ ರೀನು? ನಿನ್ನ ಮ್ಯಾಲ ಕೈ ಮಾಡಿಸಿದರೀನು? ಎಲಾ.....” ಎಂದು ಹೇಳುತ್ತ ರಾಮ ಅಷ್ಟಕ್ಕೇ ತಡೆದು ನಿಂತೆ. ಆತನ ಶರೀರನ್ನೆಲ್ಲವೂ ನಡುಗಿತು. ಗೌಡರ ವಿರುಧವಾಗಿ ಆತ ಈ ಮೊದಲೆಂದೂ ಧ್ವನಿಯೆತ್ತಿದವನಲ್ಲ. ಅವರ ಬಗೆಗೆ ಆತ ಮಾತನಾಡಿದುದೂ ಅದೇ ವೊದಲಬಾರಿ. “ಗೌಡರು.... ಗೌಡರು....” ಎಂದು ಆತನ ನಾಲಗೆ ಒಳಗೊಳಗೇ ಗುಣಾಗುಣಿಸತ್ತೊಡಗಿತು. ಮುಂದೇನು ಮಾಡುವುದೆಂಬುದು ಆತನಿಗೆ ಹೋಳಿಯಲಿಲ್ಲ.

ಕನ್ಸಿನಲ್ಲಿ ನಡೆಯುವವರ ಹಾಗೆ ನಡೆಯುತ್ತ ಆತ ಯಮನಳನ್ನು ಕರೆದುಕೊಂಡು ಗುಡಿಸಲಿಗೆ ಬಂದ. ಒಳಗಡೆ ದಿವೇ ಪುರಿಯುತ್ತಿದ್ದಿತು. ಯಮನಳೊಂದಿಗೆ ರಾಮ ಬಾಲಲ್ಲಿ ಅಡಿಯಿರಸುತ್ತಿದ್ದ ಹಾಗೆ ಒಳಗಡೆ ಸೂರಾಯಿ ಕುಡಿಯುತ್ತ ಕುಳಿತ ಗೌಡರ ಮೂರಿಕ ಕಾಣಿಸಿತು ಅವರನ್ನು ಕಂಡೊಡನೆಯೆ ಗೌಡರು ವಿಕಟವಾಗಿ ನಗುತ್ತ ಕೈಯಲ್ಲಿದ್ದ ಬಂಟಲಿಯನ್ನು ಹಾಗೆ ಹೀಗೆ ತೂಗಾಡಿಸುತ್ತ— “ಬಾ, ರಾಮಾ ಕರಕೊಂಡು ಬಂದಿಯೇನು ಯಮನಿಯನ್ನು? ಚಲೋ ಕೆಲಸ ಮಾಡಿದೆ ಶಾಬ್ದಾ. ಇದ್ದರ ನಿನ್ನಂಥ ಆಳುಮಗ ಇರಬೇಕು. ಬಾ ಯಮನಿ, ಬಾ, ಇತ್ತಬಾ,” ಎಂದು ಹೇಳುತ್ತ ಅವಳನ್ನು ಹಿಡಿಯಲೆಂದು ವೇಲಕ್ಕೆದ್ದರು.

“ಅಯ್ಯೋ ರಾಮಾ,” ಎಂದು ಚೀರಿ ಆಕೆ ಆತನನ್ನು ತಬ್ಬಿಕೊಂಡು ನಿಂತಳು. ರಾಮನಿಗೆ ವಿಚಿತ್ರ ಆವೇಶ ಬಂದಂತಾಯಿತು. ಒಡೆಯನಿಂದ ನಿಷ್ಠಾರಣವಾಗಿ ಏಟು ತಿಂದು ಕೆರಳದ ಸಾಕು ನಾಯಿ ಆತನ ಮೈಮೇಲೆ ಬೀಳುವಂತೆ ರಾಮ ಗೌಡರ ಕಡೆ ನುಗ್ಗಿ—“ ಇದೆಂಥಾ ಹೇಸಿ ಕೆಲಸ ಗೌಡರೇ.

పాప. ఈచే ఆప్సున్న కేంద్రి. అవ్వన్న జేలిగె కళిసిదిరి. ఆప్సున్న మణ్ణగ కారి ఇదే ఈగ బందాళ. ఈగ ఆచియ మ్యామ్యాల బీళుతీరేను? ” ఎందు గదరిశుత్త ఆవరన్న హొడియలు క్షే ఎత్తిద.

గౌడరిగే ఆళ్ళయిద ఆఫోతవాదంతాయితు. రాము ఈ రీతి యాగి తమగే ఎదురాగి నిల్లబహుదెందు ఆవరు కనెసు మనసినల్లా లూహిసిరలిల్ల సిట్టినింద ఉరియుత్త ఆవరు బాటలియన్న దూర చిసుటి ఆత్తిత్త హొరళి నోడిదరు. గ.డిసలిన గళమోదశ్శే బారె కోలు నేటాధుత్తిద్దితు. ఆదన్న కృగెత్తికోందు గౌడరు రాము నన్న థలిసత్తెందిగిదరు. “ నన్న ఆన్న తిందు నన్న మ్యాలక బీళు తీయా మాళిమగనే....నిన్న జీవా తెగితిని ” ఎందు మొదలాగి ఆవరు ఆభిప్రాప్తిసత్తెందిగిదరు. నాల్చు ఏటిగళగే రాము నేలక్షురుళద. ఆతనన్న అంథస్కితియల్లి బిట్టుహోఎగువ ఇళ్ళయిరదిద్దరూ యమునా అల్లి నిల్లవంతిరలిల్ల. రామునన్న థలిసి తణ్ణగే వూడిద బళక గౌడరు తన్న మేలే బీళువరేంబుదు ఆచేగే ఖచితవాగిద్దితు. అంతేయే, ఆచే సద్గుగదంతి అల్లింద నుసుళికోందు ఉఱిన కడిగే ఓటి చిట్టుకు.

ఉఱినల్లి ఎల్లర మనేగళ బాగిలూ ముళ్ళికోండిద్దువు. ఆదొందు రాత్రియ మట్టిగే యార మనేయల్లూదరూ మలగిదరాయి తెందు యోచిసి గురుతినవర బాగిలు తట్టి కొగిదుదాయితు. ఆవళ ధ్వనియ గురుతు తిళయుత్తలూ యారూ బాగిలు తేరేయలిల్ల. “ గౌడ రన్న ఎనుదు కట్టికోందు ఈ ఉరుగాగ బాళేవు వాడొదు క్షుంగ? సీ ఇల్లి ఇరూదు గొత్తుదరే గౌడరు నాళే నమ్మన్నూ త్వాలిసరిగే హిడిదుకొట్టురు. ఎల్లూదరూ హోగి బిద్దుకోళ్ళన్న.... ” ఎందు ఒచ్చరు ఉత్తరవిత్తరి. యమునా నిరాశఃగి హిందిరుగి, ఉరు త్యజిసి హొరటిళు.

ఉఱినల్లి యారూ తన్నన్న కరేదికోళ్లలిల్ల.

ಎಲ್ಲಿಗೆ ಹೋಗುವುದು ? ಈ ರಾತ್ರಿಯನ್ನೆಲ್ಲಿ ಕಳೆಯುವುದು ?

ತಂದೆಯ ಗಡಿ ಹಾಗಾಯಿತು; ತಾಯಿಯ ಗಡಿ ಹೀಗಾಯಿತು. ಆಕೆಗೆ ಏನು ಶಿಕ್ಷೆಯಾಗುವುದೋ ದೇವರೇ ಬಲ್ಲ. ಫಾಸಿ ಆದರೂ ಆದೀತು....

ಫಾಸಿ !....

ಯಮುನಳ ಎದೆ ಕಂಸಿಸಿತು.

ಕಣ್ಣಿರಿಯುವ ಕತ್ತಲೆಯಲ್ಲಿಯ ಹೇಗೋ ಕಾಲುದಾರಿ ಹುಡುಕಿಕೊಂಡು ನಿಧಾನವಾಗಿ ನಡೆಯತ್ತೊಡಗಿದಳು.

ಎತ್ತ ಹೋಗುವುದು ? ತಿಳಿಯದು.

ಯಾರ ಮನೆಗೆ ? ತಿಳಿಯದು.

ಹಕ್ಕ ದಾಟಿ ಈಚೆಗೆ ಬಂದ ಬಳಿಕ ಆಕೆಯ ಕಾಲು ಸಹಜವಾಗಿಯೆ ಬಸಲಿಂಗವ್ವನ ಅಂಗಡಿಯತ್ತ ಹೋರಳಿದುವು.

ಆ ಇಂಗಡಿಯಲ್ಲಿ ಯಾರೂ ಇರುವುದಿಲ್ಲ. ಬಸಲಿಂಗವ್ವ ಒಕ್ಕೆಯ ಮುದುಕಿ. ತನ್ನ ಬಗಿಗೆ ಪ್ರೀತಿಯೂ ಇದೆ ಆಕೆಗೆ. ಅಂದು ತಾನು ಗಂಡನ ಉರಿಂದ ಹಸಿದು ಬಂದಿದ್ದಾಗ ಹೇಗೆ ಆಕ್ಷರೆಯಿಂದ ಕಂಡು, ಉಂಡೆ ಖಾರಾ ತಿನ್ನಿಸಿದ್ದ ಳಂ.... ಮತ್ತೆ ಬಂದು ಭೀಕ್ಕಿಯಾಗಲೂ ಹೇಳಿದ್ದ ಳಂ. ಈಗ ಹೋದರೆ ಆಕೆ ತನ್ನನ್ನ ಖಂಡಿತವಾಗಿಯೂ ಕರೆದುಕೊಳ್ಳುವಳು. ಉರಿನ ವರೆಲ್ಲ ಆಟಿದಂತೆ ಆಟಿಪ್ಪುವುದಿಲ್ಲ....

ದುಃಖ, ಕಳವಳ, ಬೇಸರು, ಆಯಾಸ, ನಿದ್ರೆ....

ತಿರುಗಿ ತಿರುಗಿ ಕಾಲು ಸೋತು ಹೋಗಿದ್ದವು. ಕಣ್ಣ ಜಡವಾಗಿ ದ್ವಂದ್ವ. ಬಂದು ಆಸರ, ಬಂದು ಚಾಸೆ....ಅಷ್ಟಾದರೆ ಸಾಕು.

“ ಬಸಲಿಂಗವ್ವ....ಬಸಲಿಂಗವ್ವ....”

“ ಯಾರೇ ಆವರು ? ”

“ ನಾನು....ನಾನು....ಯಮುನಿ....”

“ ಆಕ ? ಯಮುನಿ ? ಇಂಥ ರಾತ್ರಾಗ್ಯಗ ? ”

ಬಾಗಿಲು ತೆರೆಯಿತು. ಮೂಲೆಯಲ್ಲಿ ಬಿಡಿಸಿದ್ದ ಚಾವೆ ಕ್ಷೇಮಾಡಿ ಕರೆ ಯಿತು. ಯಮುನಾ ಆತ್ಮ ಧಾವಿಸಿದಳು.

“ ಅಯ್ಯೋ ಪಾಪ....ನಾನೆಲ್ಲಾ ಕೇಳಿದಿನಿ. ಹೀಂಗಾಗಬಾರದಾಗಿತ್ತು.”

ಅದು ಬಸಲಿಂಗವ್ವನ ಧ್ವನಿ. ಯಮುನಳಿಗೆ ಆ ಮಾತು ಅರ್ಥವಾಗಲಿಲ್ಲ. ನಿದ್ರೆ....ನಿದ್ರೆ....ನಿದ್ರೆ....

ನಿದ್ರೆ ಬಂದು ಅವಳನ್ನು ಕೆನಸಿನ ಲೋಕಕ್ಕೆ ಸೇರಿದೊಯ್ದಿತು.

ತೆರೆ: ಇಪ್ಪತ್ತೊಂದು.

ಮಾರನೆಯಾದಿನ ಬಸಲಿಂಗವ್ವ ಎದ್ದು ಗುಡಿಸಲಿನ ಬಾಗಿಲು ಶೀರೆಯುವ ವೇళೆಗೆ ಯಮುನಳಿಗೂ ಎಜ್ಜರವಾಯಿತು. ಕಳೆದ ದಿನಗಳ ಷಟ್ಪನೆಗಳನ್ನು ನೆನೆದುಕೊಳ್ಳುತ್ತೆ ಎದ್ದು ಕುಳಿತಳು.

ಒಲೆಗೆ ಉರಿ ಹಚ್ಚಿ ಬಸಲಿಂಗವ್ವ ಚಹ ಮಾಡಿದಳು.

“ಮಾರೀ ತೊಳಕೋ ಯಮುನೀ. ಚಾ ಕುಡಿ.”

ಯಮನಾ ಮುಖ ತೊಳಿದಳು. ಚಹ ಕುಡಿದಳು.

ಇನ್ನೇನು ಮಾಡುವುದು? ಅದೊಂದು ದೊಡ್ಡ ಪ್ರಶ್ನೆ. ಆ ಉರಿ ನಲ್ಲಿಂತೂ ಇರುವಂತಿಲ್ಲ. ಹಾಗಾದರೆ ಹೋಗುವುದೆಲ್ಲಿನೀ?

ರಾಮನಾದರೂ ತನ್ನನ್ನು ಕಾಪಾಡಿಯಾನು ಎಂಬ ಸಣ್ಣ ಆಸೆಯೊಂದು ಉಳಿದಿತ್ತು; ಅದೂ ಮಾಯವಾಯಿತು.

ಮುಂದಕೆಲ್ಲಿಗೆ?

“ಗೌಡರನ್ನು ಇದಿರು ಹಾಕಿಕೋಣಾರದಾಗಿತ್ತು ನಿಮ್ಮವ್ವ. ಅವರ ವಿರುಧ ಹೋಗಿ ಬಾಳೆವೈ ಮಾಡಾಕಾಗುವದೇನೇ? ನನಗ ಮೊದಲೇ ಗೊತ್ತಿತ್ತು ಹೀಂಗೆಲ್ಲಾ ಆಗುತ್ತೇತಿ ಅಂತ.... ಇನ್ನೇನು ಮಾಡುವಾಕೆ ನೀ?”

ತಾನಿನ್ನೇನು ಮಾಡುವಾಕೆ?

“ನಿನ್ನ ನೋಡಿದರ ನನ್ನ ಕರುಳೆಲ್ಲ ಮರುಗುತಾವ ಮಗಳೇ. ಏನು ಮಾಡೊದು? ಸಾವುಕಾರರ ಮುಂದ ಬಡವರ ಆಟ ನಡೆಯೂ ಹಾಂಗಿಲ್ಲ. ಈ ಪರಪಂಚವೇ ಹೀಂಗ.” ಮುದುಕಿ ರಾಗ ಎಳಿದಳು.

ಒಂದೆರಡು ಕ್ರಿಂ ಸುಮ್ಮಿಸಿದ್ದು ಮತ್ತೆ ಹೇಳಿದಳು ಮುದುಕಿ: “ನೀನೂ

ಪರದೇಶಿ ಆದಿ. ನಾನೂ ಪರದೇಶಿ ಆಗಿದ್ದೇನಿ. ನೀನಾದರೂ ಎಲ್ಲಿ ಹೋಗುತ್ತಿ? ಯಾರು ನಿನ್ನ ನೋಡತಾರ? ಇಲ್ಲೋ ಇದ್ದುಬಿಡು ನನ್ನ ಸೆಂಗಡ. ನನಗೂ ಬಂದು ಆಧಾರ. ನಿನಗೂ ಬಂದು ಆಧಾರ....”

ಯಮುನಾ ಮೂಕ ಚೊಂಬೆಯಂತೆ ಕುಳಿತಿದ್ದಳು. ಆಕೆ ವಾತನಾ ಡುವುದಾದರೂ ಏನನ್ನು?

ನಡುಹಗಲು. ಉಟವಾಯಿತು.

ಸಂಜೀಗತ್ತಲು. ಮತ್ತೆ ಉಟ್ಟಿ.

ರಾತ್ರಿಯಾಯಿತು. ನಿದ್ರೆ. ಚಾವೆಯ ಸಹವಾಸ.

ಅಧ್ರ ತಾನು ಕಳೆದಿರಬಹುದು. ಯಾರೋ ಬಂದು ತನ್ನ ಪಕ್ಕದಲ್ಲಿ ಘನಡಿಸಿದೆಂತಾಯಿತು. ಭಾರವಾದ ಕೈಗಳಿರಡು ತನ್ನನ್ನು ಬಳಸಿಕೊಂಡಂತಾಯಿತು. ಒರಟು ಕೂದಲು ತನ್ನ ಕೆನ್ನೆಗಳನ್ನು ಕೊರೆದಂತಾಯಿತು. ವಾಸನೆ....ಸಾರಾಯಿಯ ವಾಸನೆ.... ಯಮುನಳ ನಿದ್ರೆ ಹಾರಿಹೋಯಿತು. ಕಣ್ಣ ತೆರೆದು ಸುತ್ತಲೂ ಢ್ಣಷ್ಟಿ ಹೊರಳಿಸಿದಳು. ಕತ್ತಲು. ಏನೂ ಕಾಣಿಸದು.

ಬಾಹುಗಳು ತನ್ನನ್ನು ಬರಸೆಳೆದು ತಬ್ಬಿಕೊಳ್ಳುತ್ತಿವೆ. ಒರಟುಕೂದಲು ತನ್ನ ಶುಟಿಗಳನ್ನು ತಿವಿಯುತ್ತಿವೆ.

“ಯಾರವರು?” ಎಂದು ಆಕೆ ಗಾಬರಿಯಿಂದ ಕೊಗಿಕೊಂಡಳು.

“ನಾನು....” ಅದು ಗೌಡರ ಧ್ವನಿ.

“ಆಗಿ? ನೀವು?” ಎನ್ನತ್ತೆ ಆಕೆ ಮೇಲಕ್ಕೇಳಬು ಪ್ರಯತ್ನಿಸಿದಳು. ಏಳಿಂದಾಗಲಿಲ್ಲ.

“ಸುಮೃನ ಬಿದ್ದುಕೊಳ್ಳೇ ಯಮುನೀ. ಯಾರ ಗಡ್ಡಲ ಮಾಡುತ್ತಿ” ಎಂಬ ಕಣಗು ಕೇಳಿಸಿತು. ಆಚೆಯ ಮೂಲೆಯಲ್ಲಿ ವಳಿಗೆದ್ದ ಮುದುಕಿಯ ಧ್ವನಿ ಆದು

ಯಮುನವ್ಯ ಮುಮೃನೆ ಬಿದ್ದುಕೊಂಡಳು

ಆಕೆ ಇನ್ನೇನನ್ನೂ ನಾಡುವಂತಿರಲಿಲ್ಲ

ತೆರೆ: ಇಷ್ಟತ್ತರಡು.

ಮೂರು ತಾಸುಗಳ ಪರಿಗೆ ಅವಕೊಂಡಿಗದ್ದು ಗೌಡರು ಹೊರಟು ಜೋಡರು. ಹೋಗುವಾಗ— “ ಇನ್ನು ಮಾತ್ರಾಲ ದಿನಾಲೂ ರಾತ್ರಿ ಬರುತ್ತಿರುತ್ತಿನಿಂದಿನ್ನು ನಾನು. ನೀ ಎಲ್ಲಿಗೂ ಹೋಗಬಾಡು. ಇಲ್ಲೇ ಇರು ಆರಾಮಾಗಿ. ಸಿನೆಗ ಏನೂ ಕಡಿಮೆ ಆಗದಾಂಗ ಮಾಡುತ್ತಿನೆ, ” ಎಂದು ಹೇಳಿ ಒಂದು ಸೋಟನ್ನು ಆವಳ ಕೈಗಿಟ್ಟಿರು.

ಅನಂತರ ಆಕೆಗೆ ನಿದ್ದೆ ಬರಲಿಲ್ಲ. ಬರುವುದು ಸಾಧ್ಯವಿರಲಿಲ್ಲ.

ಕೊನೆಗೂ ತಮ್ಮ ಕಟ್ಟನನ್ನು ಸಾಧಿಸಿಕೊಂಡು ಬಿಟ್ಟಿದ್ದರು ಗೌಡರು. ಇಷ್ಟೆಯಿರಲಿಲ್ಲವಾದರೂ ತಾನು ಆವರಿಗೆ ದೇಹವನ್ನೊಳಿಸಬೇಕಾಗಿ ಬಂದಿದ್ದಿತು. ತಾನು ಪ್ರತಿಭಟ್ಟಿಸುವಂತಿರಲಿಲ್ಲ. ಹೊಡಿದಾಡುವಂತಿರಲಿಲ್ಲ.. ಬಸ ಲಿಂಗವ್ವನ ಅಂಗಡಿಯೊಂದು ಸೆರೆಮನೆಯಂತಾಗಿದ್ದಿತು. ಗೌಡರ ಹಿಡಿತ ದಿಂದ ತಪ್ಪಿಸಿಕೊಂಡು ಆಲ್ಲಿಂದ ಪಾರಾಗಿ ಹೋಗುವುದು ಅಸಾಧ್ಯವಾಗಿದ್ದಿತು.

ಅಂದು ಬೆಳಗಿನಲ್ಲಿ ಬಸಲಿಂಗವ್ವ ಆಡಿದ ಮಾತುಗಳನ್ನು ಮತ್ತೆ ಸೇನೆಡು ಕೊಂಡಳು. “ ನಿನೊ ಪರದೇಶಿ. ನಾನೂ ಪರದೇಶಿ. ನನಗೂ ಒಂದು ಆಧಾರ. ನಿನಗೂ ಒಂದು ಆಧಾರ. ಇಲ್ಲೇ ಇದ್ದು ಬಿಡು. ” ಎಂದು ಹೇಳಿದ್ದಳಾಕೆ. ಆವಳ ಆಧಾರವೇಂದರೆ ಎಂಥಿದೆಂಬುದು ಈಗ ಗೊತ್ತಾಗಿದ್ದಿತು. ತನ್ನನ್ನು ಗೌಡರ ಸೂಕ್ತಿಯನ್ನಾಗಿ ಮಾಡಿ ಸುಖವಾಗಿ ಬಸುಕುವ ಹೊಂಚು ಮುದುಕೆಯದು. ಆ ಹೊಂಚಿಗೆ ತಾನು ಬಲಿಬೀಳುವುದೇ ?

ಹತಾತ್ಮಾಗಿ ಆಕೆಗೆ ರಾಮನ ಸೆನಕು ಬಂದಿತು. ಗೌಡರಿಂದ ಹೊಡಿತ ತಿಂದು ಸೋವಿನಿಂದ ನರಳುತ್ತ ಬಿಡ್ಡಿರಬಹುದು ಆತ. ಯಮುನಾ ಕಣ್ಣಾಗಳಲ್ಲಿ ನೀರೂರಿತು. ಆ ಗುಡಿಸಲಿನಲ್ಲಿರುವುದು ಅಸಹನೀಯವಾಯಿತು.

ಬೆಳಗಿನ ಜಾವದಲ್ಲಿ ಚಾವೆಯನ್ನು ಬಿಟ್ಟು ಎದ್ದು ಹೆಣ್ಣಿಗಳ ಸದ್ಗಾಗ ದಂತಿ ನಡೆದು ಬಂದು ಬಾಗಿಲು ತೆರೆದಳು. ಸಮಾಪದಲ್ಲಿಯೆ ಮಲಗಿ ಗೊಡಕ ಹೊಡಿಯತ್ತಿದ್ದಳು ಬಸಲಿಂಗವ್ವ.

ಹೊರಗಡೆ ತಣ್ಣನೇಯ ಗಾಳಿ ಬೀಸುತ್ತಿದ್ದಿತು. ಸಣ್ಣಗೆ ಜಿನ್ನಗುಮಳೆ ಮರಿಯುತ್ತಿದ್ದಿತು.

ಸೀರೆಯ ಸೇರಗನ್ನು ತಲೆತುಂಬ ಹೊದೆದುಕೊಂಡು ಗುಡಿಸಲ್ಪಿಂದ ಹೊರಬಂದಳು ಯಮುನಾ. ಒಂದು ಕ್ವಣ ಹಾಡಿಯಲ್ಲಿಯೆ ನಿಂತುಕೊಂಡು ಯಾವ ದಿಕ್ಕಿಗೆ ಹೊರಡುವುದೆಂದು ಯೋಚಿಸಿದಳು. ಮನಸ್ಸಿನಲ್ಲಿಯೆ ಯಾವುದೋ ನಿಧಾರಕ್ಕೆ ಒಂದು ಎಡಗಡೆಗೆ ತಿರುಗಿ ಲಗುಬಗೆಯಿಂದ ನಡೆಯ ಶೊಡಗಿದಳು.

ಯಾವುದೋ ಹಳ್ಳಿಯೋಂದರೆ ಬಳಿ ಬರುವ ವೇಳಿಗೆ ಬೆಳೆಕು ಹರಿಯಿತು. ಉರ ಹೊರಗಿನ ಚಹದಂಗಡಿಗೆ ಹೋಗಿ ನಾಲ್ಕು ಬಾಳೀಯ ಹಣ್ಣು ಕೊಂಡು ತಿಂದು, ಚಹ ಕುಡಿದಳು. ಗೊಡರು ಕೊಟ್ಟಿದ್ದ ರೂಪಾಯಿ ನೋಟ್ಟಿ ಕುಪ್ಪು ಸದಲ್ಲಿತ್ತು. ಅದನ್ನು ತೆಗೆದುಕೊಟ್ಟು, ಚೆಲ್ಲರೆ ಪಡೆದುಕೊಂಡು ಮತ್ತೆ ಮುಂದೆ ಸಾಗಿದಳು.

ಏಕಾಕಿಯಾಗಿ ಹೊರಟಿ ಈ ತರುಣೀಯನ್ನು ಕಂಡು ಹಾಡಿಯಲ್ಲಿ ಅನೇ ಕರು ಕುತೂಹಲದಿಂದ— “ ಎಲ್ಲಿ ಹೊರಟಿವ್ವಾ ಒಬ್ಬಳೇ ? ” ಎಂದು ಕೇಳಿ ದರು. ಯಮುನಾ ಯಾರಿಗೂ ಖತ್ತರವೀಯಲಿಲ್ಲ. ಹುಚ್ಚು ಹಿಡಿದವರ ಹಾಗೆ ಮುಂದೆ ಸಾಗಿದಳು.

ಸಂಜೆಯಾಗುವ ವೇಳಿಗೆ ಮತ್ತೊಂದು ಹಳ್ಳಿ ಬಂದಿತು. ಹಳ್ಳಿಯ ಮೊದಲನೆಯ ಮನೆಯೇ ಹೆಂಡೆದಂಗಡಿ. ಹೆಂಡೆದ ಪಾಸನೆ ಬಡಿದೊಡನೆ ಅವಳ ಮನಸ್ಸು ಅತ್ಯ ಧಾವಿಸಿತು. ಬಹಳ ದಿನಗಳಿಂದ ಹೆಂಡ ಸಿಕ್ಕಿರಲಿಲ್ಲ. ಚಿಲ್ಲರೆಯೆಲ್ಲವನ್ನೂ ಹೆಂಡಕ್ಕೆ ಮರಿದು ತ್ಯಾಪ್ತಿಯಾಗುವವರೆಗೆ ಕುಡಿದು ಮುಂದೆ ಸಾಗಬೇಕೆಂದು ಯೋಚಿಸಿ ಅಂಗಡಿಗೆ ಹೋದಳು.

ಅಲ್ಲಿ ಇಲ್ಲಿ ಕುಳಿತು ಕುಡಿಯುತ್ತಿದ್ದೆ ಜನರಿಂದ ತುಸು ದೂರದಲ್ಲಿ ಕುಳಿತುಕೊಂಡು ನಿಧಾನವಾಗಿ ಹೆಂಡವನ್ನು ಸೇವಿಸಿದಳು. ಚಿಕ್ಕಳ್ಳಿಯ ನೆನಪು ಬಂದಿತು. ಸೆಟ್ಟಿರ ತೋಟ....ಅಲ್ಲಿನ ಗುಡಿಸಲು....ಮಲ್ಲಪು..... ಅವನೊಂದಿಗೆ ತಾನು ಕಳೆದ ದಿನಗಳು....

ఎ.గియల్లిన హండె ముగియితు. బలగ్రేయింద బాయియనేన్న
రెసికేండు మేలశ్చేద్ద లు. ఆవళ తఃక్షిగళ మాలెగళల్లి విచిత్ర నగి
తుళుకూడక్కిత్తు.

హత్తిరచల్లియే కులితు హండె కుదియుత్తిద్ద వనైంబ్చ అవళన్న
కండు కళ్ళు మిట్టారిసి— “ భారాక్ట కుడుగీ ? ఎత్తులాగ హొంటి
ఇష్ట్టు ఏని ? ఆహ్లా, ఏన జేలువి ఇచ్చి ఇయే ! ” ఎందు తోడ
లిద. కొంచె దూరదల్లిద్ద ఇన్నెన్నిట్టు కుడుక శ్రేయల్లిన ముగియన్న
తలేయ మేలిట్టుకేండు, కెంపగి కేండెదంతాగిద్ద కళ్ళుగళన్న అవళ
కడిగి హొరణిసి— “ యావురాచి నారి, ఏనే సుందు ! ” ఎందు
రాగ ఎళిద. సుత్తుముత్తులిద్ద కుడుకర బళగవేలు ‘ హోయా ’ ఎందు
కేంకే కూడితు. కేలవరు నక్కరు. కేలవరు చిట్టికి హొడిదరు.

యావుదర కడిగా గమన కొడడి యమునా ఆల్లింద హొరట్టు
బిట్టులు, హండె కుడిచుదాగిద్దితు. సంపూర్ణ త్యస్తియాగిరదిద్ద రూ
సాకష్ట సమాధానపిద్దితు.

ఆ హళ్ళయన్న దాటె బంద బళక కాలుదారి ద్వేలుదారియన్న
కొడికేండితు. నడిగెయ వేగవన్న కడిమే మాడి సిథానవాగి
కెజ్జు కాకతోడగిదలు.

సంజే కళీదు కత్తులాయితు. మత్తే మళే సురియతోడగితు.
యమునా నగేయుత్తులే ఇద్ద లు.

హిందిసింద సిళ్ళు కేళబందితు. ద్వేలిన సిళ్ళు. ఇన్నెన్న బలు
దూరవిరచేకు ద్వేలు. ఆధ్య హరదారియాదరూ దూరవిద్దితు.

యమునా ఆత్తిత్త హొరణి సోడిదలు. మించిన బెళకినల్లి
ఆగాగ హొళేయత్తిద్ద ద్వేలు కంబి....బలగడిగి ఆపుష్టవాగి కాణిసావ
తంతికంబి. జనర సుళవిరలిల్ల. ఇదే సరియాద స్థలవేందు
తోరితు. ఇన్ను స్ఫేల్చి హోత్తినోళగాగి ద్వేలు ధావిసి ఖరువుదు—

ತನ್ನ ಫೋರೆ ಬಾಳನ್ನು ಕೊನೆಗೊಳಿಸುವ ದೈಲು.

ಇಂದೇ ಕೊನೆಗೊಳಿಸುವುದೇ ಈ ಬಾಳನ್ನು ?

ಹೌದು. ಬದುಕುವುದರಿಂದ ಉಪಯೋಗವಾದರೂ ಏನು ?
ತಾನೊಂದು ಹೆಣ್ಣು ಜೀವ. ಪ್ರಾಯದವರು. ಯಾವ ಆಧಾರವೂ ಇಲ್ಲ.
ಯಾವ ಸುಖವೂ ಇಲ್ಲ. ಸಾನಿನಲ್ಲೇ ಸುಖ ಸಿಕ್ಕಬಹುದು. ಸಾವು....

ಸೆರಗನ್ನು ಸೊಂಟಕ್ಕೆ ಬಿಗಿದು ಯಮುನಾ ಸಿದ್ಧವಾದಳು.

ಎರಡನೆಯ ಅಂಕ.

ತೇರಿ: ಒಂದು.

“ ಸಾಯಂಚೀಕಂತ ಹೋದಿನಿ. ಸತ್ತರ ಚಲೋ ಆಗುತ್ತು. ಅದೂ ದೈವದ ಮನಸಿಗೆ ಬರಲಿಲ್ಲಿ ನೋ. ಮತ್ತೆ ಉಳಿತು ಈ ಪಾಪಿ ಜೀವ. ಇಲ್ಲಿಗೆ ಬಂದಿನಿ, ” ಎಂದು ಹೇಳಿ ತನ್ನ ಅತ್ಯಷ್ಠತ್ವಾಂತವನ್ನು ಮುಗಿಸಿದಳು ಯಾಮುನಾ.

“ ಪಾಪ....ಪಾಪ....ಎಷ್ಟು ಕಷ್ಟ ಸೊಸಿದೆವ್ಯಾ ! ಇಂಥಾ ಸಂಕೆಟಿ ವೇರಿಗೂ ಬರಬಾರದು, ” ಎಂದಳು ದುರ್ಗಾವ್ಯ. ಯಾಮುನಳ ಷ್ಟತ್ವಾಂತವನ್ನಾಲಿಸುತ್ತಿದ್ದ ಹೆಂಗಳಿಯರೆಲ್ಲರ ಕಣ್ಣಗಳಲ್ಲಿ ನೀರು ಚಿಮ್ಮಿ ಬಂದಿದ್ದಿತು.

ಫಾತಿಮಾ ಪಟ್ಟಣದಲ್ಲಿ ಹುಟ್ಟಿ ಪಟ್ಟಣದಲ್ಲಿಯೆ ಬೆಕ್ಕಿದವಳು. ಹಳ್ಳಿಯ ಜೀವನವನ್ನಾಕೆ ಆರಿತಿರಲಿಲ್ಲ. ಗೌಡರುಗಳ ವಿಷಯವನ್ನೂ ತಳಿದಿರಲಿಲ್ಲ. ಯಾಮುನಳ ಮುಖದಿಂದ ರುದ್ರಗೌಡರ ವಿಷಯ ಕೇಳಿದಾಗ, ‘ ಈ ಹಳ್ಳಿಯ ಗೌಡರಿಗೆ ಹೆಂಗಸರನ್ನು ಕೆಡಿಸುವದು, ಹೆಂಡ ಕುಡಿಯುವದು ಬಿಟ್ಟರೆ ಬೀರೆ ಕೆಲಸವೇ ಇಲ್ಲವೇನೋ ಎನ್ನಿಸಿ ಆಶ್ಚರ್ಯವಾಗಿದ್ದಿತು.

ಫಾತಿಮಾ ತನ್ನ ಅಜ್ಞರಿಯನ್ನು ಷ್ಟಕೆಗೊಳಿಸುತ್ತಲೂ ಯಾಮುನಾ ಹೇಳಿದಳು: “ ಎಲ್ಲಾ ಗೌಡರೂ ಹಿಂಗೇ ಇರುತ್ತಾರೆಂಳಲ್ಲ ಫಾತಿಮಾ. ಚಲೋ

ಜನರೂ ಇರುತ್ತಾರೆ. ಆದರೆ ಹೆಚ್ಚುಯೋಳಿಗೆ ಇಂಥನರೇ ಬಹಳ ಮಂದಿ. ಅವರಿಗೆ ವಶನದ ಕೊಲಾ ಇರುತ್ತಾವೆ. ಕೆಲಸ ವಾಡಾರೆ ಆಳುಗಳಿರುತ್ತಾರೆ. ಈ ಗೌಡರಿಗೆ ಏನೂ ಕೆಲಸ ಇರುವದಿಲ್ಲ. ಆರಾಮಾಗಿ ಇರುತ್ತಾರೆ. ಉಂಟ ಗಿಂಜ ತಿಂದು ಗಂಟೂ ಮಾಡತಾರೆ. ಗೌಡಿಕೆಯ ಕೆಲಸನೂ ಹೆಚ್ಚಿಗಿರುವ ದಿಲ್ಲ. ಬರೆಯೂದು ಓದೂದು ಎಲ್ಲಾ ಕುಲಕರ್ಮ ಮಾಡತಿರುತ್ತಾನೆ. ಇನ್ನು ಗೌಡರದೇನು ಕೆಲಸ ಹೇಳು. ಸುಡಿಯೂದ ನಮ್ಮುಂಥ ಬಡವರನ್ನು ಕಾಡಿಸೂದು....”

“ಒಂದು ಬೀಡಿನಾರೆ ತತ್ತಾರೇ ಬಾಬ್ಯಾ,” ಎಂನು ಬಾಬುನನ್ನು ಕೂಗಿ ಆತ್ಮನಿಂದ ಬೀಡಿ ತೀಗಿಸುಕೊಂಡು ಹೊತ್ತಿಸಿ ಸೇದುತ್ತೇ ಮಲ್ಲಿ ಕಟ್ಟಿನಗೆ ಯೋಂದಿಗೆ ನುಡಿದಳು:

“ ಈ ಗೌಡರು ಈ ಸಾಹುಕಾರರು ಇನರನ್ನೆಲ್ಲಾ ಕೂಲಿ ಕೆಲಸಕ್ಕೆ ಹಚ್ಚಬೇಕು ಸರಕಾರ. ಇವರ ಹೊಲಾ ಮನ್ನೇ ಎಲ್ಲಾ ಕನಕೊಳ್ಳಬೇಕು. ಬಡವರನ್ನು ಕಾಡಿಸೂದನ್ನು ಆವಾಗ ಬಿಟ್ಟಾರು ಇವರು. ಈಗ ಏನೂ ಉದ್ದೇಶೀಗ ಇಲ್ಲದ್ದಕ್ಕೆ ಪ್ರಂಡತನಾನೇ ಒಂದು ಉದ್ದೇಶೀಗ ಆಗ್ರೇತಿ ಇವರಿಗೆ. ನಮ್ಮುಂಥವೆಲ್ಲಾ ಸೂಕ್ತೀರಾಗಿ ಬಾಕೀವು ಮಾಡೂದಕ್ಕೆ ಇಂಥಾ ಮಂದಿನೇ ಮೂಲ ಆಗುತ್ತಾರೆ. ಯಾನುನಾ ಹೇಳಿದ ಕತಿ ಅವಳಿಂಬ್ಬಳದೇ ಕತಿ ಅಲ್ಲ. ನಮ್ಮುಲ್ಲರ ಕತೀನೂ ಸ್ವಲ್ಪ ಸ್ವಲ್ಪ ಹಂಗೇ. ದನಗಳ ಬಾಕೀವು ಬೇಕು. ನಮ್ಮುಮು ಬ್ಯಾಡ. ನನಗೂ ನಿನ್ನ ಹಾಂಗ ಮದುವಿ ಆಗಿತ್ತು ಯಮುನಾ. ಗಂಡ ಇನ್ನೊಬ್ಬಾಕೆನ್ನು ಇಟ್ಟಿಕೊಂಡು ನನ್ನ ಹೊರಗ ಹಾಕಿದ. ಎರಡು ಮಕ್ಕಳಿದ್ದವು. ಅವನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿಕೊಇತ್ತಾಕು ದಿನ ತಿರುಗಿದೆ. ತವರಿನಾಗ ಯಾರೂ ಇರಲಿಲ್ಲ. ಆಗ ನನಗೆ ಒಳ್ಳೆ ಪ್ರಾಯ. ಉಕ್ಕೆ ಬರುವ ಜೆಲುವು. ಬಡವರಿಗೆ ಇದೆಲ್ಲಾ ಇರಬಾರದು. ನನ್ನ ರೂಪ ಒಬ್ಬ ಸಾಷ್ಟಕಾರನ ಕಣ್ಣು ಸೇರಿತು. ನನಗೂ ಬ್ಯಾರೆ ಯಾರೂ ದಿಕ್ಕಿರುಲಿಲ್ಲ? ಅವನ ಸಂಗಡ ಇರಬೇಕಾತು. ಆಗ ಜಾರಿ ಬಿದ್ದಾಕೆ ಹಂಗತ ಜಾರುಜಾರುತ್ತಾ ಕಡೀಕ ಇಲ್ಲಿಗೆ ಬಂದು ಬಿದ್ದಿನಿ ಈ ಓಂಟಿಗೆ.....” ಎಂದು ಹೇಳಿ ಬೀಡಿಯನ್ನು ನೆಲಕ್ಕೆಸೆದು ಆದರ ಬೆಂಕಿಯನ್ನಾರಿಸಿದಳು.

“ ಮಕ್ಕಳೆಲ್ಲದಾವ ? ” ಎಂದು ಹೇಳಿದಳು ಯಮುನಾ.

ಮುಲ್ಲಿಯ ಕಣ್ಣಗಳಲ್ಲಿ ನೀರಾರಿತು. ದುಃಖಿಂದ ಭಾರವಾದ ಧೈಸಿ ಯಲ್ಲಿ ಹೇಳಿದಳು: “ನನ್ನ ಈ ದುಡಿತದಾಗ ಅವನ್ನು ನೋಡಿಕೊಳ್ಳಬ್ಬಾಗ ಲಿಲ್ಲ. ಎರಡೂ ನನ್ನ ಬಿಟ್ಟುಹೊಡವು ತಂಗಿ.”

ಈ ದುಡಿತ....ಮಕ್ಕಳು....ತಾನು ನಾಲ್ಕು ತಿಂಗಳ ಬಸಿರಿಯೆಂಬುದರ ನೇನವಾಗಿ ಯಾಮುನಳ ಎದೆ ಕೆಂಪಿಸಿತು. ಸೂಕ್ಷೇಯರ ಓಟಗೆ ಬಂದು ಬಿದ್ದು ದಾಯಿತು. ಇನ್ನು ತಾನೂ ಇವರೆಲ್ಲರಂತೆ ಸೂಕ್ಷೇಗಾರಿಕೆ ನಡಿಸಬೇಕಾಗುವುದು. ಇದನ್ನು ಬಿಟ್ಟರೆ ಬೇರೆ ದಾರಿಯಲ್ಲ. ಸೂಕ್ಷೇಗಾರಿಕೆ....ಬಸಿರು....

“ಸೀನೂ ಈಗೆ ಹೊಟ್ಟೆ ಇಳಿಸಿಕೊಂಡು ಬಿಡು ಯಾಮನವ್ವ. ಮುಂದ ಬಹೆಳ ತಾರುಸಾದೀತು,” ಎಂದಳು ದುರ್ಗವ್ವ.

“ಹೌದವ್ವ. ಮುದುಕಿ ಹೇಳಾದು ಬರಾಬರಿ. ನಮ್ಮುಂಧವರಿಗೆಲ್ಲಾ ಮಕ್ಕಳಾತಕ್ಕ? ನಮಗೂ ತ್ರಾಸ. ಅವಕ್ಕೂ ತ್ರಾಸ.....” ಎಂದಳು ಯಶೋದಾ.

ಹೊಟ್ಟೆ ಇಳಿಸುವ ವಿಚಾರವನ್ನು ಫಾತಿಮಾ ಮಾತ್ರ ಒಪ್ಪಲಿಲ್ಲ. “ಮುದುಕಿಯ ಮಾತು ಕೇಳಿಕೊಂಡೇ ಅಂಥಾದ್ದೇನೂ ಮಾಡಬ್ಬಾಡವ್ವ. ನಮ್ಮ ಈ ಬಾಳನಾಗ ಮಕ್ಕಳಿಂದಲೇ ಏನಾರ ಸ್ವಲ್ಪ ಸುಖಾ ಸಿಕ್ಕಬೇಕು,” ಎಂದಳು.

“ಎಲ್ಲಾರಿಗೂ ನಿನ್ನುಂಧ ಯಜಮಾನರೇ ಎಲ್ಲಿ ಸಿಗುತ್ತಾರ ಫಾತಿಮಾ? ನಿನಗೇನೋ ಒಬ್ಬ ಸಾವುಕಾರ ಇದಾನ. ಬಾಬ್ಯಾನೂ ಇದಾನ. ನಡಡೈತಿ. ನಮ್ಮ ತ್ರಾಸ ಎಂಥಾದ್ದು ಅನ್ನಾದನ್ನು ಸೀನೇ ನೋಡುತ್ತಾ ಇಡೀಯಲ್ಲ? ಒವ್ವೆತ್ತು ರೊಟ್ಟೆ ಸಿಕ್ಕರ ಬಹೆಳ ಆತು. ಇಂಥಾದ್ದರಾಗ ಮಕ್ಕಳಮಿ ಅಂತ ಮತ್ತೊಂದು ಹವಾಸ ಯಾಕ? ನಮ್ಮ ಸಂಗಡ ಅವೂ ಉಪವಾಸ ಸಾಯಬೇಕೆಂತಿಯೋ ಏನು? ” ಎಂದಳು ಮಲ್ಲಿ.

ಛೈವಧ ತೆಗದುಕೊಂಡು ಹೊಟ್ಟೆ ಇಳಿಸಿಕೊಂಡು ಬಿಡುವುದೇ ಒಕ್ಕೆಯ ದೇಸ್ವಿಸಿತು ಯಾಮುನಳಿಗೆ. ಫಾತಿಮುಳಗೆ ಸುದ್ದಿ ತಿಳಿಸದೆ ದುರ್ಗವ್ವನಿಂದ ಛೈವಧ ತರಿಸಿ ತೆಗದುಕೊಂಡಳು. ಹೆಚ್ಚು ತೊಂದರೆಯಾಗದೆ ಗರ್ಭ ಹಗುರಾಗಿ ಇಳಿದು ಹೊಡುದೂ ಆಯಿತು. ನಿಶ್ಚಯಿಂದಾಗಿ ಯಾಮುನಾ ಒಂದು ವಾರ ಹಾಸುಗೆ ಹಿಡಿಯಬೇಕಾಯಿತು. ಅನಂತರ ದೇಹದಲ್ಲಿ ನಿಧಾನ

ವಾಗಿ ಶತ್ರು ಬರತೊಡಗಿತು.

“ನನಗೂ ಏನಾರೆ ಒಂದು ಹಾದಿ ತೋರಿಸು ಫಾತಿಮಾಬಿಬಿ,”
ಎಂದು ಒಂದು ದಿನ ಅಕೆ ಮಾತು ತೆಗೆದಳು.

“ಈಗ ಬಾಧ ತಂಗಿ. ನಿನ್ನ ವೈಯಾಗ ಇನ್ನೂ ರಕ್ತ ಒಂದಿಲ್ಲ.
ನಾ ಎಷ್ಟು ಹೇಳಿದರೂ ಕೇಳಿದೆ ಹೊಟ್ಟಿ ಇಳಿಸಿಕೊಂಡು ಬಿಟ್ಟಿ. ಹೀಗೇ ವೈ.
ಇನ್ನೂ ಒಂದು ತಿಂಗಳೊಷ್ಟಕ್ಕು ಹೋಗಲಿ. ಆ ಮ್ಯಾಲಿ ಏನಾದರೂ ಮಾಡಿದರಾಯ್ತು.”

“ಏಸು ದಿನ ಅಂತ ಹಿಂಗೇ ನಿನ್ನ ಮ್ಯಾಲಿ ಭಾರ ಆಗಿ ಬಿದ್ದುಕೊಂಡಿ
ರೂದವ್ಯ? ನಾ ಎಂದೂ ಹೀಗ ಕೆಲಸ ಇಲ್ಲದ ಮಲಗಿದಾರಿ ಅಲ್ಲ. ನೀ
ದುಡಿಯಾದು, ನಾ ತಿನ್ನೂದು ಅಂದರೇನು?”

“ಇರಲಿ ಬಿಡವ್ಯ. ಯಾರು ದುಡಿದರೇನು, ಎಲ್ಲಾ ಒಂದೇ. ಮೊದಲು
ನೆಟ್ಟಿಗಾಗಲಿ ನಿನಗ. ಆ ಮ್ಯಾಲಿ ಇದೇ ವರ್ತೆಲ್ಲ ಈ ಪಾಸಿ ಬಾಳೇವು....”
ಎಂದು ಸುಡಿದು ಫಾತಿಮಾ ಉಸಿರಳೆದಳು.

“ಎಷ್ಟು ವರುವ ಆತವ್ಯ ನೀ ಈ ಕೆಲಸಕ್ಕೆ ನಿಂತು?”

“ನಮ್ಮವ್ಯ, ಅಜ್ಞ, ಮುತ್ತಜ್ಞ ಎಲ್ಲಾರೂ ಇದೇ ಧಂಡ ಮಾಡುತ್ತಾ
ಬಂದಾರವ್ಯ. ನಾನಾದರೂ ಇದರಿಂದ ಪಾರಾಗಿ ಯಾರಾದರೊಬ್ಬನ್ನು ಮದುವಿ
ಆಗಿ ಮರ್ಚಾದಿಯಿಂದ ಇರಬೇಕಂತ ಮಾಡಿದ್ದಿನಿ ಆದರ ನಮ್ಮಾಂಥವರವ್ಯ
ಮಾಡಿಕೊಳ್ಳಬೇಕಾಗಿ ಅವರಾದು?: ಮನಸ್ಸಿನಾಗ ಇರದಿದ್ದರೂ ಒಬ್ಬವನ್ನು
ಇಟ್ಟಿಕೊಇ ಬೇಕಾಯಿತು. ನನ್ನ ಮ್ಯಾಲಿ ಬಹಳ ಪ್ರೀತಿ ಇತ್ತು ಆವಗ.
ಮುಮ್ಮೂಜ್ಞ ಹುಟ್ಟಿದ್ದು ಆವನಿಂದಲೇ....”

“ಮುಮ್ಮೂಜ್ಞ... ಎಂಥಾ ಮುಜಾ ಹೇಸರವ್ಯ ಇದು?”

“ಬಹಾಳ ಚಂದ ಹೇಸರು. ನನ್ನ ಯಜಮಾನ ಸ್ವಲ್ಪ ಹಿಡಾಕೆ ಬರಿ
ಯಾಕ ಕಲಿತಿದ್ದ. ಆವನೇ ಇಟ್ಟಿದ್ದು ಈ ಹೇಸರು. ಮುಮ್ಮೂಜ್ಞ ಅಂದರ
ಯಾರು ಅನ್ನೂದು ಗೊತ್ತೆತೇನು ನಿನಗ?”

“ನನಗ ಹ್ಯಾಂಗ ಗೊತ್ತುದಿತವ್ಯ ಹಳ್ಳೇಮುಕ್ಕುಗ್?”
“ಮೋಗಲ ಬಾದಣಾನ ಪ್ರೀತಿಯ ಹೆಡತಿ ಆಕಿ ಆ ಮುಮ್ಮೂಜ್ಞ...
ಅವಳು ಸತ್ತಮ್ಯಾಲ ಅವಳ ನೇನೆಸಿಗಾಗಿ ಚಂದನ ಗೊಂ ಕಟ್ಟಿಸಿದ ಬಾದಣಾ...”

ಅದರ ಕೇಸರು ತಾಜಮಹಾಲ್...”

ತಾಜಮಹಾಲ್ ? ಯಾಮುನಾಗೆ ಯಾವುದೆಡಿ ಅರ್ಥವಾಗಲಿಲ್ಲ. ಬಾಡಷಕ.... ಮನೂಜ್... ಅವರಿಭೂರ ಸ್ತ್ರೀತಿ.... ಸ್ತ್ರೀತಿ ? ರಾಮನ ಬಗೆಗೆ ತನಿಗೆ ವಂಧು ಸ್ತ್ರೀತಿ ? ಆತನಿಗೂ ತನ್ನ ಬಗೆಗೆ ಸ್ತ್ರೀತಿ ಇತ್ತು. ಆದರೆ ಆತ ಮನೂಜ್. ಆತನ ಬುದ್ಧಿಗೇಡಿತನವೇ ತನ್ನನ್ನು ಸ್ಥಿತಿಗೆ ತಂದಿಟ್ಟಿತು. ಅಂದು ತಾನು ಬಿದಿರುಮೇಕೆಯ ಹತ್ತಿರ ಹೇಳಿದಂತೆ ಆಗಲೇ ತಾವಿಬ್ಬರೂ ಎಲ್ಲಿಗಾದರೂ ಓಡಿಹೋಗಿದ್ದಲ್ಲಿ ಈ ಗತಿ ಬರುತ್ತಿರಲಿಲ್ಲ ತನಗೆ. ಚಿಕ್ಕಿಳ್ಳಿ ಯಲ್ಲಿ ಮಲ್ಲನೇಂದಿಗೆ ತಾನು ವ್ಯಖಿಚಾರ ಮಾಡಿನ ಪ್ರಸಂಗವೂ ಬರುತ್ತಿರಲಿಲ್ಲ. ಅನ್ನ ಸಾಯುತ್ತಿರಲಿಲ್ಲ, ಅವ್ವ ಜೇಲಿಗೆ ಹೋಗುತ್ತಿರಲಿಲ್ಲ, ತಾನು ಗೌಡರ ಕೈಗೆ ಸಿಕ್ಕು ಬೀಳುತ್ತಿರಲಿಲ್ಲ, ಗಾಡಿಯ ಕೆಳಗೆ ಬೀಳುವ ಪ್ರಸಂಗವೂ ಬರುತ್ತಿರಲಿಲ್ಲ. ಎಂಥ ಬುದ್ಧಿಗೇಡಿ ಆತ ಆ ರಾಮ.

ತೆರಿ: ಎರಡು.

ರಾತ್ರಿ ಅರ್ಥ ಸೇದಿ ಆರಿಸಿ ಇಟ್ಟಿದ್ದ ಕೊರೆಬಿಡಿಯನ್ನು ಮತ್ತೆ ಕೈಗೆತ್ತಿ ಕೊಂಡು, ಕಡ್ಡಿ ಗೀಚಿ ಬೆಂಕಿ ಹೊತ್ತಿಸಿ ಒಂದೆರಡು ಸಲ ಹೊಗೆ ಎಳೆದು ಬಾಬು ಹಾಸುಗೆ ಬಿಟ್ಟು ಮೇಲಕ್ಕೆದ್ದ. ಅಷ್ಟು ಹೊತ್ತಿಗಾಗಲೇ ಓಟಿಯಲ್ಲಿ ಜಪಿವಚಿಕೊರಂಭವಾಗಿದ್ದಿತು. ಎದುರಿದ್ದ ಸಾವಿತ್ರಿಯ ಮನೆಯಲ್ಲಿ ಏದಾರು ಜನರು ಗುಂಪುಗೂಡಿ ಜಹ ಕುಡಿಯುತ್ತು ಇಸ್ಟಿಂ ಆಟದಲ್ಲಿ ತೊಡಗಿದ್ದರು.

“ ಇನ್ನೂ ಬೆಳಗಾಗಲಿಲ್ಲ. ಸರು ಆತೀನು ನಿನ್ನ ಆಟ ? ” ಎಂದು ಕೊಗಿದ ಬಾಬು.

“ ಬಾರಾಕೋ ಬಾಬ್ಯ, ನೀನೂ ಒಂದು ಆಟ ಆಡಿ ಹೋದಿಯಂತೆ ” ಎಂದೆಳು ಯಶೋದಾ.

“ ನನಗ ಅದೊಂದೇ ಕೆಲಸ ಅಂತ ತಿಳಿದಿಯೇನು ? ” ಎನ್ನುತ್ತಾ ಬಾಬು ಮೇಲಕ್ಕೆದ್ದ.

“ ನಿನ್ನ ಕೆಲಸಾನೇ ನಮಗೂ ಮಾಡಂತೇಯೇನು ? ” ಎಂದು ಅಣಕ

ವಾಡಿದ ಹಣವು.

“ ಹೋಲಿಸರ ಕಟ್ಟಾಗ ಮಣಿ ಹಾರೆ ಅಕ್ಕೆ ತರೂದಕಲ್ಲು ಚಾಲಾಕು ಬೇಕು. ನಮ್ಮಂಥವರಿಗೆ ಅದೆಲ್ಲಾ ಹೆಂಗ ಸಾಧಿಸಿತು? ಬಾಬ್ಯ ಬೆರಿಕೆ ಎಂಥಾ ಇನ್ನೆಟೆರಗೂ ದಾದು ಮಾಡೂದಿಲ್ಲ,” ಎಂದಳು ದುರ್ಗವ್ವೆ

“ ನಿನ್ನೆ ರಾತ್ರಿ ಎಷ್ಟು ಸೇರು ಅಕ್ಕೆ ತಂದೆಯ್ಯೇ ಬಾಬ್ಯ? ” ಎಂದು ಪ್ರಶ್ನಿಸಿದಳು ಸಾನಿತಿ.

“ ದಿನಾ ಎಲ್ಲಿಂದ ಬರುತ್ತೇತೇ? ಏನೋ ವಾರದಾಗ ಎರಡು ಮೂರು ದಿನ ಸಿಕ್ಕು ಬಹಳ ಆತು. ನನಗೇನು ನಿನ್ನಂಥಾ ಮುದ್ದು ಮುಖ ಹಡೆನು ದಿನಾ ಸಿಗೂದಕ್ಕೆ? ”

ಅಂಗಡಿಕಾರ ಚೆನ್ನಪ್ಪನಿಗೆ ಆ ಮಾತು ಕೇಳಿಸಿದೊಡನೆ ಆತ ನಗುತ್ತಾ ರಾಗ ಎಳಿದ: “ ಮುದ್ದು ಮುಖದ ನಾರೀಕ್ಕು ನಮ್ಮ ಸಾನಿತಿಕ್ಕು ”

“ ಈ ಚೆನ್ನಪ್ಪ ಬರಬರುತ್ತಾ ಕವಿ ಆಗಾಕ ಹತ್ತಿದನಲ್ಲ? ” ಎಂದು ನುಡಿದು ಹಣವು ನಕ್ಕೆ.

“ ಒಂದು ರೂಪಾಯಿಯ ಸಾಮಾನು ತಂದು ನಮಗೆಲ್ಲಾ ಟೊಸಿಗ ಹಾರೆ ಮೂರು ರೂಪಾಯಿ ಲಂಭ ಹೊಡಿತಂತಾನ. ಇನ್ನು ಕವಿಯಾಗದ ಬಿಟ್ಟುನೇನು? ” ಎಂದಳು ಸಾನಿತಿ.

“ ನಿನ್ನ ನೋಡಿದರೆ ಎಂಥನರೂ ಕವಿ ಆಗುತ್ತಾರ, ” ಎಂದೆ ಅಂಗಡಿ ಕಾರ.

“ ಸಾಕು ಕುಂಡೆಯ್ಯೇ ಮೂಲಾ. ತಕ್ಕಿಡೀ ಹಿಡಿಯೂ ಕೈಗೆ ಇಡೀಲ್ಲಾ ಯಾಕೆ? ” ಎಂದು ದುರ್ಗವ್ವೆ ಮೂಗು ಮುರಿದಳು.

ಮುಖ ತೊಳೆದುಕೊಂಡು, ಜಹ ಕುಡಿದು ಬಾಬು ಓಟೆಯನ್ನು ಬಿಟ್ಟು ಈಚೆಗೆ ಬಂದ. ಅಲ್ಲಿದ್ದ ವಿಶಾಲವಾದ ಅಂಗಳದಲ್ಲಿ ಹಳೆಯ ಸಾಮಾನುಗಳ ಪೇಟೆ ನಡೆಯುತ್ತಿದ್ದಿತು. ಆ ‘ ಮೋಡಕಾ ಬಜಾರ ’ ದಲ್ಲಿ ಬಾಬುವಿನದೂ ಒಂದು ಅಂಗಡಿ. ಹಳೆಯ ಬಾಟಲು, ಹಳೆಯ ಕಬ್ಬಿಣ ಸಾಮಾನುಗಳ ಅಂಗಡಿ. ಅಂಗಡಿಯೆಂದರೆ ಚಪ್ಪರದ ಅಂಗಡಿಯೇನೂ ಆಲ್ಲ. ಹತ್ತುಹನ್ನೀ ರಡು ಅಡಿ ಉದ್ದವೂ, ಮೂರು ನಾಲ್ಕು ಅಡಿ ಆಗಲವೂ ಆದ ಹಳೆಯದೊಂದು

ವೆಚ್ಚಿಗೆ. ಅದರಲ್ಲಿ ಆತನೆ ಅಂಗಡಿಯೇ ಸಾಮಾನುಗಳೆಲ್ಲ ಇರುತ್ತವೆ. ಬೇಳಿಗೆ ಬಂದವನೆ ಬಾಬು ಇವುಗಳನ್ನೆಲ್ಲ ಒಂದೊಂದಾಗಿ ತೆಗೆದು ನೆಲದ ಮೇಲಿರಿಸಿ ಅಂಗಡಿ ಹೊಡುತ್ತಾನೆ. ಸಂಗಂಥದೇಹ್ನೀ, ಸೋನ್ನೀ, ಪೌಡರು, ಮುಲಾಮು, ಟೈಷಂಥಗಳ ಹಳೆಯ ಸೀಸೆಗಳು; ಬಿಳಿ, ನೀಲಿ, ಕಪ್ಪು ಬಣ್ಣಗಳ ಎಣ್ಣೆಯ ಸೀಸೆಗಳು ಒಂದು ಕಡೆ. ಕಬ್ಬಿಣದ ಸಾಮಾನುಗಳು, ಯಾವ ಕೆಲಸಕ್ಕಾಗಿ ಬಾರದ ತಗಡಿನ ತುಂಡುಗಳು, ಎಣ್ಣೆಯ ಹಾಗೂ ಪೆಟ್ಟೋಲಿನ ಹಳೆಯ ಡಬ್ಬಿಗಳು, ವೆಳಿಗಳು, ಚಕ್ರಗಳು, ನಲಾಕೆಗಳು, ಕಂಬಗಳು, ತೂಕುಬಿದು ನಿರುಪಯೋಗಿಸಬಹುದ ಬಕಟ್ಟಿಗಳು, ಅಧ್ಯ ಮುರಿದ ಪಟ್ಟಿಗಳು. ಯಾವುದೋ ಒಂದು ಕಾಲಕ್ಕೆ ಮಕ್ಕಳ ಗಾಡಿಯಾಗಿದ್ದ ಈಗ ಅದರ ಖವಶೇವವನ್ನೇ ಉಳಿದ ವಿಚಿತ್ರವಾದೊಂದು ಕ್ಷೇಗಾಡಿ.

ಬೇಳಿಗಿಸಿಂದ ಸಾಯಂಕಾಲವ ವರೆಗೆ ಅಂಗಡಿ ಹಚ್ಚಿಕೊಂಡು ಕುಳಿತು, ಬೀಡಿ ಸೇಡುತ್ತ ಕಾಲ ಕಳೆಯುತ್ತಿರುತ್ತಾನೆ ಬಾಬು. ಅವನಂತಿಯೇ ಅಲ್ಲಿ ಅಂಥ ಸಾಮಾನುಗಳನ್ನೇ ಹಡನಿಕೊಂಡು ಕುಳಿತ ಸಹೋದೆಯ್ದೀರಿಗಳೊಂದಿಗೆ ಹರಟಿ ಹೊಡಿಯುತ್ತಿರುತ್ತಾನೆ ಅವರೆಲ್ಲಿರಿಗೂ ಬಾಬು ಅಂವರೆ ತುಂಬ ಸ್ತ್ರೀತಿ. “ಬಾಟಿಲಿಕೆ ಬಾಬ್ಬು” ಎಂದು ಅವರು ಆತನನ್ನು ಕರೆಯುತ್ತಾರೆ. ಅದೇ ಅವನೆ ಮುಖ್ಯ ಉದ್ದೇಶೀಗವಲ್ಲ ಎಂಬುದು ಅವರಿಗೆಲ್ಲ ಗೊತ್ತು. ಅವರದೂ ಅಷ್ಟೇ. ರಾತ್ರಿ ಕಾಲದಲ್ಲಿ ಹಳ್ಳಿಗಳಿಗೆ ಹೊಗಿ ಅಕ್ಕಿ ತಂಡು, ಪಟ್ಟಿಣಿದಲ್ಲಿ ಕಳ್ಳಿ ಸಂತೆಯಲ್ಲಿ ಮಾರಾಟ ಮಾಡುವುದೇ ಅವರೆಲ್ಲರ ಮುಖ್ಯ ಉದ್ದೇಶೀಗವಾಗಿದೆ. ಹಳೆಯ ಸೀಸೆ, ಜಂಗು ಹತ್ತಿದ ಕಬ್ಬಿಣದ ಸಾಮಾನುಗಳ ವ್ಯಾಪಾರವಾದರೂ ಎಂಧುದು. ಒಂದೊಂದು ದಿನ ಸಂಜೆಯ ವರೆಗೂ ಒಂದಾಣೆಯ ವ್ಯಾಪಾರವು ಆಗುವುದಿಲ್ಲ. ಅಂತಿಯೇ, ಅವರೆಲ್ಲ ಕಳ್ಳಿ ಸಂತೆಯ ವ್ಯಾಪಾರಕ್ಕೇ ಅಂಟಿಕೊಂಡಿದ್ದಾರೆ.

ಬಾಬು ಅಕ್ಕಿಯ ಕಳ್ಳಿ ವ್ಯಾಪಾರದಲ್ಲಿ ತೊಡಗಿರುವ ಸಂಗತಿ ಓಟಿಯ ಹೆಂಗಳಿಯರಿಗೆಲ್ಲ ಗೊತ್ತು. ಬೇರೆ ಕಡೆ ರೂಪಾಯಿಗೆ ಒಂದುವರೆ ಸೀರು ಮಾರುವ ಬಾಬು ಆ ಓಟಿಯಲ್ಲಿ ಮಾತ್ರ ಏರಡು ಸೇರಿನ ಹಾಗೆ ಮಾರುತ್ತಾನೆ. ರೀತನ್ನಿನಲ್ಲಿ ದೊರೆಯುವ ಅಕ್ಕಿ ಸಂಲವಂತಾದಾಗಲೆಲ್ಲ ಹೆಂಗಳಿಯರು ಬಾಬುನನ್ನೇ ನೊರೆಹೊಗಿತ್ತಾರೆ. ಅವರು ಕೇಳಿದಾಗಲೆಲ್ಲ ಅಕ್ಕಿ ಕೊಟ್ಟು

ಆವರು ಕೊಟ್ಟುಗ ಹಣ ತೆಗೆದುಕೊಳ್ಳುತ್ತಾನೇ ಬಾಬು. ಎಷ್ಟೇ ಜನರಿಂದ ಆತನಿಗೆ ಹಣವೂ ಬರುವುದಿಲ್ಲ. ಆದರೂ ಬಾಬು ಯಾರನ್ನೂ ಸೀಡಿಸದೆ ಯಾರಿಗೂ ಕಟ್ಟಿ ಮಾತು ಆಡದೆ ಒಕ್ಕೀಯ ರೀತಿಯಿಂದ ನಡೆದುಕೊಂಡು ಬರುತ್ತಾನೆ. ಅಂತೆಯೇ, ಅತನನ್ನು ಕಂಡರೆ ಓಣಿಯ ಹೆಣ್ಣುಮಕ್ಕಳಿಗೆಲ್ಲ ಬಹಳ ಪ್ರೀತಿ. ಫಾತಿಮಾಳಿಗೂ ಆವನಿಗೂ ಎಂದೋ ಒಂದು ದಿನ ಗೆಳಿತನ ಬೆಳೆಯಿತು. ಅವಳ ಮಗಳು ಮವನ್ನಾಚಳೂ ಆತನನ್ನು ‘ಬಾಬು’ ಎಂದು ಕರೆಯಲ್ಪಡಿದರೆಳ್ಳು. ಆ ಮುದ್ದು ಮಗುವಿನ ಬಗೆಗೆ ಆತನಿಗೂ ನೋಡೆ ಹುಟ್ಟಿತು. ಅಂತೆಯೇ, ಆದು ತನ್ನ ಮನ್ಯೇಯೆಂದೇ ತಿಳಿದು ಆತ ಹಲವು ವರ್ಷಗಳಿಂದ ಅಲ್ಲಿಯೇ ಇದ್ದಾನೆ. ಸಂಪಾದಿಸಿದ ಹಣವನ್ನೇಲ್ಲ ಫಾತಿಮಾಳಿಗೇ ಒಪ್ಪಿಸುತ್ತಾನೆ. ಹೆಚ್ಚು ಹಣ ಬರಬೇಕು ಅಕ್ಕೀಯ ವ್ಯಾಪಾರದಿಂದಲೇ. ಬೇರಾವುದೊಂದು ವ್ಯಾಪಾರ ಮಾಡಿ ವ್ಯಾಪಾರಿಕೆತನದಿಂದ ಜೀವಿಸಬೇಕೆಂಬ ವಿಚಾರನ್ನೂ ಆಗಾಗ ಬರುತ್ತದೆ ಬಾಬುವಿಗೆ. ಆದರೆ ಆದಕ್ಕೆ ಅಗತ್ಯವಿರುವ ಬಂಡವಲು ತರುವುದೆಲ್ಲಿಂದ?

ಬಾಬು ಆದಿನ ಬೆಳಗೆ ಅಲ್ಲಿಗೆ ಬಂದು ಅಂಗಡಿ ಹೂಡುತ್ತಿದ್ದ ಹಾಗೆ ಮಧ್ಯ ವಯಸ್ಸಿನ ಗೃಹಸ್ಥನೊಬ್ಬ ಆತನ ಬಳಿ ಬಂದು ಕೊಡೆಯನ್ನು ನೇಲ ಕ್ಷೇತ್ರ ನಿಂತು “ ಏನು ಬಾಬು ಹೆಂಗಿದ್ದೀ? ” ಎಂದು ಕೇಳಿದ.

ಬಾಬು ತಲೆಯನ್ನು ಮೇಲಕ್ಕೆತ್ತಿ— “ ಓ, ಸಿದ್ರಾಯಪ್ಪನವರೇನು? ಯಾವಾಗ ಬಂದಿರಿ ಸಾವುಕಾರರೇ? ” ಎಂದು ಕೇಳಿದ.

“ ಈಗ ಬಂದಿನಿ ಬೆಳಗಿನ ಗಾಡಿಗೆ. ಎಲ್ಲಾ ಆರಾಮೇನು ಬಾಬು? ”

“ ಏನು ಆರಾಮೋ ಬಿಡಿರಿ ಅಣ್ಣಾವರೆ. ಹೀಗ ಇದೇನೇ ಆತು. ”

“ ಏನಾದ್ದು ಹೊಸಾ ಸುಧ್ದಿ? ”

“ ನೀವು ಕೇಳಿದ್ದ ಹೌದಲ್ಲಿರಿ? ಹೂಂ. ಒಂದು ಹೊಸಾ ಮಾರು ಬಂದ್ದಿತಿ. ನಿಮಗೆ ಒಪ್ಪಿಗೆ ಆದೀತೋ ಏನೋ. ಒಳಗ ಹೋಗಿ ನೋಡಿರೆಲ್ಲ. ಫಾತಿಮಾ ಇದ್ದಾಳು. ”

ಸಿದ್ರಾಯಪ್ಪ ಓಣಿಯಲ್ಲಿ ಅಡಿಯಿರಸುತ್ತುಲೂ, ಮನ್ಯೇದುರಿಗೆ ಕುಳಿತ್ತದ್ದ ಮವನ್ನಾಚಾ ಆತನನ್ನು ಕಂಡು— “ ಸಾವುಕಾರರು ಬಂದರು ಅವ್ವಾ, ” ಎಂದು ಕೂಗಿದಳು. ಫಾತಿಮಾ ಬಾಗಿಲಿಗೆ ಬಂದು ಆತನನ್ನು ಬರಮಾಡಿ

ಕೊಂಡೆಕ್ಕು.

ಸಿದರಾಯಪ್ಪನಿಗೆ ನಲವತ್ತೇಕ್ಕು ದು ಪರ್ವ ವಯಸ್ಸಿಗಿರಬಹುದು. ಸಿರಿ ವಂತಿಕೆಯಲ್ಲಿ ಬೆಳೆದ ದೇಹ ರಕ್ತ ಮಾಡ ತುಂಬಿಕೊಂಡು ಕೈಷ್ಟುಪುಷ್ಟವಾಗಿ ದ್ವಿತ್ತು. ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಆತ ಯಾವಾಗಲೂ ಖಾದಿಯ ಬಟ್ಟಿಗಳನ್ನೇ ಧರಿಸುತ್ತಿದ್ದು. ಅಂಗಿ, ಕೋಟ್ಟಿ, ಧೋರಣೆ. ತಲೆಗೆ ಖಾದಿಯ ಪಾಪುಡ. ಆ ಪಟ್ಟಣಕ್ಕೆ ತುಸು ದೂರದಲ್ಲಿದ್ದ ಹಳ್ಳಿಯೊಂದರಲ್ಲಿ ಆತನಿಗೆ ಸಾಕಷ್ಟು ಭೂಮಿಯಿದ್ದಿತು. ಜಡಿಯಲ್ಲೇ ವ್ಯಾಪಾರವನ್ನೂ ಮಾಡುತ್ತಿದ್ದು. ಅದರೊಂದಿಗೆ ಕಾಂಗ್ರೆಸ್‌ನ ಕಾರ್ಯಕರ್ತಾವರಗಳಲ್ಲಿ ಭಾಗ ವಹಿಸುತ್ತಿದ್ದು. ವ್ಯಾಪಾರದ ನಿರ್ವಿತ್ತಪಾಗಿ ಆತ ವಾರದಲ್ಲಿ ಮೂರು ನಾಲ್ಕು ದಿನ ಪಟ್ಟಣದಲ್ಲಿಯೆ ಇರಬೇಕಾಗುತ್ತಿದ್ದಿತು. ಖಾದಿಧಾರಿಯಾಗಿದ್ದರೂ ಸಿದರಾಯಪ್ಪ ರಸಿಕ. ಹೆಚ್ಚಿನ ಸಹವಾಸವಿಲ್ಲದಿದ್ದರೆ ನಿದ್ದೇಯೇ ಬರುತ್ತಿರೆಲ್ಲ ಆವಿನಿಗೆ. ಅಂತಿಯೆ ಈ ಓಣಿಯಲ್ಲಿ ಎಲ್ಲ ಹೆಂಗಡೆಯಿರುತ್ತಾ ಆತ ಪರಿಚಿತನಾಗಿದ್ದು. ಚಾಬು, ಹಣವು, ಅಂಗಡಿಕಾರ ಚೆನ್ನುಪ್ಪು ಎಲ್ಲರೂ ಆತನನ್ನೂ ಬಲ್ಲರು. ಎಷ್ಟೋ ಸಲ ಆತ ಘಾತಿಮಳ ಮನೆಗೂ ಬಂದಿದ್ದು. ಅವಳಿಗೂ ಆವಿನಿಗೂ ವಿಶೇಷ ಸಲುಗೆ ಬೆಳೆದು ಬಂದಿದ್ದಿತು.

“ ಏನು ಘಾತಿಮಾ, ಹೆಂಗಿದ್ದೀ ? ” ಎಂದ ಸಿದರಾಯಪ್ಪ.

“ ಆರಾಮು ಇದಿನಿ ಸಾಪ್ತಕಾರ್ಯ. ಇಷ್ಟು ದಿನಾ ಬರಲೇ ಇಲ್ಲವಲ್ಲಿರ್ ? ”

“ ಮುಂಬಯಿಗೆ ಹೋಗಿದ್ದಿನಿ. ಹತ್ತು ಹನ್ನೆರಡು ದಿನ ಅಲ್ಲೇ ಇರ ಬೇಕಾಗಿತ್ತು. ”

“ ನಾನೂ ಬರುತ್ತಿನಿರ ಮುಂಬಯಿಗೆ, ” ಎಂದು ಮವ್ವಾಜ್.

“ ಹೂಂ, ಯಾಕಾಗಲೊಲ್ಲಿದು. ಮತ್ತೊಮ್ಮೆ ಹೋಗುವಾಗ ಕರ ಕೊಂಡು ಹೋಗುತ್ತಿನಿ. ” ಎಂದು ಹೇಳಿ ಜೀಬಿನಿಂದ ಒಂದು ರೂಪಾಯಿ ಶಿಗೆದು ಮವ್ವಾಜಳ ಕೈಯಲ್ಲಿಟ್ಟು— “ ಜಹಾ ಹೇಳಿ ಬಾ ಹೋಗು ತಾಜೀ ” ಎಂದು ನುಡಿದು ಸಿದರಾಯಪ್ಪ ಒಂದು ಸಿಗರೇಟ್ ಹೋತ್ತಿಸಿ, ದಿಂಬಿಗೊರಗಿ ಕುಳಿತುಕೊಂಡು ಸುಖವಾಗಿ ಹೋಗಿಯೆಳೆಯತ್ತೊಡಗಿದ.

ಅಡುಗೆಯ ಮನೆಗೆ ಹೋಗಿ ಘಾತಿಮಾ ಯಮುನಳನ್ನು ಕುರಿತು—

“ ಬ್ರಾಹ್ಮ ಸೀರಿಳಂಟ್ಟುಕೊಂಡು ತಲೆ ಬಾಚಿಕೊಂಡು ತಯಾರಾಗು ಯಮುನಾ.

ನಿನ್ನ ಯಜಮಾನರಾಗುವವರು ಬಂದಾರೆ. ದೊಡ್ಡ ನಾಹುಕಾರರು,” ಎಂದು ಹೇಳಿ, ಗುಲಾಬಿ ಬಣ್ಣದ ಸೀರೆಯೊಂದನ್ನು ಪೆಟ್ಟಿಗೆಯಿಂದ ತೆಗೆದುಕೊಟ್ಟಳು.

ಮುಖ ತೊಳಿದು, ಸೀರೆ ಉಟ್ಟಿಕೊಂಡು, ಹಣಿಗೆ ಕುಂಸನುವಿಟ್ಟು ಕೊಂಡು ಯಮುನಾ ಸಿದ್ಧವಾಡಳು. ಅವಳ ಎಡಿ ಡವಡವನೆ ಹಾರತೊಡಗಿ ದ್ವಿತ್ತು. ತನ್ನ ಬಾಳಿನ ನಾಟಕದಲ್ಲಿ ಹೊಸ ಅಂಕವೊಂದು ಪ್ರಾರಂಭವಾಗಲಿದೆ. ನಾಟಕ? ಹೌದು. ಮೂಳಿಯ ಬಾಳಿನ ನಾಟಕ. ಯಜಮಾನ ಎಂದರೆ ಹೇಗಿರುವನೋ....ತಾನು ಅವನೊಂದಿಗೆ ಯಾವ ರೀತಿ ವರ್ತಿಸಬೇಕೋ. ಎಲ್ಲವೂ ತನಗಿ ಹೊಸದು. ಚಕ್ಕ ಬಂದ ಬಳಿಕ ಫಾತಿಮಾ ತನ್ನನ್ನು ಹೊರಗಡಿ ಕೆಡಿಯಬಹುದು ತಾನು ಆಗ ಹೇಗೆ ವರ್ತಿಸಬೇಕು? ಅವರನ್ನು ಕಂಡೊಡನೆ ಅವರ ಕಾಲಿಗರಗಬೇಕೇ? ಹಾಗೇ ನಿಂತುಕೊಂಡಿರಬೇಕೇ, ಇಲ್ಲ, ಕುಳಿತುಕೊಳ್ಳಬೇಕೇ?

“ ಯಮುನಾ.... ” ಫಾತಿಮಾ ಕೆರೆ ಬಂದಿತು.

ಸೆರೆಗನ್ನು ಮುಖದ ಮೇಲೆ ಲೇಳಿದುಕೊಂಡು ಯಮುನಾ ಹೊರಿಗನ ಕೊಟ್ಟಿಯಲ್ಲಿ ಅಡಿಯಿರಿಸಿದಳು. ಸಿದರಾಯಪ್ಪ ಕುಶೋಹಲದಿಂದ ಕತ್ತಿತ್ತಿನೊಡಿದ. ಹೊಸ ಹಡೆಯದ ಸುಂದರೆ ದೇಹ, ಮುದ್ರಾದ ಮುಖ, ಆಕರ್ಷಕ ಹುಬ್ಬಿ, ಮನಸೆಳೆವ ಕಣ್ಣ—ಮೂಗು. ಗುಲಾಬಿ ಬಣ್ಣದ ಸೀರೆ ಯಲ್ಲಿ ಆಕೆ ಇನ್ನೂ ಸಂದರೆಯಾಗಿ ಕಾಣಿಸುತ್ತಿದ್ದಳು. ಸಿದರಾಯಪ್ಪನ ರಸಕ ಮನಸ್ಸು ಒಡನೆಯಿ ಅವಳಿಗೆ ಮಾರುಹೋಯಿತು.

“ ನಿನ್ನ ಯಜಮಾನರಿಗೆ ನಮಸ್ಕಾರ ಮಾಡು ನುಮುನಾ. ”

ಆಕೆ ತಬ್ಬಿಬಾಗಿ ಸಿದರಾಯಪ್ಪನಿಗೆ ಮಣಿದು, ಗೋಡೆಗೊರಗಿ ನಿಂತುಕೊಂಡಳು.

“ ಕೂಡು ಯಮುನಾ. ನಾಜೆಬ್ಬಾಡ. ”

“ ನಾಜೆಬ್ಬಾಡ, ” ಎಂದು ಫಾತಿಮಾ ಹೇಳಿದುದರಿಂದಲೇ ಯಮುನಾಗಿ ವಿಪರೀತ ನಾಟಕೆಯೆನ್ನಿ ಸಿತು. ಸೆರೆಗಿನಲ್ಲಿ ದೇಹವನ್ನು ಮುಚ್ಚಿಕೊಂಡು ಗೋಡೆಯ ಹತ್ತಿರ ಮುದುಡಿ ಕುಳಿತುಕೊಂಡಳು.

ಅವಳ ವರ್ತನೆಯನ್ನು ಕಂಡು ಸಿದರಾಯಪ್ಪನಿಗೆ ಅಶ್ವಯರವಾಗದಿರೀಲ್ಲ.

“ ఈకి హేసబలంతె కాణటితల్లి ఫాతిమా ? ”

“ కోదు, హేసబలోరీ. కట్టయింద మొన్నెమొన్నె ఒందాళ . ”

సిదరాయప్పునిగే సంతోషవే ఆయితు. బకెళ దినగళిందలూ ఆత అంధమోందు కట్టయ హిణ్ణిగాగి కానుకుళితద్ద.

“ జచోయే ఆతేళు ఫూతిమా. ననగూ ఇంభారియే బీకాగిత్తు. ఇల్లే ఒందు మని మాడికేండేతేని. ఖచుఁ ఎల్లూ సోఇచోతేని. నంబికయింద ఇద్దర ఆయ్యు. ”

“ ఏనంతీ యమునా ? ”

“ నా ఏను కేళలవ్వ ? నీ కేళిదంగ మాడుతేని. ” ఎందిష్టే నుడిదు యమునా మోన తళిచఱు.

జహ బందితు; ఆదర్శందిగి వ్యేసారుపాకు, ఖారా.

సిదరాయప్ప మ్యేసారుపాకిన ఒందు తుండన్న క్షేగీతి కోండు “ తగో యమునా ” ఎందు ఇవళ కడి నీడిద.

క్షేముందే మాడి ఆదన్న తిగెదుకోళ్ళలాగల్లు యమున్లగి మమ్మాజో ఆవళ సేరపిగి బరబీకాయితు. సిదరాయప్పన క్షేయింద మ్యేసారుపాకు తిగెదుకోందు యమున్లగి కోడుత్త ఆకి సగునగుత్త నుడిదళు:

“ ఏను నాజుతీయవ్వా నీ ? నిన్నష్టు నాజారేన్న సోఇఁ ఇల్లి బిడు నా. ”

సిదరాయప్ప నచ్చ. ఫాతిముళూ నక్కళు. యమున్లగూ నగి బందితు. విచిత్ర నగి !

తిండి తిందు జహ కుడిదు ఎలెయడికి కారికోండ బళిక సిదరాయప్ప సిగరీటు హెత్తిసి సేదుత్త కులత. ఫాతిమా ఎద్దు బళిగిన కోటిడిగి హోగి కాసుగేయన్న : సిధ్మగోలిసతొడిగిదళు. తన్న హిందె హిందె బంద యమున్లన్న కురికు—“ ఇందినింద ఆవరే సీన్న యుజమానరు. ఏనంతీ ? ” ఎందు కేళిచఱు.

ಯಮುನಾ ಏನು ಹೇಳಬೇಕು? ಸುವ್ಯಾಸೆ ಕತ್ತು ಕೊಡಿದೆಳು
ಅಪ್ಪೆ.

“ನಾನು ವೂಡ್‌ಟ್ರಿಗೆ ಹೋಗಿ ಕಾಯಿಪಲ್ಲೆ ತೆಗೊಂಡು ಬರ್ತೀಸಿ.“
ಎಂದು ಹೇಳಿ ಮನ್ಯಾಜಳನ್ನು ಜತೆಗೆ ಕಡೆದುಕೊಂಡು ಫಾತಿಮಾ ಬಾಗಿಲು
ಮುಚ್ಚಿಕೊಂಡು ಹೋರಿಗೆ ನಡೆದಳು. ಭಾಗಿಲಿಗೆ ಒಳಗೊಂಡ ಚಿಲಕ ಹಾಕಿ
ಸಿದರಾಯವು ಕೋಟು ಪಾವುಡ ತೆಗೆದು ಗೂಟಕ್ಕಿರಿಸಿ ಒಳಗಡೆ ಬಂದ.

ಅಲ್ಲಿ ಕೆಚ್ಚು ಬೀಳಕಿರಲಿಲ್ಲ. ಜಂತಿಯ ಸಂದುಗಳಿಂದ ಇಳಿದು ಬರು
ತ್ತಿದ್ದ ಅಲ್ಲ ಪ್ರಕಾಶದಲ್ಲಿ ತಲೆ ಕೆಳಕ್ಕೆ ಬಾಗಿಸಿಕೊಂಡು ನ್ಯಾಂವಾಗಿ ಕುಳಿ
ತಿದ್ದ ಯಾಮುನಳನ್ನು ಕಂಡೊಡನೆ ಆತನಿಗೆ ಕೊಂಚ ಸ್ವಿಕರವುಂಟಾಯಿತೆ.
ಹಾಸುಗೆಯ ಮೇಲೆ ಕುಳಿತುಕೊಂಡು, ಮೆಲ್ಲಿಗೆ ಕೈನಿಡಿ, ಬಳ್ಳಿಯಿಂದ ಹೂ
ಕಿತ್ತುಕೊಳ್ಳುವ ಹಾಗೆ ನಯವಾಗಿ ಅವಳನ್ನು ಎಳೆದುಕೊಂಡೆ.

ಕೆಳಕ್ಕೆ ಬಾಗಿದ್ದ ಅವಳ ಮುಖನನ್ನು ಬಲಗೈಯಿಂದ ಮೇಲಕ್ಕೆತ್ತಿ ಆತ
ಮುಮತೆ ಬೆರಿತ ಸ್ವರದಲ್ಲಿ ಕೇಳಿದ:

“ಯಾಕ ಯಮುನಾ, ಹೀಂಗ ಕೂತಿದ್ದೀ? ನನ್ನ ಸಂಗಡ ಇರೂ
ದಕ್ಕ ನಿನಗ ಮನಸು ಐಕೆಣ್ಣೀ ಇಲ್ಲಿಷ್ಟೀ?”

ಆದುವರಿಗೆ ಆಕೆ ಶತ್ಯಂತ ಕಷ್ಟದಿಂದ ತಡೆಹಿಡಿಮುಕೊಂದಿದ್ದ ದುಃಖ
ವೆಲ್ಲವೂ ಒಮ್ಮೆಲೆ ಉಳ್ಳಿ, ಬಿಕ್ಕುಗಳ ರೂಪವಲ್ಲಿ ಹರಿಯತೊಡಗಿತು.

“ಏನಾತು ಯಮುನಾ ನಿನಗ? ಒಮ್ಮೆಲೆ ಯಾಕ ಅಳಾಕ ಹತ್ತಿದಿ”?
ಎಂದು ಆತ ಕೊಂಚ ಗಾಬರಿಯಿಂದಲೇ ಕೇಳಿದ.

ತಾನು ಅಳ್ತಿರುವುದೇಕೆ? ತನಗಾದುದೇನು? ತನ್ನ ಎದೆಯಲ್ಲಿ
ಗದ್ದಲಕ್ಷ್ಯರಂಭಿಸಿದ್ದ ಭಾವಗಳನ್ನು ಆತನಿಗೆ ವಿವರಿಸುವುದು ಹೇಗೆ? ತನ್ನ
ಒಡೆದ ಬಾಳು....ಒಡೆದ ಸಂಸಾರ....ಒಡೆದ ಪ್ರೀತಿ....ನರಳಿ ನರಳಿ ಸತ್ತ
ಅಪ್ಪ....ಸೆರಿಮನೆ ಸೇರಿದ ತಾಯಿ....ಗೌಡರು....ರಾಮ....ತನ್ನ ಪ್ರೀತಿಯ
ರಾಮ....ಅಳು....ಮತ್ತೆ ಅಳು....ಕಟ್ಟಿ ಇರು.

ಸಿದರಾಯವು ಅವಳ ತಲೆಗೂದಲಿನ ಮೇಲೆ ಕೈ ಆಡಿಸುತ್ತೆ ಸಂತಯಿ
ಸುವ ಸ್ವರದಲ್ಲಿ—

“ನನ್ನ ಸಂಗಡ ಇರಾಕ ನಿನಗ ಮನಸಿರದಿದ್ದರ ಹೇಳು. ಒತ್ತಾಯ

వాడువ మనుష్య ఆఖి నా. ఈ అళ్లవన్నె స్తులు, వోదలు శిల్పిలు. నినగ బ్యాడాగిద్దర నా కేంటు హోగ్రీని. ఏను? ఎందు నుడిద.

యుఃపనా అళ్లవన్నె తడిదు సిరిగిసించ కంబనిగళనెష్టురేసి కొండకు. తాను అఖబారదాగిద్దితు. వాకనాడిదంతి ఇవరు ఎద్ద కోట్టిచిడువరో ఏనోఇ. మనుష్య ఒల్లీయ, సన్మందే తోరు త్తుచ. గౌడ్రంథ క్షూరతనవిల్ల. సమాధానదిందలే వాతనాడు త్తునే. స్వేచ్ఛుచదూ తన్నెల్ల దఃఖవన్ను మరితు పంకొణవన్ను నటిసచేసు. హం. ఇన్న నక్కిసువుదే నన్న కెలస. శూళీయ పాత్రద సట్టనే. ఘాతిమాళ మనేయల్లియీ ఇద్దుకొండు ప్రస్తుచీయాగి అన్న తిన్నవుడు ఎష్టు దిన? ఆవళ కాగే తానూ ఒప్పు సాకు కారన సూళీయాగలే బేకు, బేరే మనే హాడబేసా, జేగో సుఖ హచ్చికొండు కాల తల్లుబేకు....

“ యాచ అళ్ల బంతు యమునా? ” మత్తె ప్రశ్నిసిద సిద రాయస్త.

“ హిందినదెల్లు నేనపాగి ఖుచ్చే బంతు. ”

“ బవళ కష్టపట్టిద్దియంత కాణుత్తేతి. వావ....వావ..... ఇన్నవ్యాల నినగేను కష్ట ఆగదాంగ నోడికోతీని నా. హం. స్వప్న నగు నోడొణు....నగు....”

యమునా నగలు ప్రయత్నిసిదళు. ఆ ప్రయత్నక్కే ఫల దొరి యలిల్ల సిదరాయపునిగే ఆవళ బగ్గె ఇన్ను కనికర బందితు. ఆవళ తలీయన్న తన్న తొడిగళ మేలే పాలగిసికొండు అవళ నుణ్ణు గిన కేన్నెగళ మేలే క్షేత్ర ఆడిసుత్త దేళిడ:

“ ఇల్లియ తనక ఏనే ఆగిద్దురు అదన్నెల్ల మరతు బిడు యమునా. ఇన్న మ్యాల సుఖదింద ఇదు. నినగె సిరే కుబుస, వస్తు ఒడవే ఏను బేకో ఎల్లు హీచ్చక్కా. వారదాగ మంరు నాల్చు దిన నా ఇల్లిదుతీసి నీనూ ఆనందదింద ఇద్దు ననగూ

ಸ್ವಲ್ಪ ಆನಂದ ಆಗುವ ಹಾಂಗ್ ಮಾಡಿದರೆ ಸಾಕು. ಹೆಚ್ಚಿಗೇನೂ ಬೀಡೆ.
ಹೇಳು. ಏನಂತಿ ? ”

“ ಯಮುನಾ ಏನನ್ನೂ ಹೇಳಲಿಲ್ಲ ಹೊನವಾಗಿಯೇ ಇದ್ದಳು.

“ ಬಷಿಗೆಯಲ್ಲ ಹಂಗಾದರ ? ” ಎನ್ನುತ್ತೆ ಆತ ಅವಳ ಕೆನ್ನೆಗಳನ್ನು
ಚುಂಬಿಸಿದ.

ತೆರೆ: ಮೂರು.

ಟಂತ್ರಿಯಲ್ಲಿ ತೆರವಾಗಿದ್ದ ಮನೆಯೋಂದನ್ನು ಬಾಡಿಗೆಗೆ ತೆಗೆದುಕೊಂಡು
ಸಿದರಾಯಪ್ಪ ಅಲ್ಲಿ ಯಮುನಳ ಸಂಸಾರವನ್ನು ನೇತಿಗೊಳಿಸಿದ. ಮನೆಗೆ
ಅಗತ್ಯವಿರುವ ಸಾಮಾಗಳನ್ನೆಲ್ಲ ಕೊಂಡು ತಂದುದಾಯಿತು. ಮಂಜಗಿಂಚ
ಇತ್ಯಾದಿ ಶಡಂಬರಕ್ಕೆ ಬೀಳದೆ, ಸಾದಾ ಹಾಸುಗೆಯೋಂದನ್ನು ತರಿಸಿದ ಸಿದ
ರಾಯಪ್ಪ. ಆದರೂಡನೆ ಎರಡು ಜತಿ ಮಗ್ಗಲು ಹಾಸಿಗೆ, ಎರಡು ರಗ್ಗು.
ನಾಲ್ಕು ಸೀರೆ, ನಾಲ್ಕು ರವಕೆ, ರವಕೆಯೋಳಗಡಿ ಧರ್ಡಸಲು ತೆಳುವಾದಬಟ್ಟೆಂದು
ಒಳವನ್ನೆ, ಒಂದೆರಡು ಚಿಕ್ಕೆ ಒಡವೆಗಳು, ಸೊನ್ನೀ, ಪೊಡರು ಡಬ್ಬಿಗಳು,
ಸುಗಂಧದಿಣ್ಣಿ, ದೊಡ್ಡ ಕನ್ನಡಿ, ಬಣ್ಣದ ಬಾಚಣಿಗೆ, ಹೇರ್ ಪಿನ್ನು ಎಲ್ಲ
ವನ್ನೂ ತಂದುಕೊಟ್ಟು.

ಯಮುನಾ ಚೆನ್ನೆಸ ಚೆರಗಾದಳು. ಇವುಗಳಲ್ಲಿ ಸೇರಿಕೆ ವಸ್ತುಗಳನ್ನು
ಆಕೆ ಈ ಮೊದಲೆಂದೂ ಕುಡವಳಿಲ್ಲ ಇನ್ನು ಇವೂ ಇನ್ನು ಹಯೋಗಿಸುವ
ದಂತೂ ದೂರವೇ ಉಳಿಯಿತು. ಹಳ್ಳಿಯಲ್ಲಿರುವವರಿಗೆ ಆಕೆಗೆ ಮಲಗಲು
ದೂಡಿಯತ್ತಿದ್ದುದು ಈಚಲ ಚಾಪಿ, ಹೂದೆಯಲು ಕೌಡಿ. ಗಂಡನ ಮನೆ
ಯಲ್ಲಿದ್ದ ಕೆಲವು ತಿಂಗಳುಗಳವರಿಗೆ ಚಾಪೆಯೂ ಇರಲಿಲ್ಲ. ಮೆತ್ತಗಿನೆ
ಗಾಡಿಯ ಸಹವಾಸ ಆಕೆಗೆ ತೀರ ಹೊಸದು. ತಲೆದಿಂಬಿಗೇನ್ನು ಕಂಡನ
ಇಲ್ಲ ಆಕೆ. ಮಗ್ಗಲು ಹಾಸಿಗೆಗಳನ್ನುಂತೂ ಆಕೆನೋಡಿಯೇ ಇರಲಿಲ್ಲ. ಸುಗಂಧ
ದಣ್ಣೆ....ಸೊನ್ನೀ....ಪೊಡರ್....ಪಟ್ಟಣದ ಸ್ಥಿರೀಯರು ಆಂಥ ವಸ್ತುಗಳನ್ನು ಪ
ಯೋಗಿಸುವರೆಂದು ಆಕೆ ಕೇಳಿ ತಳಿದಿದ್ದ ಉದರೂ ಅವುಗಳನ್ನು ಒಮ್ಮೆಯೂ
ಆಕೆ ನೋಡಿರಲಿಲ್ಲ. ಅವುಗಳನ್ನು ತಾನೂ ಉಪಯೋಗಿಸಬೇಕೆಂಬ ಬಯ
ಕೆಯೂ ಆಕೆಗೆ ಉಂಟಾಗಿರಲಿಲ್ಲ. ಎರಡು ಹೊತ್ತು ಹೊಟ್ಟಿತುಂಬಾ ಉಟ್ಟಿ

ಸಿಕ್ಕಿದರೆ, ಉಟ್ಟಿಕೊಳ್ಳಲು ಎರಡು ಸೀರೆಸೆಡ್‌ರೆ ಸಾಕಾಗಿದ್ದಿತು ಆಕೆಗೆ. ಹೆಚ್ಚಿನ ಆಸೆ ಅವಳಿಗೆ ಲಿಲ್ಲ. ಈ ಓಟಿಗೆ ಬಂದು ಬಿಡ್ಡ ಬಳಕ ಶಹೆ ಆಕೆ ಆಶಿಸುತ್ತಿದ್ದು ದು ಹೊಟ್ಟಿಬಟ್ಟಿಗೆ ವ್ಯವಸ್ಥೆಯನ್ನು ಮಾತ್ರ. ಸ್ನೇಹಿ ಪೋಡರು ಹೆಚ್ಚಿಕೊಂಡು ಮೇರಿದಾಡಬೇಕೆಂಬ ವಿಚಾರ ಅವಳಿಗೆಂದೂ ಬಂದಿರಲಿಲ್ಲ.

“ನನಗಿದೆಲ್ಲಾ ಯಾರೆ? ಇನ್ನು ಹೆಚ್ಚಿಕೊಳ್ಳಬೇಕಾದ ಬರಾದಿಲ್ಲ ನನಗೆ,” ಎಂದು ಆಕೆ ಹೇಳಿದಾಗ ಸಿದರಾಯಪ್ಪ ನಕ್ಕು— “ನನ್ನ ಮನಸ್ಸು ಆನಂದದಿಂದಿರಬೇಕಾದರ ಸೀನು ಎಲ್ಲಾ ಹೆಚ್ಚಿಕೊಳ್ಳಬೇಕು, ” ಎಂದು ಹೇಳಿ ತಾನೇ ಆಕೆಯ ಕ್ಷೇತ್ರ, ಗಢ್ಣಗಳಿಗೆ ಸ್ನೇಹಿ ಹೆಚ್ಚಿ ಪೋಡರು ಸವರಿದ. ಹೊಸ ಸೀರೆಯನ್ನುಟ್ಟಿಕೊಂಡು ತಲೆಗೂಡಲನ್ನು ಅಂದವಾಗಿ ಬಾಜಿಕೊಂಡು ಹಣಿಯ ನಡುವೆ ಚಿಕ್ಕದಾಗಿ ಕುಂಕುಮ ಇಟ್ಟಿಕೊಂಡು ಕನ್ನಡಿಯಲ್ಲಿ ಪ್ರತಿ ಬಿಂಬ ಸೋಡಿಕೊಂಡು ಬೆರಗಾಗಿ ನಿಂತಳು ಯಮುನಾ. ತಾನಿಷ್ಟು ಚೆಲು ವೆಯೇ? ಎಂದು ಅಷ್ಟುರಿಪಟ್ಟಿಕೊಂಡಳು.

ಅಂದು ಸಂಚೇ. ಹೊಸಮನೆಯಲ್ಲಿಯೇ ಅಡುಗೆ ಮಾಡಿದಳು. ಸಿದರಾಯಪ್ಪನೂ ಅಲ್ಲಿಯೇ ಉಟ್ಟಿಮಾಡಿ, “ನಿನ್ನ ಚೆಲುವಿಕೆಯಂತೆ ಆಡಿಗೆಯೂ ಚೆಂಡಾಗ್ನೀತಿ” ಎಂದು ಹೊಗಳಿದ.

“ರೊಟ್ಟಿ ಎಷ್ಟು ಚಲೋ ಮಾಡಿದಿಯಲ್ಲ ಯಮುನಾ? ”

“ಏನು ಚಲೋನೋ ಬಿಡಿರಿ. ಇದೇನು ದೊಡ್ಡ ಕೆಲಸ? ಸಣ್ಣವಳಿದ್ದಾಗಿನಿಂದ ಮಾಡಿ ಮಾಡಿ ರೂಧಿಯಾಗ್ನಿತಿ.”

“ನಮ್ಮ ಮನೆಯಲ್ಲಿ ಕೂಡ ಇಷ್ಟು ಚಲೋ ರೆಡ್ಡಿ ಆಗುವದಿಲ್ಲ ಸೋಡು.”

ತನ್ನ ಮನೆಯ ಸ್ವರ್ವಿಯನ್ನಾತ ಅವಳಿದುರಿಗೆ ಎತ್ತಿದುದು ಅದೇ ನೋಡಲು. ಆಕೆ ಕುತ್ತಣಹಲದಿಂದ ಕೇಳಿದಳು:

“ಮನಿಯೋಳಿಗೆ ಯಾರಾರ್ಯಾರು ಇದಾರ್ತಿ? ”

ಆತ ನಿರುತ್ತಾಹದ ಧ್ವನಿಯಲ್ಲಿ ಹೇಳಿದ.

“ಇದ್ದಾರ ಎಲ್ಲರೂ ಇದ್ದಾರ. ತಾಯಿ, ಹಂಡತಿ, ಮಕ್ಕಳು....”

“ಎಷ್ಟು ಮಂದಿ ಮಕ್ಕಳು? ”

“ಮಾರು ಮಂದಿ ಇದ್ದಾರ. ಎರಡು ಹೆಣ್ಣು, ಒಂದು ಗಂಡು. ”

“ ದೊಡ್ಡ ಪರಾಗಿದ್ದ್ವೇನ್ನಿ ? ”

“ ದೊಡ್ಡ ಮಗಳಿಗೆ ಹನ್ನೀರಿಂದು ವರ್ಷ. ಉಳಿದವೆಲ್ಲಾ ಇನ್ನೂ ಸಣ್ಣಿ ವರು ”

ಮೂರು ಮಕ್ಕಳ ತಂಡೆಯಾದ ಆತ ತನ್ನಂಥವಳನ್ನು ಇಟ್ಟಿಕೊಳ್ಳುವುದೇಕೆಂಬುದೊಂದು ಸವಿಸ್ಯೇಯಾಯಿತು ಯಶುನಳಿಗೆ ರಾತ್ರಿ, ಮಲಗಿ ದ್ವಾಗ ಆತನೇ ಆ ವಿಷಯವಾಗಿ ಸ್ವಷ್ಟಿಕರಣ ಮಾಡತೋಡಿದ.

“ ನೋಡು ಯಾಮುನಾ. ನಾನು ಮಕ್ಕಳೊಂದಿಗೆ. ಹೆಂಡತಿಯೂ ಇದ್ದಾಳ. ಹಣಕಾಶ ಕೂರತಿಯಿಲ್ಲ. ಏನಿದ್ದರೂ ಜೀವಕ್ಕ ಮಾತ್ರ ಸುಖಾ ಇಲ್ಲ. ಏನೋ ಕಡಮಿಯಾದಂಗ ಅನಿಸುತ್ತೇತಿ. ಅದಕ್ಕೂ ಇಲ್ಲಿಗೆ ಬಂದಾಗ ಸ್ವಲ್ಪವುದೂ ಸುಖಾ ಸಿಕ್ಕಿತೇನೋ ಅಂತ ಇಷ್ಟೆಲ್ಲ ಪ್ರಯತ್ನ ಮಾಡುತ್ತೇನಿ. ಇಷ್ಟು ದಿನ ಇಲ್ಲಾ ಸುಖಾ ಇರಲಿಲ್ಲ. ನನ್ನ ಮನಸ್ಸಿಗೆವುವ ಒಂದು ಹೆಣ್ಣು ಇರಲಿಲ್ಲ ಈ ಓಟಿಯೋಳಗ.”

“ ಯಾಕ ಮಲ್ಲಿಗೇನಾಗೈತಿ ? ಬಹಳ ಚೆಲುವಿ ಆದಾಳಲ್ಲ ? ”

“ ಚೆಲುವಿ ! ” ಎಂದು ನೆಕ್ಕು ನುಡಿದ ಸಿದರಾಯಷ್ಟು. “ ಎಲ್ಲಾ ಮೂಲುಮೂಲಿನ ಚೆಲುವಿಕೆ ಅವಳಿದ್ದು. ಒಳಗ ಎಲ್ಲಾ ಹೊಲನೇ. ಎಂಥಿಂಥ ರೋಗ ಅದಾವೇ ಶಿವನೇ ಬಲ್ಲ ಅವಳ ಮಾರೀ ಮೂಲಿನ ಕಲೆ ನೋಡಿ ದರ ಗೊತ್ತುಗೊಡಿಲ್ಲೇನು ? ಪಾಪ....ಅವರ ತಪ್ಪು ಇರೂದಿಲ್ಲ ಇದರಾಗ ಹೊಟ್ಟಿಗಾಗಿ ಎಂಥಿಂಥವರದೋ ಸಂಗ ಮಾಡಬೇಕಾಗುತ್ತೇತಿ. ರೋಗ ಬರ ದೇನು ಮಾಡಿಯಾವು ? ”

“ ಇಂಥಾವರ ಹತ್ತರ ನೀವಾದರೂ ಯಾಕ ಹೋಗುತ್ತಿರಿ ? ಏನು ಸುಖಾ ಏತಿ ಅದರಾಗ ? ”

“ ಏನು ಸುಖಾನೋ ದೇವರೇ ಬಲ್ಲ. ನನಗೂ ಒಂದೊಂದು ಶಲ ನನ್ನ ಬಗ್ಗೇ ಹೇಸಿಕೆಯಾಗುತ್ತೇತಿ. ಇದೆಂಥ ಹುಚ್ಚು ನನ್ನದು ಅಂತ. ನಾನು ಸಾಧಾರಣ ಕಲಿಕವ. ಪುಸ್ತಕ-ಗ್ರಂಥಕ ಓದಿಕೊಂಡವ. ಕಾಂಗ್ರೆಸ್‌ನಾಗ ಸೇರಿ ಗಾಂಧಿ ಶಿವ್ಯನಾದವ. ಒಂದು ಶಲ ಜೀರ್ಣ ಕಂಡು ಬಂದಿದ್ದೇನೆ. ನನ್ನಂಥವನು ಸುಳಿಯರ ಸಂಗ ಮಾಡಬಾರದು. ಅದು ತಪ್ಪು. ಅದು ಪಾಪ. ಎಲ್ಲಾ ಗೊತ್ತು ನನಗ. ಆದರೂ ಮನಸ್ಸು ಶಡೆಯನದಿಲ್ಲ

ಮತ್ತೆ ಈ ಪಾಪಕೂಪಕ್ಕೇ ಬಂದು ಬೀಳುತ್ತೇನೇ.... ” ಎಂದು ಸಿದರಾಯಪ್ಪ ತನ್ನ ಷಟ್ಕೆ ತಾನೇ ನಶ್ಯ.

“ ನಾ ಹೇಳಿದ್ದೆಲ್ಲಾ ತಿಳಿಯಿತೇ ನಿನಗ ? ”

“ ನನಗ ಹ್ಯಾಂಗ ತಿಳಿಬೇಕು ? ಹೇಳಿಕೇಳ ಹಳ್ಳಿಯವರು.... ”

“ ಹೋಗಲಿ ಬಿಡು. ಆ ತತ್ವಜ್ಞನಿದ ಮಾತೆಲ್ಲಾ ಯಾಕ ? ನೀ ಮಾತ್ರ ಬಳಾ ಹುಣಾರಿಯಂದ ಇರು. ರೋಗ ಗೀಗ ಹಚ್ಚಿಕೊಳ್ಳಬ್ಯಾಡ. ಬಹಾಳ ಭಯಂಕರ ರೋಗ ಅವು. ಪ್ರಾಣ ಹಿಂಡಿ ಬಿಡುತಾವ. ನಾನು ಉಂರಾಗ ಇಲ್ಲದಾಗ ಬ್ಯಾರೆಯವರ ಸಂಗ ಮಾಡುವದಕ್ಕ ಹೋಗದಿದ್ದರಾ ಯಿತು. ಹೇಳು. ನಂಬಿಕೆಯಂದ ಇರುತ್ತಿರು ನನ್ನ ಕೂಡ ? ”

“ ಇದೇನೇ ಮಾತು ನಿಮ್ಮದ್ದ ? ಒಮ್ಮೆ ಸೂಕ್ತೀರ ಹಾಂಗಲ್ಲಿ ನಾ. ಈ ಕೆಲಸನೂ ಹೊಸಾದು ನನಗ. ಏನೋಂ ನನ್ನ ಕಾಡುವ ಕಾಲ. ಇದರಾಗ ಬಂದು ಬಿದ್ದಿನಿ. ನಿಮ್ಮಂಥಾವರಿಗೆ ನೋಸಾ ಮಾಡಿ ಯಾವ ನರ ಕಕ್ಕೆ ಹೋಗಲಿ ನಾ ? ”

“ ಇಲ್ಲ. ಇಲ್ಲ. ನೀ ವೋನೆ ಮಾಡಿಯಂತ ನಾನೇನು ಹೇಳಲಿಲ್ಲ ನನ್ನದೊಂದು ಸ್ವಭಾವ. ನಂಬಿದರ ಪೂರೂ ನಂಬಿ ಬಿಡುತ್ತಿನಿ. ನೀನೂ ನನ್ನ ನಂಬಿಕೊಂಡೇ ಇರಬೇಕು.”

ಮತ್ತೊಂದು ರಾತ್ರಿ ಆತ ಕೇಳಿದ:

“ ನಿನಗ ಕುಡಿಯುವ ಚಟ್ಟ ಗಟ್ಟ ಇತ್ತೇನು ಯಮುನಾ ? ”

ಆತನಿಗೆ ಆ ಚಟ್ಟವಿದಲಿಲ್ಲವೆಂಬ ವಿಷಯವನ್ನು ಈಗಾಗಲೆ ಆಕೆ ಅರಿತು ಕೊಂಡಿದ್ದಳು. ತನಗೆ ಆ ಚಟ್ಟವಿದೆಯೆಂದು ಹೇಳಿದಲ್ಲಿ ಆತನಿಗೆ ಆಸವಾ ಧಾನವುಂಟಾಗಬಹುದೇಂದೂ ಆಕೆಗೆನ್ನಿಸಿದ್ದಿತು. ಆದರೂ ಆತನೆಮರಿಗೆ ಸುಳ್ಳ ಹೇಳಲು ಆವಳ ಮನಸ್ಸು ಒಷ್ಟಲಿಲ್ಲ.

“ ಚಟ್ಟ ಅಂತೆನೂ ಇಲ್ಲ. ಆದರ ಉಂರಾಗ ಇದ್ದಾಗ ಒಮ್ಮೆನ್ನೊಂದಿಗೆ ಕುಡಿತ್ತಿದ್ದಿನಿ. ಇಲ್ಲಿಗೆ ಬಂದ ಸ್ಯಾಲ ಮಾತ್ರ ಮುಟ್ಟಿಲ್ಲ.”

“ ಚಲ್ಲೋ ಅಯ್ಯು. ಈ ಓಣಿಯೋಳಗ ಚಹಾ ಕಾಫಿ, ಸೆರೆ ಸಿಂದಿ ಎಲ್ಲಾ ಬಂದೇ. ಎಲ್ಲರೂ ಕುಡಿಯುವವರೇ. ನಿನ್ನ ಕೈಯಾಗ ದೊಕ್ಕೆ ಇರೂದನ್ನು ನೋಡಿ ನಿನಗೂ ಕಲಿಸಲು ಬಂದಾರು. ಆ ಆನೇಕ್ಕೆ ಬೀಳಬ್ಯಾಡ.

ಬಹಾಳ ಕೆಟ್ಟಿ ಜಟಾ ಇದು. ಅದರ ಹಿಂದೆ ಹಿಂದೆ ಎಲ್ಲಾ ಜಟಾನೂ ಬರುತ್ತಾವೆ” ಎಂದು ನುಡಿದು ಒಂದು ಶೈಲ ತಡೆದು ಆತ ಕೇಳಿದ: “ಮಾಂಸ ಗೀರೆನ ತಿಂತಿಯೋ ಏನು ಮತ್ತೆ? ಇಲ್ಲಿಯ ತನಕ ಕೇಳೇ ಇಲ್ಲ ನಾ ನಿನ್ನ. ನಿನ್ನದು ಯಾವ ಜಾತಿ?”

“ ಜಾತಿ ತಗೊಂಡೆನು ಮಾಡ್ಡಿರಿ. ನಿಮ್ಮ ಜಾತಿಯವನ್ ಇಂತೂ ಅಲ್ಲ ನಾನು. ಹೊಲೆಯಾರವಳೂ ಅಲ್ಲ. ಇಮ್ಮು ಹೇಳಿದರೆ ಸಾಕಳ್ಳ? ನಮ್ಮ ಜಾತಿಯೋಳಗ ಮಾಂಸ ಎಣ್ಣಾರು ತಿಂತಾರ. ನಾನೂ ಒವ್ವೊಮ್ಮೆ ತಿಂದಿನಿ.”

“ ಈಗ ನಿನಗ ಮಾಂಸ ಇರದಿದ್ದರೆ ನಡೀಕ್ಕೆ ತೆಣ್ಣೀ ಇಲೆಣ್ಣೀ?”

ಆಕೆ ನಗುತ್ತ ನುಡಿದಳು: “ ಏನೂ ಇರದಿದ್ದರೂ ನಡಿತ್ತೆತ್ತಿ ಬಿಡಿರಿ. ಒಂದೆರಡು ರೊಟ್ಟಿ ಇದ್ದರೆ ಸಾಕು.”

“ ಈ ಮದ್ದಮಾಂಸ ಅಂದರೆ ನನಗ ಇಸ್ತೀ ಅನಿಸುತ್ತೆತ್ತಿ ಯಮುನಾ. ಜಾತಿ ಗೀತಿ ಆಂತ ನನಗೇನೂ ಭೇದಭಾವ ಇಲ್ಲ. ಯಾರಲ್ಲಾದರೂ ಖಾಟಾ ಮಾಡುತ್ತಿನಿ. ಅದರ ಆವರು ಮದ್ದಮಾಂಸ ಸೇವಿಸುವದು ತಿಳಿದಾಗಿ ಮಾತ್ರ ಮನಸ್ಸಿಗೆ ಅಸಹ್ಯ ಆಗುತ್ತೆತ್ತಿ. ನನಗಿರುವ ಜಟಿ ಆಂದರೆ ಎರಡೇ ನೋಡು.”

“ ಯಾವುದು?”

“ ಒಂದು—ಸಿಗರೀಟ್ಸು....”

“ ಇನ್ನೊಂದು?”

“ ಇದು....” ಎಂದು ಹೇಳುತ್ತಾ ಆತ ಆವಳ ಕೆನ್ನೀಯನ್ನು ಮೆಲ್ಲಿನೇ ಚಿಪ್ಪಿದ.

ಒಂದು ರಾತ್ರಿ ಬಹಳ ಹೊತ್ತಾದರೂ ಅವರಿಗೆ ನಿದ್ದೆ ಬಂದಿರಲ್ಲ. ಹೊರಗಡೆ ಮಳೆ ಸುರಿಯುತ್ತಲಿದ್ದಿತು. ಕೊರಳನ ವರಿಗೂ ರಗ್ಗಿ ಹೊದೆದುಹೊಂಡು ಪವಡಿಸಿದ್ದಳು ಯಮುನಾ. ಸಿದರಾಯಪ್ಪ ತನ್ನ ಜೀವನದ ಬಗೆಬಗೆಯ ಅನುಭವಗಳನ್ನು ಆಕೆಗೆ ವಿವರಿಸಿ ಹೇಳುತ್ತಿದ್ದು. ಇವುಗಳನ್ನೆಲ್ಲ ಇವರು ತನಗೇಕೆ ಹೇಳುತ್ತಿರುವರೋ ಎಂದು ಆಕೆಗೆ ಆಶ್ಚರ್ಯ ವಾಗುತ್ತಿತ್ತು.

ಆತ ಉನ್ನಾದಿತನಾದವನಂತೆ ಮಾತನಾಡುತ್ತಿದ್ದೇ.

“ನಿನ್ನಿಂದ ಸಿಕ್ಕಪ್ಪು ಸುಖ ಇದುವರಿಗೆ ಇನ್ನು ರಿಂದಲೂ ಸಿಕ್ಕಿಲ್ಲ ನನಗ ಯಮುನಾ. ನಿನ್ನಲ್ಲಿ ಯಾವ ಜಾಡೂ ಏತ್ತೋರ್ ಯಾರು ಬಲ್ಲರು? ನನ್ನ ನಿನ್ನ ಸಂಬಂಧ ಎಪ್ಪು ಜನ್ಮದ್ವೈ ಯಾರಿಗೆ ಗೊತ್ತು. ನನ್ನ ನಿನ್ನ ಇಲ್ಲಿ ಕೂಡಿಸಬೇಕಂತ ದೇವರ ಮನಸ್ಸಿನಾಗ ಇತ್ತೋ ಏನೋ....”

ಯಮುನಳಿಗೆ ನಗುವನ್ನು ತಡೆಯಲಾಗಲ್ಲಿ. ಗಂಡುಸರನ್ನು ಹುಚ್ಚು ರನ್ನಾಗಿ ಮಾಡಬಲ್ಲ ಸಾಮಧ್ಯ ತನ್ನೇ ದೇಹದಲ್ಲಿದೆಯೆ— ಎಂದುಕೊಂಡು ನಕ್ಕಳು. ತನ್ನಿಂದ ಸುಖ ಸಿಗುತ್ತಿದೆಯಂತೆ ಆತನಿಗೆ ಸುಖ! ಆತನಿಂದ ತನಗೇದಾದರೂ ಸುಖ ಸಿಗುತ್ತಿದೆಯೆ? ಸಂತೋಷವಾಗುತ್ತಿದೆಯೆ? ಆತನ ಗಾಥಾಲಿಂಗನದಲ್ಲಿ ತನ್ನ ದೇಹ ಸಿಲುಕೀರುವಾಗ, ಆತನ ತುಟಿ ತನ್ನ ತುಟಿಗಳನ್ನು ಮರ್ದಿಸುತ್ತಿರುವಾಗ ಬಾಳಿನ ಅನಂದ ಲಭಿಸುತ್ತಿದೆಯೆ ತನಗೆ? ಆತನಿಗೂ ತನಗೂ ಜನುಮಜನುಮಗಳ ಮಣಾನುಬಂಧವಿರಬಹುದೆಂದು ಭೂಮೇಯಾಗುತ್ತಿದೆಯೆ? ಇಲ್ಲ.... ಇಲ್ಲ.... ಏನೂ ಇಲ್ಲ. ಯಾವ ಆನಂದವೂ ಇಲ್ಲ ಈ ಸಂಯೋಗದಲ್ಲಿ. ಇದೊಂದು ಆಟ.... ವಿಚಿತ್ರ ಆಟ..... ದೇವರ ಆಟವೇ ಇರಬೇಕು ಇದೆಲ್ಲ. ತನ್ನ ಪ್ರೀತಿಯ ರಾಮನಿಂದ ತನ್ನನ್ನು ಆಗಲಿಸಿ, ಎಲ್ಲಾಲ್ಲಿಗೋ ಕರೆದೊಯ್ದು ಈಗ ಈ ಸಾಹುಕಾರನ ಸೂಳಿಯಾಗಿ ಮಾಡಿದ ಆಟ.... ಯಮುನಾ ಮತ್ತೆ ನಕ್ಕಳು.

ಅವಳು ನಗುವುದನ್ನು ಕಂಡು ಸಿದರಾಯಪ್ಪನಿಗೆ ಇನ್ನೂ ಅನಂದ ವಾಯಿತು. ಅವಳ ಸಂಗದಿಂದ ತನಗೆ ಹಣವಾಗುವಂತೆ ತನ್ನ ಸಂಗದಿಂದ ಅವಳಿಗೂ ಆಗಿದೆಯಿಂದು ತೀಳಿದು ಆತ ಹಿಗ್ಗಿದ. ಆವಳ ಅಂತರಾಳದಲ್ಲಿ ಕುದಿಯುತ್ತಿದ್ದ ಭಾವನೆಗಳನ್ನು ಆತ ಹೇಗೆ ತಾನೇ ಅರಿತುಕೊಂಡಾನು?

ಆತ ಉರಿಸಲ್ಪಿಲ್ಲದಾಗ ಒಂದು ಸೆಲ ಫಾತಿಮಾ ಕೇಳಿದಳು:

“ಏನು ಯಮುನಾ, ಹಾಜ್ಞಂಗ್ರೇತಿ ಸಂಸಾರ? ಸಾಹುಕಾರ ಹಾಜ್ಞಂಗಿ ದಾನ? ಮುಖಿದಿಂದ ಇದೀಯಾ?”

“ಏನು ಸುಖಾನೋ ಬಿಡವ್ವೆ.” ಯಮುನಳ ಬಾಯಿಂದ ನಿಟ್ಟುಸಿ ರೊಂದು ಹೊರಹೊರಬಿತು.

“ಯಾಕೇ? ಹೀಂಗ ಮಾತಾಡುತ್ತೀ? ನಿನಗೇನು ಕಡೆಮಿಯಾಗ್ನಿತಿ?”

“ ಏನೂ ಕಡಿಮಿಯಾಗಿಲ್ಲ ಖರೆ. ಸಾಹುಕಾರೆರೂ ಚಲೋ ಮನು ವ್ಯರು. ಅದರಿಂದ ”

“ ಏನು ? ”

“ ಏನೂ ಇಲ್ಲವ್ಯ. ಜೀವಕ್ಕೆ ಸಮಾಧಾನ ಇಲ್ಲ. ನನ್ನ ಅಪ್ಪಗೇ ನಾಗೈತೋ, ನನ್ನ ರಾಮಗೇನಾಗೈತೋ..... ? ”

“ ಆಗೂದೆಲ್ಲಾ ಆಗಾಕ್ತ ಬೇಕಲ್ಲ ತಂಗಿ. ಅದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಂಡು ಕೊರಗಬಾರದು. ಹೆಣ್ಣಿನ ಬಾಳೀವು ಅಂದರ ಹೀಗೆತ್ತ. ಇರುದರಾಗ್ತ ಸಮಾಧಾನ ಪಾಡಿಕೊಂಬೇಕು ನಾವು ಬಯಸಿದ್ದೆಲ್ಲಾ ಸಿಗುತ್ತಿರುವುದನು ಪರವಂಚದಾಗ ? ” ಎಂದು ಸಂತಪ್ತಿಸಿದಳು ಫಾತಿಮಾ.

ಒಂದೊಂದು ದಿನ ಮಲ್ಲಿ ಬಂಡು ಹರಟಿಗೆ ಕೂಡ್ತುತ್ತಿದ್ದಳು. ದುರ್ಗವ್ಯ, ಸಾವಿತ್ರಿ, ಯಶೋದಾ ಹೊದಲಾದವರೂ ಬರುತ್ತಿದ್ದರು. ಅವರ ಸಂಗದಲ್ಲಿ ಇಸ್ತೀರ್ಮು ಆಟವನ್ನೂ ಕಲಿತುಕೊಂಡಳು ಯಶುನಾ. ಹಣ ಹಚ್ಚಿ ಆಡುವುದೂ ಅಭಿಜ್ಞಸವಾಗುತ್ತ ಬಂದಿತು. ಸಾಯಂಕಾಲ ತಿರುಗಾಡುವುದಕ್ಕೂ ಹೊಗಿ ಬರುತ್ತಿದ್ದರು. ಒಂದೊಂದು ದಿನ ಇನಿಮೂರ್ ನೋಡಿ ಬರುತ್ತಿದ್ದರು. ಪಟ್ಟಣದ ಚೆಡಿಗನ ಜೀವನದಲ್ಲಿ ತನ್ನ ಬಾಳನ ಕಹಿ ನೇನವುಗಳನ್ನು ಮರೆಸಿ ಬಿಡಲು ಪ್ರಯತ್ನಿಸುವಳು ಯಶುನಾ. ಆನಳ ಪ್ರಯತ್ನ ಯಶ್ವಿಯಾಗುತ್ತಿರಲಿಲ್ಲ. ರಾತ್ರಿ ಒಬ್ಬಕೇ ಮಲಗಿದಾಗ ಪ.ನ ಬಿಕೋ ಎನ್ನುತ್ತಿತ್ತು. ತಂದೆಯ ನೇನವು....ತಾಯಿಯ ನೇನವು....ರಾಮನ ನೇನವು. ಕೊರಳು ಬಿಗಿದು ಬರುತ್ತಿತ್ತು. ಕಣ್ಣಿಲ್ಲ ನೀರು ಚಿನ್ನುತ್ತಿತ್ತು. ರಾತ್ರಿಯೆಲ್ಲ ನಿದ್ದೆ ಬರುತ್ತಿರಲಿಲ್ಲ. ಅದರಿಂದಾಗಿ ಹಗಲೆಲ್ಲ ತಲೆಶೂಲೆ, ಆಯಾಸ, ಆಲಷ್ಯ.

“ ಯಾಕೇ ಹೀಗೆ ಸಹ್ಯಗ್ರಿಧಿ? ಏನಾಗೈತಿ ನಿನಗ ? ” ಎಂದು ಮಲ್ಲಿ ಆಗಾಗ ಪ್ರಶ್ನಿಸುವಳು.

“ ಏನೋ ಬಿಡವ್ಯ. ಒಹಳ ಬೇಸರು.”

“ ಯಜಮಾನ ಇಲ್ಲ ಅಂತ ಬೇಸರೋ ಏನೋ. ” ಎಂದು ಸಗುತ್ತನಿಡಿಯುವಳು ಮಲ್ಲಿ.

“ ಹಂಗೇನೂ ಅಲ್ಲ ಮಲ್ಲಿ. ಈ ಬಾಕೇ ಬ್ಯಾಸರಾಗೈತಿ. ಯಾವದ ರಾಗೂ ಸಮಾಧಾನ ಇಲ್ಲ. ಅವೊತ್ತು ಗಡಿಯ ಬುಡಕ್ಕ ಬಿದ್ದಾಗ ಬಾಬು

నన్న ఉళిసికొండు బరదిన్నరే జంబో ఆగుత్తిత్తు, ఎల్లుదరింద పారాగుతిద్దే.”

యమునా కాగే పా తాడిదాగలేల్ల మల్లిగే కొంజె కేసేపేవే రువుదు. ఆకి సిగరేట్సు బలవాగి ఎళేయుక్క హేళువళు.

“ ఇల్లిగే ఒందు ఇష్టు దిన ఆదరూ ఇన్నూ నిన్న హుచ్చు హోదాంగ కాణువదిల్ల. ముఖ ఇల్లంత! సమాధాన ఇల్లంత! నిన్నొబ్బులేగే ఏను దుఃఖ ఇర్చాదు ఈ పరమంజదాగ? నమగెల్లు ఏను మనస్సే ఇల్లు, నావెల్లు దనగళు ఆంత తిలిదియో ఏను? నిన్నంట నావు బేకాదష్టు కష్ట దుఃఖా కండిఎి. సాకష్టు నర ఔఎి. ఈ ఓణియోళగ ఇరువవరోళగ ఒబ్బుళూ తానాగే సుతోఇణ దింద సంఖారికే మాడుతా ఇల్ల. తిలితేను? ఒబ్బొబ్బులేగే ఒందు సంకట బందద్దరింద ఈ నరకశే బందు బిద్దిఎి. జీవ ఇరూతనక క్యాంగోలే సమాధాన మాడికొండు బుదుకబేకు. సిగరేట్టు బిఇడి సేదేందన్నాదరూ కలి. ఇదరింద జింతిగింతి ఎల్లు మరతు హోగు త్యైకి. హోం.... ఇదే కెట్టు కాల యావాగలూ ఇరూదిల్ల. నమగూ ఒందు జలో కాల బందితు.”

“ ఏను జలో కాలో ఏనోలో. నావెల్ల హింగ్ట కోళితు సత్తు హోద మ్యాల జలో కాల బందితో ఏనో.”

వాగిన హోరళిగళ మూలక సిగరేట్సన హోగియన్న హోరగి కాకుత్త మల్లియెన్న వళు:

“ బుర్లే సావు.... సావు..... సావు..... యావాగ నోఇదరూ సావిందే మాతు తగితియల్ల? నిన్న తల్లుగ బ్యారే ఏనూ విచారపే ఇల్లేను? సావందర హుడుగాట ఆల్ల యమని. కాంగెల్ల సరస మాడాక హోగబారేదు ఆదర సంగడ. ఏనోలే హుట్టె బందిఎి. సావేను బరూ వేళేక్క బరుత్తైతి. యారన్నూ బిట్టుద్దలి ఆదు. అష్టుక్కుక సావు సావు బాబా ఆంత ఇవ మాడ్తూ కూడుబారేదు. హుట్టె బందిరూదు బదుకూడక్క. సాయూదక్కల్ల.”

“ ಸುಡಲಿ ಈ ಬದುಕನ್ನೆ ! ”

ಮಲ್ಲಿ ನಕ್ಕು ಹೊನೆ ಇಳೆಯುವಳು. “ ಇನ್ನೂ ಸಂತ್ತುಃ ನಿನು. ಈ ಕೆಲಸಕ್ಕೂ ಹೋಸಬಿ. ಇನ್ನೊಂದೆರಡು ವರ್ಷ ಹೊಯ್ದಂದರೆ ನಮ್ಮಂಗಡ ಆಗುತ್ತಿರ್ದೀರು. ಸಿಗರೀಟು ಪಗರೀಟು ಸೇದಾಕ ಕಲಿ. ಭಾರಂಡಿ ಗೀಂಡಿ ರುಚಿ ನೋಡು. ಸ್ವಲ್ಪಿಲ್ಲ ಸ್ವಲ್ಪಿ ಅದರೂ ಸುಖಾ ಸಿಕ್ಕಿತು. ”

“ ತಿಂ ! ನಿಂ ಹೆಂಗರೆ ಆ ಸಿಗರೀಟು ಸೇದುತ್ತಿರೋ ಏನೋ. ”

“ ಹೆಂಗ ಅಂದರ ಹಿಂಗ ! ಯಾಕ ಸೇದಬಾರದು ? ಗಂಡಸರೇ ಸೇದಬೇಕು ಅಂತ ಕಾಯಾದೆಯೆಳಗಿನೂ ಹೇಳಿಲ್ಲವಲ್ಲ ? ಚಹಾ ಕಾಫಿ ಸೆರಿ ಹೆಂಗಸರೂ ಕುಡಿಯಾದಿಲ್ಲೇನೇ ? ಸಿಗರೀಟು ಬೀಡಿ ಅಷ್ಟು ಯಾಕ ಬಿಡಬೇಕು ? ” ಎಂದು ನುಡಿದು ಹುಬ್ಬಿ ಮೇಲಕ್ಕೇರಿಸಿ, ಕಣ್ಣ ಅರಳಿಸಿ, ತುಂಟಿ ನಗು ಬೀರುವಳು ಮಲ್ಲಿ.

ಶೈರಿ : ನಾಲ್ಕು.

ರಾತ್ರಿಯಲ್ಲಿಲ್ಲ ಬಿಟ್ಟೆಷ್ಟಿಡದೆ ಸುರಿಯುತ್ತಿದ್ದ ಮಳೆ ಬೆಳಗಾಗುವ ಹೊತ್ತಿಗೆ ನಿಂತು ಹೋಗಿದ್ದಿತು. ಯಮುನಾ ಸ್ವಾನಮಾಡಿ, ಚಹ ಕುಡಿದು ಕಾಯಿಂಷ್ಟು ಕೈಂಡೆ ಕರಲು ವೂರುಕಟ್ಟಿಗೆ ಹೋರಿಟೆದ್ದಳು.

ತಮ್ಮ ಮನೆಯೆಂದುಂಗೆ ಕುಳತು ಕೊಳಿಗಳಿಗೆ ಶಾಳು ತನಿಸುತ್ತಲಿದ್ದಳು ಮನ್ಮಾಜ್ಞ. ಯಮುನಾ ಅವಳನ್ನು ಕಂಡು—“ ನಿನೂ ಬರ್ತೀ ಏನೇ ತಾಚೀ ? ” ಎಂದಳೂ.

“ ಎಲ್ಲಿಗೆ ಯಮುನಾಕ್ಷಾ ? ”

“ ಪ್ರಾಚಿಯ ಕಡೆಗೆ. ”

“ ಹೋಗಿ ಬರಲೇನೇ ಅವ್ಯ ! ” ಎಂದು ತಾಯಿಯನ್ನು ಕೂಗಿ ಕೇಳಿ ದಳು ಮನ್ಮಾಜ್ಞ. ಆಕೆ “ ಹೋಗಿ ಬಾ, ” ಎನ್ನುತ್ತಲೂ ಲಂಗದ ಅಂಚನ್ನು ಕೈಯಲ್ಲಿ ಹಿಡಿದುಕೊಂಡು ಓಣಿಗಳಿದೆ.

ಓಣಿಯನ್ನು ಬಿಟ್ಟು ಅವರಿಬ್ಬರೂ ಮೋಡೆಕಾ ಬಜಾರಿನ ಬಳಿ ಬಂದಾಗ ಅಲ್ಲಿದ್ದ ಬಯಲಿನಲ್ಲಿ ನೂರಾರು ಜನರು ಸೇರಿದ್ದುದು ಕಾಣಿಸಿತು.

ಉತ್ತರ ದಿಕ್ಕಿನಲ್ಲಿದ್ದ ಮೇಜಿನ ವೇತೆ ನಿಂತುಕೊಂಡು ಯುವಕನ್ನೊಬ್ಬ ಅವೇಶದಿಂದ ಮಾತನಾಡುತ್ತಿದ್ದು. ಆತನ ಪಕ್ಕದಲ್ಲಿ ಕೆಂಪು ಬಣ್ಣದ ಬಾವುಟಪ್ಪೊಂದನ್ನು ಹಿಡಿದುಕೊಂಡು ಇನ್ನೊಬ್ಬ ಯುವಕ ನಿಂತುಕೊಂಡಿದ್ದು. ಬೀಳಿಗಿನ ಎಳಿ ಬಿಸಿಲಲ್ಲಿ ಆ ಬಾವುಟ ರಕ್ತದಲ್ಲಿ ಅದ್ದಿದ ಬಟ್ಟಿಯುಂತೆ ಕಾಣಿ ಶ್ರೀತ್ತು. ಕೈಗಳಲ್ಲಿ ಬುಟ್ಟಿಗಳನ್ನೂ ಪೂರಕೆಗಳನ್ನೂ ಹಿಡಿದುಕೊಂಡಿದ್ದ ಶ್ರೀ ಪುರುಷರು ಅಲ್ಲಿ ಗುಂಪುಗೂಡಿದ್ದರು.

ಆತನಾಡುತ್ತಿದ್ದ ಮಾತುಗಳ ಅರ್ಥವೇನೇಂಬುದು ಯಮುನಳಿಗೆ ಹೋಳಿ ಯಲಿಲ್ಲ. “ಮುನಿಸಿವಾಲ್ಯಿಯ ದಬ್ಬಾಲಿಕೆ....ಬಂಡವಾಳಶಾಹಿ....ಸಂಸು....ಮುಷ್ಣರ....ಹೋರಾಟಿ....ಸಮಾಜವಾದ....” ವಿಚಿತ್ರ ಕಬ್ಬಿಗಳು. ವಿಚಿತ್ರ ಭಾಷೆ.

ನಗರದಲ್ಲಿಯೇ ಹುಟ್ಟಿ ಅಲ್ಲಿಯೇ ಬೀಳಿವಿದ್ದ ಮುಮ್ಮಾಜಳಿಗೆ ಮಾತ್ರ ಆ ಯುವಕನ ಮಾತು ಕೂಡಲೇ ಅರ್ಥವಾದಂತೆ ತೋರಿತು. ಆಕೆ ಕೈತಟಿತ್ತು “ಅದು ನೋಡೇ ಯಮುನಕ್ಕು. ಸಭಾ ನಡವೈತಿ.” ಎಂದಾಳು. ಸಭಿಯೆಂದರೇನೇಂಬುದು ಅವಳಿಗೆ ಗೊತ್ತಿದ್ದಿತು. ನೋಡಕಾ ಬಜಾರಿನ ಬಯಲಲ್ಲಿ ನಡೆಯುತ್ತಿದ್ದ ಅನೇಕ ಸಭಿಗಳನ್ನುಕೆಂಡಿದ್ದಳು.

ಸಭಿಯೆಂದರೇನೇಂಬುದು ಯಮುನಳಿಗೆ ತಿಳಿಯುವಂತಿರಲ್ಲ. ಅಲ್ಲಿ ಗುಂಪುಗೂಡಿದ ಜನರು ಯಾರೇಂಬುದನ್ನು ಮಾತ್ರ ಆಕೆ ಬಲ್ಲಳ. ನಗರದ ಬೀಳಿಗಳನ್ನು ಗುಡಿಸಿ ಶುಚಿಗೊಳಿಸುವ ರೂಪದಮಾಲಿಗಳವರು. ತಮ್ಮ ಕೆಲಸ ಬಿಟ್ಟು ಬಂದು ಅವರೆಲ್ಲ ಏತಕ್ಕಾಗಿ ಇಲ್ಲಿ ಸಿಂಕಿದ್ದಾರೆ? ಆ ಯುವಕ ಅವರಿಗೆ ಏನು ಹೇಳುತ್ತಿದ್ದಾನೆ?

“ಇದೆಲ್ಲಾ ಏನೇ ತಾಟೀ?”

ತನ್ನ ಜಾಣತನವನ್ನು ಪ್ರದರ್ಶಿಸಲು ಸಂದರ್ಭವೊದಗಿದುದರ್ಕೆ ಸಂತೋಷವಟ್ಟಿಕೊಳ್ಳುತ್ತ ಉತ್ತಾಹದಿಂದ ಹೇಳಿದಳು ಮುಮ್ಮಾಜ್.

“ಸಂಪು ನಡವೈತಿ ಯಮುನಕ್ಕು. ಕನ್ ಹೊಡಿಯುವವರ ಸಂಪು.”

“ಅಂದರ?” ಯಮುನಕ್ಕನ ಅಜ್ಞಾನವನ್ನು ಕಂಡು ಕನಿಕರವೆನ್ನಿಸಿತು ಮುಮ್ಮಾಜಳಿಗೆ. “ಅಂದರ ಅಷ್ಟು ಗೊತ್ತಿಲ್ಲೇನು ನಿನಗ? ಸಂಪು ಅಂದರ ಕೆಲಸ ಮಾಡುದು ಬಿಟ್ಟಿಬಿಡೂದು.....” ಎಂದು ಆಕೆ ಹೇಳುತ್ತಿದ್ದ ಹಾಗೆ

ಭಾವಣ ಮಾಡುತ್ತಿದ್ದ ಯುವಕ ಅವರ ಕೆಡೆ ಹೊರೇ— “ನಗರನ ಹೊಲ ಸನ್ನೆಲ್ಲ ತೆಗೆದು ನಮ್ಮ ಆರೋಗ್ಯವನ್ನು ಕಾಪಾಡುವ ಈ ಕೂಲಿಕಾರ ಬಂಧು ಭಗಿನಿಯರಿಗೆ ತಿಂಗಳಿಗೆ ಎಕ್ಕುಕ್ಕೆ ರೂಪಾಯಿಯಾದರೂ ಬೇಡವೇನು ಸಂಬಳ ? ಮುನಿಸಿಪಾಲ್ಟಿ ಇವರಿಗೆ ಕೊಡುವ ಮೂವತ್ತು ರೂಪಾಯಿಗಳಲ್ಲಿ ಇವರು ಹೊಟ್ಟಿಗೇನು ತಿನ್ನಬೇಕು ? ಬಟ್ಟಿ ಏನು ತೊಡಬೇಕು ? ಒಂದು ಹೊತ್ತು ಉಬ್ಬಿ. ಇನ್ನೊಂದು ಹೊತ್ತು ಉಪವಾಸ. ಇದೆಂಥ ಅನಾಜ್ಯಯ.... ನಾವಿನ್ನು ಇದನ್ನು ಸಹಿಸಲಾಗದು. ಹೋರಾಟ ಮುಂದುವರಿಯಬೇಕು. ಎಲ್ಲರೂ ಇದಕ್ಕೆ ಚೆಂಬಲ ಕೊಡಬೇಕು. ಸಂಸಿನ ನಿಧಿಗೆ ಸಹಾಯ ಮಾಡಬೇಕು....” ಎಂದು ಹೇಳಿದ. ತನ್ನಂತೆಯೇ ಇವರದೂ ಹೊಟ್ಟಿಯಹೋರಾಟ ವೆಂಬುದನ್ನು ರಿತುಕೊಂಡಳು ಯಮುನಾ. ಈಗ ಇವರಿಗೆ ಸಿಗುವ ಸಂಬಳ ಸಾಲುವುದಿಲ್ಲವೆಂದು ಸಂಪು ಹೂಡಿದ್ದಾರೆ. ಹೊಟ್ಟಿಗೆ ಬೇರೆ ದಾರಿಯಲ್ಲ ವೆಂದೇ ತಾನು ಮಲ್ಲಿ ಮೊದಲಾದವರೆಲ್ಲ ಸೂಕ್ತಿಯರಾಗಿ ಬಿದ್ದಿರುವುದು ಈ ಕಸಗುಡಿಸುವವರ ಹಾಗೆ ತಾವೂ ಸಂಪು ಹೂಡು ಬರುವುದಿಲ್ಲವೇ ?—ಎಂಬು ದೊಂದು ಹೋಚನೆಯೂ ಅವಳ ಶಲೀಯಲ್ಲಿ ಸುಳಿಯಿತು.

ಆ ದಿನವೆಲ್ಲ ಆದೇ ಯೋಚನೆ ಅವಳ ಮಿದುಳನ್ನು ಕೊರೆಯುತ್ತಿತ್ತು. ಸಾಯಂಕಾಲದ ವೇళಿಗೆ ಹೆಂಗಕೆಯರೆಲ್ಲ ಕಟ್ಟಿಗಳ ಮೇಲೆ ಕುಳಿತು ಹರಬೀ ಗಾರಂಭಿಸಿದಾಗ ಯಮುನಾ ಆ ಯೋಚನೆಯನ್ನು ಅವರೆದುಗಿರಿಸಿದಳು.

ಸಂಪು....ಸೂಕ್ತಿಯರ ಸಂಪು !

ಹೆಂಗಕೆಯರ ಬಳಗವೆಲ್ಲ ಬಿದ್ದಬಿದ್ದ ನಕ್ಕಿತು, ಹೊಟ್ಟಿ ಹಿಡಿದು ಕೊಂಡು ನಕ್ಕಿತು. ನಕ್ಕು ನಕ್ಕು ಕೆಮ್ಮಿತು, ಕೆಮ್ಮಿ ಕೆವಿಶ್ವಿ ಕ ತ್ವಿರು ಸುರಿಸಿತು. ಮಮ್ಮಾಜ್ಞಾ ಕುಣಿಕುಡಿದು ನಕ್ಕಳು. ಸೇದುತ್ತಿದ್ದ ಸಿಗರೇಟನ್ನು ತೂರಾಡುತ್ತ ಮಲ್ಲಿ ಕೇಕೆ ಹಾಕಿದಳು. ದುರ್ಗವ್ರಾ: “ಆಯ್ದ ಹುಜ್ಜಾ ಭೀಂಸಡಿ ! ಎಂಥಾ ತಲೀನೇ ನಿಂದು ? ಆಯ್ದ ತಿನಾನೇ !” ಎನ್ನುತ್ತಾ ನಕ್ಕಳು. ಯಮುನಳಿಗೆ ಮಾತ್ರ ನಗೆ ಬರ್ಲಿಲ್ಲ. ಅವರೆಲ್ಲರೂ ನಗುವುದೇ ಕೆಂಬುದೂ ತಿಳಿಯಲಿಲ್ಲ.

ನಗೆಯ ರಭಸವಿಳಿದ ಬಳಿಕ ಯಶೋದಾ ಹೇಳಿದಳು.

“ಸಂಪು ! ಜಲೋ ವಿಚಾರನೇ ಮಾಡಿದ್ದೀಯಲ್ಲೇ ! ಇನ್ನೇನು

ನೀನೂ ಒಬ್ಬರೆ ಪುಢಾರಿ ಆಗೂದಷ್ಟು ಉಳ್ಳಿತು....”

“ ಯಜವಾನ ಕಾಂಗರೀಸ ಪುಢಾರಿ ಆಗಿರುವಾಗ ಇವಳು ಯಾಕಾಗ ಬಾರದು? ಚಲೋಡಿ ಜೊಡಿ ಕೂಡಿದಾಂಗಾತೀಳು. ಗಿಣೆಯನೂ ಪುಢಾರಿ. ಗಣತಿನೂ ಪುಢಾರಿ, ” ಎಂದಳು ಸಾನಿತಿ.

“ ಗಿಣೆಯಾ ಪುಢಾರಿ

ಗಣತಿ ಪುಢಾರಿ

ರಾಮಕೃಷ್ಣ ಹರಿ೦ ” ಎಂದು ಹಾಡಿ ನಕ್ಕ ಅಂಗಡಿಕಾರ. ಹೆಂಗಳೆ ಯರೆಲ್ಲ ಮತ್ತೆ ನಗತೀಂಡಿಗಿರು. ಯಮನೆಳಗೂ ನಗೆ ಬಂದಿತು.

ಅವರೆಲ್ಲ ನಗೆಯಲ್ಲಿ ಮಗ್ನರಾಗಿದ್ದ ಹಾಗೆ ಬಾಬು, ಹಣವು ಇಬ್ಬರೂ ಶುಭ್ರವಸ್ತುಧಾರಿಗಳಾದ ಯುವಕರೊಂದಿಗೆ ಓಣಿಯಲ್ಲಿ ಅಡಿಯಿಸಿದರು. ಒಡನೆಯೆ ನಗೆಯನ್ನು ನಿಲ್ಲಿಸಿ ಹೆಂಗಳೆಯರೆಲ್ಲ ಅತ್ತೆ ಹೊರಳಿದರು. ಆ ಯುವ ಕರಿಬ್ಬರನ್ನೂ ಒಡನೆಯೆ ಗುರುತಿಸಿದಳು ಯಮನಾ. ಒಬ್ಬ ಅಂದ ಬೆಳಗ್ಗೆ ಭಾವಣ ಮಾಡುತ್ತಿದ್ದವ, ಇನ್ನೊಬ್ಬ ಬಾವಟ ಹಿಡಿದು ಶೀಂತಿದ್ದವ. ಮಮ್ಮಾ ಇಳ್ಳಾ ತವರನ್ನು ಗುರುತಿಸಿ— “ ಪುಢಾರಿ ಬಂದ್ರು ಪುಢಾರಿ ” ಎಂದು ಕಣಗಿ ಕ್ಕೆ ತಪ್ಪಿದಳು.

ಬೆಳಗ್ಗೆ ಭಾವಣ ಮಾಡಿದ ಯುವಕ ಮುಗುಳಂಗೆ ಬೀರುತ್ತ ಹೇಳಿದ: “ ನಾನೇನು ಕಾಂಗ್ರೆಸ ಪುಢಾರಿಯಲ್ಲ ತಂಗಿ೯, ” ಎಂದು ನುಡಿಯತ್ತ ಮುಂದೆ ಬಂದ.

“ ನಮ್ಮ ನಿಮ್ಮನ್ನು ಬಡಿದು ತಿನ್ನವ ಪುಢಾರಿಗಳವರು. ಇವರು ಹಾಂಗಲ್ಲ. ನಮ್ಮುಂಧ ಬಡವರಿಗಾಗಿ ಕೆಲಸ ಮಾಡುವ ಮಂದಿ. ಕನಗುಡಿ ಶುವರ ಸಂಪು ನಡೆದ್ದಿತೆಲ್ಲ—ಅದಕ್ಕೆ ರೊಕ್ಕೆ ಕೂಡಿಸುದ್ದಕ್ಕೆ ಬಂದಾರ. ನಿಮನಿಮಗ ತಿಳಿದಷ್ಟು ಕೊಡಿರಿ. ” ಎಂದು ಹೇಳಿದ ಬಾಬು.

ಓಣಿಯಲ್ಲಿನ ಮನೆಗಳಲ್ಲಿಲ್ಲ ಕೊಂಚ ದೊಡ್ಡದಾಗಿದ್ದ ದೆಂದರೆ ಯಶೋ ದಳದು. ಬಾಬು ಆ ಯುವಕರನ್ನು ಅಲ್ಲಿಗೇ ಶರೀರೊಯ್ದು ಕೂಡ್ರಿಸಿದ. ಹೆಂಗಸರೆಲ್ಲ ಸುತ್ತಲೂ ಗುಂಪುಗೂಡಿದರು. ಯಮನೆಳ್ಳಾ ಬಂದು ಒಂದೆಡೆ ಕುಳಿತುಕೊಂಡಳು.

“ ನೀವು ಬರೂದಕ್ಕೆ ವೊದಲು ಇದೇ ಈಗ ಇದೇ ಸುದ್ದಿನೇ

ಹೊಂಟಿತ್ತು ನೋಡಷ್ಟು. ಕಸಗುಡಿಸುವವರ ಹಾಂಗ ನಾವ್ಯ ಯಾಕ ಸಂಪು ಮಾಡಬಾರದು ಅಂತ ನಮ್ಮೆಲ್ಲಿ ಒಬ್ಬರೀಕಿ ಹುಚ್ಚು ಭೋನಡಿ ಅಂತಿದ್ದ ಳು, “ ಎಂದಳು ದುರ್ಗಾನ್ವೇಷ್ಟು.

“ ಯಾರವಾ ಆ ಜಾಟಿ ? ” ಎಂದು ಕೇಳಿದ ಹೆಣನು. “ ಮಲ್ಲಿ ಯೀಸೂ ಅನ್ನಲೀಲ್ಲ ಹೌದಲೀಲ್ಲ ? ”

“ ಆರ್ಥಿಗೇನು ವಿಚಾರ ಬರತ್ತೇತಿ ಇಂಥಾದ್ವೆಲ್ಲ ? ” ಹೀಗೆ ಅಂದವಳು ಯಮುನಿ.

ಹೆಣನು ಯಮುನಳ ಕಡೆ ಹೊರಳಿ— “ ವಾಹವ್ಯಾ ” ಎಂದ. ಬಾಬು “ ಶರಬ್ಧಾಸ್ ” ಎಂದ. ಯುವಕರಿಬ್ಬರೂ ಅವಳ ಕಡೆ ದೃಷ್ಟಿ ತಿರುಗಿಸಿದರು. ಯಮುನ ಸಂಕೋಚಿಂದ ತಲೆ ತಗ್ಗಿಸಿದ್ದ ಳು.

“ ಏನಂತಿಯವು ? ನಾವ್ಯ ಮಾಡೋಣೇನು ಒಂದು ಸಂಪು ? ” ಎಂದು ನಗುತ್ತ ಕೇಳಿದಳು ದುರಗಾನ್ವೇಷ್ಟು.

ಯುವಕ ಗಂಭೀರವಾದ ಧ್ವನಿಯಲ್ಲಿ ಹೇಳತ್ತಿಂಡಿದ:

“ ಚೆಷ್ಟೆಯ ಮಾತ್ರಲ್ಲಿ ಇದು ತಾಯಿ. ನೀವೂ ಸಂಪು ಹೊಡುವ ಕಾಲವ್ಯಾ ಒಂದು ಬರುತ್ತದೆ. ಇಂದಿಲ್ಲ ನಾಕೆ ಇಷ್ಟರಲ್ಲೇ ಬರುತ್ತದೆ. ಗಿರಣೆ ಕಾರಬಾನೆ, ಹೊಲಗಳಲ್ಲಿ ದುಡಿಯುವ ಕೂಲಿಕಾರರು, ಕಸಗುಡಿಸುವವರು, ಭಂಗಿಗಳು, ಬತ್ತ ಕಟ್ಟಿವವರು, ಬೀಡಿ ಕಟ್ಟಿವವರು ಇನ್ನಿತರ ಶ್ರಮಜೀವಿಗಳು ಮತ್ತು ನೀವು ಎಲ್ಲಾ ಒಂದೇ ವರ್ಗಕ್ಕೆ ಸೇರಿದವರು. ಅವರೆಲ್ಲ ತನ್ನ ಶಕ್ತಿಯನ್ನ ಮಾರಿಕೊಳ್ಳುತ್ತಾರೆ. ನೀವು ಶರೀರವನ್ನೇ ಮಾರಿಕೊಳ್ಳುತ್ತಿರಿ. ನೀವೆಲ್ಲ ಈ ಸ್ವಿತಿಯಲ್ಲಿರಲು ಒಂದು ದೊಡ್ಡ ಕಾರಣ ಇದೆ. ಆ ಕಾರಣ ವನ್ನು ತೆಗೆದುಹಾಕದಿದ್ದರೆ ಯಾರಿಗೂ ಸುಖವಿಲ್ಲ. ಅದಕ್ಕಾಗಿ ಇಷ್ಟರಲ್ಲೇ ದೊಡ್ಡ ಹೋರಾಟವ್ಯೋಂದು ಅರಂಭವಾಗುವದು. ಪುಡಿಯುವವರೆಲ್ಲ ಆದ ರಲ್ಲಿ ಭಾಗ ವಹಿಸುವರು. ನೀವೂ ಅವರಿಗೆ ಸಹಾಯ ಮಾಡಬೇಕಾಗುವದು.”

“ ದೊಡ್ಡ ಸಂಪಾದುವದೇನ್ನಿ ? ” ಎಂದು ಕೇಳಿದಳು ಯಶೋದಾ.

“ ಹೌದವ್ಯ. ದೊಡ್ಡ ಸಂಪು. ಮಹಾ ಭಯಂಕರ ಸಂಪು. ನೂರು ಜನರ ಸಾವಿರ ಜನರ ಸಂಪಳ ಅದು. ಕೇಂಟಿಗಟ್ಟಲೇ ಜನರ ಸಂಪು.

ಪ್ರಚಂಡ ಸಂಪು. ಆ ಸಂಪು ಸುರುವಾದಾಗ ಸಿರಿವಂತರೆಲ್ಲ ತತ್ತ್ವರಿಸುವರು. ಅಳುವವರು ನಡುವರು. ಓಟಿ ಓಡಿಗಳಲ್ಲಿ, ನಗರ ನಗರಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಜನರು ಸೇರಿ ಬೊಬ್ಬಿರಿಯುವರು. ವೈಲು ವೈಲುದ್ದ ಮೇರವ ಟಿಗೆ. ಲಕ್ಷ್ಯ ಜನರ ಸಭೆ. ಸಾವಿರಾರು ಜನರ ಭಾವಣ ಜೀಲು ಗಳೆಲ್ಲ ಮುರಿದು ಬೀಳುವವು. ಕಚೇರಿಗಳು ಕೊಸ ನಿಲ್ಲಿಸುವವು. ನ್ಯಾಯಾ ಸಾಫನಗಳು ತಟಿಸ್ಥವಾಗುವವು. ಅಳುವವರೆ ಕೀವಿ ಕೆವುಡಾಗುವಂತೆ ಜನ ಕೋಟಿ ಗದ್ದರಿಸುವದು. ಕ್ರಾಂತಿಯ ಹೊಕೆ ಹರಿಯುವದು. ಅದರ ರಭ ಸಕ್ಕಿ ಸುಲಿಗೆಗಾರರೆಲ್ಲ ಕೊಚ್ಚಿ ನಾಶವಾಗಿ ನಿನಾರುವವಾಗಿ ಹೊಗುವರು. ಅನಂತರ ಗದ್ದಲ ನಿಲ್ಲುವದು. ಶಾಂತಿ ಬರುವದು. ಸಮಾಖ್ಯ ಶಾಂತಿ....”

ಯುವಕ ಜಾತ್ತನೆ ಮಾತು ನಿಲ್ಲಿಸಿದ. ಆತನ ಕಣ್ಣಿ ಬೊಂಬಿಗಳೆ ರಹೂ ಉಜ್ಜಳ ತೇಜದಿಂದ ಕಳಕಳಿಸುತ್ತಿದ್ದವು ಮಾತು ಕೇಳುತ್ತಿದ್ದವ ರೆಲ್ಲ ಅಡ್ಡಿತ್ತೆ ಶತ್ರುಯೊಂದರಿಂದ ಪ್ರಭಾಷತಾದವರಂತೆ ಮೂಕವಾಗಿ ಕುಳಿದ್ದರು.

“ ಕಂಕರಣ್ಣ ಅಂದ ಮಾತು ಖರ್. ” ಹಣವನ್ ಕರ್ಕರ ಸ್ವರ ಕೇಳಬಂದಿತು ಎಲ್ಲರೂ ವಿಸ್ತೃಯಿದಿಂದ ಅನನತ್ತ ತಿರುಗಿಸರು. ಕನಸಿನಲ್ಲಿ ಮಾತನಾಡುವವರ ಹಾಗೆ ಆತ ಮಾತನಾಡತ್ತಿಂದಿದ.

“ ಕ್ರಾಂತಿ....ಕ್ರಾಂತಿ ಬರುತ್ತೇತಿ ಅಂತಾರ ಆವರು. ಕ್ರಾಂತಿ ಅಂದ ರೇನು ಗೊತ್ತಿತ್ತೇನು ನಿಮಗ್ ? ಈ ಬಡತನ, ಈ ಸಂಕಟ, ಈ ದುಃಖ ಇದನ್ನೆಲ್ಲಾ ನೆಲಸಮ ಮಾಡೂದು ಕ್ರಾಂತಿ ” ಅವನ ಕಂಠದಲ್ಲಿ ಗೊರಗೊರೆ ಎಂದು ಸದ್ವಾಯಿತು. ಉಗುಳು ನುಂಗಿ ಒಂದು ಕ್ಷಣ ತಡೆದು ಆತ ಶೇವಿಗೊಂಡ ಧ್ವನಿಯಲ್ಲಿ ಮುಂದುವರಿಸಿದ: “ ಈ ಪ್ರೇಲ್ವಾನ ಹುಂಬಿಗ ಇದೆಲ್ಲಾ ಏನು ತಿಳಿದಿತು ಅಂತ ನಕ್ಕೀರಿ ನಿಷ್ವ. ಎಲ್ಲಾ ತಿಳಿತ್ತೆತಿ ನನಗೂ. ನಿದಾರು ವರ್ಷದ ಹಿಂದ ದೊಡ್ಡ ಚಳವಳಿ ನಡಿತಲ್ಲಾ, ಅದರಾಗ ಸೇರಿದ್ದಿನಿ ನಾನೂ. ಆ ಕೆಂಪು ಮಾರಿ ಸರಕಾರಾ ಹೊರಗ ಹಾಕಬೇಕು. : ಮಾಡಬೇಕು ಇಲ್ಲಾ ಸಾಯಬೇಕು ಅಂದಿದ್ದನಲ್ಲಾ ಗಾಂಧಿವು.... ಕ್ರಾಂತಿ ಕ್ರಾಂತಿ ಅಂತ ಒದರಿದ್ದ ರಲ್ಲಾ ಕಾಂಗರೇಸಿನವರು.... ಇನ್ನಲಾಬ್ಬ ಜಿಂದಾಬಾದ್ ಅಂದರು. ಹುಂಬಿ ನೂಳಿಮುಗಾ ನನಗೂ ಹುರುಪು ಬಂತು. ಬೋಲೋ ಭಾರತ ಮಾತಾರಿ

ಅನ್ನತಾ ನಾನೂ ಜಗಿದಿನಿ ಚಳಳವಳಿಯೊಳಗೆ. ಒಂದು ವರ್ಷದ ತನಕ ಹೆಚ್ಚೇ ಹೆಚ್ಚೇ ಗುಡ್ಡಾ ಗಿಡ್ಡಾ ತಿರುಗಿ ಖವವಾನ ವರವಾನ ಮಾಡಿದಿನಿ. ಕೆಂಪು ಮಾರೀ ಸರಕಾರ ಹೊಂಟುಹೋತು. ಯಾರಿಗೂ ಸುಖು ಬರಲಿಲ್ಲ. ಬಡತನ ಹೋಗಲಿಲ್ಲ....”

“ಆಗ ಆದದ್ದು ಕ್ರಾಂತಿಯಲ್ಲ ಹಣಮಣಿ. ಆದು ಬರೇ ಸ್ವಾತಂತ್ರ್ಯದ ಕೋರಾಟಿ. ಕ್ರಾಂತಿ ಇನ್ನೂ ದೂರ ಇದೆ. ಆದು ಬಂದ ಬಳಕ ಸೀವ್ರೂ ಎಲ್ಲರಂತೆ ಮರಜ್ಞದೆಯಿಂದ ಬಾಳಲು ಸಾಧ್ಯವಾಗುವದು.” ಎಂದು ಹೇಳಿದ ಶಂಕರ.

“ಇನ್ನೂ ಎಂದು ಬರತ್ತಿತೆವು ಆ ಕರಾಂತಿ ? ” ಎಂದು ಪ್ರಶ್ನಿಸಿದಳು ದುರ್ಗವ್ಯ.

“ಸೀನೆಲ್ಲಾ ಮನಸು ಮಾಡಿದರೆ ನಾಳೆಯೇ ಬಂದಿತು.”

“ರೂಡಮಾಲಿಗಳಾಗಿ ರೋಕ್ಕೆ ಕೊಡಿಸಾಕ ಬಂದಾರ. ಏನೇನಾರೆ ಕೊಡಿರಿ,” ಎಂದು ಹೇಳಿ ಬಾಬು ಜೀಬಿನಿಂದ. ಎಂಟಾಕೆಯ ನಾಣ್ಯ ವ್ರೋಂದನ್ನು ತಿಗೆದು ಶಂಕರನ ಎದುರಿಗಿಸಿದ. ಹಣಮು ಒಂದು ರಾಷ್ಟ್ರಾಯಿ ಕೊಟ್ಟಿ. ಹೆಂಗುಸರು ನಿಂದ್ದ ತಮ್ಮ ತಮ್ಮ ಮನೆಗಳಿಗೆ ಹೋಗಿ ಹಣ ತಂದು ಸಲ್ಲಿಸಿದರು. ಯಮುನಾ ಒಂದು ರಾಷ್ಟ್ರಾಯಿ ಇಟ್ಟಿ, ಶಂಕರನ ಕಾಲು ಮುಟ್ಟಿ ನಮಸ್ಕರಿಸಿದಳು.

ಆತ ತಬ್ಬಿಬ್ಬಾಗಿ ತಲೆಯೆತ್ತಿ ಅವಳನ್ನು ದಿಟ್ಟಿಸುತ್ತ—“ಕಾಲು ಯಾಕೆ ಹಿಡಿದೆಯವ್ಯ ? ಹಾಗೆಲ್ಲಾ ಮಾಡಬಾರದು. ನಾವು ಸೋಶಲಿಸ್ಟರು. ಎಳ್ಳರೂ ಒಂದು, ಎಲ್ಲರೂ ಸಮಾನರು ಎಂಬ ತತ್ವದವರು.”

“ಏನೋ. ಅದೆಲ್ಲಾ ನಮಗೇನು ತಿಳಿದಿತು ಬಿಡಿರಿ. ನಿನ್ನ ಮಾತು ಕೇಳಿದ ಬಳಿಕ ನಮಸ್ಕಾರ ಮಾಡಬೇಕು ಅನ್ನಿಸಿತು. ನಮ್ಮಂಥಾ ರಂಡೇರಿಗೆ ಚಲೋ ಕಾಲ ಬರಲಿ ಅಂತ ಕೆಲಸ ಮಾಡುತ್ತಾ ಇದಿರಿ. ನಮ್ಮ ಪಾಲಿಗೆ ದೇವರಿದ್ದಾಂಗ ಸೀವ್ರು.”

ಹಣನನ್ನು ಕೈಚೀಲಕ್ಕೆ ತುಂಬಿ ಶಂಕರ ಎದ್ದು ನಿಂತು, “ಕಸಗುಡಿಸುವ ವರ ಸಂಪು ಇನ್ನೂ ತಿಂಗಳೇರಡು ತಿಂಗಳು ಸಡೆದಿತು. ಅಲ್ಲಿಯ ತನಕ

ನೀವು ಬಡುಕೆರಲು ನಿಮ್ಮೀಗೆ ಜಣಿದಿಂದೇಲೂ ಸಹಾಯವಾಗುವದು. ಬಹುತ್ವಾಗಾಗಿ ಮಾಡಿದಿರಿ,” ಎಂದು ಹೇಳಿ ಎಲ್ಲರಿಗೂ ವಿನಯದಿಂದ ಕೈನುಗಿದು ಆತ ತಲ್ಲಿಂದ ಹೊರಟ್. “ಮತ್ತು :ರೋಕ್ಕೆ ಬೇಕಾದರೆ ಬರ್ಪಿ ಅಣ್ಣಾ..” ಎಂದಳು ಮಲ್ಲಿ. ಯಮುನಾ ಕಣ್ಣಿಂಚೆನಲ್ಲಿ ನೀರು ತುಳುಕುತ್ತಿತ್ತು.

ತೆರೆ: ಖದು.

ಗೌಡರಿಂದ ಹೊಡಿತ ತಿಂದ ಬಳಿಕ ಎಂಟು ಹತ್ತು ದಿನ ಗುಡಿಸಲಲ್ಲಿಯೆ ನರಳುತ್ತ ಬಿದ್ದಿದ್ದ ರಾಮ. ಬೇಸ್ವಿನ ಮೇಲಾದ ಗಾಯಗಳಿಂದ ರಕ್ತ ಬಿಸಿದು ಹೇಳಿ ಹುಟ್ಟಿಕೊಂಡಿದ್ದಿತು. ತನ್ನನ್ನು ಚೆಕ್ಕು ವಯಸ್ಸಿವೆಲ್ಲಾಯಿ ಅನಾಧನ ನಾಗ್ನಿ ಮಾಡಿಹೊಡ ತಂದೆತಾಯಿಗಳನ್ನು ನೆನೆದುಕೊಳ್ಳುತ್ತ ಕಣ್ಣಿ ರು ಸುರಿ ಸಿದ್. ಗೌಡರ ಬಗೆಗೆ ಹೇಸಿಕೊಂಡಿತ್ತು ಅವನ ಮನಸು. ಇನ್ನು ಆವರಲ್ಲಿ ಜಾಕರಿ ಮಾಡಬಾರದು, ಎಲ್ಲಿಗಾದರೂ ಹೊರಟು ಹೊಗಿ ಬಿಡಬೇಕು ಎಂಬ ಯೋಚನೆ ಬಿಲಗೊಳ್ಳುತ್ತಿತ್ತು.

ಯಮುನಾ ಹಳ್ಳಿಯನ್ನು ತೊರೆದು ಹೋದ ಸಂಗತಿ ತಿಳಿದಾಗ ಆತನ ಯೋಚನೆಯಿನನ್ನು ಧ್ವಂಸಾಯಿತು. ಎಲ್ಲಿ ಹೋಗಿರಬಹುದು ಯಮುನಾ— ಎಂದು ತಲೆ ಕೆರೆದುಕೊಂಡ. ಚಿಕ್ಕಳ್ಳಿಗಂತೂ ಆಕೆಯಿನ್ನು ಹೋಗುವಂತಿಲ್ಲ. ಬೇರೆ ಕಡಿಗೆ ಅವರ ಸಂಬಂಧಿಕರೂ ಇಲ್ಲ. ತಾಯಿಯಂತೂ ಶೋಲೀಸರ ಕೈಗೆ ಬಿದ್ದಳು. ತನ್ನಂತೆಯೇ ಈಗ ಯಮುನಳೂ ಪರದೇತಿ. ಎಲ್ಲಿಗೆ ಹೋಗಿರಬಹುದು ಆಕೆ? ಜೀವಕೈ ಬೇಸತ್ತು ಬಾವಿಗೇವಿ ಬಿದ್ದಿರಬಹುದೇ? ಹಾಗೂ ಆಗಿರಲಾರದು. ಹಾಗಾಗಿದ್ದಲ್ಲಿ ಇನ್ನು ಹೊತ್ತಿಗಾಗಲೆ ಸುದ್ದಿ ಯಾಗುತ್ತಿತ್ತು. ಯಾರಾದರೂ ಜೀವ ಕೊಟ್ಟಿರಾಯಿತು. ಆಡವಿಯ ಬೇಗೆ ಯಂತೆ ಹರಿದುತ್ತದೆ ಸುದ್ದಿ.

ಸೋವಿನಿಂದ ನರಳುತ್ತ ಅಲ್ಲಿ ಬಿದ್ದುಕೊಂಡಿದ್ದ ಹಾಗೆ ಆತನಿಗೆ ಯಮುನಳೆಂದಿಗೆ ತಾನು ಕೂಡಿ ಕಳೆದ ಎಳೆತನದ ದಿನಗಳ ನೆನಪು ಬಂದಿತು. ತಾವಿ ಬ್ಜರೂ ಜತೆಯಾಗಿ ಫನ ಕಾಣ್ಣುದು, ಮದುವೆಯಾಟದಲ್ಲಿ ಗಂಡಹೆಂಡಿರಾಗಿ ಮೆರೆದುದು, ಮಳಿಗಾಳಿದಲ್ಲಿ ಗುಷ್ಟ್ಯಾಮನೆ ಮಾಡಿ, ಅದು ತಮ್ಮಮನೆಯಿರದೇ

ತಿಳಿದು ನೆಲಿದು, ಗುಡ್ಡೆದಲ್ಲಿ ಗಿಡದ ಸೀರಳಲ್ಲಿ ಕುಳಿತು ಬುತ್ತಿ ತಿಂದು, ಹಾವು ಕಂಡು ಅವಕೊಮ್ಮೆ ಅಂಜಿ ನಿಂತಿದ್ದಾಗೆ ತಾನು ಅದನ್ನು ಕೊಂಡು ಅವಳ ಮೇಚ್ಚುಗೆ ಗಳಿಸುದು, ತಪ್ಪಣ್ಣೇ ಮದುವೆಯಾಗುವುದಾಗಿ ಆಕೆ ಹಟ್ಟಿ ತೊಟ್ಟುದು, ಇದೊಂದು ದಿನ ಬಿದಿರುಮೇಳೆಯ ಬಳಿ, ಇಬ್ಬರೂ ಎಲ್ಲಾದರೂ ಓಡಿ ಹೋಗೋಣ—ಎಂದಾಕೆ ಹೇಳಿದು, ತಾನು ಏನನ್ನೂ ಮಾಡಬೇ ಸುನ್ನುನಿಧ್ಯದು—ಎಲ್ಲವೂ ನೇನವಾಯಿತು. ಅವಳ ಮಾತಿನಂತೆ ಪಟ್ಟಣಕ್ಕೆ ಹೋಗಿ ಕೂಲಿ ನಾಲಿ ಮಾಡಿ ಹೊಟ್ಟಿ ತುಂಬಿಸಿಕೊಂಡು ಇಬ್ಬರೂ ಸುಖಿದಿಂದಿರಬಹುದಾಗಿದ್ದಿತು. ಹೋಳಿಸ್ತು, ಗಂಗನ್ನು ಇಬ್ಬರನ್ನೂ ಅಲ್ಲಿಗೇ ಕರೆಯಿಸಿ ಕೊಳ್ಳಲು ಬರುತ್ತಿತ್ತು. ಹೋಳಿಸ್ತು ಹೀಗೆ ಒಮ್ಮೆಲೇ ಸಾಯಂಥ ಪ್ರಸಂಗ ಬರುತ್ತಿರಲಿಲ್ಲ. ಗೌಡರು ಕೆಲದಿನ ಸಿಟ್ಟಾಗುತ್ತಿದ್ದರು. ಆಮೇಲೆ ಎಲ್ಲಾ ಮರಿತುಬಿಡಬಹುದಾಗಿತ್ತು. ದನ ಬಡಿಸಿಕೊಂಡೆಂತೆ ತಾನು ಅವರಿಂದ ಬಡಿಸಿಕೊಂಡು ಹೀಗೆ ನರಳುತ್ತೆ ಬೀಳುವ ಪ್ರಸಂಗವೂ ಬರುತ್ತಿರಲಿಲ್ಲ.....

“ಧೂ. ನನಗ ಒಂದಿವ್ಯಾ ಬುದ್ಧಿಯಿಲ್ಲ. ಯಮುನಿ ಹೇಳಿದ್ದು ಖಿರೆ. ನಾ ಮನುಷ್ಯ ಆಲ್ಲ. ಕೋಣ. ದೂಡ್ಡ ಕೋಣ,” ಎಂದು ತನ್ನನ್ನು ಹೆಳಿದುಕೊಂಡೆ ರಾಮ.

ಆ ಮನೋನೃತೀಯಲ್ಲಿಯೇ ಅತ ಹೆಳ್ಳಿಯನ್ನು ತ್ಯಜಿಸಿ ಪಟ್ಟಣಕ್ಕೆ ಹೋರಿದಲು ನಿಧರಿಸಿದುದು. ವೈನೇರಿವು ಕಡಿಮೆಯಾಗಿತ್ತು. ಒಂದು ರಾತ್ರಿ ಗುಡಿಸಲು ಬಿಟ್ಟು ಹೊರಟೆ. ಚಿಕ್ಕೆಗಳ ಬೆಳಕಿನಲ್ಲಿ ಹಂಡಿ ತುಳದು ನಿಲಾಣಕ್ಕೆ ಬಂದು, ರಾತ್ರಿಯ ರೈಲನ್ನೇರಿದ: ನಗರದ ಫೀಲ್ಡ್‌ಇಂದಲ್ಲಿ ಇಳದು ಶಾಳ್ಟ್‌ಫಾರ್ಮಿನ ಮೂಲೆಯೊಂದರಲ್ಲಿ ಕುಳಿತು “ರಾಶ್ರಿಯಾನ್ನು ಕಳೆದ” ಯಾರಾದರೂ ಹಿಕೆಟಿಗಾಗಿ ಕೇಳುವರೇನೋ ಎಂಬ ಭೀತಿಯಿತ್ತು. ಯಾರೂ ಆತನನ್ನು ಮಾತನಾಡಿಸಲಿಲ್ಲ. ಬೆಳಗಾಗುತ್ತಲೂ ಎಷ್ಟು ನಗರದಲ್ಲಿ ನಡೆದ. ಹಂಡೆ ಹಲವು ಬಾರಿ ಆ ಉರನ್ನು ನೋಡಿದ್ದನಾದುದರಿಂದ ಸೇಬಿಯ ಬೀದಿಗಳ ಪರಿಚಯವಿದ್ದಿತು. ದಲ್ಲಾಲಿ ಅಂಗಡಿಗಳ ಕೇಂದ್ರವಾದ ರೈವಿವಾರ ಸೇಬಿಯಲ್ಲಿ ದಿನನೂ ವಾಷಾಪಾರದ ಗಡ್ಡಲ. ಮೈಮಣಿ ದುಡಿಯುವ ಕೂಲಿ ಕಾರಿಗೆ ಅಲ್ಲಿ ಕೆಲಸಕ್ಕಾವ ಕೊರತೆಯೂ ಇರಲಿಲ್ಲ. ಜೀಲಗಳನ್ನು ಹೋರುವುದು, ಗಾಡಿಗಳನ್ನು ಎಳೆಯುವುದೇ ಮೊದಭಾದ್ರ ಕೆಲಸ ಮಾಡಿದರೆ ದಿನವೂ

ಒಂದೆರಡುವಾಯಿ ಸಹಜವಾಗಿ ಸಿಕ್ಕುಬಹುದು, ಅಷ್ಟರಲ್ಲಿ ಹೋಟ್ಟಿಹೊರೆಯು ಬಹುದು—ಎಂದು ಆತ ಯೋಚಿಸಿಕೊಂಡಿದ್ದು.

ಆತನ ಯೋಚನೆಯಂತೆ ಅಲ್ಲಿ ಕೆಲಸ ದೊರೆಯಲೂ ತಡವಾಗಲಿಲ್ಲ. “ಕೂಲಿ ಬೇಕೇನ್ನೀ? ” ಎಂದು ಆತ ಕೇಳಿದೊಡನೆಯೆ ಅಂಗಡಿಯವರೊಬ್ಬರು ಆತನಿಗೆ ಕೆಲಸ ಹಣ್ಣಿದರು ಮೂಟಿ ಹೊರುವ ಕೆಲಸ. ಅದೇ ಕೆಲಸ ದಲ್ಲಿ ತೊಡಗಿದ್ದ ಕೆಲವರು ಕೂಲಿಕಾರದೊಂದಿಗೆ ಪರಿಚಯವೂ ಬೆಳೆಯಿತು. ಸಂಜೀಯೋಳಗಾಗಿ ಒಂದೂವರೆ ರೂಪಾಯಿಯಪ್ಪು ಸಂಪಾದನೆಯಾಯಿತು. ಕೂಲಿಕಾರ ಗೆಳೆಯನೊಬ್ಬು ಆತನನ್ನು ಕೆಳತರಗತಿಯ ಭೋಜನಾಲಯ ವೈಂದಕ್ಕೆ ಕರೆದೊಯ್ದು. ಹನ್ನೆರಡು ಆಣ ತೆತ್ತು, ಹೊಟ್ಟಿತುಂಬಾ ಉಂಡು, ಬೀಡಿ ಹಣ್ಣಿಕೊಂಡು ಸೇದುತ್ತೆ ಮತ್ತೆ ವೇಟಿಗೆ ಮರಳಿದ ರಾಮ. ಆವನಂ ತೆಯೆ ಒಬ್ಬೊಂಟಿಗರಾದ ಕೂಲಿಕಾರನೇರು ಅಂಗಡಿಗಳ ಕಟ್ಟಿಗಳ ಮೇಲೆ ಗೋಣಿಚೀಲ ಹಾಸಿ, ಗೋಣಿಚೀಲ ಹೊದೆದು ನಿದಿಸುತ್ತಿದ್ದರು. ರಾಮನೂ ಒಂದು ಕಟ್ಟಿಯನ್ನೇರಿ ಆಜರ ಮೇಲೆ ದೇಹವನ್ನೊಂಗಿಸಿದ. ತಲೆಗೆ ಸುತ್ತಿ ಕೊಂಡಿದ್ದ ವಾವುದನನ್ನೇ ಬಿಣ್ಣಿ ಮುಖದ ಮೇಲೆಚೆದುಕೊಂಡು ಮಗ್ಗಲಾಗಿ ಮಲಿಗದ. ಹಗಲೆಲ್ಲ ದುಡಿದು ಬಳಲಿದ ದೇಹ. ಒಡನೆಯೆ, ಕಣ್ಣ ಮುಖ್ಯ ಕೊಡಡ ವು. ಗಾಥನಿದೆ ಆವರಿಸಿತು.

ಅರುಣೋದಯದ ವೇಳಿಗೆ ಎಷ್ಟರವಾಯಿತು. ನನ್ನ ಕುಳಿತು ಕಣ್ಣಿಜ್ಞ ಕೊಳ್ಳುತ್ತಿದ್ದ ಹಾಗೆ ಆತನ ಹತ್ತಿರದಲ್ಲಿಯೇ ಮಲಗಿದ್ದ ಕೂಲಿಕಾರ ಮರಿಯಪ್ಪ—“ಚೆಲೋಡಾಗಿ ಸಿದ್ದ ವಾಡಿದಿಯೇನೋ? ” ಎಂದು ಪ್ರಶ್ನಿಸಿದ.

“ ಮಾಡಿದಿನಿ. ನೀನೋ? ”

“ ನಮಗೇನವ್ವು. ಇದೆಲ್ಲಾ ದಕ್ಕು ಬಿಡ್ಡೆಗೆತಿ. ನೀ ಹೊಸದಾಗಿ ಬಂದಾವ. ಹಾಸಾದಕ್ಕು ಹೊರಳದಕ್ಕು ಏನೂ ಇರಿದ್ದರೂ ನಿದ್ದೆ ಹ್ಯಾಂಗ ಬಂತೋ? ಇವೊತ್ತು ಅಂಗಡಿಯವರಿಗೆ ಕೇಳು. ಚೇಲಗಳಗೇನು ಕಡಿಮಿ? ”

“ ಮರಿಯಪ್ಪನೊಂದಿಗೆ ಉರಹಹೊರಿನ, ಕೆರೆಗೆ ಹೋಗಿ ಪ್ರಾತ್ರೀಧಿಗಳನ್ನು ತೀರಿಸಿಕೊಂಡುದಾಯಿತು. ಚಹದಂಗಡಿಯೊಂದರಲ್ಲಿ ಉಪ್ಪಿಟ್ಟು

ಉಪ್ಪಿಟ್ಟು ತಿಂದು, ಚಕ್ಕ ಕುಡಿದುದಾಯಿತು. ಹೇಣಿಗೆ ಮರಳಿ ಬರುವುದರೇಲೊ ಇಗಾಗಿ ಅಂಗಡಿಗಳ ಬಾಗಿಲು ತೆರೆಯುತ್ತಿದ್ದನು. ಮತ್ತೆ ಮೂಟಿ ಹೊರುವ ಕಾಯಕೆಕ್ಕಾರಂಭವಾಯಿತು. ನಡುನಡುವೆ ನಾಲ್ಕುರು ಸಲ ಚಕ, ದೋಸೆ ಇಡ್ಲಿ, ಭಜಿ, ಖಾರಾ ತಿಂದು ಹೆಸಿವೆಯನ್ನು ಹೊಗಲಾಡಿಸಿಕೊಂಡುದಾಯಿತು. ಸಾಯಂಕಾಲದ ವರೆಗೂ ದುಡಿತ. ಮತ್ತೆ ಅದೇ ಭೋಜನಾಲಯ. ಹೊಟ್ಟಿತುಂಬಾ ಉಟ್ಟ. ಅನಂತರ ಅಂಗಡಿ ಕಟ್ಟಿಯ ಸಹವಾಸ. ನಿಷ್ಠೆ. ಬೆಳಗಾಗುತ್ತಲೂ ಪುನಃ ಅದೇ ದಿನಚರಿ.

ಒಂದು ತಿಂಗಳು ಹೀಗೆ ಕಳೆಯಿತು.

ಆ ಅವಧಿಯಲ್ಲಿ ಹೇಣಿಯ ಕೂಲಿಕಾರರೆಲ್ಲ ಆತಸಿಗೆ ಪರಿಚಿತರಾಗಿದ್ದರು. ಕೂಲಿಕಾರರ ಮುಖಂಡನಂತಿದ್ದ ಹಣಮನ ಗೆಳಿತನವೂ ಲಭಿಸಿದ್ದಿತು.

ಒಂದು ದಿನ ಸಾಯಂಕಾಲ ವಿಶೇಷ ಕೆಲಸವಿರಲಿಲ್ಲವಾದುದರಿಂದ ಹಣಮನನೇಂದಿಗೆ ಚಹದಂಗಡಿಯಲ್ಲಿ ಹರಟ್ಟತ್ತ ಕುಳಿತ್ತದ್ದ ರಾಮ.

“ ಎಪ್ಪು ದಿನ ಅಂತ ಹೀಗೇ ಒಂಟಿಯಾಗಿ ಇರುತ್ತಿಯೋ ರಾನು ? ಮದುವಿ ಗಿಡುವಿ ಆಗುವ ಯಿಚಾರ ಇಲ್ಲೇನು ? ” ಎಂದು ಕೇಳಿದ ಹಣಮ.

ಬಾಯಲ್ಲಿ ಹಿಡಿದಿದ್ದ ಬೀಡಿಯ ಕೊನೆಯನ್ನು ಕಚ್ಚತ್ತ ರಾಮ ನಕ್ಕ ನುಡಿದ:

“ ನಮ್ಮುಂಧವರಿಗೆಲ್ಲಾ ಯಾತಕಪ್ಪ ಮದುವಿ ? ಮನಿಯಿಲ್ಲ ಮಾರಿಲ್ಲ. ಈ ಕೂಲಿಯಿಂದ ಬರುವ ರೊಕ್ಕೆನೂ ಅಷ್ಟರಾಗ್ತ ಏತಿ. ಇನ್ನು ಮದುವಿ.... ಹೇಣಂತ....ಹ....ಹ್ಯಾ....ಹ....ಹ್ಯಾ.... ”

“ ಮದುವಿ ಅಂದರ ಮದುವಿನಕ್ತ ಅಲ್ಲೋ ಹುಚ್ಚು. ಇದೆಲ್ಲಾ ತ್ವರಸ ಯಾತಕ್ಕ ನಮ್ಮು ನಿಮ್ಮುಂಧವರಿಗೆ ? ” ನಮ್ಮ ಹಂಗಟ ಪರದೇಶಿಗಳಾಗಿ ಇರುವ ಹೆಂಗಸರು ಎಷ್ಟೋ ಮಂದಿ ಇದಾರ. ಅಂಧವರೊಳಗ ಒಬ್ಬಕಿರು ಸಂಗಡ ದೋಸ್ತಿ ಮಾಡಿಕೊಂಡು ಇರೂದು. ಅವರಿಗೂ ಒಂದು ಅಥಾರ ಆದಂಗ ಆಯ್ದು. ಖಾನಾವಳಯೋಳಗ ಎಪ್ಪು ದಿನ ಅಂತ ಉಜ್ಜ್ವಲೀಯೋ ? ಒಬ್ಬಕಿರು ದೋಸ್ತಿ ಮಾಡಿದರ ಅಡಿಗೀನೂ ಮಾಡಿ ಹಾಕತಾಳ. ಹೇಣ ತಿಯ ಹಂಗೂ ಇರುತ್ತಾಳು.”

“ ಅಂಥಾರೆ ಹಂಗತ ಹೆಂಗ ಸಿಗಬೇಕ್ಕಷ್ಟ ? ”

“ ಹಂಗತ ಸಿಗಂದರೆ ಹೆಂಗ ಸಿಗಬೇಕೋ ? ಆರೆಯೇನು ನಿನ ಹುಡುಕಿಕೊತ್ತ ಇಲ್ಲಿ ತನಕ ಬರಬೇಕೇನು ? ನೀನು ಹುಡುಕಬೇಕು. ಗುರುತು ವಾಡಿಕೊಬೇಕು ದುಡಿದ ರೊಕ್ಕೆ ಇರುತ್ತೇತ್ತಿ ಕೈಯಾಗ. ಖಾನಾ ವಳಿಗೆ ಕೊಡುವನ್ನು ಆರೆಗೇ ಕೊಡಬೇಕು. ಈಗ ನಾನೂ ಇದ್ದಿನಲ್ಲ— ಒಬ್ಬಕೆಯ ಸಂಗಡ ಅರಾಮಾಗಿ.”

“ ಮನಿ ಮಾಡಿದ್ದೀಯೇನೋ ? ”

“ ನಾನ್ನಾತಕ್ಕ ವಾಡಬೇಕೋ ಮಳ್ಳತ ? ಆಕೇನ್ತ ಮಾಡಿದಾಳ. ದಿನಾಱು ಮುಡಿದದ್ದರಾಗ ಮನಸಿಗೆ ಬಂದಪ್ಪು ಖಚು ವಾಡುತ್ತೇನಿ. ಉಳಿದದ್ದು ಆರೆಯ ಕೈಯಾಗ ಕೊಡುತ್ತೇನಿ.”

“ ಮದುವಿ ಆಗಿಲ್ಲ ? ” ಎಂದು ಆಶ್ಚರ್ಯದಿಂದ ಪ್ರಸ್ತುತಿಸಿದ ರಾಮ.

“ ಸೂಕ್ತಿಯರ ಕೂಡ ಇರುವಕ್ಕು ಮದುವಿ ಯಾತಕ್ಕೋ ? ” ಎಂದು ನುಡಿದು ವೇಜು ಬಡಿದು ನಕ್ಕ ಹಣನು “ ಬರುತ್ತೀಯೇನೋ, ಇವತ್ತು ಕರಕೊಂಡು ಹೋಗುತ್ತೇನಿ. ನಿನಗೂ ಒಬ್ಬಕೆಯ ದೋಸ್ತಿ ವಾಡಿಸಿಕೊಡುತ್ತೇನಿ.”

ಸೂಕ್ತಿಯರ ಮನೆಗಳನ್ನಾಗಲಿ, ಸೂಕ್ತಿಯನ್ನಾಗಲಿ ರಾಮ ಅದುವರೆಗೆ ನೋಡಿರಲಿಲ್ಲ. ಹಣ ಕೊಟ್ಟವರನ್ನು ಅವರು ಕರೆದುಕೊಳ್ಳವರೆಂಬ ವಿಷಯ ವೇನೋ ಆತನಿಗೆ ಗೊತ್ತಿದ್ದಿತು. ತನ್ನ ಸಹೋದೆಯ್ದೇಗೆ ಕೂಲಿಕಾರರೆಷ್ಟೇ ಜನ ರಾತ್ರಿ ಸೂಕ್ತಿಯರ ಮನೆಗೆ ಹೋಗಿ ಬರುತ್ತಿದ್ದ ಸಂಗತಿಯೂ ಆತನಿಗೆ ತಿಳಿದಿದ್ದಿತು. ಈ ನೋಡಲು ಒಂದು ಶಲ ಮರಿಯಪ್ಪ ಆತನನ್ನು ಕರೆದ್ದು. “ ಒಂದೆರಡು ಮಗಿ ಕುಡದು ಒಬ್ಬಕೆಯ ಹತ್ತಿರ ಹೋಗಿ ಬರೂಣು ಬಾ, ” ಎಂದು ಆಹ್ವಾನಿಸಿದ್ದು. ಹೆಂಡೆ ಕುಡಿಯುವ ಇಚ್ಛೆ ರಾಮನಿಗಿರಲಿಲ್ಲ. ಸೂಕ್ತಿಯರೆಂದರೆ ಹೇಗಿರುವರೋ, ಆವರನೆಯ್ದೆನ್ನೋಡಬೇಕು ಎಂಬ ಬಯಕೆಯೇನೋ ಆತನ ಮನಸ್ಸಿನಲ್ಲಿ ಸುಳಿಯುತ್ತಿತ್ತು. ಆದರೆ ಆದಿನ ಮಾರಿಂಪು ಕರೆದಾಗ ಆತ ಹೋಗಿರಲಿಲ್ಲ. ದುಡಿತದಿಂದ ದಣಿದ ದೇಹ ವಿಶ್ವಾಂತಿಗಾಗಿ ಹಾತೊರಿಯುತ್ತಿದ್ದಿತ್ತು. “ ಸಾಕಾಗಿ ಹೋಗ್ಗೇತ್ತಿ ನನಗ. ಇಂದು ಯಾವದೂ ಬ್ಯಾಡ. ಬಿದ್ದಕೋತ್ತೇನಿ. ” ಎಂದು ಹೇಳಿ ಮಲಗಿ ಬಿಟ್ಟಿದ್ದ. ಸೂಕ್ತಿಯತನ್ನ

ಸೋಡಬೆಕೆಂಬ ಬಯಕೆ ಮನಸ್ಸಿನಲ್ಲೇ ಉಳಿದಿದ್ದರು. ಇಂದು ಹಣಮು ಆ ವಿಷಯವನ್ನೆತ್ತುತ್ತಲೂ ಆತನ ಬಯಕೆ ಜಾಗ್ರತ್ವವಾಯಿತು.

“ಬ್ರೀರ್ಯೇನೋ? ಎಂದು ಹಣಮು ಕರೆಯುತ್ತಲೂ ಆತ ಹೊರಟು ಬಿಟ್ಟು. ಹಣಮು ಆತನನ್ನು ನೇರವಾಗಿ ಸೆರೆಯಂಗಡಿಗೆ ಕರೆದೂಯ್ದು. “ನನಗ ಬ್ಯಾಡಪ್ಪ ಆದು,” ಎಂದು ರಾಮು ಪರಿಪರಿಯಾಗಿ ಹೇಳಿದರೂ ಹಣಮು ಬಿಡುತ್ತಿಲ್ಲ. “ದೇವರ ಗುಡಿಗೆ ಹೋಗುವವರು ಜಳಕಾ ಮಾಡಿ ಹೋಗುವ ಹಂಗ ಸೂಳಿಯರ ಮನೆಗೆ ಹೋಗುವವರು ಸೆರಿ ಕುಡಿದು ಹೋಗಾಕ ಬೇಕು. ನಿನ್ನ ಗೆನುಗೆತ್ತು ಇದ್ದರೂ ಮಜ್ಜ್ಕ” ಎಂದು ಹೇಳಿ ಒತ್ತಾಯದಿಂದ ಕುಡಿಸಿದ. ಇಬ್ಬರೂ ತಾಗಾಡುತ್ತ ಬೀದಿಯಲ್ಲಿ ಹೊರಟಿರು. ಹೆಲವು ಸಂದಿಗಳಲ್ಲಿ ಹಾಯ್ದು ಹಣಮು ಆತನನ್ನು ತಮ್ಮ ಓಣಿಗೆ ಕರೆದುತ್ತಂದ. ರಾಮುನ ಬುದ್ಧಿ ಆತನ ಹೀಡಿತದಲ್ಲಿರಲಿಲ್ಲ. ತಾನು ಬಂದಿರುವ ದೆಲ್ಲಿಗಿಂಬಂದೇ ತಿಳಿಯುದ್ದಂತಾಗಿದ್ದಿತು. ಮನೆಗಳಿದುರಿಗೆ ಕುಳಿತು ಹರಟು ಶ್ರದ್ಧ ಹೆಂಗಳಿಯಾರು ಆವರಿಬ್ಬಿರನ್ನೂ ಕಂಡು ನಕ್ಕರು. “ನಿನ್ನ ಗೆಣ್ಣಾ ಬಂದ ನೋಡುತ್ತ ಮಲ್ಲೀ. ಇನ್ನೊಬ್ಬ ಗೆಣ್ಣಾನ್ನೆ ಕರೆತಂದಾನ,” ಎಂದು ಕೂಗಿ ಹೇಳಿದಳು ದುರ್ಗವ್ವ. “ನೀನೇ ಕರೆಮಹಾ ಅವನ್ನು,” ಎಂದು ಖತ್ತರವಿತ್ತು ಮಲ್ಲಿ ಗಹಗಹಿಸಿ ನಕ್ಕಳು. “ತು ಮುದಿರಂಡಿಯ ಸಂಗಡ ಯಾವ ಸೂಳಿಮಂಗಾ ಮಲಗ್ಗಾನು!” ಎಂದು ತೊಡಲುತ್ತ ನುಡಿದ ಹಣಮು. “ಯಾಕೋ ಭಾಡಕೌ, ನಾಲಗೇ ಉದ್ದೇ ಮಾಡುತ್ತಿ? ಒಂದು ಒದ್ದರ ಗಳಾರದಾಗ ಹೋಗಿ ಬಿದ್ದೀ! ” ಎಂದು ಸಿಡುವ ನುಡಿದಳು ದುರ್ಗವ್ವ.

“ಒದೀತಿಯೇನು? ಬಾ, ಒದೀ ಬಾ ನೋಡುಣಿ. ನಿನ್ನ ಕಾಲು ಸೀಳ ಪಾತಾಕೆಕ್ಕು ಮೆಟ್ಟುತ್ತಿನಿ, ” ಎಂದು ಗದರಿಸುತ್ತ ಹಣಮು ಅವಳ ಕಡೆ ನುಗ್ಗಿದೆ. ದುರ್ಗವ್ವ ಭೀತಳಾಗಿ ಮನೆ ಹೊಕ್ಕು ಬಾಗಿಲ ಮುಚ್ಚಿ ಕೊಂಡಳು. “ನನ್ನ ಕೈಯಾಗ ಸಿಕ್ಕರೆ ಸಿಗು ನಿ. ಹೊಣಾ ಮಲಗಿಸುತ್ತಿನಿ,” ಖಂದು ತೊಡಲುತ್ತ ನುಡಿದು ಹಣಮು ರಾಮನನ್ನೆ ಕೆಡುಹೊಂಡು ಮಲ್ಲಿಯ ಮನೆಯ ಕಡೆ ಬರುತ್ತಿದ್ದಹಾಗೆ, ತನ್ನ ಮನೆಯಿದುರಿನ ಕಟ್ಟಿಯ ಮೇಲೆ ಕುಳಿತು ಅವರನ್ನೇ ದಿಟ್ಟಿಸುತ್ತಿದ್ದ ಯಮುನಾ ಭದನೆಯೆ ರಾಮನನ್ನು ಗುರುತಿಸಿ “ರಾಮಾ, ” ಎಂದು ಕೂಗಿ ಆವನ ಕಡೆ ಧಾವಿಸಿದಳು.

పరిచిత ధ్వని రివిగె బీళుత్తులూ రాము తోగాడుతూ అవళక్తి రుగిద. సేరెయ అమలినల్లి మ్యేమర్త ఆ స్థితియల్లియూ ఆతయమునఁళన్న ఒడెనేయీ గురుతిసిద. ఆతన విదుళు భరదిందికేలస వాడతొడిగితు. “ యమునా....యమునా....నముళైర హోళైపై గోళ యమునా....నన్న యమునా....జల్లి హేంగ బందళు.”

“ రామా,” ఎందు కొగుత్తై యమునా మంది బందుదన్న కండు హణము కవక్కనే అవళ మ్యేమేలే హోగి— “ బిడు అవన్న. లిన్న సంగడ మలగాకంత బందిల్లి ఆన,” ఎందు కిరిచిద.

“ ఇవ నన్న గురుతినవ, హణముళ్లా, నముళైరినవ. నమ్మావ.”

యమునఁళ కతెయిల్లవనన్న కేళి తిళిదిద్ద మల్లిగె రాము యారెం బుదు ఒడెనేయీ తిళిదు బందితు. ఆక హణమునన్న శమాధానగొళిసి మనేగి కరెదుతందు మలగిసిదళు. “ ఆవగూ ఆవళగూ సణ్ణాగిసింద గిళితన ఇతేళు. ఇబ్బరూ ఒండే ఖారాగ బేళిదవరు. ఆవన్నక మందువి ఆగబేకంత మాడిద్దఱు ఆచి. ఆగలిల్ల. ఈగ మత్త కూడాళైర దేపరే కూడిసిరబేకు ఆవరన్న. సుమ్మనిరు,” ఎందు హేళిదళు. “ హింగేన్ను? జలైంసే ఆతేళు హంగాదర.” ఆవగ ఒబ్బారేన్న గంటుహాకువ తాపసులూ తప్పిదంగాతు,” ఎందు నుడిదు హణము హాసుగెయుద్ద కౌళ కాలు చూచి వ్యాపికొండ.

తోగాడుత్తిద్ద రామునన్న హిడిదుకొండు తష్ట మనేగి కరెదు తండళు యమునా. సిదరాయపై ఆండే ఖారిగె హోగద్దనాదుద రింద ఆ బగే భీతియేనూ ఇరలిల్ల.

గాదియ వేలే రామునన్న మలగిసి యమునా ఆతన తలేయ బళి కుళితుకొండఁకు. గొట్టక్కే నేతు హాశిద్ద కందిలిన మంద చెళకు ఆవళ ముఖివనన్న బేళగిసుత్తిత్తు. నాల్చైపు నిమిష సుమ్మనే బిద్దుకొండిద్ద ఆనంతర నిధానవాగి కణ్ణుతేరెదు ఆవళన్న దిట్టిసి నోరిదిద రాము.

“ యారు నీ? ” ఎంచు గఁచును ధ్వనియల్లి కేళిద.

“ನನ್ನ ಗುರುತಾಗಲಿಲ್ಲೋನೋ ರಾಮು? ನಾ ಯಮುನಿ.”

“ಯಮುನಿ? ಯಾವೂರ ಯಮುನಿ? ರಾಮು? ಯಾವೂರ ರಾಮು? ಎನ್ನುತ್ತ ಅತ ಎದ್ದು ಕುಳಿತು ಆವಳ ಭುಜಗಳನ್ನು ಹಿಡಿದು ಒರಟಾಗಿ ಅಲು ಗಾಡಿಸುತ್ತ— “ಇದೇನು ಯಾನ ಹಾರೆದ್ದೀ? ಅಟದಾಗ ಪಾತ್ರ ಮಾಡುವ ವರಾಂಗ? ಈ ಸೀರಿ, ಈ ಕುಳಿಸ, ಈ ವಸ್ತೆ ಎಲ್ಲಾ ಎಲ್ಲಿಂದ ಬಂತು?” ಎಂದು ಕೇಳಿದ.

“ನನ್ನ ಸಂಗಡ ಬಾ ಅಂದರೆ: ಆಗ ನೀ ಬರಲಿಲ್ಲ. ನಾ ಪರದೇಶಿ ಯಾದಿನಿ. ಈ ಖಾರಿಗೆ ಬಂದು ಬಿಡ್ಡಿನಿ. ತಿನ್ನಿದೇನು? ಮಲಗೊದೆಲ್ಲಿ? ಈ ಕೆಲಸಕ್ಕೆ ಬೀಳಬೇಕಾತು.”

“ಕೆಲಸ? ಎಂಥಾ ಕೆಲಸ?”

“ಅದನ್ನು ಒಡದೇ ಹೇಳಬೇಕೇನು? ಇದು ಯಾರ ಓಟಿ ಗೊತ್ತಿಲ್ಲ ನಿನಗ?”

“ಯಾರ ಓಟಿ?”

“ಸೂಳೆಯರ ಓಟಿ.”

ರಾಮ ತಲೆ ಕೆರೆದುಕೊಂಡ, ಮುಬ್ಬಿ ಮೇಲಕ್ಕೇರಿಸಿದ, ಕಣ್ಣಗಳನ್ನು ಗಲಗೊಳಿಸಿ ಯಮುನಳನ್ನು ನುಂಗಿಬಿಡುವಂತೆ ನೋಡಿದ. ಅನಂತರ ಇಳಿದ ಧ್ವನಿಯಲ್ಲಿ ಮಾತನಾಡಿದ:

“ಸೂಳೆಯರ ಓಟಿ....ನೀನೂ ಸೂಳೆಯಾದಿ ಹಂಗಾದರ? ಹೊಂ. ಗೊತ್ತಾಯ್ತು. ಇದು ಸೂಳೇರ ಓಟಿ ಅನ್ನಾದು ಖರೆ. ಹಣಮಣಿ ನನ್ನ ಕರಕೊಂಡು ಬಂದಿದ್ದು. ಹಾಡ್ಯಾಗ ಸೆರೆ ಕುಡಿಬಾರದಾಗಿತ್ತು. ಕುಡಿದಿನಿ. ತಲಿ ಎಲ್ಲಾ ಷಂ ಅಂತ್ಯತ್ವಿ. ಏನೂ ಹೊಳೇದಂಗ ಆಗ್ಯೇತಿ ಯಮುನೀ,” ಎನ್ನುತ್ತ ಅತೆ ಮತ್ತೆ ಹಾಸುಗೆಯ ಮೇಲೊರಿದ.

“ಉಂಡಿದ್ದೀರೋ ಇಲ್ಲೋ? ಎಂದು ಕನಿಕರದಿಂದ ಕೇಳಿದಳು ಯವನಾ.

“ಏನು ಉಳಿತ್ತಿದು ಬಿಡು. ಈ ಸೆರೆ ಹೊಟ್ಟುಗ ಹೊಕ್ಕಾಗಿನಿಂದ ಹಸಿವೇ ಇಲ್ಲದಂಗ ಆಗ್ಯೇತಿ.”

“ಕುಡಿಬಾರದಾಗಿತ್ತು. ಯಾಕ ಕುಡಿದಿ ರಾಮ?”

“ ಹೋದು. ಕುಡೀಬಾರದಾಗಿತ್ತು. ಹಣನು ಜಾಲಿನೇ ಮಾಡಿ ಕುಡಿಸಿದ್ದು.”

ಬೀಳಿನ ಜಾವದಲ್ಲಿ ಆನನಿಗೆ ಎಚ್ಚರವಾಯಿತು. ಎದ್ದೂ, ದೀಪ ಹೊತ್ತಿಸಿದ. ಪಕ್ಕದಲ್ಲಿ ಚುವಿವಾಗಿ ನಿದ್ದೆ ಮಾಡುತ್ತಿದ್ದ ಈ ಯಶಸ್ವಿ. ಬೀಡಿ ಹಟ್ಟಿ ಕೆಮ್ಮುತ್ತ ಹೂಗೆ ಎಳೆಯತ್ತಿಡಿದ. ಅವನ ಕೆಮ್ಮು ಯಶಸ್ವಿ ನಳ ನಿದ್ರಾ ಭಂಗ ಮಾಡಿತು.

ಇಬ್ಬರೂ ಎಮ್ಮೇಕೆ ಹೊತ್ತಿನ ವರೆಗೆ ಮಾತನಾಡುತ್ತ ಕುಳಿದ್ದರು. ತಾನು ಹಳ್ಳಿ ಬಿಟ್ಟು ಹೊರಟಿಂದಿನಿಂದ ಮೊದಲು ಮಾಡಿಕೊಂಡು ನಗರಕ್ಕೆ ಬಂದು ಸಿದರಾಯಷ್ಟು ಸೂಕ್ತಿಯಾಗಿ ಮನೆ ಮಾಡಿದ ವರೆಗೆ ವೃತ್ತಾಂತ ವಸ್ತು ನಿವರಿಸಿದಂತೆ ಯಶಸ್ವಿ. ರಾಮನೂ ತನ್ನ ವೃತ್ತಾಂತವನ್ನು ವಿನಿಸಿದೆ.

“ ಅವ್ಯಾಗ ಪನಾಯಿತೋ ರಾಮು ? ”

“ ಇನ್ನೂ ಏನೂ ತಿಳಿದಿಲ್ಲ ಯಶಸ್ವಿ. ಖಟ್ಟಿ ನಡೆದ್ದೀತಿ.”

“ ಆಕೆಗೇನಾಗುತ್ತೀ ತೆಜ್ಜೀ ಅಂತ ಹಗಲೂ ರಾತ್ರಿ ಚಿಂತಿ ನಾಗು.”

“ ಉಕ್ಕಪ್ಪ ವಕೆಲನ್ನ ಇಟ್ಟಾನೆಂತ. ಏನಾಗುತ್ತೀ ತೆಜ್ಜೀ ನೋಡ ಚೇಿಕು.”

ಬಂದೆರಡು ನಿಮಿಷ ಸುಮ್ಮನಿದ್ದು, ಕೇಳಿದಳು ಯಶಸ್ವಿ.

“ ಈ ಉರಿಗೆ ಬಂದು ಇಷ್ಟುದಿನಾ ಆದರೂ ನನ್ನ ನಿನ್ನ ಭಿಟ್ಟಿ ಹೆಂಗಾಗಲಿಲ್ಲ ರಾಮು ? ”

“ ಆಗೂದಾದರೂ ಹೆಂಗು ? . ನಾ ದುಡಿಯಾದು ರವಿವಾರ ಪ್ರಾಟಿಯಾಗ. ನೀ ದುಡಿಯಾದು ಇಲ್ಲಿ. ಪ್ರಾಟಿ, ಖಾನಾವಳಿ ಬಿಟ್ಟು ನಾವಲ್ಲಿಗೂ ಹೋಗಿಲ್ಲ. ನೀನೆಂತೂ ಅತ್ಯ ಬರುವ ಹಾಂಗ ಕಾಣಾದಿಲ್ಲ.”

“ ನಂದೇನು ಕೆಲಸ ಅಲ್ಲಿ ? ”

“ ನಂದಾದರೂ ಇಲ್ಲೇನು ಕೆಲಸ ? ನಿನ್ನ ಹಣಮ ಕರದನಂತ ಬಂದಿನಿ. ಇಲ್ಲಿದ್ದರೆ ಅಂಗಡಿ ಕಟ್ಟಿಗೂ ನನಗೂ ಗಂಟು ಬಿಡ್ಡಿತ್ತು.”

“ ಅಲ್ಲೇ ಮುಲಗುತ್ತಿದ್ದಿರೂ ? ”

“ ಮತ್ತೀನ ಮಾಡುತ್ತಾದೂ ? ನಮಗೆಲ್ಲಾ ಮನಿ ಎಲ್ಲಿಂದ ಬರಬೇಕು ? ”

“ಇಲ್ಲೇ ಬಂದು ಇದ್ದುಬಿಡು,” ಎಂದು ಹೇಳಲು ಅವಳ ಮನಸ್ಸು ಹಾತೊರೆಯುತ್ತಿದ್ದಿತಾದರೂ ಸಿದ್ದಾ-ಯಪ್ಪನ ನೇನುವಾಗಿ ಆ ನುಡಿ ಬಾಯಿ ಲ್ಲಿಯೆ ಉಳಿಯಿತು. ಆತ ತನ್ನನ್ನು ಪೂರ್ಣವಾಗಿ ನಂಬಿ ಈ ಮನೆ ಹೂಡಿ ಕೊಟ್ಟಿದ್ದಾನೆ. ವೋಸ ಮಾಡುವುದಿಲ್ಲವಾಗಿ ತಾನು ಆತನಿಗೆ ಭರವಸೆ ಕೊಟ್ಟಿದ್ದಾಳೆ. ಈಗ ರಾಮನನ್ನು ಕರೆದುಕೊಳ್ಳುವುದೆಂದರೆ ಸಿದರಾಯಪ್ಪನಿಗೆ ವೋಸ ಮಾಡಿದ ಹಾಗೆಯೆ ಆಗುವುದು. ಈ ಸಂಗತಿ ತಿಳಿದ ಬಳಿಕ ಆತ ನಿಗೆ ಏನೇನ್ನುಸಬಹುದು ? ”

ರಾತ್ರಿ ಉಳಿದಿದ್ದ ಅನ್ನನನ್ನುಂದು, ಚಹೆ ಕುಡಿದು ರಾಮು ಕೆಲಸಕ್ಕೆ ಹೊರಡಿಲು ಸಿದ್ದವಾಗುತ್ತಿದ್ದಂತೆ ಹಣವು ಬಂದ. ಅವನ ಹಿಂದೆಯೆ ಮಲ್ಲಿಯೂ ಬಂದಳ್ಳ.. ದುರ್ಗಪ್ಪ, ಫಾತಿಮಾ, ಬಾಬೂ ಎಲ್ಲರೂ ಬಂದು ಸೇರಿದರು.

“ಹೇಕ್ಕೇ ಗೆಣ್ಣಾ ಗಂಟೆಬಿದ್ದೆ. ಇನ್ನು ಆ ಸಾವುಕಾರಗ ಸೋಡಚೀಟಿ ಕೊಡುವಾಕೆಯೇನು ? ” ಎಂದು ಕೇಳಿದಳು ದುರ್ಗಪ್ಪ.

ಅದಕ್ಕೆ ಫಾತಿಮಾ— “ಭಿ. ಹಂಗ ಹಂಗ ಮಾಡಾಕ ಬರುತ್ತೇತಿ ದುರ್ಗಪ್ಪ ? ಇನ್ನು ದಿನ ಸಿದರಾಯಪ್ಪ ಇವಳಿನ್ನು ಟಾಳಿಯ ಹಂಗ ಇಟ್ಟಿನ. ಕಾಯುಂ ಇರು ಕರಾರಿನ ಮಾಡ್ಯಲ ಇವಳಿಗೆ ಮನ್ನೀ ವಾಡಿ ಕೊಟ್ಟಿನ. ಅವ ಬಹುಳ ಜೆಲ್ಲೆಂಬ ಮನ ವ್ಯ. ಈಗ ಯಾಮುನಾ ಅವನ ಕೃಷ್ಣಪ್ಪ ಇವನ್ನು ಕೂಡಿಕೊಳ್ಳುದನ್ನು ದೇವರು ಮೆಚ್ಚಿಕ್ಕೆಲ್ಲ. ಇದು ವಿಶ್ವಾಸಫಾತ. ಏನಂತೀ ಬಾಬೂ? ” ಎಂದಳು.

“ ಈ ಹೇಳಿಂಬಾದು ಬರಾಬರಿ. ನಂಬಿಕೇ ಬಿಟ್ಟಿ ಹೋಗಬಾರದು ಎಂಥೂ, ” .

“ ಇವನೂ ಇಲ್ಲಿ ಇರುದಕ್ಕೆ ಸಾವುಕಾರ ಒಟ್ಟಿದರ ಆ ಮಾತು ಬ್ಯಾರೆ. ಆದರ ಅವ ಬಹುಳ ಮಾಡಿ ಒಪ್ಪುದಿಲ್ಲ, ” ಎಂದಳು ಫಾತಿಮಾ.

“ ಒಪ್ಪುದಿಲ್ಲವ್ಯ. ಮೋದಲೇ ಹೇಳಿದಾರವರು ಎಣ್ಣ, ” ಎಂದಳು ಯಾಮುನಾ.

“ ಹಂಗಾದರ ಏನು ಮಾಡುವಾಕೆ ಈಗ? ”

“ ಏನೋ ಅವ್ಯ. ಯಾವದೂ ಹೊಳೆಲೆಂಬಲ್ಲದು. ”

ವಿಶ್ವಾಸಫೋಟ....ಕಾರ್ಯಂ ಕರಾರಿ....ನಂಬಿಕೆ....ರಾಮಸುಗೆ ಯಾವುದೂ ಸರಿಯಾಗಿ ಆರ್ಥಿಕವಾಗಲಿಲ್ಲ. ತಾನು ಮನೆಯಲ್ಲಿರಲು ಯಮುನಳ ಯಜ ಮಾನ ಒಪ್ಪುವುದಿಲ್ಲ. ಯಮುನಳೂ ತತ್ವಸ್ವಿಲ್ಲಿ ಇಟ್ಟಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾಳೆ—ಎಂಬುದೇನೋ ಆತನಿಗೆ ಗೊತ್ತಾಯಿತು. ಆದಕ್ಕೆ ಕಾರಣವೇನೇಂಬಾದು ಮಾತ್ರ ಆತನಿಗೆ ಆರ್ಥಿಕವಾಗಲಿಲ್ಲ, ಆರ್ಥಿಕವಾಗುವುದು ಸಾಧ್ಯವೂ ಇರಲಿಲ್ಲ ಸಾಹುಕಾರನೋಬ್ಬನ ಸೂಕ್ತಿಯಾಗಿ ಆಕೆ ಸುಖದಿಂದಿರುವಳಾದುದರಿಂದ ತನ್ನಂಥ ಬಡ ಕೂಲಿಕಾರನೋಂದಿಗೆ ಬಾಳಲು ಈಗ ಆವಳಿಗೆ ಇಟ್ಟಿಯಿಲ್ಲವೆಂದೇ ಆತ ಭಾವಿಸಿದ.

“ನಡೀ ಹಣವಣ್ಣಾ. ಹೋರೆಗೆ ಹೋಗೊಣಾ,” ಎಂದಿಷ್ಟೇ ನುಡಿದು ಆತ ಅಲ್ಲಿಂದ ಹೊಡಪುಬಿಟ್ಟು.

“ಮಧ್ಯಾನ್ತದಾಗ ಬಂದು ಉಂಡು ಹೋಗೋ ರಾಮಾ,” ಎಂದು ಯಮುನಾ ಕೂಗಿ ಹೇಳಿದಳು. ರಾಮ ಏನನ್ನೂ ಹೇಳಿದೆ ಹಾಗೆಯೇ ಮುಂದೆ ಸಾಗಿದ.

ಮಧ್ಯಾನ್ತವಾಯಿತು. ಆತ ಯಮುನಳ ಮನೆಗೆ ಹೋಗಲಿಲ್ಲ. ನಿತ್ಯದಂತೆ ಚಕ್ರದಂಗಿಗೂ ಹೋಗುವ ಮನಸ್ಸಾಗಲಿಲ್ಲ. ಹಾಗೇ ದುಡಿಯಾತ್ತಲೀದ್ದು.

ಸಂಚಯಾಯಿತು. ಕೆಲಸ ಮುಗಿಯಿತು, ಯಮುನಳ ಮನೆಗೆ ಹೋಗಬುದೇ ಬೇಡನೇ ಎಂದು ಒಂದೆರಡು ಕ್ಷುಣ ಯೋಚಿಸುತ್ತಿದ್ದು. “ಭೀ. ಮತ್ತಾತ್ಮಕ ಹೋಗೊದು ಅವಳ ಹತ್ತರ? ನನ್ನ ಇಟ್ಟಿಕೊಳ್ಳವ ಮನಸ್ಸೇ ಇಲ್ಲ ಆವಳಿಗೆ. ಕರಿಯದವರ ಮನಿಗೆ ಕಳಸಿತ್ತಿಯಾಗಿ ಹೋಗೊದಂದ ರೀನ್ನು? ಇಲ್ಲೇ ಬಿದ್ದರಾಯ್ತು, “ಎಂದುಕೊಂಡು ಆ ವಿಚಾರವನ್ನು ತ್ಯಜಿಸಿದ. ಹಿಸಿವೆ, ದುಡಿತಗಳಿಂದಾಗಿ ಮೈ ಮನಸುಗಳೆರಡೂ ಸೊತ್ತು ಹೋಗಿದ್ದವು. ಅಂಗಿಯ ಜೀಬಿನಲ್ಲಿದ್ದ ನಾಣ್ಣಗಳನ್ನೆಲ್ಲ ತೆಗೆದು ಎಣಿಸಿ ನೋಡಿದ. ಒಟ್ಟು ಎರಡು ರೂಪಾಯಿ. ಜೀಸಿ ಬರುತ್ತಿದ್ದು ಗಾಳಿಯೋಂದಿಗೆ ಸೆರಿಯ ವಾಸನೆ ಬಂದಂತಾಯಿತು. ನಾಂಗಿಗೆ ನಿರ್ಮಾರಿತು. “ಕುಡಿಬಾರದು ಅಂದುಕೊಂಡಿದ್ದಿನಿ. ಯಮುನಿಯ ಸಂಗಡಲೇ ಇರುಧಾಗಿದ್ದ ಕುಡಿತಿರಲಿಲ್ಲ. ಆವಳ ಆಸೇನೂ ಬಿಟ್ಟಂಗಾಯ್ತು. ಯಾರಿಗಾಗಿ ಉಳಿಸೂದು ಈ

ರೂಕ್ಷ ? ಯಾರಿದಾರ ನನಗ ? ಇನ್ನು ನಾ ಏನು ಮಾಡಿದರೇನು ? ” ಎಂದುಕೊಳ್ಳುತ್ತ ಸೆರೆದಂಗಡಿಯ ರಡಿ ಸಾಗಿದ. ಎರಡೂ ರೂಪಾಯಿ ತೆತ್ತು ಹೊಟ್ಟಿ ತುಂಬುವಪ್ಪು ಸೆರೆ ಕುಡಿದುದಾಯಿತು. ಅಮಲೇರಿ ಕಣ್ಣಿ ದುರಿಗೆ ರತ್ನಲೆ ಕವಿಯಿತು. ಅತ್ತ ಇತ್ತ ತೂಗಾಡುತ್ತ ವೇಚಿಯ ಕಡೆಗೆ ಹೊರಟೆ. ಅಂಗಡಿಯ ವರ್ಗ ಬರಲು ಸಾಧ್ಯವಾಗಲಿಲ್ಲ. ಚೋಕವೋದರಲ್ಲಿ ಬಿಡ್ಡ ಕೊಂಡ. ರಾಶ್ರಿಯಾಯಿತು. ಬೀದಿಯಲ್ಲಿ ಹೋಗುತ್ತಿದ್ದವರಾರೋ ಆತ ನನ್ನು ಎಡವಿ ಬಿಡ್ಡ ಶಸ್ತಿಸುತ್ತೆ ಎದ್ದು ಹೊರಟೆ ಹೋದರು. ರಾಮುನಿಗೆ ಕೊಂಡ ಎಚ್ಚರವಾಯಿತು. ಉಗುಳುತ್ತಾ ಎದ್ದು ಮುಂದೆ ಹೊರಟೆ. ಹೋರಿ ಸಿನವನೇಬ್ಬಿ ಆತನನ್ನು ಕಂಡು ದಂಡಿಂದ ಒಂದೇಟೆ ಬಿಗಿದ. ರಾಮುನಿಗೆ ಇನ್ನು ಅರವು ಬಂದಿತು. ಹೇಗೋ ಕಾಲೇಳಿಯಾತ್ತ ಅಂಗಡಿಯ ವರೀಗಿ ಒಂದು ಕಟ್ಟಿಯ ಮೇಲೆ ದೇಹವನ್ನೊರಗಿಸಿದ.

ಎರಡು ದಿನ, ಎರಡು ಇರುಳು ಹಾಗೆ ಕಳೆದುನ್ನ. ಪ್ರತಿದಿನವೂ ಸಾಯಂಕಾಲ ಮನೆಗೆ ಹೊರಟಾಗಲೆಲ್ಲ ಹಣನು ಆತನನ್ನು ಕರೆಯುತ್ತಿದ್ದ. “ನನ್ನ ಕೂಡ ಇಡುದಕ್ಕ ಅವಳು ಕಯಾರಿಲ್ಲ ಅಂದ ಮಾತ್ರಾಲ. ನಾ ಯಾತಕ್ಕ ಬರಬೇಕು ? ” ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ರಾಮು. ಅಲ್ಲಿ ಯಮುನಾ ಆತನನ್ನು ಕಾಣಲು ಕಾರ್ತರಭಾಗಿ ಕೊರಗುತ್ತಿದ್ದಳು. ಅನಳಗೆ ಉಭಯ ಸಂಕಟ. ಇತ್ತ ಸಾವುಕಾರರನ್ನು ಶ್ವಜಿಸುವಂತಿರಲಿಲ್ಲ. ಅತ್ತ ರಾಮನನ್ನು ದೂರಗೊಳಿಸುವಂತಿರಲಿಲ್ಲ. ಮೂರನೆಯ ದಿನ ಸಿದರಣೆಯಷ್ಟನ ಸವಾರಿ ಆಗಮಿಸಿತು. ಯಮುನಾ ಹೋನ ತಳೆದಳು.

ಉಟ ಮಾಡುವುದನ್ನು ಬಿಟ್ಟು ರಾಮ ಕೊರಗುತ್ತಿದ್ದುದನ್ನು ಕಂಡು ಹಣಮನಿಗೆ ಕಳುವಳಾಗದಿರಲಿಲ್ಲ. ಒಂದು ಸಾಯಂಕಾಲ ಆತ ಮತ್ತೆ ವಾತು ತೆಗೆದ:

“ ಯಮುನಿ ಇಲ್ಲಿದಿದ್ದರ ಇಲ್ಲ. ಆ ಸಾವುಕಾರನ್ನು ಬಿಡೂಡಕ್ಕ. ಆವ ಲಿಗೆ ಬರೂದಿಲ್ಲ. ಅಷ್ಟಕ್ಕೆ ನೀ ಹೀಂಗ ಕೊರಗಿದರ ಏನು ಬರುತ್ತೇತಿ ಬ್ಯಾರೆ ಒಬ್ಬಾಕೆಯ ದೋಸ್ತಿ ಮಾಡಿಸಿಕೊಡುತ್ತಿನಿ ಬಾರೆಡೇ. ಯಶೋದಾ ಆತ ಬಿಬ್ಬಾಕೆ ಇದ್ದಳು. ಅವಳೂ ನಿಂದೂ ಜೆಲ್ಲೋ ಜೊಡಿ ಕೂಡು ತ್ವರಿತಿ. ”

ತಾನು ಹೀಗೆ ಕೊರಗುವುದರಿಂದ ಖಪಯೋಗವೇನೂ ಇಲ್ಲವೆಂದು ರಾಮನಿಗೂ ಅನ್ನಿಸಿತ್ತು. ಕುಡಿತದ ಚಟ್ಟವಂತೂ ಅಂಟಿಕೊಂಡೆಂತಾಯಿತು. ಇನ್ನು ಅದೂ ಒಂದು. ಹೋಗಲೇ, :ಹೋಗಿ ಬಿಡಲೇ, ಎಂದು ಯೋಚಿಸಿದ. ಅದೇ ಓಟಿಯಲ್ಲಿಯೇ ಇನ್ನೊಬ್ಬಳ ದೋಷಿ ವಾಡಿ ಯಮನಳಿಗೆ ಬುದ್ಧಿ ಕಲಿಸಬೇಕೆಂದು ಆಶನ ಅಲ್ಪಮತಿ ಹಿಟಿಂಪಿಟ್ಟು.

“ಹಂಗೇ ಆಗಲಿ ಹಣವುಣ್ಣಿ. ಬರ್ತ್ತಿನಿನಡಿ.”

ಅಂದು ಹಣವು ಹೆಚ್ಚು ಕುಡಿಯಲ್ಲ. ರಾಮನಿಗೂ ಹೆಚ್ಚುಗಿ ಕುಡಿಯಗೊಡಲಿಲ್ಲ. “ರೀಕಾಂತ ಕಾಳವಾಡಬಾಢ. ನಿನ್ನ ಸಂಗಡ ಮಲಗೂವಾರೀಗೆ ಕೊಡಬೇಕಾಗುತ್ತಿ. ಅವಳೇನೂ ಘುಕಟ್ಟಿ-ವಾಲಗೂದಿಲ್ಲ.” ಎಂದು ಹೇಳಿದ “ಹೌದ್ದಾದು” ಎಂದು ತಲೆದೂಗಿದ ರಾಮ.

ಓಟಿಯಲ್ಲಿ ಕೆಲವು ಬಾಗಿಲು ಮುಖ್ಯಕೊಂಡಿದ್ದವು. ಸಿದರಾಯಪ್ಪ ಮನೆಯಲ್ಲಿದ್ದ ನಾದುದರಿಂದ ಯಮನಳೂ ಬಾಗಿಲು ಮುಖ್ಯಕೊಂಡಿದ್ದಳು. ಯಶೋದಳಿಗೆ ಗಿರಾಕಿ ದೊರೆತಿರಲಿಲ್ಲವೇನೋ—ಆಕ ತನ್ನ ಮನೆಯ ಮೆಟ್ಟಲಾಗಳ ಮೇಲೆ ಕುಳಿತುಕೊಂಡು ದುರ್ಗವ್ಯಾಸೇಂದಿಗಿ ಹರಿಟಿ ಕೊಚ್ಚುತ್ತಲ್ಲಿದ್ದಳು. ಹಣವು ಸಲುಗೆಯಿಂದ ಯಶೋದಳ ಕ್ಷಿಣಿ ಚಿವುಟಿ, “ನಿನಗೇಬ್ಬಗಣಾನ್ನ ತಂದಿನಿ. ಕರಕೋಽ.” ಎಂದು ನಗುತ್ತ ನುಡಿದು ರಾಮನನ್ನು ಅಲ್ಲಿ ಬಿಟ್ಟು ಮಲ್ಲಿಯ ಮನೆಗೆ ಹೊರಟಿ.

ಮೆಟ್ಟಲಾಗಳ ಮೇಲೆ ಕುಳಿತು ಸಿಗರೇಟ್‌ ಸೇದುತ್ತಿದ್ದ ಮಲ್ಲಿ ಕುಶಾಹಲ ದಿಂದ ಕೇಳಿದಳು: “ಯಾರೋ ಅವ, ಹಣವಾ?”

“ಮನ್ನೆ ಬಂದಿದ್ದನಲ್ಲ ಅವನೇ—ಆ ರಾಮ,” ಎಂದು ಹಣವು ತನ್ನ ಸಹಜ ಕರ್ಕಣ ಸ್ವರದಲ್ಲಿ ಕೂಗಿ ಹೇಳಿದ. ತನ್ನ ಮನೆಯಲ್ಲಿದ್ದ ಯಮನಳಿಗೆ ಅ ಮಾತು ಕೇಳಿಸುತ್ತಲೂ, “ರಾಮ ಬಂದನೇ? ಎಲ್ಲಿದಾನ? ” ಎನ್ನುತ್ತಾ ಆಕ ಬಾಗಿಲು ಕಿಗೆದು ಹೊರಗೆ ಬಂದಳು. “ಎಲ್ಲಿದಾನ ಹಣವುಣ್ಣಿ?”

“ಅಲ್ಲಿದಾನ ನೋಡು ಯಶೋದಿಂಯ ಮನಿಯಾಗ.”

ಅಷ್ಟರಲ್ಲಿ ಯಶೋದೆಯ ಮನೆಯ ಬಾಗಿಲು ಮುಖ್ಯಕೊಂಡಿದ್ದಿತು.

ನಿಟ್ಟುಸಿರೋಂದನ್ನು ಬಿಟ್ಟು ಮತ್ತೆ ಒಳಸೇರಿದಳು ಯಮನಾ.

ಹಾಸುಗೆಯ ಮೇಲೊರಗಿಕೊಂಡು ಸಿಗರೇಟ್ ಸೇದುತ್ತಿದ್ದ ಸಿದರಾ

ಯಾವು ಆಶ್ಚರ್ಯ-ರ್-ಸಂಶಯ ಬೆರೆತ ಧ್ವನಿಯಲ್ಲಿ ಕೇಳಿದ:

“ ಯಾರು ಯಮುನಾ ಆ ರಾಮ ಅಂದರೆ ? ”

ಏನಾದರೊಂದು ಸುಳ್ಳು ಹೇಳಿ ಆ ಪ್ರಸಂಗದಿಂದ ತಪ್ಪಿಸಿಕೊಳ್ಳಲು ಬರುವಂತಿದ್ದಿತಾದರೂ ಸುಳ್ಳು ಹೇಳಲು ಆಕೆಯ ಮನಸ್ಸೆಲ್ಲವುಲಿಲ್ಲ. ಸಿಜ ವಿಷಯ-ವನ್ನೇ ಅರುಹಿದಳು:

“ ಅವ ನಮ್ಮಾರವ. ಮನ್ನೆ ಮನ್ನೆ ಇಲ್ಲಿಗೆ ಬಂದಾನ. ”

“ ನಿನಗೂ ಅವಗೂ ಏನಾದರೂ ಸಂಬಂಧ ಇತ್ತೇನು ? ”

ಆ ಪ್ರಶ್ನೆಗೆ ಅವರೇನು ಉತ್ತರವಿರೀಯಬೇಕು? ಆತನಿಗೂ ತನಗೂ ಯಾವ ಸಂಬಂಧವು ಇಲ್ಲ, ಯಾವ ನಂಬಿಗೂ ಇಲ್ಲ. ಆದರೂ ಆತ ತನಗೇ ತೀರ ಆಶ್ರಯನಾಗಿದ್ದಾನೆ ತನ್ನ ಹೃದಯದಲ್ಲಿ ಆತನಿಗಿರುವ ಸ್ಥಾನ ಬಹಳ ದೊಡ್ಡದು. ಬೇರಾರೂ ಅದನ್ನಾಕ್ರಮಿಸುವಂತಿಲ್ಲ. ತನಗೇನಾಗಬೇಕು ಆತ? ಎಂಥ ಪ್ರಶ್ನೆ!

“ ಹಾಂಗ ಸಂಬಂಧ ಏನೂ ಇಲ್ಲ. ಇಬ್ಬರೂ ಕೂಡೇ ಬೇಕಿದವರು. ಇಬ್ಬರೂ ಕೂಡ ದನಾ ಕಾಯುತ್ತಿದ್ದಿನಿ. ”

ಸಿದರಾಯವೈನಿಗೆ ಕೊಂಚ ನಗಿಬಂದಿತು. ಆತನೇಂದ:

“ ಹೀಗೇನು? ಸರಿ. ಸರಿ. ಅವನ್ನು ಮನೆಯೊಳಗ ಮಾತ್ರ ಸೇರಿ ಸಿಕೋ ಬಾಧ ಅಂದರಾಯ್ಯು ಇಲ್ಲೇನು ಮಾಡುತ್ತಾನ ಆ ದನಗಾಹಿ? ”

“ ಪ್ರಾಟ್ರಾಗ ಕೂಲಿ ಮಾಡುತ್ತಾನ. ”

“ ದನಾ ಕಾಯುವವ ಕೂಲಿ ಮಾಡದೆ ಇನ್ನೇನು ಮಾಡಿಯಾನು? ಹೋಗಲಿ ಬಿಡು. ನೀ ಮಾತ್ರ ಅವನಿಂದ ದೂರ ಇರು ” ಎಂದು ಹೇಳಿ ಆತ ಈ ವಿಷಯವನ್ನು ಅಲ್ಲಿಗೇ ಬಿಟ್ಟುಕೊಟ್ಟ.

ಸಿದರಾಯವು ಆ ವಿಷಯ ನಿಲ್ಲಿಸಿದರೂ ಯಮುನಳ ಮನಸ್ಸು ಮಾತ್ರ ಆ ರಾಶ್ರಿಯೆಲ್ಲ ಅದನ್ನೇ ಕುರಿತು ಯೋಚಿಸುತ್ತಿತ್ತು. ತನ್ನ ರಾಮ, ತನ್ನ ಪ್ರೀತಿಯ ರಾಮ ಅದೇ ಓಂಟೆಯಲ್ಲಿ ಇನ್ನೊಬ್ಬಳ ಜತೆಗೆ ಮಲಗಿಕೊಂಡಿರುವುದು ಅವಳಿಗೆ ಸಹಿಸಲಸಾಧ್ಯವಾಗಿದ್ದಿತು. ರಾಶ್ರಿಯೆಲ್ಲ ನಿದ್ದೆ ಬರಲಿಲ್ಲ. ಅವಳು ಮತ್ತೆ ಮತ್ತೆ ಮಗ್ಗಲು ಬದಲಿಸುವುದನ್ನು ಒಮ್ಮೆ ಕಂಡ ಸಿದರಾಯ— “ ಯಾಕ ಯೆಸುವಾ? ಏನಾಯ್ಯು? ನಿಷ್ಠೆ ಬರಲೊಳ್ಳದೇನು? ” ಎಂದು

ಕೇಳಿದ. ಆಕೆ ಖಿತ್ತೆ ರವೀಯಲ್ಲ. ನಿಡ್ದೆಯಲ್ಲಿದ್ದವಳಂತೆ ಸರಪಿಸುತ್ತು ಮನ್ಯನೇ ಬಿದ್ದು ಕೊಂಡಿದ್ದಳು.

“ಮಾರನೆಯ ದಿನ ಸಿದರಾಯಪ್ಪ ಹೊರಗಡೆ ಹೋದ ಸಂಧಿ ಸಾಧಿಸಿ ಯಮುನಾ ಯಶೋದಳ ಮನೆಗಿ ಹೋಗಿ—“ನನ್ನ ಮನಷ್ಯನ್ನ ನೀಕಜ್ಞಂಗ ಕರಕೊಂಡಿಯೇ ?” ಎಂದು ಕೇಳಿದಳು.

ಯಶೋದಾ ಕಣ್ಣ ಕೆರಳಿಸಿ ಉತ್ತರವಿತ್ತುಳು:

“ನಿನ್ನ ಮನುಷ್ಯ ! ಏನು, ಅವನ ಮದುವಿಯ ಹೇಣತಿ ಇದ್ದಂತೆ ಮಾತಾದುಕೀಯಲ್ಲ ? ತಾನಾಗಿ ಬಂದವರ ಬ್ರಾಹ್ಮನಿಗೆ ಅನ್ವಾಕ ಬರುತ್ತೇ ತೀನು ? ರೊಕ್ಕೆ ಕೊಟ್ಟು ಎಷ್ಟೇ ಮಂದಿ ಬರುತಾರ, ಹೋಗುತಾರ. ಅವನೂ ಬಂದ. ನಂದೆನು ತಪ್ಪೇತಿ ಇದರಾಗ ?”

“ಹೌದು. ಇವಳಂದೇನು ತಪ್ಪಿಲ್ಲ,” ಎಂದುಕೊಂಡಳು ಯಮುನಾ. ಪಡಸಾಲೆಯ ಗೋಡೆಗೊರಿ ಕುಳಿತು ಬಿಕ್ಕಿಬಿಕ್ಕಿ ಅತ್ತುಳು. ಅವಳು ಆಳು ವುದನ್ನು ಕಂಡಾಗ ಯಶೋದಳಿಗೂ ವ್ಯಧಿಯಾಯಿತು. ತಾನು ಹಾಗೆ ವಾತ ನಾಡಬಾರದಾಗಿದ್ದಿತು. ತನ್ನದು ತಪ್ಪಾಯಿತು— ಎಂದು ಮನಸ್ಸಿನಲ್ಲೇ ಹೇಳಿಕೊಂಡು, ಯಮುನಳನ್ನು ಸಂತವಿಸುತ್ತು—

“ಕಣ್ಣೀರು ಯಾಕೆ ಹಾಕುತ್ತೀಯಪ್ಪ ? ನೀ ಬ್ರಾಹ್ಮಾ ಅಂದರ ಇನ್ನೊಮ್ಮೆ ಅವನ್ನು ಕರಕೊಳ್ಳುವದಿಲ್ಲ ನಾ. ನನಗೇನೇ ? ಅವ ಇಲ್ಲವಿದ್ದ ರಿಸ್ನೊಬ್ಬನ ಸಿಕ್ಕಾನು. ಬಿಡು ಬಿಡು. ಆಳಾದು ಯಾಕ ?” ಎಂದಳು.

“ಹುಟ್ಟಿದಾಗಿಂದ ಇಲ್ಲಿತನಕ ಬರಿ ಆಳಾದೇ ಆಗ್ರೀತಿ ನನ್ನ ಬಾಳು ಯಶೋದಾ.”

“ಸರ್ವಾಧಾನ ಮಾಡಿಕೊ ಆವ್ಯ. ನಿನಗೇನು ಕಡಿಮಿಯಾಗ್ರೀತಿ ಈಗ ? ಅರಾಮಾಗಿ ಇದ್ದೀಯಲ್ಲ ? ನಿನ್ನಂಥಾ ಯಜಮಾನ ಎಲ್ಲಾರಿಗೂ ಸಿಗೂ ದಿಲ್ಲ.”

“ಏನು ಅರಾವೋ, ಏನು ಯಜಮಾನನೇ. ಎಲ್ಲಾ ಬ್ರಾಹ್ಮಾಸರಾಗ್ರೀತಿ. ಎಲ್ಲಾ ಹೇಸಿಗೆಯಾಗ್ರೀತಿ. ನನ್ನ ರಾಮ.....ಸಾವುಕಾರನ್ನ ಬಿಟ್ಟು ಅವನ ಸಂಗಡಲೇ ಇರಬೇಕಂತ ಮಾಡಿನೀ. ಏನಂತೇ ?”

“ನಿನಗ ಹೆಂಗ ತಿಳಿತ್ತೆತ್ತೊ ಹಂಗ ಮಾಡು.”

“ ರಾತ್ರಿ ನಿನ್ನ ಹತ್ತರ ಅವ ಬಂವರ ನಾ ಕರದೀನಿ ಅಂತ ಹೇಳಿಕೆಳಸಿ ಕೊಡವ್ವೆ.”

“ ಹೊಂ. ಹೇಳುತ್ತಿನಿ. ಆದರ ಸಾವುಕಾರ ಇರತಾನ್ನಲ್ಲ ನಿನ್ನ ಮನಿ ಯಾಗ ? ಹೆಂಗ ಮಾಡುತ್ತಿ ? ”

“ ಏನಾರ ಮಾಡುತ್ತಿನಿ. ನೀ ಹೇಳು ಅವಗ.”

ರಾತ್ರಿ ರಾಮು ಬರುತ್ತಲೂ ಯಶೋದಾ ಯಮುನಳ ಸಂದೇಶವನ್ನು ಅತನಿಗೆ ಮುಟ್ಟಿಸಿದಳು.

“ ಆರೆಯ ಆ ಗೆಣ್ಣಾ ಅದಾನೇನ ಮನಿಯಾಗ ? ”

“ ಇದಾನ.”

“ ಅವ ಅಲ್ಲಿ ಇರುವಾಗ ನನ್ನ ತಗೊಂಡೆನು ಮಾಡುತಾಳ ಆಕಿ ? ಅವನ ಕೈಗೆ ನನ್ನ ಕಾಕಿ ಮೈನುರಿ ಬಡಿಸಬೇಕಂತ ಮಾಡಾಗ್ಗೋ ಏನು ? ಹಂದೊಮೈ ಇವಳ ಸಂಗ ಮಾಡಿ ಗೌಡರಿಂದ ಹೊಡಿಸಿಕೊಂಡು ಹದಿಸ್ತೇದು ದಿನ ಸಾಯುತ್ತಾ ಬಿಡ್ಡಿದ್ದಿನಿ. ಇನ್ನೂ ಆ ನೋವು ಹೊಗಿಲ್ಲ,” ಎಂದು ರಾಮು ಯಶೋದಾನ್ನ ತೀಕ್ಷ್ಣವಾಗಿ ದಿಟ್ಟಿಸುತ್ತ— “ ಯಾಕ ? ನಿನಗೂ ಬಾಧಾ ದೇನೇನು ನಾ ? ಹಂಗಿದ್ದರ ಹೇಳಿ ಬಿಡು. ಇನ್ನು ಮಾಝಲ ಎಂದೆಂದೂ ಈ ಓಟಿಯೋಳಗ ಕಾಲಿಡೊಡಿಲ್ಲ. ಹೆಂಗಸ ರಂಡೇರ ಸಂಗಾನೇ ಮಾಡೂ ದಿಕ್ಕಿ,” ಎಂದು.

ಯಶೋದಾ ಅವನನ್ನು ತಬ್ಬಿಕೊಂಡು ನುಡಿದಳು:

“ ನೀ ಯಾಕ ಬಾಧಾದ ಆದೀ ನನಗ ನನ್ನ ಸರದಾರಾ ! ”

ತೆರೆ: ಆರು.

ಒಂದೆರಡು ವಾರ ಹಾಗೆ ಕಳೆದ ಬಳಿಕ ತನ್ನ ತೊಡಿಗಳ ಸಂದುಗಳಲ್ಲಿ ಏನೋ ನೋವು ತಲೆದೊರಿದಂತಾಯಿತು ರಾಮುನಿಗೆ. ಅಂಥ ನೋವನ್ನೆಲ್ಲ ಗಮನಿಸುವ ಸ್ವಭಾವವಲ್ಲ ಆತನದು. “ ಏನೋ ಇದ್ದಿತು ಬಿಡು. ತಂತಾನೇ ಹೊದೀತು ” ಎಂದುಕೊಂಡು ಕೆಲಸ ಮಾಡುತ್ತಲೇ ಇದ್ದ. ಅದು ಮಾತ್ರ “ ತಂತಾನೇ ” ಹೋಗಲಿಲ್ಲ. ಧಿನಗ್ರಹಿತಾದ ಹಾಗೆಲ್ಲ ಕ್ರಮೇಣವಾಗಿ

ಹೆಚ್ಚುತ್ತೆ ಬಂದಿತು. ಭೀಕರ ನೇರ್ ಇಂ. ಅಂಥ ಸ್ನೇಹನ್ನು ಈ ವೇದ
ಲೆಂದೂ ಆತ ಆನುಭವಿಸಿಲ್ಲ. ಇದೆಂಥ ರೋಗ? ಎಂದು ಯೋಚಿಸಿದ.
ವಿನೂ ಹೊಚೇಯಲ್ಲಿಲ್ಲ

ಹುಣಮನೆದುರಿಗೆ ಈ ವಿಷಯವೆತ್ತಿದಾಗ ಆತ ನಕ್ಕು— “ ಅದೇನು
ದೊಡ್ಡೆ ದು ಬಿಡೋ. ಎಲ್ಲಾರಿಗೂ ಆಗುತ್ತೇತೀ. ಇಷ್ಟಾಕ ಗಾಬರಿ ಆಗಿದ್ದೀ?
ಗಂಟಲ ತನಕ ಕುಡಿದುಬಿಟ್ಟು ಅರಾವೂಗಿ ಮಲಗಿ ಬಿಡು. ಎಲ್ಲಾ ಮಾಯ
ಆಗುತ್ತೇತೀ, ” ಎಂದು ಹೇಳಿದ.

“ ಅಗಸುದ್ದೆ ತಗೆಲ್ಲಾಲೇನು ಹಣವುಣ್ಣಿ? ”

“ ಅದಕ್ಕೆಲ್ಲ ಯಾತಕ ಅಗಸುದ್ದೇನೋ ಮಳ್ಳಿಕ! ”

ನೇನು ಕಡಮೆಯಾಗಲಿಲ್ಲ. ಇನ್ನು ವಿಪರೀತಕ್ಕೇರಿತು. ಹೆಚ್ಚೆ
ಯಿದುವುದೇ ಅಸಾಧ್ಯವಾಯಿತು ವೈ, ಕ್ಕೆ, ತಲೆ ಎಲ್ಲವೂ ನೋಯಿಸೆ
ತೊಡಗಿತು. ಮೈಯಲ್ಲಿ ಜ್ವರವೂ ಬಂದಂತಾಯಿತು. ರಾಮ ಗಾಬರಿ
ಗೊಂಡು, ನಗರ ಸಭೆಯ ಅಸ್ವತ್ತಿಗೆ ಹೋಗಿ ಡಾಕ್ಟರನ್ನು ಕಂಡ. ಆವರು
ಪರೀಕ್ಷೆಸಿ ತಿರಸ್ಯಾರ ಹಿತ್ತಿತ ನಗೆ ಬೀರಿ, ಕುಡಿಯಲು ದ್ವಾರಕ ಕೊಟ್ಟು,
ಗಾಯಕ್ರೇ ಮುಲಾವು ಹೆಚ್ಚಿ ಕಳುಹಿಸಿದರು.

ಅಂದು ಕೂಲಿ ಮಾಡಲು ಸಾಧ್ಯವಾಗಲಿಲ್ಲ. ಕುಳಿತುಕೊಳ್ಳುವುದಕ್ಕು
ಚೇತನವಿಲ್ಲದಿರವಾಗ ಕೆಲಸ ಮಾಡುವುದೆಂತು ಸಾಧ್ಯ? ಹೇಬೆಯಲ್ಲಿ ಭಾರಿ
ಗಡ್ಡಲ. ಅಂಗಡಿಗಳಿದುರಿಗೆ ವಿರವಿಸುವಂತಿರಲಿಲ್ಲ. ಎಲ್ಲಾಗಾದರೂ ಹೋಗಿ
ಬಿದ್ದ ಕೊಳ್ಳಬೇಕೆಂದು ಮೈ ಮನಸೆಗಳಿರದೂ ಹಾತೀರೆಯುತ್ತಿದ್ದುವು.
ಎಲ್ಲಿಗೆ ಹೋಗುವುದು? ಜೀಬಿನಲ್ಲಿ ಒಂದು ಕಾಸೂ ಇರೆಲಿಲ್ಲ. ಹಣವಿದ್ದರೆ
ಮಾತ್ರ ತನ್ನನ್ನು ಮನೆಗೆ ಸೇರಿಸಿಕೊಂಡಾಳು ಯಶೋದಾ. ಯಮುನಾ
ಮನೆಗೆ ಹೋಗುವುದೇ? ಯಮುನಾ....ಯಾವ ಹೋರೆಯಿಂದ ಅವಳನ್ನು
ಕಾಣುವುದು? ಅಲ್ಲದೆ ಆವಳ ಆ ಯಜಮಾನ ಬೇರೆ ಅಲ್ಲೇ ಇರುವನಲ್ಲ?
ತನ್ನನ್ನು ಮನೆಗೆ ಸೇರಿಸುವಂತಿಲ್ಲ ಆಕೆ....

ತೆಂಬಾ ಕಷ್ಟದಿಂದ ಶಾಲು ಎತ್ತಿ ಇಡುತ್ತೆ ಬರುತ್ತಿದ್ದ ರಾಮ. ನಡು
ಹಗಲಿನ ಚಿಲು ತಲೆಯನ್ನು ಮಡುತ್ತಿತ್ತು ಬಾಯಿ ಆರಿತುಂಬ ದಾಹವಾಗಿ
ದ್ವಿತ್ತು. ಚಹದಂಗಡಿಯೊಂದರ ಎದುರಿಗೆ ನಿಂತುಕೊಂಡು ಕುಡಿಯಲು ನೀರು

ಕೇಳಿದ. ಈತ ಯಾರೋ ಭಿಕ್ಷಾರಿಯಿರಬಹುದೆಂದು ತಿಳಿದು ಅಂಗಡಿಯ ಹುಡುಗ ಒಂದು ಕಪ್ಪು ನೀರು ಕೊಟ್ಟು. ಅದರಿಂದ ದಾಹ ತಣೆಯಲ್ಲಿ. ಇನ್ನೊಂದು ಕಪ್ಪು ಕೇಳಿದ. ಸುಡಿದ. ಮೆಲ್ಲಿಗೆ ಅಲ್ಲಿಂದ ಹೊರಟಿ. ಬಹು ದೂರ ನಡೆದು ಹೋಗಲಾಗಲಿಲ್ಲ. ಕಣ್ಣಿಗಳೆಂದರಿಗೆ ಕತ್ತಲೆ ಕವಿದಂತಾ ಯಿತು. ಹತ್ತಿರದಲ್ಲಿಯೇ ಒಂದು ದೇಹಾಲಯ. ಅದರಿಂದುಗೊಂದು ಬೇವಿನ ಗಿಡ. ನೇರಳಗಾದರೂ ಬಂದೆನೆಲ್ಲ— ಎಂದು ಏನೋ ಕೊಂಚ ಸಮಾಧಾನವಾಯಿತು. “ಆಯೋ ಆವ್ಯಾ” ಎಂದು ನರಳುತ್ತ, ನೆಲದ ಮೇಲೆ ದೇಹವನ್ನೊರಿಸಿದ.

ಮತ್ತೆ ಆತನಿಗೆ ತಿಳಿವು ಬಂದಾಗ ರಾಶ್ರಿಯಾಗಿದ್ದಿತು. ಸುತ್ತುನುತ್ತ ಲಿನ ಮನೆ, ಅಂಗಡಿಗಳ ಬಾಗಿಲು ಮಾಜ್ಞಿಕೊಂಡಿದ್ದವು. ದೂರದಲ್ಲಿ ಬೀದಿ ದೀಪವೋಂಮ ಮಿಣುಕುತ್ತಲಿದ್ದಿತು. ಆಕಾಶದಲ್ಲಿ ಕಪ್ಪುಮೇಡಗಳ ಹಿಂಡು. ತಾರೆಗಳ ಸುಳವಿರಲಿಲ್ಲ.

ರಾಮನಿಗೆ ಏನೋ ನೆನ್ನವು ಬಂದಿತು. ಯಾರದೋ ಮುಖ ಕಣ್ಣಿದು ರಿಗೆ ಕಾಣಿಸಿತು. ಅವನ ಕಣ್ಣಂಚಿಸಿಂದ ಎರಡು ತೊಟ್ಟು ನೀರು ಜಾರಿ ಬಿಡ್ಡವು. ದುರ್ಬಲವಾಗಿದ್ದ ಕೈಯನ್ನುತ್ತಿ ಹಣೆಯ ಮೇಲೂ ಎದೆಯ ಮೇಲೂ ಓಡಿಯಾಡಿಸಿದ. ಜ್ವರ....ಭಯಂಕರ ಜ್ವರ....“ನಾ ಇಲ್ಲಿ ಹೀಂಗ ಸಾಯಂತಾ ಬಿದ್ದಿನಿ. ಅಲ್ಲಿ ಅವಕು ಗಾಧೀಮಾರ್ಪಳ ತನ್ನ ಗೆಣ್ಣಾನ ಸಂಗಡ ಬೆಳ್ಳಿರ ಮಳಗಿರಬೇಕು ರಂಡಿ....” ಎಂದು ಗೊಣಗುತ್ತಾ ಮೇಲಕ್ಕೇಳಲು ಪ್ರಯತ್ನಿಸಿದ. ಏಳಳಾಗಲಿಲ್ಲ. “ಥೂ ಇವನೆಷ್ಟನ್” ಎನ್ನತ್ತಾ ಮತ್ತೆ ಬಿಡ್ಡಕೊಂಡ. ಕೊಂಚ ದೂರದಲ್ಲಿದ್ದ ಮಾರುಕಟ್ಟಿಯ ಗೋಪುರದ ಗಡಿ ಯಾರ ಹನ್ನೆರಡು ಗಂಟೆಯನ್ನು ಫೋಣಿಸಿತು. “ಎಲಾ ಇವನ, ಸರವತ್ತಾ ಗೈತೇನು? ಇಲ್ಲೇ ಬಿಡ್ಡಕೊಂಡರ ಶತ್ತೀ ಹೋಗುತ್ತೇನೋ ಏನೂ. ಅವಳ ಮುಂದಾದರೂ ಹೋಗಿ ಬೀಳುತ್ತಿನಿ. ನೆಣ್ಣಾ ಆದರೂ ಮಣ್ಣಿಗಹಾಕ್ಕಾಳು” ಎಂದುಕೊಳ್ಳತ್ತ ಮತ್ತೆ ಮೇಲಕ್ಕೆದ್ದು ನಿಂತ. ಅಲ್ಲಿಯ ತನಕ ಹೋಗಿಯೇ ತೀರುವುದೆಂಬ ಸಂಕಲ್ಪ ಅವನನ್ನು ಹೇಗೋ ನಡಿಸಿಕೊಂಡು ಹೋಯಿತು. ಆ ಓಣಿಯ ತನಕ ಬಂದುದೂ ಆಯಿತು. ಅಲ್ಲಿಯೂ ಬಾಗಿಲುಗಳಿಲ್ಲ ಮುಂಚ್ಚಿ ಕೊಂಡಿದ್ದವು ಯಮಳನ್ನು ಕೂಗಿ ಎಳ್ಳಿರಗೊಳಿಸಬೇಕಾಗಿದ್ದಿತು. ಬಾಯಿ

ತೀರಿದ. ನಾಲಗೆ ಮೇಲಕ್ಕೆ ಇಲ್ಲ. “ ಯಾಮುನೀ, ” ಎಂದು ಆತ್ಮಸ್ವರದಲ್ಲಿ ಕೊಗಿಕೊಂಡು ಅವಳ ಮನೆಯೆದುರಿಗೆ ಬಿಡ್ಡಬಿಟ್ಟು. ಜೂರದಲ್ಲಿ ಮಲಗಿದ್ದ ನಾಯಿಯೊಂದನ್ನು ಇದು ಇನ್ನಾರನ್ನೂ ಎಚ್ಚರುಗೊಳಿಸಲಿಲ್ಲ ಆ ಕೂಗು. ಕೊಂಚ ಹೊತ್ತು ಹಾಗೆಯೇ ಬಿನ್ನದೊಂಡಿದ್ದ ಮತ್ತೆ : ಧ್ವನಿಯೆತ್ತಿ ಕೂರಿದ. ಈ ಸಲ ಇನ್ನೂ ಕುಗಿದ ಧ್ವನಿ. ನಾಯಿ ಮುಖವನ್ನೆತ್ತಿ ಒಂದು ಸಲ ಬಗುಳತ್ತು. ಹತ್ತಿರದಲ್ಲಿ ಲೋಕ್ಕು ಕುಳಿದ್ದ ಬೆಕ್ಕು ಜೆದರಿ ಗುರೂರೂರೂ ಎನ್ನುತ್ತಾ ಓಡಿಹೊಗಿ ಮನೆ ಸೇರಿಕೊಂಡಿತು. ಯಾರೂ ಎಚ್ಚರುಗೊಳ್ಳಲಿಲ್ಲ. ಯಾರ ಮನೆಯ ಬಾಗಿಬೂ ತೆರೆಯಲಿಲ್ಲ. “ ಯಾಮುನೀ, ಆಯ್ದ್ವೇ ಯಾಮುನೀ? ” ಎಂದು ನರಳುತ್ತ, ಸೆಲದ ಮೇಲೆ ಮುಖವನ್ನು ತಿಕ್ಕುತ್ತ ಬಿಡ್ಡಿಕೊಂಡಿದ್ದ ರಾಮು. ಅಂಗಳಾಲ್ಲಿ ಸೂರೆಯಾಗಿದ್ದ ಉಗುಳು ಮುಖಕ್ಕೆಲ್ಲ ಅಂಡಿಕೊಂಡಿತು. ಕಣ್ಣಗಳಲ್ಲಿ ಮಣ್ಣ ಸೇರಿತು. ತನ್ನಲ್ಲಿ ಉಳಿದ್ದ ಶಕ್ತಿಯನ್ನೆಲ್ಲ ಉಪಯೋಗಿಸಿ ಮತ್ತೊಮ್ಮೆ ಕೂಗಿದ.

ಯಜಮಾನನ ಶೋಭತೀಕ್ಕೆಯಲ್ಲಿ ಪವಡಿಸಿದ್ದ ಯಾಮುನಳಿಗೆ ಎಚ್ಚರ ವಾಯಿತು. ಯಾರೋ ತನ್ನನ್ನು ಕೂಗುತ್ತಿರುವರೆಂಬುದರ ಅರಿವಾಗುತ್ತಲೂ ಆಕೆ ಕಡ್ಡಿಗೇಚಿ ದೀಪ ಹಚ್ಚಿ ಹಾಸುಗೆಯಿಂದ ಏಳುತ್ತಿದ್ದ ಹಾಗೆ ಸಿದ್ದಾ ಯ ಪ್ರಸಿಗೂ ಎಚ್ಚರವಾಯಿತು. “ ಯಾಕ ಯಾಮುನಾ ಎದ್ದು ಬಿಟ್ಟು? ಎಳ್ಳಿಗೆ ಕೊಂಟಿ? ” ಎನ್ನುತ್ತು ಆತನೂ ಎದ್ದು ಕುಳತ್ತ.

“ ಯಾರೋ ಕರದಂಗಾತು. ನೋಡುತ್ತಿನೀ. ”

ಆತ ಅವಳ ಕೃಷ್ಣಿಡಿಮು ಎಳಿದುಕೊಂಡೆ ಉತ್ತಾಯಿದಿಂದ ಹಾಸುಗೆಯ ಮೇಲೊರಗಿಸುತ್ತ—

“ ಇಂಥಾ ರಾತ್ರ್ಯಾಗ ಯಾರು ಕಂತಾರೇಳು ಹುಟ್ಟೇ. ಎಲೆಣ್ಣು ಕನಸು ಬಿಡ್ಡಿದ್ದೇತು. ಸುಮ್ಮನೆ ಮಲಗಿಕೊ, ” ಎಂದು ಹೇಳ ದೀಪ ಆಸಿ ಬಿಟ್ಟು.

ರಾಮ ಪುನಃ ಅವಳನ್ನು ಕೂಗಲಿಲ್ಲ. ಕೂಗಲು ತ್ರಾಣವೇ ಉಳಿದಿರಲಿಲ್ಲ ಆತನ ಕಂಠದಲ್ಲಿ.

ಒಂದೆರಡು ಗಂಟೆಗಳ ವರಿಗೆ ಆತ ಹಾಗೆಯೆ ಬಿಡ್ಡಿಕೊಂಡಿದ್ದು. ಆತ್ಮರಲ್ಲಿ ರಾತ್ರಿಯೇ ಅಲೆದಾಟಿದಿಂದ ಮನೆಗೆ ಮರಳದ ಬಾಬು ಓಣಯಲ್ಲಿ ಬಿಡ್ಡಿದ್ದು

ಆ ದೇಹವನ್ನು ಕೆಂಡು, ಘಾತಿಮಳನ್ನು ಕೊಗಿ ಬಾಗಿಲು ತೆಗೆಸಿ ಅತನನು ಹೊತ್ತುಕೊಂಡೊಯ್ದು ಮಲಗಿಸಿದೆ. ಕಾಯ್ದು ಗಾಜಿನಂತೆ ಸುಷುಪ್ತಿತ್ವ ರಾಮನ ಶರಿರ. “ಪಾಪ, ಯಾವಾಗ ಬಂದು ಬಿದ್ದುನೋ ಏನೋ. ಯಾರೂ ನೋಡಿದಂಗ ಕಾಣಾದಿಲ್ಲ. ಜ್ವರ ಭಯಂಕರ ಏತಿ,” ಎಂದು ಮರುಕ ಸೂಚಿಸುತ್ತೆ ಬಾಬು ತಾನೂ ಮಲಗಿ ನಿದ್ದೆಹೋದ.

ಬೆಳಗಾಯಿತು. ಜ್ವರ ಕಡವೆಯಾಗಲಿಲ್ಲ. ರಾಮನಿಗೆ ಪ್ರಜ್ಞೆಯಾ ಇರಲಿಲ್ಲ. ಬಾಬು ಯಾಮುನಳನ್ನು ಕೊಗಿ ಕರೆದೆ. ಸಿದರಾಯಪ್ಪ ಆಗ ತಾನೇ ಉರಿಗೆ ಹೊರಟುಹೊಗಿದ್ದನಾದುದರಿಂದ ಅವಳನ್ನು ಯಾರೂ ತಡೆಯುವಂತಿರಲಿಲ್ಲ. ಯಮನಾ ಧಾವಿಸಿ ಬಂದು ರಾಮನ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ರೋಚಿಸತ್ತೊಡಗಿದಳು. ಬಾಬು ಓದುತ್ತ ಹೊಗಿ ಡಾಕ್ಟರ್ ಬ್ಯಾರನ್ನು ಕರೆದು ತಂದ. ಅವರು ಆತನನ್ನು ಪರೀಕ್ಷೆಸಿ ನೋಡಿ, “ರೂಗ ಬಹಳ ಬೆಳಿದು ಹೋಗಿದೆ. ಆಸ್ತ್ರತ್ವಿಗೆ ಹಾರಿದರೆಮಾತ್ರ ಉಳಿದಾನು,” ಎಂದು ಆಭಿಪ್ರಾಯಪಟ್ಟಿರು.

“ಇವರು ಯಾರೂ ದಿಕ್ಕೆಲ್ಲ ದಾಕತರ್ಥಾಬ. ಇಂಥಾವನ್ನು ಹೇಂಗ ತಗೊಂಡಾರು ಆಸ್ತ್ರತ್ವಿಯೊಳಗೆ ?” ಎಂದ ಭಾಬು.

ಡಾಕ್ಟರ್ ಭುಜ ಕುಡೆಸಿ ಹೇಳಿದರು: “ಅದಕ್ಕೆ ಯಾರೇನು ಮಾಡಬೇಕು? ನಾನು ಬೆಕೆವ್ವದೆ ಇಂಜ್‌ನ್‌ಕೊಂಟ್ಟು ಪ್ರಯುತ್ತಿಗೆ ನೇರೇಡುತ್ತೇನೆ. ಇದು ಬಹಳ ಕೆಟ್ಟಿ ರೂಗ. ಹೈವಾರ್ಥ್‌ನೂರಾರು ರೂಪಾಯಿ ಖಚ್ಚಿಬರುತ್ತದೆ ಇವನ ಆರ್ಥಿಕೆಗೂ ಒಬ್ಬರು ಬೇಕು.”

“ಮೊಕ್ಕದ ಚೆಂತಿ ಮಾಡಬ್ಯಾಡಿ ದಾಕತರ್ಥಾಬ್. ಆಗಸುದ್ದೇ ಹೊಡಿರಿ ನಾ ಇವನ್ನು ನೋಡಿಕೊಂತೇನಿ,” ಎಂದಳು ಯಶುನಾ.

ಡಾಕ್ಟರ್ ಜಕಿತರಾಗಿ ಅವಳನ್ನು ದಿಟ್ಟಿಸಿ ನೋಡಿ, ಬಾಬುವಿನ ಕಡೆಹೊರಳಿ ಕೇಳಿದರು:

“ಈಕೆ ಇವನಿಗೇನಾಗಬೇಕು ?”

“ಹೀಂಗ್‌ ಸಂಬಂಧ.”

ಡಾಕ್ಟರಿಗೆ ಅರ್ಥವಾಯಿತು. ಅವರು ಮುಗ್ಗುಳ್ಳಿಗೆ ನಕ್ಕ ಸುಮ್ಮನಾ ದರು.

ಅಪ್ಪ ಹೊತ್ತಿಗೆ ಹಣಮನ್ಹೂ ಎದ್ದು ಅಲ್ಲಿಗೆ ಬಂದೆ. ಇಬ್ಬರೂ ಸೇರಿ ರಾಮನನ್ನು ಮೆಲ್ಲಿಗೆ ಎತ್ತಿಕೊಂಡೊಯ್ದು ಯಮುನಳ ಮನೆಯಲ್ಲಿ ಗಾದಿಯನ್ನೇ ಮಳಗಿಸಿದರು. ನೂಡಿಮದ್ದು ಕೊಟ್ಟು, ಗಾಯಕೈ ಛೆವಡಿ ಕಳುಹಿಸುವುದಾಗಿ ಹೇಳಿ ಡಾಕ್ಟರು ಹೊರಟುಹೊಡರು.

“ ರೋಕ್ಕೆಕ್ಕೆ ಹೆಂಗ ಮಾಡುತ್ತೀ ಯಮುನಾ ? ” ಘಾತಿಮಾ ಕೇಳಿದಳು.

“ ಸಾವುಕಾರ್ಯ ಕೊಟ್ಟಿದ್ದು ಸ್ವಲ್ಪ ಅದಾವ. ”

“ ಯಾತಕ್ಕ ಸಾಕಾದಾವು ಅವು ? ನೂರಾರು ರೂಪಾಯಿ ಬೇಕು ಅಂತ ದಾಕೆತಾರೇ ಹೇಳಿದರಲ್ಲ ? ”

“ ನೋಡು. ಏನಾರ ಮಾಡಾಕ ಬಂದಿತು. ? ”

“ ಆ ಯಶೋದಿಯ ಹತ್ತರ ಇವನ್ನು ಕಳಸಬಾರದಾಗಿತ್ತು. ಅವ ಇಂದಲೇ ಬಂತು ಇವರು ಈ ಅರಿಷ್ಟು. ನನ್ನಿಂದ ತಪ್ಪಾತು, ” ಎಂದ ಹಣಮ.

ಯಮುನಾ ಮಾತೇನೂ ಆಡಲಿಲ್ಲ. ದುಃಖದಿಂದ ಆವಳ ಬಾಯಿ ಕಟ್ಟಿದೆಂತಾಗಿದ್ದಿತು,

“ ಮುಂದ ಹೆಂಗ ಮಾಡುವಾರೆ ಯಮುನಾ ? ಸಾವುಕಾರ ಬಂದವ್ಯಾಲ ? ” ಎಂದು ಕೇಳಿದಳು ಘಾತಿಮಾ.

ಆಗಲೂ ವೋನದಿಂದಿದ್ದ ಇಲ್ಲಿಯನ್ನು ಆಗಲೂ ಮಾತೇನೂ ಸಾಹುಕಾರ ಬಂದಮೇಲೆ ಏನಾಗಬಹುದು ? ರಾಮನನ್ನು ಇಲ್ಲಿ ಕಂಡು ಆತ ಏನೆನ್ನೆಂದು ಬಹುದು ? ಬೇರೆ ಯಾರನ್ನೂ ಸೇರಿಸಿಕೊಡೆದೆಂದು ಸ್ವಷ್ಟವಾಗಿ ಹೇಳಿದ್ದನೇ ಆತ. ಆತನ ಪೂರ್ವ ವಿಂತೆ ತಾನು ರಾಮನನ್ನು ಇಲ್ಲಿಟ್ಟುಕೊಂಡುದನ್ನು ಕಂಡು ಆತ ಕೊಷಿಸಿಕೊಳ್ಳುವುದು ಖಂಡಿತ. ತನ್ನಿಂದಿಗಿದ್ದ ಸಂಭಂಧವನ್ನು ಮುರಿದು ಬಿಟ್ಟು ಆತ ಹೊರಟು ಹೋಗಬಹುದೋ ಏನೋ.....

ಆಕೆ ಉಹಿಸಿಕೊಂಡಿದ್ದೀರೆಯೇ ಆಯಿತು.

ಮೂರು ನಾಲ್ಕು ದಿನಗಳ ತರುವಾಯ ನಗರಕ್ಕೆ ಬಂದ ಸಿದರಾಯಪ್ಪ ನುನೆಯಲ್ಲಿನ ದೃಕ್ಕವನ್ನು ಕಂಡು ಸಿಡಿಮಿಡಿಗೊಂಡ.

“ ಯಾರನ್ನೂ ಕರಕೊಳ್ಳಬಾರದಂತ ನಾ ಮೊದಲೇ ಸ್ವಷ್ಟವಾಗಿ ಹೇಳಿದ್ದನೊ ಇಲ್ಲೋ ? ಇವ ಯಾವ ಬಂದ ಇಲ್ಲಿ ? ”

ಆತನ ಪಾದಗಳನ್ನು ಹಿಡಿದುಕೊಂಡು ತನ್ನ ಕಂಬನಿಗಳಿಂದ ಆವು ಗಳನ್ನು ತೋರಿಸುತ್ತೇ ಯಮುನಾ ಹೇಳಿದಳು:

“ ಸಿಟ್ಟಿಗಬ್ಬಾತ್ತಿ. ಇವ ಸಾಮುತ್ತಾ ಬಿದ್ದಾನೆ. ಇವನ್ನು ನೋಡಿ ಕೊಳ್ಳಬ್ಬು ಯಾರೂ ಇಲ್ಲ. ಈಗ ನಾನೂ ಕ್ಯೇಬಿಟ್ಟಿರ ಸತ್ತೀ ಹೋಗು ತಾನೆ. ”

ಈಗಲೋ ಇನ್ನೊಂದು ಗಳಿಗೊಂಡಿ ಸಾಯಂವಂತಿದ್ದ ಆ ರೋಗಿಯ ಬಗೆಗೆ ಸಿದರಾಯಿಸ್ತೆನಿಗೂ ಕನಿಕರ ಬಂದಿತಾದರೂ ಅಂಥ ರೋಗಿ ಬಿದ್ದಿರು ವಾಗ ಇಲ್ಲಿರಲು ಆತನ ರಸಿಕ ಮನಸ್ಸು ಒಪ್ಪಿದಾಯಿತು.

“ ಆಸ್ತ್ರಿ ತಗೇಬೇಕಂತ ನಾನೇನೂ ಈ ಮನಿ ಮಾಡಿಲ್ಲ. ಹೋಗಳ ಸಂಗ ಅಂದರ ನನಗಾಗಾವದಿಲ್ಲ. ನೀನೇ ಇರು ಇವನ್ನು ನೋಡಿಕೊಂಡು, ” ಎಂದವನೇ ಆತ ಆಲ್ಲಿ ನಿಲ್ಲದೆ ಹೊರಟು ಹೋದ.

ಫಾತಿಮಾ, ಭಾಬು, ಹೆಣು ವೊದಲಾದವರೆಲ್ಲ ಸೇರಿ ಆತನನ್ನು ಸಮಾಧಾನಪಡಿಸಿ ಅಲ್ಲಿಯೇ ತಡೆದು ನಿಲ್ಲಿಸಲು ಶ್ರಯತ್ವಿಸಿದರು. ಯಾರ ಮಾತಿಗೂ ಆತ ಕಿವಿಗೂಡಲೆಲ್ಲ. “ ಥೂ. ಇಂಥ ಹೇಸಿ ಸಹವಾಸ ನನಗೆ ಬ್ಯಾಡೆ, ” ಎಂದು ಹೇಳಿ ಹೊರಟು ಹೋದ

ಮತ್ತೆ ಆತ ಆ ಓಟಿಯಲ್ಲಿ ಆಡಿಯಿರಿಸಲಿಲ್ಲ.

ಒಂದೆರಡು ದಿನಗಳ ವರೆಗೆ ಕಾದು ನೋಡಿದಳು ಯಮುನಾ. ಕೊನೆ ವಿಳಿದ ಬಳಿಕ ಸಾಹುಕಾರ ಮತ್ತೆ ತನ್ನಲ್ಲಿಗೆ ಬಂದರೂ ಬರಬಹುದೆಂಬ ಸಣ್ಣ ಜಾಸ್ತಿಯೊಂದು ಉಳಿದಿತ್ತು. ತನ್ನ ಬಗೆಗೆ ಆದೆಷ್ಟು ಪ್ರೀತಿ ಷ್ವರ್ತಗೋಳಸತ್ತಿದ್ದ ಸಳ್ಳಿ ಆತ! “ ನಿನ್ನಲ್ಲಿ ಸುಖ ಸಿಕ್ಕುವ್ವು ಇನ್ನಾರಲ್ಲಾ ಸಿಕ್ಕಿರಲಿಲ್ಲ. ನನ್ನ ನಿನ್ನ ಸಂಬಂಧ ಯಾವ ಜನ್ಮದ್ವಿತೀ ಏನೋಽಿ, ” ಎಂದೆಲ್ಲ ಮಾತನಾಡಿದ್ದ ನಳ್ಳಿ. ತನ್ನ ಬಗೆಗೆ ಒಂದು ತರದ ಹುಚ್ಚೆ ಹುಡಿದೆಂತದ್ದಿತು ಆತನಿಗೆ. ಅಂಥ ವನು ತನ್ನನ್ನು ಒಮ್ಮೆತೆ ತ್ಯಜಿಸುವುದು ಸಾಧ್ಯವೇ? ಇಂದಿಲ್ಲ ನಾಳಿ ಬಂದಾನು—ಎಂದು ಎಣಿಕೆ ಹಾಕುತ್ತಿದ್ದಳು.

ಒಂದು ವಾರ ಉರುಳತು. ಸಿದರಾಯಸ್ತ್ವ ಬರಲಿಲ್ಲ
ಎರಡು ವಾರ. ಒಂದು ತಿಂಗಳು. ಆತ ಇತ್ತು ಸುಳಯಲಿಲ್ಲ.

ಆಗ ಮಾತ್ರ ಯಮುನಾ ಆವನ ಅಸೆಯನ್ನು ಶ್ರೀಜಿನೆಲೇಂಬೇಕಾಯಿತು. ರಾಮಃಖಿನ್ನೊಂದಿಗೆ ಗುಣವಾಗಿರಲಿಲ್ಲ. ಆತನ ಬೈಷಣಿ, ಇಂಜಕ್ಕೆನ್ನು ಗಳಿಗಾಗಿ ವಾರವಾರವೂ ಹಣ ತೆರಬೇಕಾಗುತ್ತಿದ್ದಿತು. ಆವಳ ಬಳಿಯಿದ್ದ ಅಲ್ಲ ಹಣವೆಲ್ಲ ಯಾವಾಗಲೋ ಮುಗಿದು ಹೊಗಿದ್ದಿತು. ಇನ್ನು ಬೇರೆ ಪಿಚಾರ ಮಾಡಬೇಕು. ದುಡಿಯಬೇಕು. ಹೌದು. ಯಶೋದಾ, ಸಾವಿತ್ರಿ, ಘಾತಿಮಾ, ಮಲ್ಲಿ ವೇದಲಾದವರಂತಿ ತಾನೂ ದುಡಿಯಬೇಕು. ಆವರೆಲ್ಲರೂ ಒಬ್ಬಿಬ್ಬಿ ಪ್ರಯಕರನನ್ನಿಟ್ಟುಕೊಂಡಿದ್ದಾರೆ. ಆವರಿಂದ ಹಣ ಬಂದರೂ ಸಡೆಯುತ್ತದೆ, ಬರಿದ್ದಿರೂ ಸಡೆಯುತ್ತದೆ. ಬೇರೆ ಗಿರಾಕಿಗಳನ್ನು ಕರೆದು ಕೊಂಡು ಸಂಖಾದನೆ ಮಾಡುತ್ತಿರೇ ತಾಷಾ ಆವರಂತಿಯೆ ಮಾಡಬೇಕಾಯಿತು. ರಾಮನನ್ನು ಆಡೆಗೆಯ ಮನೆಯಲ್ಲಿ ಮಲಗಿಸಬೇಕು. ಹೊರಗಿನ ಕೊಟ್ಟಿಯಲ್ಲಿ ತನ್ನ ದುಡಿತ ನಡೆಯಬೇಕು. ದಿನವೂ ಬಂದೆರಡು ರಾಘಾಯಿ ಯಾದರೂ ಸಿಕ್ಕಬಹುದು. ಅಪ್ಪರಲ್ಲಿಯೆ ರಾಮನ ಬೈಷಣಿದ ಲಂಕಾ ಸಾಗುವ ದಲ್ಲಿದೆ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕು.

ಅಂದಿನಿಂದ ಆವಳ ದುಡಿತಕ್ಕಾರಂಭವಾಯಿತು. ಸೂಕ್ತಿಗಾರಿಕಯ ಸಂಕಟದ ಪ್ರತ್ಯೇಕ ಅನುಭವ ಆಗ ಆವಳಿಗಾಗಳಿಡಿತು. ಆದುವರೆಗೆ ಒಬ್ಬನೇ ಒಬ್ಬ ಯಾಜಮಾನಿದ್ದು, ಆತ ಒಕ್ಕುಂಟುವನೂ ಆಗಿದ್ದು. ಉಂಟು, ತಿಂಡಿ, ಹಣ ಯಾವುದಕ್ಕೂ ಕೊರತೆಯಿರಲಿಲ್ಲ, ಇತರ ಸೂಕ್ತಿಯರಂತೆ ಮನೆ ಯೆದುರಿಗೆ ಕುಳಿತು ಗಿರಾಕಿಗಳಿಗಾಗಿ ಅಸೆಯಿಂದ ದಾರಿ ಕಾಷುವ ಇವಕ್ಕು ಕತೆ ಯಿರಲಿಲ್ಲ. ಬೇರೆ ಬೇರೆ ವಯಸ್ಸಿನ, ಬೇರೆ ಬೇರೆ ಮನೋಷ್ಪತಿಯ ಜನ ರೇಂದಿಗೆ ಸಂಗ ವಾಡಬೇಕಾಗಿ ಬಂದಿರಲಿಲ್ಲ. ಕುಡಿದು ತೂಗಾಡುತ್ತ ಬರುವವರು, ಹಲವಾರು ರೋಗಗಳಿಂದ ದೇಹ ಕೆಡಿಸಿಕೊಂಡವರು, ತಿಂಗಳ ರಿಂದ ತಿಂಗಳು ಸ್ವಾನವಿಲ್ಲದೆ ಹೊಲಸು ನಾರುವವರೇ ಹೊದಲಾದವರೊಂದಿಗೆ ಮಲಗುವ ಪ್ರಸಂಗ ಬಂದಿರಲಿಲ್ಲ. ಈಗ ಅದೆಲ್ಲವನ್ನು ಅನುಭವಿಸಬೇಕಾಗಿ ಬಂದಿತು. ಒಂದೊಂದು ರಾತ್ರಿ ಏಕೆಂಟು ಜನರಿಗೂ ದೇಹವನ್ನೊಷ್ಟಿಸಬೇಕಾಗುತ್ತಿತ್ತು. ಮಧ್ಯರಾತ್ರಿಯ ವೇಳೆಗೆ ತನ್ನ ದೇಹದಲ್ಲಿನ ಸಮನ ಶಕ್ತಿಯೂ ಅಳದು ಹೋದಂತಿ ತೋರುತ್ತಿತ್ತು. ಸೊಂಟದಲ್ಲಿ ಭೀಕರ ನೋವು, ಕಾಲನೋವು, ಕೈನೋವು. ತಲೆದಿಂಬಿನ ಮೇಲೆ ಮುಖ ಚೆಲ್ಲಿ ತನ್ನ ತಾಯಿ

ಯನ್ನು ನೇನೆಡುಕೊಳ್ಳತ್ತ ಕಟ್ಟೋ ರು ಮರಿಸುವಳು. ಬೆಳಗಾಗಿ ಎರಡುತ್ತಾಸು ಹೊತ್ತೆ ರಿದರೂ ಹಾಸುಗೆ ಬಿಟ್ಟು ಏಳಳಾಗುತ್ತಿರಲಿಲ್ಲ. ಹೇಗೋ ಎಡ್ಡ ಕೆಲಸಕ್ಕೆ ತೊಡಗುವಳು.

ಒಂದು ತಿಂಗಳು ಹಾಗೆ ದುಡಿಯುವುದರೊಳಗಾಗಿ ಆಕೆಯೆ ದೇಹ ಶೈಶವಾಯಿತು. ಶ್ವಚಿಯ ಗೌರವಣ್ಣ ಅಳಿದು ಕವ್ಯ ತಲೆದೊರಿತು. ಕಣ್ಣ ಗಳು ಒಳಗೆ ನೀರಿದುವು. ಕೆನ್ನೆಗಳ ಮೂಳೆ ಮೇಲೆ ಕಾಣಿಸತ್ತೊಡಗಿದ್ದುವು. ಸೊಂಟದ ನೀನು ಉಗ್ರವಾಗತೊಡಗಿತು. ದೇಹದ ಮೇಲೆ ಹುಣ್ಣಾಗಳೂ ಕಾಣಿಸಿಕೊಂಡು ಅವುಗಳಿಂದ ಶೀವು ಸೋಡತೊಡಗಿತು. ರಾವಃನ ಮೂಲಾ ಮನ್ನು ಸವರಿಕೊಂಡು ಕಾಲು ತಳ್ಳುತೊಡಗಿದ್ದು. ರೋಗ ದಿನೇ ದಿನೇ ಹೆಚ್ಚಿತ್ತು ಬಂದಿತು. ಮೈಯಲ್ಲಿಲ್ಲ ಉರಿ. “ಈ ಸಂಕಟ ಕ್ಷಾಂಗ ತಡಿಯೂದವ್ಯಾ? ” ಎಂದು ಮಲ್ಲಿಯೆದುರಿಗೆ ಆತ್ಮಕೊಂಡಾಗ ಆಕೆ—“ಇದಕ್ಕೂಂದೇ ಉಪಾಯ. ಕುಡಿತ. ಅದರ ಅವಲಿನಾಗ ಎಂಥಾ ಸಂಕಟವೂ ಮರತು ಹೋಗುತ್ತೇತಿ, ” ಎಂದಳು. ಕುಡಿತದ ಅವಲಿನಲ್ಲಿ ಪ್ರಪಂಚವನ್ನೆಲ್ಲಿ ಮರಿತು ಬಿಡಬಹುದೆಂಬುದರ ಅನುಭವ ಯವಸ್ಥಾಗೂ ಇದ್ದಿತು. ಇನ್ನು ತಾನು ಏನು ಕುಡಿದೇನು? ನಿವ ಕುಡಿದರೂ ಬಳ್ಳಿಯದೇ ಎಂದುಕೊಂಡು ಹೆಂಡ ತರಿಸಿ ಕುಡಿಯತೊಡಗಿದ್ದು. ಹೆಂಡದ ಪ್ರಭಾವವಿಗೂವ ತನಕ ಸೋವಿನ ಆರವೂ ಇರುತ್ತಿರಲಿಲ್ಲ. ಹಗಲು ಹೊತ್ತು ಸಹಿಸಲಸಾಧ್ಯವಾದ ಸಂಕಟ. ಘಾತಿಮಳ ಸೂಚನೆಯಂತೆ ನಾಲ್ಕೆಯುದು ಇಂಜಕ್ಕನ್ನ ತೆಗೆದುಕೊಂಡ್ದು. ಸಂಕಟ ಕೊಂಡ ಕಡವೆಯಾಯಿತು.:

ರೋಗದಿಂದ ಮೈಯೆಲ್ಲ ಉರಿಯಾತ್ಮಿದ್ದ ವೇಳೆಯಲ್ಲೂ ಗಿರಾರೆಗಳನ್ನು ಕರೆದುಕೊಳ್ಳಬೇಕಾಗುತ್ತು, ಅವರೊಂದಿಗೆ ನಗುತ್ತ ಮಾತನಾಡಬೇಕಾಗುತ್ತು, “ನಾಳಿ ಮತ್ತೆ ಬಾ, ಹು, ನನ್ನ ಸರದಾರಾ! ” ಎಂದು ಹೇಳಿ ಅವರನ್ನು ಆಕರ್ಷಿಸಬೇಕಾಗುತ್ತು. ಒಂಮೇರಿದ. ರಾತ್ರಿ ಅವಳಿಗೆ ಪ್ರಜ್ಞಯೇ ಇರುತ್ತಿರಲಿಲ್ಲ. ಬಾಗಿಲಿಗೆ ಚಿಲಕ ಹಾಕಿಕೊಳ್ಳುವುದನ್ನು ಗಮನಿಸದೆ ಹಾಗೆಯೆ ಹೆಣದಂತೆ ಬಿದ್ದುಕೊಂಡಿರುತ್ತಿದ್ದ್ದು. ಕೆಲದಿನಗಳಿಂದ ಎದ್ದು ಓಡಾಡುತ್ತಿದ್ದ ರಾಮ ಆವಳನ್ನು ಆ ಸ್ಥಿತಿಯಲ್ಲಿ ಕಂಡು ಗಾಬರಿಗೊಂಡು ಹೇಳುತ್ತಿದ್ದ:

“ನೀ ಹೀಗೆ ದನೆ ದುಡಿದುಂಗ ಮಡಿಬ್ಬಾಡ ಯಾವುನೀ. ನನಗ ಸೆಟ್ಟಿಗಾಯ್ತು. ಇನ್ನು ವ್ಯಾಲ ನಾ ಕೂಲಿ ಮಾಡಿ ತರುತ್ತಿನೀ. ನೀ ಯಾರನ್ನೂ ಕರಕೊಳ್ಳಬ್ಬಾಡ.”

ಆಕೆ ಒಣಗೆ ನಕ್ಕೆ, “ಎನ್ನು ಶಕ್ತಿ ಬಂದಿಲ್ಲ ನಿನ್ನ ವ್ಯಾಯಾಗ. ಈಗ ಏನು ಕೂಲಿ ಮಾಡುತ್ತಿ? ಏನೂ ಬ್ಬಾಡ.. ಇನ್ನೊಂದು ತಿಂಗಳೊಷ್ಟತ್ತು ಅರಾಮಾಗಿ ಇರು,” ಎಂದು ನಡಿದು ಆ ವಿಷಯವನ್ನೇ ಮರೀಸಿಬಿಡುತ್ತದ್ದಳು.

ರಾಮಣನ್ನೂ ಜೀತರಿಸಿಕೊಂಡಿರಲಿಲ್ಲವೇಂಬ ವಿಷಯವೇನೇಲೂ ನಿಜವಾದು ದಾಗಿದ್ದತು. ಮೂರ್ಚಿಗಳನ್ನು ಹೊರುವುದಕ್ಕೂ, ಗಾಡಿಗಳನ್ನು ಎಳೆಯುವುದಕ್ಕೂ ಅಗಕ್ಕೆವಿರುವ ಶಕ್ತಿ ಆತನಲ್ಲಿರಲಿಲ್ಲ. ರೋಗದ ಹೊಡಿತದಿಂದಾಗಿ ಆತನ ದೇಹ ಶೃಶವಾಗಿ ಕಡ್ಡಿಯಂತಾಗಿದ್ದಿತು. ಮೂರ್ಚಿಗಳು ಎದ್ದು ಕಾಣಿಸುತ್ತಿದ್ದವು ಕೊಂಚ ದೂರ ನಡೆಯುವದರೊಳಗಾಗಿ ಕಾಲುಗಳಿಗೆ ನಡುಕಬರುತ್ತಿತ್ತು.

ಅಂಥ ಸ್ಥಿತಿಯಲ್ಲೇ ಆತ ಕೂಲಿಗೆ ಹೋಗತೊಡಗಿದ. “ಬ್ಬಾಡ ರಾವಾ, ಹೋಗಬ್ಬಾಡ,” ಎಂದು ಯಾವುನಾ ಅತ್ಯುಕೊಂಡು ಹೇಳಿದರೂ ಆತ ಕೇಳಲಿಲ್ಲ.

ತೆರೆ: ನಿಳ್ಳು.

ಮಳೆಗಾಲ ಕಳೆದು, ಚೆಳೆಗಾಲ ಬಂದಿದ್ದಿತು.

ಯಾವುನಾ ಕೊಂಚಕೊಂಚವಾಗಿ ಜೀತರಿಸಿಕೊಳ್ಳಬೇಕಾಡಿದ್ದಳು. ರೋಗದಿಂದಾಗಿ ಶೃಶವಾದ ಆತನ ದೇಹ ಮತ್ತೆ ಮುಧಾಸಿಕೊಳ್ಳಲಿಲ್ಲ. ಅಂಥ ಸ್ಥಿತಿಯಲ್ಲಿಯೂ ಬಲು ಭಾರವಾದ ಮೂರ್ಚಿಗಳನ್ನು ಹೊರಬೇಕಾಗಿ ಬಂದಿದ್ದಿತು. ಕೂಲಿಯ ಕೆಲಸವೇಂದು ನಿನ್ನಿಂದು ಇನ್ನೂ ಕೆಲಸವೂ ಆತನಿಗೆ ಸಿಕ್ಕಬಂತಿರಲಿಲ್ಲವಾದುದರಿಂದ ನೀಡುವಾಯವಾಗಿ ಅದಕ್ಕೇ ಅಂಟಿಕೊಳ್ಳಬೇಕಾಗಿದ್ದಿತು. ಒಂದು ದಿನ ಕಡಲೆ ಕಾಯಿ ಜೀಲ ಹೊತ್ತು ಸಾಗಿಸುತ್ತಿದ್ದಾಗ ಬಾಯಿಯಿಂದ ರಕ್ತ ಮುರಿಯ ತೊಡಗಿತು. ಮುಂಗ್ರೀಯಿಂದ ಅದನ್ನೊರೆಸಿಕೊಂಡು ಕೆಲಸ ಮುಂದುವರಿಸಿದ.

ಯಮುನಾ ಗಾಬರಿಗೊಳ್ಳಬಹುದೆಂದು ಆ ವಿಷಂಪವನ್ನೂ ಕೇಗೆ ತಿಳಿಸಲಿಲ್ಲ.

ಆ ರಾತ್ರಿ ಆತ ಉಟಕ್ಕೆ ಹಳಿತಾಗ ಹರಾತ್ತನೇ ಕೆಮ್ಮು ಬಂದಿತು. ಅದ ರೊಂದಿಗೆ ರಕ್ತದ ಹಸಿಗಳು ಸಿಡಿದು ತಾಬಾಣದಲ್ಲಿ ಬಿದ್ದವು. ಯಮುನಾ ಗಾಬರಿಗೊಂಡು— “ಇದೇನೋ ರಾಮೂ? ” ಎಂದು ಕೂಗಿದಳು. “ವನೂ ಇಲ್ಲ ಯಮುನಿ. ಇಷ್ಟ್ವಾಕೆ ಅಂಜುತೀ? ” ಎಂದು ನುಡಿದು ಆತ ನಗಲು ಪ್ರಯತ್ನಿಸಿದ.

“ನಿನಗ ಇನ್ನೂ ಶರ್ತಿ ಬಂದಿಲ್ಲ. ಈಗ ಕೆಲಸಕ್ಕ ಹೋಗಬ್ಬಾಡ ಅಂದರ ಕೇಳಬ್ಬೋಲ್ಲ. ನನ್ನಾಳಿ ನಿನಗ ರಾಮೂ. ನಾಕೆಯಿಂದ ಮನ್ಯಾಗ್ರ ಇರು,” ಎಂದು ಅಳುತ್ತಳುತ್ತ ಹೇಳಿದಳು ಯಮುನಾ.

ರಾಮನ ಕಣ್ಣಗಳಲ್ಲಿ ನೀರಾರಿತು. “ಯಶೋದಿಯ ಸಂಗ ಮಾಡ ಬಾರಧಾಗಿತ್ತು ಯಮುನಿ. ನಾ ಬುಧಿಗೇಡಿ. ಅದರಿಂದನ್ತ ಇದೆಲ್ಲಾ ಆದದ್ದು.”

“ನನ್ನ ಮಾಲ ಸಿಟ್ಪಾಗಿ ಹೋಗಿದ್ದಿಯೇನು ಆವಳ ಹತ್ತರ? ”

“ಹೊಂ. ಸುಳ್ಳ ಯಾಕ ಹೇಳಬೇಕು? ಸುವ್ನಸುಮ್ಮನ ನಿನ್ನ ಮಾಲ ಸಿಟ್ಪಿ ಬಂದಿತ್ತು ನನಗ. ಅದರ ಕೂಡ ಎಲ್ಲ ಬ್ಬಾಸರಾಗಿತ್ತು. ಈ ಬದುಕಿನಾಗ ವನೂ ಸುಖಿ ಇಲ್ಲಂದಮಾಲ ಶಾಂತಿ ದಿನಾ ಮಜಾ ಮಾಡಿ ಸತ್ತುಹೋಗಿಸೇ ಚಲೋ ಆಂತೆನ್ನಿಸಿತು. ಯಶೋದಿಯ ಮನಿಗೆ ಹೋದಿನಿ ಮಜಾ ಮಾಡಾಕ. ಆತು ನೋಡು ಮಜಾ. ಹಾಸಿಗೆಹಿಡಿದು ಲಚೋ ಲಚೋ ಅನ್ನಬೇಕಾತು. ಹೆಂಗ ಸೈಲಾನನ ಹಂಗ ಇದ್ದಿನಿ! ಹಿಂಗಾದಿನಿ. ಆಗ ನೀ ನನ್ನ ಕರಕೊಳ್ಳದಿದ್ದರ ನನ್ನ ಗಡಿಯೇನಾಗುತ್ತಿತ್ತು ಯಮುನಿ! ನನ್ನ ಯಾರು ನೋಡುತ್ತಿದ್ದರು? ಆಗಸುದ್ದೆ ಯಾರು ಕೂಡಿ ಸುತ್ತಿದ್ದರು? ಸಾಹುಕಾರ ಬಿಟ್ಟರೂ ಚೆಂತಿ ಇಲ್ಲಂತ ಹೇಳ ನೀ ನನ್ನ ಇಟ್ಟು ಕೂಂಡಿ. ಯಮುನಿ.....”

“ಅದೇನು ದೊಡ್ಡ ಮಾತು ಬಿಡೋ ರಾಮು! ”

“ಫಣ್ಣ ಮಾತೇನೇ ಯಮುನಿ ಅದು? ನೀನನಗ ಮಾಡಿದ ಉಪಕಾರ ಈ ಜನುಮದಾಗ್ರ ತೀರಿಸುವ ಹಂಗಿಲ್ಲ. ನನ್ನ ಮಾಲ ಎಷ್ಟು ಪಿರಿತಿನೇ ನಿಂದು! ”

“ ఆవత్తు హళ్ళద దంజియే మాయిల నా నినగ ఒందు మాతు కేఒద్దిని, నేనష్టేతేను ? ”

“ ఏను ? ”

“ గండన మనిగే హోగోదక్క మనస్సిల్ల ననగ. ఇబ్బరూ కొడి ఎల్లిగాదరూ ఓడి హోగిబిడూణు అంత.... ”

“ కౌదాదు. నేనష్టేతి. నానోందు కత్తే యమునీ. ఆగ ననగ ఏనేనూ బుద్ధి ఇరాచేల్ల. ”

“ ఆక నీ నెన్న శంగడ బందిద్దర నమ్మిబ్బరిగూ ఇంథా గతి బరుతిరలిల్ల నోడు. ”

“ కౌదాదు. ఖరాబరి. ”

“ హాం.. ఆదేద్దు ఆగిహోతు. ఇన్న మాయలాదరూ ఇబ్బరూ కొడి ఇరూణు. సాయికనకా ఒబ్బరనేన్నిబ్బరు బిడూదు బ్యాడ. ఆవత్తు కంకరణ్ణ అంత ఒబ్బరు హేళుతిద్దరు—నమగెల్లా జెలోఁ కాల బందితు—అంత. ఆవాగ ఇబ్బరూ రాజూ—రాణి ఆగి ఇరూ జింత..... ”

“ రాజ....రాణి.... ” ఎందు నక్కబిట్టు రామ.

తేరే: ఎంటిపు.

ఒందు దిన ఆత పేటియల్లి మాటి హోత్తుకొండు లారియ మేలేరిసుత్తిద్ద కూగే ఎదురిగి ఎత్తిన బండియోందు బరువుదన్న కండు ఆదక్క దారి మాడికొడలేందు తుసు సరిదు నింత.

“ రామా ” ఎందు హారోఁ కూగిదంతాయితు. జెన్న మేలిన భారదింద బాగిద్ద తలేయన్న కొండ మేలక్కెత్తి ఆత కరే బంద దిక్కిగి గృష్మ హొరళసిదాగే ఎదురిగిద్ద బండియ మేలే నింగ కుళతి ద్వుదు కాణిసితు. గౌడర ఆళు నింగ. గౌడర ఎత్తు. గౌడర బండి. ఆదర తుంబా చెల్లద పెంటిగళు. గౌడరూ బందిరెబహు దేసోఁ ఎంబ విచార బందొడనే రామన ఎడి నఱుగితు. గౌడర

ಬಗೆಗೆ ಚಿಕ್ಕತನೆದಿಂದಲೂ ಅವನಲ್ಲಿ ಚೆಕ್ಕೆದು ಬಂದಿದ್ದ ಭೀತಿ ಒಮ್ಮೆಲೇ ಆವರಿಸಿ ಕೊಂಡಿತು. ನಿಂಗನನ್ನು ಕಂಡೂ ಕಾಣದವನೆಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಸಿಂಗ ಅವನನ್ನು ಬಿಡಲಿಲ್ಲ. ಬಂಡಿಯಿಂದಿಳಿದು ರಾಮನ ಬಳ ಬಂದು ಅವನನ್ನು ಕೊತುಕದಿಂದ ದಿಟ್ಟಿಸುತ್ತೆ—

“ಇದೇನೋ ರಾಮಾ? ಕೂಲಿ! ಕೆಲಸ ಮಾಡುತ್ತಿದೀಯಾ? ಎಷ್ಟು ದಿನಾ ಆಯ್ತಸ್ವ ಇಲ್ಲಿಗೆ ಬಂದು? ಇದೆಷ್ಟು ಸೋರಿಗಿದ್ದೀಯಲ್ಲಾ? ” ಎಂದು.

ಮೂರ್ಚಿಯನ್ನು ಲಾರಿಗೆ ಹೇರಿ ರಾಮು ನಿಂಗನೊಂದಿಗೆ ಮಾತಾಡುತ್ತೆ ನಿಂತೆ.

“ಗೌಡರೂ ಬಂದಾರೇನೋ ನಿಂಗಾ? ”

“ಬಂದಾರ. ಅಲ್ಲಿ ಆ ಅಂಗಡಿಗೆ ಕುಂತಾರ, ” ಎಂದು ನಿಂಗ ದಲ್ಲಾಲಿ ಅಂಗಡಿಯೊಂದನ್ನು ತೋರಿಸಿದ.

ಆ ದಿನವೆಲ್ಲ ರಾಮು ಆ ಅಂಗಡಿಯ ಕಡೆ ಸುಳಿಯಲೇ ಇಲ್ಲ. ಸಂಚಯಾಗುತ್ತಲೂ ನೇರವಾಗಿ ಮನೆಗೆ ಧಾವಿಸಿ ಬಂದ.

ಯಮುನಾ ಅಡುಗೆ ಮಾಡುತ್ತೆ ಕುಳಿತ್ತಿದ್ದಳು. ರಾಮು ಬಂದವನೇ ಅವಳ ಹತ್ತಿರ ಕುಳತುಕೊಂಡು ಭೀತಿಯಿಂದ ಕಂಪಿಸುತ್ತಿದ್ದ ಧ್ವನಿಯಲ್ಲಿ ಹೇಳಿದ: “ಗೌಡರು ಬುದಾರ ಯಾವುನಿ? ”

ಗೌಡರು ಎಂಬ ಶಬ್ದ ಕೆವಿಗೆ ಬೇಳುತ್ತಲೂ ಯಮುನಳ ಮುಖ ಬಣ್ಣಗೆಟ್ಟಿತು. ಬಸಲಿಂಗವ್ವನ ಚಹದಂಗಡಿಯಲ್ಲಿನ ಆ ರಾತ್ರಿಯ ಸೆನಪು ಬಂದು ಅವಳ ಎದೆ ಕಂಪಿಸಿತು.

“ಗೌಡ? ಎಲ್ಲಿದಾನ? ”

“ಎಲ್ಲಿದಾನೋ ಏನೋ. ಅಂತೂ ಉರಾಗಿದಾನ್ ಚೆಲ್ಲಿದ ವೆಂಟೀ ತಂದಾರಂತ. ನಿಂಗನೂ ಬಂದಾನೆ. ”

“ಬಂದರ ಬರಲೇಳು. ನೀ ಯಾಕ ಅಂಜಿದ್ದೀ? ಈಗ ನೀ ಏನೂ ಅವನ ಆಳಲ್ಲ. ” ಎಂದು ಹೇಳಿ ಯಮುನಾ ಆತನ ಭೀತಿಯನ್ನು ಹೊಗಲಾಡಿಸಲು ಪ್ರಯತ್ನಿಸಿದಳು. ನಿಜವಾಗಿ ಅವಳಿಗೇ ಸಮಾಧಾನವಿರಲಿಲ್ಲ. ಗೌಡ ರಿಂದಿರೆ ಚಿಕ್ಕಂದಿನಿಂದಲೂ ದಿಗಿಲು ಆಕೆಗೆ. ಅವರೊಂದಿಗೆ ಸಂಬಂಧ ಬಂದು

ದಿನಿಂದ ಆ ದಿಗಿಲು ಹೆದರಿಕೆಯಾಗಿ ಪರಿಣಮಿಸಿದ್ದಿತು. ನಗರಕ್ಕೆ ಬಂದು ಸ್ವತಂತ್ರವಾಗಿ ಸೂಕ್ತೇಯ ಬದುಕು ಸಾಗಿಸುತ್ತಿದ್ದರೂ ಆ ಹೆದರಿಕಯಿನನ್ನೂ ಪೂರ್ಣವಾಗಿ ತೊಲಗಿರಲಿಲ್ಲ.

“ ಇಲ್ಲಿಗೂ ಬರ್ತಾನೋ ಏನೋ.”

“ ಯಾರಿಗ್ನಿತ್ತು. ಬಂದರೂ ಬಂದರೇ,” ಎಂದ ರಾಮ.

ಅವರು ಉಹಿಸಿದ ಹಾಗೆಯೇ ಆಯಿತು. ಬೆಲ್ಲದ ಸೆಂಟಿಗಳನ್ನು ವ್ಯಾಪಾರಿಗೊಷ್ಟಿಸಿ, ಹಣ ಪಡೆದ ಬಳಕ ಗೌಡರು ಆ ದಿನ ಅಲ್ಲಿಯೇ ಉಳಿದು ‘ವೋಜು’ ಮಾಡಿ ಹೋಗಬೇಕೆಂದು ನಿರ್ಧರಿಸಿ, ಬಂಡಿಯೊಂದಿಗೆ ನಿಂಗ ನನ್ನ ಉರಿಗೆ ಕಳುಹಿಸಿ ಆ ಓಟಿಗೆ ಬಂದರು.

ಸಿರಿವಂತನಂತೆ ಕಾಣತ್ತಿದ್ದ ಆ ಹೆಚ್ಚುಯ ಗೌಡನನ್ನು ಕಂಡೊಡನೆಯು ಓಟಿಯ ಹೆಂಗಡೆಯರೆಲ್ಲ ಅತನನ್ನು ತುಕ್ಕಿದರು. “ನಮ್ಮ ಮನೆಗೆ ಬರಿ ಮಾವಾ,” “ನಮ್ಮ ಮನೆಗೆ ಬರಿ” ಎಂದು ಎಕೆಯತೊಡಗಿದರು.

“ ಎಳೆದು ಎಳೆದು ಕೊಂಡು ಬಟ್ಟೀರಿ ಅವರನ್ನು. ಸರೀರ ದೂರ,” ಎಂದು ಬಾಯಿ ಮಾಡುತ್ತ ದುರ್ಗವ್ಯಾಪ್ತ ಅವರ ನೆರವಿಗೆ ಬಂದಳು.

ಹೆಂಗಸರು ನಗತ್ತ ದೂರ ಸರಿದರು.

ಗೌಡರು ವೊತೆಯ ಮೇಲೆ ಕೈ ಎಳೆಯತ್ತ ದುರ್ಗವ್ಯಾಪ್ತನನ್ನು ಕುರಿತು— “ಒಂದು ಚಲೋ ಹೋಸಾ ಮಾಲು ಕೊಡಿಸು ಮುದುಕಿ. ಇನ್ನೂ ಹರೇ ದಾಕಿ ಇರಬೇಕು,” ಎಂದರು.

“ ಹರೇದಾಕಿ ಅಂದರ ಯಮುನಾ ಒಬ್ಬಕೆಯೇ,” ಎಂದು ನುಡಿದು ದುರ್ಗವ್ಯಾಪ್ತ ಯಮುನಳನ್ನು ಕೂಗತೊಡಗಿದಳು.

ಯಮುನಾ ಎಂಬ ಹೆಡರು ಕಿವಿಗೆ ಬಿಡ್ಡಿಡನೆಯೆ ಗೌಡರ ಮುಖವರ ಇತ್ತು. ತಮ್ಮಾರಿನ ಗಂಗವ್ಯಾನ ಮಗಳು ಯಮುನಳೇ ಇಲ್ಲಿಗೆ ಬಂದಿರುವ ಶೀನೋ ಎಂದುಕೊಂಡರು. ಆಕೆಯನ್ನು ಬಯಸಿ ತಾವು ಪಟ್ಟ ಪರಿಶ್ರಮ ವೆಲ್ಲ ಅವರ ಕಣ್ಣಿ ದುರಿಗೆ ಸುಳಿದುಹೋಯಿತು. ಕಾಡೇತಿಯ ಕೊಲೆ..... ಬಸಲಿಂಗವ್ಯಾನ ಚಹದಂಗಡಿಯಲ್ಲಿನ ಆ ಒಂದು ರಾತ್ರಿ.....ಮುಂದೆ ಆಕೆ ಎಲ್ಲಿಯೋ ಮಾಯವಾಗಿದ್ದಳು. ಇಲ್ಲಿಗೆ ಬಂದು ಸೂಕ್ತಗಾರಕೆಳಿದಿರುವಕ್ಕೆ ಏನೋ.....

ಗೌಡರ ಧ್ವನಿಯನ್ನು ಯಮುನಾ ಆಗಲೇ ಗುರುತಿಸಿಕೊಂಡಿದ್ದಳು. ದುರ್ಗಾಪ್ರವ್ನನ ಕರೀ ಕೇಳಿಸಿದರೂ ಆಕೆ ವೇಲಕ್ಕೇಳಲಿಲ್ಲ. ರಾಮ ಕೈಕಟ್ಟಿ ಕೊಂಡು ಒಲೆಯಲ್ಲಿನ ಬೆಂಕೆಯ ಜ್ಞಾಲೀಗಳನ್ನು ದಿಟ್ಟಿಸುತ್ತೇ ಮೋನವಾಗಿ ಕುಳಿತ್ತಿದ್ದು.

ದುರ್ಗಾಪ್ವ ಗೌಡರನ್ನು ಯಮುನಳ ಮನೆಗೇ ಕರೆದು ತಂದಳು. ಹಡ ಸಾಲೆಯಲ್ಲಿ ಗೋಡೆಗುಂಟು ಇರಿಸಿದ್ದ ಹಾಸಿಗೆಸುರುಳಿಗೆ ಆತುಕೊಂಡು ಕುಳಿತು ಗೌಡರು ಮುಗುಳ್ಳಿಗುತ್ತೆ ಸುತ್ತಲೂ ದೃಷ್ಟಿ ತಿರುಗಿಸಿದರು.

“ ಏನು ಮಾಡಾಕ ಹತ್ತೀಯೇ ಯಮುನೀ ? ಬಾರಲಾ ಹೋರಗ, ” ಎಂದಳು ದುರ್ಗಾಪ್ವ.

ಇನ್ನು ಒಳಗೇ ಕುಳಿತುವಂತಿರಲಿಲ್ಲ. ಯಮುನಾ ಎದ್ದು ಬರಲೇ ಬೇಕಾಯಿತು. ಇಡುಗೆಯ ಮನೆಯಲ್ಲಿ ರಾಮನೊಬ್ಬನೇ ಜಡಪಡಿಸುತ್ತು ಕುಳಿತ.

“ ಭಾ ಯಮುನಾ. ಭಾ, ಕುಂಡು. ನಿನ್ನ ನೋಡಬೇಕೆಂತಕ ಬಂದಿನಿ, ” ಎಂದರು ಗೌಡರು “ ನನಗೆ ಹೇಳಿದೆಕೇಳಿದೆ ಹಾಂಗ್ತ ಬಂದು ಬಿಡಬೇಕೇನ್ತ ಮಣ್ಣೇ ! ಅಲ್ಲೇ ಇದಿದ್ದರ ನಿನ್ನ ರಾಣಿಯ ಹಾಂಗ ಇಡುತ್ತಿದ್ದಿನಿ, ” ಎಂದು ಹೇಳಿ ಜೀಬಿಗೆ ಕೈಗಳಾಚಿ ಹತ್ತುರೂಪಾಯಿನದೊಂದು ನೋಟಿ ತೆಗೆದು ದುರ್ಗಾಪ್ವನ ಕೈಗೆ ಕೊಟ್ಟು— “ ಭ್ರಾಂಡಿ ಬಾಟಲಿ ಒಂದು ತರಿಸು ಮುದುಕೇ. ಬಹಾಳ ದಿವಸಾತು ಭ್ರಾಂಡಿ ಕುಡಿದು, ” ಎಂದರು.

ದುರ್ಗಾಪ್ವ ಸಂತೋಷದಿಂದ ಎದ್ದು ಹೋದಳು. ಗೌಡರು ಯಮುನಳ ಕಡೆ ಹೊರಳಿ ಹೇಳಿದರು:

“ ನಿನು ಹೊಂಟು ಹೋದದ್ದು ಗೊತ್ತಾದಾಗ ಬಹಾಳ ಕೆಟ್ಟಿನಿಸಿತು ನೋಡು ಯಮುನೀ. ನಾಲ್ಕೀದು ಉಂಟಿಗೆ ಆಳುಗಳನ್ನು ಕಳಿಸಿ ನಿನ್ನ ಹುಡುಕಿಸಿದಿನಿ. ನಿನ್ನ ಪತ್ತಿ ಹತ್ತಲಿಲ್ಲ. ಇಲ್ಲಿ ಬಂದಿದ್ದೀ ಅಂತ ನನಗನಿಸಲಿಲ್ಲ ಬಿಡು. ಹೆಂಗಿದ್ದೀ ? ಆರಾಮ ಇದ್ದೀಯಾ ? ”

ಯಮುನಾ ಮೂಕ ಬೋಂಬೆಯಂತೆ ಸಿಂತುಕೊಂಡಿದ್ದಳು. ಗೌಡರೇ ಮುಂದುವರಿಸಿದರು:

“ ఏనేసో! ఆగిహోతు యముని! నాను సిట్టిన క్షేయాగ బుధ్మి! కొడబారదాగిత్తు. పాప, సిమ్మిప్పగ ఆద గతి నేనిసికొండరి బహాళ దుక్కు ఆగుత్తేతి. ఏను మాడూదు హేచు.”

“ ఏనాతు ఆప్పగ ? ”

“ ని! ఇన్నూ కేళే ఇల్లేను? మారు వషణ శిక్ష్మ ఆతు; లక్ష్మిప్పగ కాళాపాణి ఆతు.”

“ ఆయ్యో! ఆవ్వా....” ఎందు కొగి యమునా సేరిగినల్లి ముఖు ముచ్చి కొండు బిక్కుతోడగిడళు. గౌడరిగి కనికర బందంతాయితు. ఆవళన్న సంతనిసలీందు ఆవరు ఎద్దు ఆవళ బళ బందు, ఆవళ భుజద మేలి క్షేయిరిసి, “ ఆళబళుడ యముని! ఆదద్దు ఆగి హోతు. నన్నుదూ దొడ్డె తప్పాతు. ఇన్నుమ్మాల ఎందూ హింగ మాడువదిల్ల. నన్ను కూడ ఉఱిగి నడి! నినగొందు మాని! మాడి కొడుతిని. ఆరామాగి ఇద్దియంత.....” ఎన్నుత్తిద్ద హాగే ఆశ ఆవర క్షే కొడఱి, దూర సెరిదు సింతు తైషప్పదింద నుడిదళు:

“ సన్న వ్యు ముట్టబ్బాడ. నన్ను ఆశ్చర్యాన్న కొంది. అప్పన్న జీలిగి హారిసిది. నన్ను కెడిసి ఈ హాదిగి హచ్చిది. ఈగ మత్త బందు కరకొండు హోగబేచంత మాడియేను? నిన్న రండియాగి ఇట్టుకొబేచంత మాడియేను? హాళాగి హోగు. నిన్న రండి యాగి సుఖదిందిరూదక్కింత ఇల్లి సూళయాగి సాయుదు నేట్టగు. నడి! నన్ను మని! బిట్టు. ఆయ్యో! ఆవ్వా....రామా....రామా....”

ఉమగొళవే హిడిదుకొండు ఒలేయ ముందే కుళత్తద్ద రామ గాబరిగొండు ధావిసి బంద. ఆతన దేహవేలు థరథర కంపిసుత్త ద్వితు. క్షేయల్లిద్ద కచ్చితద ఉమగొళవేయస్తేతి గౌడర తలిగి పటు హాకశైడగిద.

ఆ రితియాగి యారిందలూ ఎగదూ ఏటు తిందవరల్ల గౌడరు. కొఎపదింద కేరళ ఆవరు రామనన్న హిడిదేళిదు నేలక్కు కేడవి— “ నన్న అన్న కిందు బిళేద ని! నన్నుక బడియువమ్మ సోక్కేదియేను?”

ಎನ್ನುತ್ತ ಆತನ ಎದೆಯ ನೇಲೆ ಹತ್ತಿ ನಿಂತು ಬಲವಾಗಿ ತುಳಯೊಡಗಿ ದರು. ತಾವು ಮಾಡುತ್ತಿರುವುದೇನೇಂಬುದರ ಅರಿವು ಅವರಿಗಿರಲಿಲ್ಲ.

ಯಮುನಾ ಗಾಬರಿಗೊಂಡು ಬಂದೆ ಸಮನ್ ಆಕ್ಷೋಶ ಮಾಡಿಕೊಡಗಿದಳು.

“ನನ್ನ ರಾಮನ್ನ ಕೊಂಡರವ್ಯೋ. ಯಾರಾರೆ ಬರಿ. ಬಿಡಿಸಿಕೊಳ್ಳಿ. ಅಯ್ಯೋ, ಸತ್ತ....ಸತ್ತ.... ಖಾನಿ....ಖಾನಿ....ಬರಿ ಸಿರಿ.”

ಓಟೆಯವರೆಲ್ಲ ದಿಗಿಲುಗೊಂಡು ಮನೆಯ ಸುತ್ತಲೂ ಸೇರಿದರು. ಆಗ ತಾನೆ ಮನೆಗೆ ಬಂದಿದ್ದ ಬಾಬುವು ಧಾವಿಸಿ ಬಂದು ಗೌಡರನ್ನ ಹಿಡಿದು ಹೊರಗಡೆ ಎಳೆದುಕೊಂಡು ಹೊಡ. ಬಾಣಂಡಿಯ ಬಾಟಲಿಯೊಂದಿಗೆ ಬರುತ್ತಿದ್ದ ದಂಗರವೈ ಅದನ್ನು ಬೀದಿಗೆಸಿದು ಓಡಿಬಂದಳು.

ರೋಗದಿಂದ ಪೂರಾ ದುರ್ಭಲವಾಗಿದ್ದ ರಾಮನ ಎದೆಗೆ ಗೌಡರ ತುಳತ ದಿಂದಾಗಿ ಭೀಕರ ಪೆಟ್ಟು ಬಿಡ್ಡಿತ್ತು. ಆತನ ಮೂಗು ಬಾಯಿಗಳಿಂದ ನೆತ್ತುರು ಸುರಿಯತೊಡಗಿದ್ದಿತ್ತು.

ಬಾಬು ಓಡಿಹೋಗಿ ಡಾಕ್ಟರನ್ನು ಕರೆದುಕೊಂಡು ಬಂದ. ಅವರು ರಾಮನನ್ನು ಪರೀಕ್ಷೆಸಿ ನೋಡಿ, ಕತ್ತು ಕೊಡೆವಿ ಕೈ ಜೆಲ್ಲಿದರು.

“ಮೋಡಲೇ ಇವನೆ ಎದೆ ಮರ್ಬಲವಾಗಿತ್ತು. ಈಗ ಭಯಂಕರ ಪೆಟ್ಟು ಬಿಡ್ಡಿದೆ. ಮೋದಲು ಈ ರಕ್ತಸ್ತಾವ ನಿಲ್ಲಿಸಬೇಕು. ಇಲ್ಲಿಯೆ ಬಿಟ್ಟರೆ ಈತ ಬದಕುವ ಆಸೆಯಿಲ್ಲ. ಕೂಡಲೇ ಸಿವಿಲ್ ಹಾಸ್ಪಿಟಲಿಗೆ ಒಯ್ಯಾರಿ.”

“ಎನಾರ ಮಾಡಿ ನನ್ನ ರಾಮನ್ನ ಉಳಿಸಿಕೊಡ್ಡಿ ದಾಕ್ತರಸಾಬರೇ!” ಎಂದು ಆಕ್ಷೋಶ ಮಾಡುತ್ತಿದ್ದಳು ಯಮುನಾ.

“ನೋಡಬೇಕವೈ. ಬಹಳ ಪೆಟ್ಟು ಬಿಡ್ಡಿದೆ.”

ಪೋಲೀಸರು ಬಂದರು. ರಾಮನನ್ನ ಆಷ್ಟುತ್ತಿಗೆ ಸಾಗಿಸಲಾಯಿತು. ಬಾಬುವಿನ ಮನೆಯಲ್ಲಿದ್ದ ಗೌಡರನ್ನು ಜಂಕೆ ಕರೆದುಕೊಂಡು ಪೋಲೀಸರು ಹೊರಟ್ಟು ಹೋಡಿಸಿ.

ಭರತ ವಾಕ್ಯ.

ಮೇಜಿನ ಮೇಲಿದ್ದ ಗಡಿಯಾರೆ ಗಂಟೆ ಎರಡಾದುದನ್ನು ತೋರಿಸು
ತ್ವದಿದ್ದಿತು.

ಶಂಕರ ಆಕಾಶಸ್ತು ಕುಚ್ಚೆಯಿಂದೆದ್ದು ಹಾಸಿಗೆಗಳನ್ನು ಸಿಂಹಗೊಳನ
ಹೊಡಗಿದ.

“ ಮುಂದೇನಾಯಿತು ಶಂಕರೂ ? ” ನಾನು ಆತುರತೆಯಿಂದ ಕೇಳಿದೆ.

“ ಆಗಬೇಕಾದದ್ದು ಆಗಿ ಹೊರಿಯಿತು. ರಾಮ ಉಳಿಯಲಿಲ್ಲ. ಉಳಿ
ಯಲು ಶಾಧ್ಯವಿರಲಿಲ್ಲ. ಎರಡು ದಿನಗಳವರೆಗೆ ಆಪ್ಸತ್ಯೇಯಲ್ಲಿ ಒದ್ದಾಡು
ತ್ತಿದ್ದು ಆತನ ಜೀವ ಹಾರಿಹೊರಿಯಿತು. ”

“ ಗೌಡರಿಗೇನಾಯಿತು ? ”

“ ಅವರೇನಪ್ಪು, ದೊಡ್ಡ ಸಾಹುಕಾರರು. ಇಂಥ ಅನೇಕ ಪ್ರಸಂಗ
ಗಳಿಂದ ಸುಖರೂಪವಾಗಿ ಪಾರಾದವರು. ಇದರಲ್ಲೂ ಪಾರಾದರು. ”

“ ಆದು ಹೇಗೆ ? ಪ್ರೋಲೀಸರು ಸುಮೃಸಿದ್ದರೇ ? ”

“ ಅವರೇಕೆ ಸುಮೃಸಿರುತ್ತಾರೆ ? ಅವರ ಸಹಾಯದಿಂದಲೇ ಪಾರಾದ
ಗೊಡ. ಈ ಪ್ರಸಂಗದಲ್ಲಿ ಸುಮಾರು ನಂಜರು ಸಾವಿರ ರೂಪಾಯಿಗಳ
ವರೆಗೂ ಅವರ ಕೈಬಿಟ್ಟಿತಂತೆ. ”

“ ಆ ಓಟೆಯವರು ಸುಮ್ಮನಾವರೇ ? ”

“ ಹಣವಂತರ ಈ ರಾಜ್ಯದಲ್ಲಿ ಸೂಕ್ತೀಯರ ಓಟೆಯ ದಟ್ಟ ದರಿಸುತ್ತ ನ್ನಾರು ಕೇಳಬೇಕು ? ಬಾಬು ಸ್ವಲ್ಪ ಹಾಂಡಿದಾಗ ಇನ್ನೆಷ್ಟೆರು ಆತನನ್ನು ಹಿಡಿದು ನಾಲ್ಕು ಏಟು ಕೊಟ್ಟು ಜ್ಯೇಲಿಗೆ ಹಾಕುವುದಾಗಿ ಬೆದರಿಸಿದರಂತೆ.”

“ ನೀವಾದರೂ ಏನನ್ನಾದರೂ ಮಾಡಲು ಬರುತ್ತಿದ್ದಿತ್ತಲ್ಲ ? ”

“ ನಾನಾಗ ಉರಲ್ಲಿರಲಿಲ್ಲ. ಪ್ರವಾಸದ ಮೇಲಿದ್ದವನು ಒಂದು ತಿಂಗಳ ತರುವಾಯ ಒಂದೆ ಬಳಿಕ ಒಂದು ದಿನ ಬಾಬು ಭೆಟ್ಟಿಯಾಗಿ ಎಲ್ಲ ವನ್ನೂ ಹೇಳಿದ. ಕಾಲ ವಿಂತಿ ಹೋಗಿತ್ತು. ಅಗ ನಾವೇನನ್ನೂ ಮಾಡುವಂತಿರಲಿಲ್ಲ ”

“ ಯಾಮುನಾ ? ”

“ ಯಾಮುನಾ ಬೀದಿಯ ವಾಲಾದಳು. ತಂದೆ ಸತ್ತು ಹೋಗಿದ್ದ. ತಾಯಿ ಜ್ಯೇಲಿನಲ್ಲಿದ್ದಳು. ಕಣ್ಣಿದುರಿಗೇ ತನ್ನ ಪ್ರಿಯನೂ ಹೊಡಿತ ತಿಂದು ಸಾಯಬೇಕಾಗಿ ಬಂದಿತ್ತು. ಬಾಳಿನುದ್ದಕ್ಕೂ ಆ ಬಡ ಹುಡುಗಿಗೆ ಸಂಕೆಟಿ ಪರಂಪರೆಯೇ ಎದುರಾಗಿದ್ದಿತು. ಅವಳ ತಪ್ಪೇನೂ ಇರಲಿಲ್ಲವಾದರೂ ಈ ಸಮಾಜದಲ್ಲಿ ಅವಳಿಗೆ ಸ್ವಲ್ಪವೂ ಸುಖ ಸಿಕ್ಕಲಿಲ್ಲ. ಸೂಕ್ತೀಗಾರಿಕೆ ಮಾಡಿಕೊಂಡಾದರೂ ಶಾಂತಿಯಿಂದ ಇರೋಣವೆಂದರೆ ಈ ಹಣವಂತರು ಆದಕೂ ಅಡ್ಡಬಂದರು. ಅವಳ ಬಾಳಿನ ಒಂದೇ ಒಂದು ಆಶಾತಂತುನಾಗಿದ್ದ ಪ್ರಿಯ ಕರನನ್ನೂ ತುಳಿದು ಕೊಂಡರು. ಎಲ್ಲ ಸಂಕಟಗಳಲ್ಲಾ ಹೇಗೋಇ ಧೈಯರು ತಳಿದು ಅದುವರೆಗೂ ಬದುಕಿದ್ದೋಕೆ. ಆದರೆ ಕಣ್ಣಿದುರಿಗೇ ಆ ಭೀಕರ ಶೃಂಗಾರನ್ನು ಕಂಡಾಗ ಅವಳಲ್ಲಿ ಉಳಿದಿದ್ದ ಧೈರ್ಯದ ಕ್ರಿಯೆಯ ಕಣವೂ ಮಾರ್ಯವಾಯಿತು. ರಾಮನನ್ನು ನೋಡಲು ಆಸ್ತ್ರತ್ವಿಗೆ ಹೋಗಿದ್ದವಳಿಗೆ ಆತ ಕೊನೆಯುಸಿರು ಚಿಟ್ಟೆ ಸಂಗತಿ ತಿಳಿಯುತ್ತಲೂ ಬುಧಿ ಕೆಟ್ಟಿತು. ಅಂದು ಅವಳಿದನೆ ಆಸ್ತ್ರತ್ವಿಗೆ ಹೋಗಿದ್ದ ಬಾಬು ಹೇಳುತ್ತಿದ್ದಃ ಕಣ್ಣಿಗಳನ್ನು ಅಗಲನೊಳಿಸಿ, ರೆಪ್ಪೆ ಹೊಡಿಯದೆ ಪದಾರು ನಿಮಿಷಗಳವರೆಗೆ ಆಕೆ ಹಾಗೇ ನಿಂತುಕೊಂಡಿದ್ದಳಂತೆ. “ ರಾಮ ಸತ್ತ ? ನನ್ನ ರಾಮ... ಸತ್ತ ? ಸತ್ತ ? ”

రామ రామా రామా ఎన్నుతూ ఆస్త్రత్వయింద ఓడి హోదళంతే—
హుళ్ళయంతే ”

“ ఆందినిందలే ఆకాగి హుళ్ళ కుడియితో ఏనో .”

“ ఆగ అంటికొండెద్దు దినదింద దినక్కే బెళ్లయుత్త హోయితు.
హగలు రాత్రి ఒండిసమనే ఓటీటే ఆలీయువుచు, యారాదరూ ఏనా
దరూ కోట్టిరే తిన్నువుదు, ఎల్లాదరూ బిడ్డ కోళ్ళువుదు. సుఱ
యువ మళ్లీయుల్లి, కోరేయువ చళియుల్లి, సుషువ బిసిలల్లి తిరుగు
వుదు. ఆ ఓటీయువరు కైనికరగొండు అవళన్న ఆల్లియే ఇట్టు.
కోళ్ళలు ప్రయత్నిసిదరు. ఆదూ సాధ్యవాగలిల్ల. కరేదవర ముఖ
వన్ను పరచి ఓడి హోగుత్తిద్దుళంతే హుళ్ళరాస్త్రత్వగి కళిసి సరియాగి
లుపజంరిసిద్దల్లి ఆవలగి గుణవాగలు సాధ్యవిద్దితు. ఆదరే కళిసు
వవరు యారు? ఆదక్కేల్ల హణ బేకు. ఎల్లిదే హణ ? ”

పడుసాలేయుల్లి పెద్దాగువుదు కేళబందితు. నాపిట్టరూ లగు
బగుయింద ఎద్దు హోరగడి బరుత్తిద్దుళంతేయే, ఆల్లి మలగిద్ద యమునా
ఎద్దు, హోరబాగిలన్న తేరేదు కత్తలేయుల్లి కరగి జోదళు. “ రామ
రామా రామా, ” ఎంబ ఆవళ ఆక్రస్పీర వొత్త గాళయొందిగి తేలి
బరతొడగితు.

మాలామరడి,
జూన్—జూలై १९५७.

ಕ್ಷ ಲೇಖಕರ ಇತರ ಕೃತಿಗಳು.

ಕಥಾಸಂಗ್ರಹಗಳು :

ಕಾರವಾನ್ (ದ್ವಿತೀಯ ಮುದ್ರಣ)

ಗುಲಾಬಿ ಹೊ

ಆಗಸ್ಟ್ ಒಂಭತ್ತು

ಸೆರೆಯಿಂದ ಹೊರಗೆ

ಚೋಳದ ಚೆಳೆಯ ನಡುವೆ (ಅಷ್ಟಿನಲ್ಲಿ)

ಕಾದಂಬರಿಗಳು:

ಸ್ವಾತಂತ್ರ್ಯದೆಡೆಗೆ (ದ್ವಿತೀಯ ಮುದ್ರಣ)

ಮಾಡಿ ಮಾಡಿದವರು

ಜ್ಯಾಲಾಮೂಶಿಯ ನೇತೆ

ಮೋಹದ ಬಲೆಯಲ್ಲಿ

ಹುತಾತ್ಮನ ಹೆಂಡತಿ (ಬರಲಿದೆ)

ಗಂಡು ಹೆಣ್ಣು ಮತ್ತು ಮಣ್ಣು „

ಜರತಾರೀ ಜಗದ್ಗುರು „

